



ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ  
ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ  
2011-12 ರಿಂದ 2014-15ರವರೆಗಿನ ಅವಧಿಯಲ್ಲಿ ನೀಡಲಾದ ಕಿರುಸಾಲ  
ಯೋಜನೆಯ ಮೌಲ್ಯಮಾಪನ



ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  
Karnataka Evaluation Authority

ಈ ಸಂಸ್ಥೆಗಾಗಿ ಅಧ್ಯಯನವನ್ನು ನಡೆಸಲಾಗಿದೆ

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  
ಮತ್ತು  
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ  
ಕರ್ನಾಟಕ ಸರ್ಕಾರ

ಅಧ್ಯಯನವನ್ನು ನಡೆಸಿದ ಸಂಸ್ಥೆ

**teri**

ಡಿ ಎನ್‌ಜಿಐ ಅಂಡ್ ರಿಸೋರ್ಸ್ ಇನ್ ಸ್ಟಿಟ್ಯೂಟ್ (ಟೆರಿ)

ದಕ್ಷಿಣ ಪ್ರಾದೇಶಿಕ ಕೇಂದ್ರ, ದೊಮ್ಮಲೂರು, ಬೆಂಗಳೂರು

## ಮುನ್ನುಡಿ

ವ್ಯಕ್ತಿಯ ಸಬಲೀಕರಣವು, ವಿಶೇಷವಾಗಿ, ಮಹಿಳೆಯರ ಸಬಲೀಕರಣ ಅಂದರೆ ಬಡ ಮಹಿಳೆಯರನ್ನು ಸ್ವತಂತ್ರವಾಗಿ ಮತ್ತು ವೈಯಕ್ತಿಕವಾಗಿ ಸ್ವಾವಲಂಬಿಯಾಗಿಸಿ ಸಮಾನ ಸ್ಥಾನಮಾನವನ್ನು ಸಮಾಜದಲ್ಲಿ ತರುತ್ತದೆ. 2000-01ರಲ್ಲಿ ಪ್ರಾರಂಭಿಸಿ ರಾಜ್ಯದಾದ್ಯಂತ ಜಾರಿಗೊಳಿಸಿದ ಶ್ರೀ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣ ಮತ್ತು ಬಡತನ ನಿವಾರಣೆಯೆಡೆಗೆ ಇಡಲಾದ ಮೊದಲನೇ ಹೆಜ್ಜೆಯಾಗಿರುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಭೂ ರಹಿತ ಕೃಷಿ ಕಾರ್ಮಿಕರು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಇತ್ಯಾದಿಯವರನ್ನು ಒಳಗೊಂಡ ಕುಟುಂಬಗಳ 15ರಿಂದ 20 ಮಹಿಳಾ ಸದಸ್ಯರಿರುವ ಶ್ರೀ ಶಕ್ತಿ ಗುಂಪುಗಳು ತಮ್ಮ ಸದಸ್ಯರಲ್ಲಿ ಉಳಿತಾಯದ ಅಭ್ಯಾಸವನ್ನು ಹುಟ್ಟುಹಾಕಲು ಮತ್ತು ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಿಸಲು ಗ್ರಾಮ ಮಟ್ಟದಲ್ಲಿ ರಚನೆಯಾಗಿರುತ್ತವೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು, ಸ್ವ ಸಹಾಯ ಗುಂಪುಗಳಿಗಾಗಿ ಕಿರು ಸಾಲ ಯೋಜನೆಯನ್ನು 2011-12ರಲ್ಲಿ ಪ್ರಾರಂಭಿಸಿ ಅನುಷ್ಠಾನಗೊಳಿಸುತ್ತಿದೆ. ಸಣ್ಣ ವೈಯಕ್ತಿಕ ವ್ಯಾಪಾರ ಚಟುವಟಿಕೆಗಳನ್ನು, ಸ್ವ ಉದ್ಯೋಗವನ್ನು ಕೈಗೊಳ್ಳಲು ಈ ಯೋಜನೆಯಡಿ, ಕಿರು ಸಾಲವನ್ನು ಶ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ನೀಡಲಾಗುತ್ತಿದೆ. “ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಶ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಕಿರು ಸಾಲ ಯೋಜನೆಯ” ಮೌಲ್ಯಮಾಪನವನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಕೈಗೊಂಡಿರುತ್ತದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಈ ಮೌಲ್ಯಮಾಪನ ಅಧ್ಯಯನವನ್ನು ದಿ ಎನರ್ಜಿ ಅಂಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಟಿಇಆರ್‌ಐ) ಮೌಲ್ಯಮಾಪನ ಸಮಾಲೋಚಕ ಸಂಸ್ಥೆಗೆ ವಹಿಸಲಾಗಿದ್ದು, ಮೌಲ್ಯಮಾಪನ ಸಮಾಲೋಚಕ ಸಂಸ್ಥೆಯು ಈ ಮೌಲ್ಯಮಾಪನ ಅಧ್ಯಯನವು 34ನೆಯ ತಾಂತ್ರಿಕ ಸಮಿತಿಯ ಸಭೆಯಿಂದ ಅನುಮೋದಿಸಲ್ಪಟ್ಟಿರುತ್ತದೆ.

ಈ ಯೋಜನೆಯು ಶ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿ ಅವುಗಳ ಸದಸ್ಯರುಗಳ ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಸುಧಾರಿಸಲು ಸಹಾಯ ಮಾಡುವುದರ ಮೂಲಕ ಅವರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವರಲ್ಲಿ ಆತ್ಮ ವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡಿರುವುದನ್ನು ಈ ಯೋಜನೆಯ ಮೌಲ್ಯಮಾಪನವು ತಿಳಿಸಿರುತ್ತದೆ. ಸ್ವ ಸಹಾಯ ಗುಂಪುಗಳನ್ನು ಬಲಪಡಿಸಲು ಮತ್ತು ಫಲಾನುಭವಿಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಸುಲಭಗೊಳಿಸಲು ಈ ಮೌಲ್ಯಮಾಪನ ಅಧ್ಯಯನ ಮತ್ತು ಅದರ ಶೋಧನೆಗಳು ಹಾಗೂ ಶಿಫಾರಸ್ಸುಗಳು ನಿಗಮಕ್ಕೆ ಬಹಳ ಉಪಯುಕ್ತವಾಗುವುದೆಂದು ಭಾವಿಸುತ್ತೇನೆ.

ಈ ಅಧ್ಯಯನವು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ ಇವರುಗಳ ನಿರಂತರ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆದಿರುತ್ತದೆ. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಇತರ ಅಧಿಕಾರಿಗಳು ಉತ್ತಮವಾದ ದತ್ತಾಂಶವನ್ನು ಮತ್ತು ಮಾಹಿತಿಯನ್ನು ಈ ಮೌಲ್ಯಮಾಪನ ಅಧ್ಯಯನಕ್ಕೆ ಸಕ್ರಿಯವಾಗಿ ಒದಗಿಸಿರುತ್ತಾರೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ತಾಂತ್ರಿಕ ಸಮಿತಿಯ ಸದಸ್ಯರು ಈ ಮೌಲ್ಯಮಾಪನ ವರದಿಯನ್ನು ಪರಿಶೀಲಿಸಿರುತ್ತಾರೆ ಮತ್ತು ಕರಡು ರೂಪದಿಂದ ಅದನ್ನು ಸುಧಾರಿಸಲು ಸ್ವತಂತ್ರ ಮೌಲ್ಯಮಾಪಕರು ಸಲಹೆಗಳನ್ನು ಹಾಗೂ ಮಾಹಿತಿಯನ್ನು ಒದಗಿಸಿರುತ್ತಾರೆ. ಈ ಅಧ್ಯಯನದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡು ಕೊಡುಗೆ ನೀಡಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಶಿವರಾಜ್ ಸಿಂಗ್

ದಿನಾಂಕ: 22.07.2017  
ಬೆಂಗಳೂರು

ಮುಖ್ಯ ಮೌಲ್ಯಮಾಪನಾಧಿಕಾರಿಗಳು  
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ

## ಕೃತಜ್ಞತೆಗಳು

ಈ ಮೌಲ್ಯಮಾಪನವನ್ನು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟ್ರಿಟ್ಯೂಟ್, ದಕ್ಷಿಣ ಪ್ರಾದೇಶಿಕ ಕೇಂದ್ರ, ಬೆಂಗಳೂರು ಈ ಸಂಸ್ಥೆಗೆ ವಹಿಸಿರುವುದಕ್ಕೆ ನಾವು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ (ಕೆಇಎ) ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ನಾವು ಕೃತಜ್ಞರಾಗಿದ್ದೇವೆ. ಕರ್ನಾಟಕದ ವಿವಿಧ ಭೌಗೋಳಿಕ ಪ್ರದೇಶಗಳಾದ್ಯಂತ ಹಲವಾರು ಶ್ರೀ ಶಕ್ತಿ ಗುಂಪಿನ ಮಹಿಳೆಯರನ್ನು ಭೇಟಿ ಮಾಡಿ ಅವರ ಮನೆಯ, ಪರಿಶ್ರಮದ ಹಾಗೂ ನಿರ್ಣಯದ ಕಥೆಗಳನ್ನು ಅರಿತಿರುವುದು ಒಂದು ಉತ್ಕೃಷ್ಟ ಅನುಭವವಾಗಿರುತ್ತದೆ. ನಮಗೆ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಿದ ಶ್ರೀ ಶಿವ ರಾಜ್ ಸಿಂಗ್, ಭಾಅಸೇ, ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮತ್ತು ಶ್ರೀ ಬಿ.ಕೆ. ದೀಕ್ಷಿತ್, ಭಾಅಸೇ, ಹಿಂದಿನ ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಶ್ರೀ ರಂಗಣ್ಣ ಎಂ, ಸಮಾಲೋಚಕರು (ಸಂಗ್ರಹಣೆ), ಶ್ರೀಮತಿ ಜ್ಯೋತಿ ಜೆನ್ನಿ, ಸಹ ನಿರ್ದೇಶಕರು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಲ್ಲಿರುವ ಸಂಪೂರ್ಣ ಸಿಬ್ಬಂದಿ ತಂಡಕ್ಕೆ ನಾವು ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತೇವೆ.

ಕ್ಷೇತ್ರದಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ನಿರೀಕ್ಷಕರುಗಳು ನೀಡಿದ ಸಹಾಯದಿಂದಾಗಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಶ್ರೀಮತಿ ಸಿ. ಹೆಚ್. ವಸುಂಧರಾ ದೇವಿ, ವ್ಯವಸ್ಥಾಪಕ ನಿರ್ದೇಶಕರು, ಶ್ರೀಮತಿ ಪಂಕಜ, ಜನರಲ್ ಮ್ಯಾನೇಜರ್ ಮತ್ತು ಶ್ರೀಮತಿ ಲೀನಾ ಕಲ್ಲಮ್ಮನವರ್, ಉಪ ನಿರ್ದೇಶಕರು ಇವರೆಲ್ಲರ ಸಹಕಾರದಿಂದಾಗಿ ಈ ಅಧ್ಯಯನವನ್ನು ಕೈಗೊಳ್ಳಲು ಸಾಧ್ಯವಾಗಿರುತ್ತದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಉಪ ನಿರ್ದೇಶಕರುಗಳು, ಮೇಲ್ವಿಚಾರಕರುಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳ ಸಹಕಾರ ಮತ್ತು ಬೆಂಬಲವು ಕ್ಷೇತ್ರ ಕಾರ್ಯವನ್ನು ಸಂಪೂರ್ಣಗೊಳಿಸಲು ನಿರ್ಣಾಯಕವಾಗಿರುತ್ತದೆ.

ಶ್ರೀ ಶಕ್ತಿ ಸ್ವ ಸಹಾಯ ಗುಂಪಿನಿಂದ ಫಲಾನುಭವಿಗಳ ಭಾಗವಹಿಸುವಿಕೆಯು ಮೌಲ್ಯಮಾಪನಕ್ಕೆ ಉತ್ತಮವಾದ ಮಾಹಿತಿಯನ್ನು ಒದಗಿಸಿರುತ್ತದೆ.

ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟ್ರಿಟ್ಯೂಟ್ ಈ ಸಂಸ್ಥೆಯ ಶ್ರೀ ಪಿ.ಆರ್. ದಾಸ್‌ಗುಪ್ತ, ಭಾಅಸೇ(ನಿವೃತ್ತ) ಗಣ್ಯ ಫೆಲೋ ಮತ್ತು ಹಿರಿಯ ನಿರ್ದೇಶಕರು ಮತ್ತು ಶ್ರೀ ಅಮಿತ್ ಕುಮಾರ್, ಹಿರಿಯ ನಿರ್ದೇಶಕರು, ಸಾಮಾಜಿಕ ರೂಪಾಂತರ ಇವರುಗಳ ನಿರಂತರ ಸಲಹೆಯನ್ನು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟ್ರಿಟ್ಯೂಟ್‌ನ ದಾಖಲೆಯಲ್ಲಿ ಇರಿಸಬಯಸಿರುವುದು ಒಂದು ದೊಡ್ಡ ಉತ್ತೇಜನವಾಗಿರುತ್ತದೆ.

## ತಂಡದ ಸದಸ್ಯರು

ಡಾ. ಲಾಸ್ಯಾ ಗೋಪಾಲ್, ಪ್ರಧಾನ ಸಂಶೋಧಕರು  
ಶ್ರೀ. ಟಿ. ಸೆಂಥಿಲ್ ಕುಮಾರ್, ಆಡಳಿತ ತಜ್ಞರು  
ಶ್ರೀ. ಕೃಷ್ಣಮೂರ್ತಿ, ಸಂಖ್ಯಾ ಶಾಸ್ತ್ರಜ್ಞ  
ಶ್ರೀ. ಯಬ್ಬಟ್ಟಿ ನಾಗರಾಜು  
ಶ್ರೀ. ಹೆಚ್. ಹೆಚ್. ನಿಂಗ ಶೆಟ್ಟಿ  
ಶ್ರೀ. ಮಾಬಲೇಶ್ವರ ಹೆಗ್ಡೆ, ಕ್ಷೇತ್ರ ಸಂಶೋಧಕರು  
ಶ್ರೀ. ಭರತೇಶ್ ಬುದಿಗೊಪ್ಪ, ಕ್ಷೇತ್ರ ಸಂಶೋಧಕರು

## ಬೆಂಬಲ

ಮಿಸ್. ಶೋಭ.ಎಂ.ಪಿ.  
ಶ್ರೀ ಟಿ. ಶರವಣ

## ಪರಿವಿಡಿ

1. ಕಾರ್ಯಕಾರಿ ಸಾರಾಂಶ.....	1
2. ಪೀಠಿಕೆ.....	7
3. ಸರ್ಕಾರದ ಮಧ್ಯಸ್ಥಿಕೆಗೆ ಆಧಾರ .....	10
4. ಪ್ರಗತಿಯ ಪರಿಶೀಲನೆ.....	11
5. ಸಮಸ್ಯೆಯ ಹೇಳಿಕೆ.....	13
6. ವ್ಯಾಪ್ತಿ, ಉದ್ದೇಶಗಳು ಮತ್ತು ಮೌಲ್ಯಮಾಪನ ಪ್ರಶ್ನೆಗಳು.....	14
7. ಮೌಲ್ಯಮಾಪನದ ವಿನ್ಯಾಸ.....	17
8. ಮೌಲ್ಯಮಾಪನದ ವಿಧಾನ.....	19
8.1 ಮಾದರಿಯ ವಿನ್ಯಾಸ.....	21
8.2 ಅಧ್ಯಯನದ ಸಾಧನಗಳು .....	23
8.3 ಪ್ರಾಯೋಗಿಕ ಅಧ್ಯಯನ.....	24
9. ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ .....	25
9.1 ದ್ವಿತೀಯ ಹಂತದ ದತ್ತಾಂಶ ಸಂಗ್ರಹಣೆ.....	25
9.2 ಪ್ರಾಥಮಿಕ ದತ್ತಾಂಶ ಸಂಗ್ರಹಣೆ.....	25
9.3 ದತ್ತಾಂಶ ಅಂತರಗಳು ಮತ್ತು ಮಿತಿಗಳು.....	27
10. ಶೋಧನೆಗಳು ಮತ್ತು ಚರ್ಚೆ.....	28
10.1 ಪ್ರತಿಕ್ರಿಯೆದಾರರ ಸಾಮಾಜಿಕ-ಆರ್ಥಿಕ ವಿವರ.....	28
10.2 ಪ್ರಕ್ರಿಯೆ ಸಂಬಂಧಿತ ಶೋಧನೆಗಳು .....	29
10.3 ಫಲಿತಾಂಶ/ ಪ್ರಭಾವಿ ಸಂಬಂಧಿತ ಶೋಧನೆಗಳು.....	36
10.4 ಪ್ರಕರಣದ ಅಧ್ಯಯನಗಳು .....	52
10.4.1 ಹೆದ್ದಾರಿಯಲ್ಲಿ ಅಡುಗೆ ಒಲೆ.....	52
10.4.2 ಆನೆಕಲ್ ಬಹುಮುಖಿ ಹೊಲಿಗೆಗಾರ್ತಿ.....	55
10.4.3 ಪುರಿಗಳ ಮೂಲಕ ಪ್ರಗತಿ.....	57
10.4.4 ಫ್ಯಾಷನ್‌ನ ಪ್ರವರ್ಧಮಾನದಿಂದ ಅಭಿವೃದ್ಧಿ ಹೊಂದುವುದು .....	60
10.4.5 ಯಶಸ್ಸಿನ ಬಣ್ಣಗಳು .....	62
11. ಪ್ರತಿಫಲನಗಳು ಮತ್ತು ತೀರ್ಮಾನಗಳು.....	64
12. ಶಿಫಾರಸುಗಳು.....	71
12.1 ಉಲ್ಲೇಖಗಳು .....	75
12.2 ಅನುಬಂಧಗಳ ಪಟ್ಟಿ.....	77

### ಕೋಷ್ಟಕಗಳ ಪಟ್ಟಿ

ಕೋಷ್ಟಕ 1 ಕಿರುಸಾಲದ ಮೊತ್ತದ ಬಳಕೆಯ ಆಧರಿಸಿ ಪ್ರತಿಕ್ರಿಯೆದಾರರ ವರ್ಗೀಕರಣ .....	31
ಕೋಷ್ಟಕ 2 ಆದಾಯ ಉತ್ಪನ್ನ ಚಟುವಟಿಕೆಯನ್ನು ಸ್ಥಾಪಿಸಲು ಅಥವಾ ಅದರ ವಿಸ್ತರಣೆಗಾಗಿ ಕಿರುಸಾಲದ ಬಳಕೆ .....	31
ಕೋಷ್ಟಕ 3 ಆದಾಯ ಉತ್ಪನ್ನ ಚಟುವಟಿಕೆಯ ನಿರ್ವಹಣೆ .....	32
ಕೋಷ್ಟಕ 4 ಆದಾಯ ಉತ್ಪನ್ನ ಚಟುವಟಿಕೆಯಿಂದ ವಾರ್ಷಿಕ ಆದಾಯ (ರೂ.ಗಳಲ್ಲಿ) .....	33
ಕೋಷ್ಟಕ 5 ಬ್ಯಾಂಕ್ ಸಂಪರ್ಕದ ವಿವರಗಳು .....	34
ಕೋಷ್ಟಕ 6 ಬ್ಯಾಂಕ್ ಸಾಲಗಳ ಮರು ಪಾವತಿ .....	34
ಕೋಷ್ಟಕ 7 ಕಿರುಸಾಲಗಳ ಸ್ಥಿತಿ .....	35
ಕೋಷ್ಟಕ 8 ಕಿರುಸಾಲವನ್ನು ಪಡೆಯುವಲ್ಲಿ ತೆಗೆದುಕೊಂಡ ಸಮಯದ ಅವಧಿ .....	36
ಕೋಷ್ಟಕ 9 ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಬೆಂಬಲದ ಮೇಲಿನ ಅಭಿಪ್ರಾಯ .....	37
ಕೋಷ್ಟಕ 10 ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಬೆಂಬಲದ ಮೇಲಿನ ಅಭಿಪ್ರಾಯ .....	37
ಕೋಷ್ಟಕ 11 ಸ್ವ ಸಹಾಯ ಗುಂಪುಗಳಲ್ಲಿ ಸಾಮಾಜಿಕ ಸಬಲೀಕರಣದ ಪ್ರತಿಕ್ರಿಯೆಗಳ ವ್ಯಾಪ್ತಿಯ ಬಗ್ಗೆ ಪರಿಶೀಲನೆ .....	38
ಕೋಷ್ಟಕ 12 ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯ ಬಗ್ಗೆ ಅಭಿಪ್ರಾಯ .....	39
ಕೋಷ್ಟಕ 13: ಸ್ವ ಸಹಾಯ ಗುಂಪುಗಳಲ್ಲಿ ಆರ್ಥಿಕ ಸ್ಥಿತಿಗಳ ಪ್ರತಿಕ್ರಿಯೆಗಳ ವ್ಯಾಪ್ತಿಯ ಸಮನ್ವಯತೆಯ ಬಗ್ಗೆ ಪರಿಶೀಲನೆ .....	40
ಕೋಷ್ಟಕ 14: ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಗಳು .....	41
ಕೋಷ್ಟಕ 15: ಲಾಭದಾಯಕ ಆದಾಯ ಉತ್ಪನ್ನ ಚಟುವಟಿಕೆಗಳು .....	42
ಕೋಷ್ಟಕ 16 ಸಾಮರ್ಥ್ಯ ನಿರ್ಮಾಣದ ಅಗತ್ಯತೆ .....	42
ಕೋಷ್ಟಕ 17: ಸಾಮರ್ಥ್ಯ ನಿರ್ಮಾಣದ ವಿಷಯಗಳು .....	43
ಕೋಷ್ಟಕ 18 ಶ್ರೇಣೀಕರಣ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡುವಿನ ಸಂಬಂಧ .....	48
ಕೋಷ್ಟಕ 19 ಯೋಜನೆಯ ಸುಧಾರಣೆಗಾಗಿ ಪ್ರತಿಕ್ರಿಯೆದಾರರಿಂದ ಸಲಹೆಗಳು .....	51
ಕೋಷ್ಟಕ:20 ಮರು ಪಾವತಿಯ ರಿಜಿಸ್ಟರ್ ಅನುಸಾರವಾಗಿ ಮಾದರಿ ಸ್ವ ಸಹಾಯ ಗುಂಪುಗಳ ಸಾಲ ಮರುಪಾವತಿ .....	67

### ಚಿತ್ರಗಳ ಪಟ್ಟಿ

ಚಿತ್ರ 1 ಜಿಲ್ಲಾವಾರು ಮಾದರಿ ಸ್ವ ಸಹಾಯ ಗುಂಪುಗಳು .....	22
ಚಿತ್ರ 2 ಡಾಟಾ ಎಂಟ್ರಿ ವರ್ಕ್ ಶೀಟ್‌ನ ಸ್ಕ್ರೀನ್‌ಶಾಟ್ .....	26
ಚಿತ್ರ 3 ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ಕ್ಷೇತ್ರವಾರು ಒಳಗೊಳ್ಳುವಿಕೆ .....	32
ಚಿತ್ರ 4 ಸಾಲ ಮರುಪಾವತಿಯ ರೀತಿ .....	35
ಚಿತ್ರ 5 ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಮಟ್ಟ .....	37
ಚಿತ್ರ 6 ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಮಟ್ಟ .....	38
ಚಿತ್ರ 7 ಸ್ತ್ರೀ ಶಕ್ತಿ ವೇದಿಕೆಯಿಂದ ಆರ್ಥಿಕ ಸ್ಥಿತಿ ಸುಧಾರಣೆಯ ಬಗ್ಗೆ ಅಭಿಪ್ರಾಯ .....	39

## ಸಂಕೇತಾಕ್ಷರಗಳ ಪಟ್ಟಿ

CDPO	ಸಿಡಿಪಿಬಿ	Child Development Project Officer	ಶಿಶು ಅಭಿವೃದ್ಧಿ ಯೋಜನಾಧಿಕಾರಿ
CEDOK	ಸಿಡಾಕ್	Centre for Entrepreneurship Development of Karnataka	ಕರ್ನಾಟಕ ವಾಣಿಜ್ಯೋದ್ಯಮ ಅಭಿವೃದ್ಧಿ ಕೇಂದ್ರ
DD	ಡಿಡಿ	Deputy Director	ಉಪ ನಿರ್ದೇಶಕರು
DI	ಡಿಐ	District Inspector	ಜಿಲ್ಲಾ ನಿರೀಕ್ಷಕ
DM	ಡಿ ಎಂ	District Manager	ಜಿಲ್ಲಾ ವ್ಯವಸ್ಥಾಪಕ
DWCD	ಡಿಡಬ್ಲ್ಯೂಸಿ ಡಿ	Department of Women and Child Development	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
IGAs	ಐ ಜಿಎ	Income Generation Activity/s	ಆದಾಯ ಉತ್ಪನ್ನ ಚಟುವಟಿಕೆ/ಗಳು
KEA	ಕೆಇಎ	Karnataka Evaluation Authority	ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ
KSWDC	ಕೆಎಸ್‌ಡಬ್ಲ್ಯೂ ಡಿಸಿ	Karnataka State Women Development Corporation	ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ
MFI	ಎಂಎಫ್‌ಐ	Micro Finance Institution	ಕಿರುಹಣಕಾಸು ಸಂಸ್ಥೆ
NABARD	ನಬಾರ್ಡ್	National Bank for Agriculture and Rural Development	ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್
NABFIN	ನಾಬ್‌ಫಿನ್	NABARD Financial Services Limited	ನಬಾರ್ಡ್ ಹಣಕಾಸು ಸೇವೆಗಳು ನಿಯಮಿತ
RUDSETI	ರುಡ್ಸೆಟಿ	Rural Development & Self Employment Training Institute	ಗ್ರಾಮೀಣಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ
SC	ಎಸ್ಸಿ	Scheduled caste	ಪರಿಶಿಷ್ಟ ಜಾತಿ
SHGs	ಎಸ್‌ಎಚ್‌ಜಿಗಳು	Self Help Group/s	ಸ್ವ ಸಹಾಯ ಗುಂಪು/ಗಳು
ST	ಎಸ್‌ಟಿ	Scheduled tribe	ಪರಿಶಿಷ್ಟ ಪಂಗಡ
ToR	ಟಿ.ಟಿ.ಆರ್	Terms of Reference	ಉಲ್ಲೇಖ ನಿಯಮಗಳು

## 1. ಕಾರ್ಯಕಾರಿ ಸಾರಾಂಶ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ 2011-12ರಿಂದ 2014-15ರವರೆಗಿನ ಅವಧಿಯಲ್ಲಿ ನೀಡಲಾದ ಕಿರುಸಾಲ ಯೋಜನೆಯ ಮೌಲ್ಯಮಾಪನ ಕಾರ್ಯವನ್ನು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಟಿಇಆರ್‌ಐ), ಬೆಂಗಳೂರು ಇವರಿಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ವಹಿಸಿರುತ್ತದೆ.

ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ (ಎಸ್.ಹೆಚ್.ಜಿ) ಸದಸ್ಯರುಗಳು ಕಿರುಸಾಲ ಯೋಜನೆಯ ಮೂಲಕವಾಗಿ ಆರ್ಥಿಕವಾಗಿ ಸಶಕ್ತರಾಗಿರುವ ಮಟ್ಟವನ್ನು ಅರಿಯಲು, ಯೋಜನೆಯ ಗುರಿಗಳನ್ನು ಮತ್ತು ಉದ್ದೇಶಗಳನ್ನು ಸಾಧಿಸಲಾಗಿದೆಯೇ ಎಂದು ತಿಳಿಯಲು, ಅದರ ಅನುಷ್ಠಾನದಲ್ಲಿನ ನಿರ್ಬಂಧಗಳನ್ನು ಗುರುತಿಸಲು ಮತ್ತು ಯೋಜನೆಯಲ್ಲಿ ಸುಧಾರಣೆ ಕುರಿತು ಸಲಹೆಗಳನ್ನು ನೀಡಲು ಮೌಲ್ಯಮಾಪನ ಅಧ್ಯಯನವು ಉದ್ದೇಶಿಸಿರುತ್ತದೆ.

ಉಲ್ಲೇಖ ನಿಯಮಗಳಲ್ಲಿ ಪ್ರಸ್ತಾಪಿಸಿದಂತೆ, ಆಯ್ದು ಸ್ವ ಸಹಾಯ ಗುಂಪುಗಳ ಜೊತೆಗೆ ಕೇಂದ್ರೀಕೃತ ಗುಂಪು ಚರ್ಚೆ, ಸ್ವ ಸಹಾಯ ಗುಂಪುಗಳ ಶ್ರೇಣೀಕರಣ, ಫಲಾನುಭವಿಗಳ ಸಮೀಕ್ಷೆ, ದಾಖಲೆಗಳ ಪರಿಶೀಲನೆ, ಪ್ರಮುಖ ಮಾಹಿತಿದಾರರೊಂದಿಗಿನ ಸಂದರ್ಶನ ಮತ್ತು ಕೆಲವು ಯಶೋಗಾಥೆಗಳನ್ನು ಅಧ್ಯಯನದಲ್ಲಿ ಬಳಸಲಾಗುವ ವಿಧಿವಿಧಾನವು ಒಳಗೊಂಡಿರುತ್ತದೆ. 2011-12ರಿಂದ 2014-15ರವರೆಗೆ ಪ್ರತಿ ವರ್ಷವೂ ನಾಲ್ಕು ಜಿಲ್ಲೆಗಳ ತೀವ್ರತೆಯೊಂದನ್ನು ಉಪಯೋಗಿಸಿಕೊಂಡು, ವ್ಯವಸ್ಥಿತ ಯಾದೃಚ್ಛಿಕ ಮಾದರಿಯನ್ನು ಬಳಸಿ ಮಾದರಿಯನ್ನು ಆಯ್ದು ಮಾಡಲಾಗುತ್ತದೆ ಎಲ್ಲಿಯಾದರೂ ಒಂದು ವರ್ಷದಲ್ಲಿ, ಜಿಲ್ಲೆಗಳಲ್ಲಿ ಯೋಜನೆಯು ಯಾವುದೇ ಸ್ವ ಸಹಾಯ ಗುಂಪನ್ನು ಒಳಗೊಂಡಿರದಿದ್ದರೆ ಅವುಗಳನ್ನು ಪ್ರತ್ಯೇಕಿಸಲಾಗಿರುತ್ತದೆ. ಒಟ್ಟು ಶೇಕಡಾ 10ರಷ್ಟು ಸ್ವ ಸಹಾಯ ಗುಂಪುಗಳು, ಅಂದರೆ, 80 ಸ್ವ ಸಹಾಯ ಗುಂಪುಗಳನ್ನು 14 ಜಿಲ್ಲೆಗಳಾದ್ಯಂತ ಆಯ್ದು ಮಾಡಲಾಗಿರುತ್ತದೆ ಮತ್ತು 701 ಪ್ರತ್ಯೇಕ ಫಲಾನುಭವಿಗಳನ್ನು ಸಂದರ್ಶಿಸಲಾಗಿರುತ್ತದೆ.

ಸ್ವ ಸಹಾಯ ಗುಂಪುಗಳ ಮತ್ತು ಫಲಾನುಭವಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಮೇಲಿನ ತಳಹದಿಯ ದತ್ತಾಂಶ ಮಾಹಿತಿಯ ಕೊರತೆಯಿಂದಾಗಿ, ಅಂಕಿ ಅಂಶಗಳನ್ನಾಧರಿಸಿ ಯೋಜನೆಯ ಪ್ರಭಾವವನ್ನು ನಿಖರವಾಗಿ ಅಳೆಯುವಲ್ಲಿ ಕಷ್ಟಕರವಾಗಿದ್ದರಿಂದ ಅಧ್ಯಯನವನ್ನು ಸೀಮಿತಗೊಳಿಸಲಾಗಿರುತ್ತದೆ. ಫಲಾನುಭವಿಗಳು ಸಾಕಷ್ಟು ಕಾಲ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನೊಳಗೆ ಸೇರಿಕೊಂಡ ಸದಸ್ಯರುಗಳಾಗಿದ್ದು ತಮ್ಮ ಬೆಳವಣಿಗೆ ಮತ್ತು ಸಬಲೀಕರಣದ ಮೇಲೆ ಪ್ರಭಾವವನ್ನು ಬೀರಿರುತ್ತಾರೆ. ಫಲಾನುಭವಿಗಳು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳಾಗಿದ್ದ ಕಾರಣದಿಂದ ಅವರಿಗೆ ಕಿರುಸಾಲ ಯೋಜನೆಯ ಅನುಕೂಲ ಪಡೆಯಲು ಸಾಧ್ಯವಾಗಿರುತ್ತದೆ ಎಂದು ಅವರು ವ್ಯಕ್ತಪಡಿಸಿರುವುದನ್ನು ಇಲ್ಲಿ ಹೇಳಲೇ ಬೇಕಾದ ಅವಶ್ಯಕತೆಯಿರುವುದಿಲ್ಲ. ಸ್ವ ಸಹಾಯ ಗುಂಪುಗಳಲ್ಲಿ ಲಭ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಲು ಕೆಲವು ಗುಂಪುಗಳು ಉತ್ಪಾದಕ ಉದ್ದೇಶಕ್ಕಾಗಿ ಬ್ಯಾಂಕ್ ಸಾಲಗಳನ್ನು ಸಹಾ ಪಡೆದಿರುತ್ತಾರೆ. ಕಿರುಸಾಲ ಯೋಜನೆಯ ಸರಿಯಾದ ದಾಖಲೆಗಳ ಕೊರತೆಯು ಈ ಸಮಸ್ಯೆಯನ್ನು ಹೆಚ್ಚಿಸಿರುತ್ತದೆ. 2011-12 ಮತ್ತು 2012-13ರಲ್ಲಿ ಮಂಜೂರಾದ ಸಾಲಗಳನ್ನು ಸರ್ಕಾರವು ಮನ್ನಾ ಮಾಡಿರುವ ವಿಷಯದಿಂದಾಗಿ ಮರುಪಾವತಿಯ ಅಂಶಗಳನ್ನು ಅರಿಯಲು ಲಭ್ಯವಿರುವ ಮಾಹಿತಿಯನ್ನು ಸೀಮಿತಗೊಳಿಸಿರುತ್ತದೆ. ಈ ಅಂಶಗಳು ವಾಸ್ತವವಾಗಿ ಕಿರುಸಾಲ ಯೋಜನೆಯ ಪ್ರಯೋಜನಗಳನ್ನು ಪ್ರತ್ಯೇಕವಾಗಿ ಹೊರತರುವುದನ್ನು ಜಟಿಲಗೊಳಿಸಿರುತ್ತದೆ. ಈ ರೀತಿಯಾಗಿ ಫಲಾನುಭವಿಗಳ ಗ್ರಹಿಕೆಯ ದೃಷ್ಟಿಯಿಂದ ಪರಿಣಾಮವನ್ನು ಅರ್ಥೈಸಲಾಗಿರುತ್ತದೆ.

**ಶೋಧನೆಗಳ ಒಂದು ಅವಲೋಕನ ಅಂದರೆ ಯೋಜನೆಯ ಉದ್ದೇಶಗಳು:**

**ಸ್ತ್ರೀ-ಶಕ್ತಿ ಸ್ವಸಹಾಯ ಗುಂಪುಗಳ ಆರ್ಥಿಕ ಸಬಲೀಕರಣ**

ಮಹಿಳೆಯರಿಗೆ ಆರ್ಥಿಕ ಸಂಪನ್ಮೂಲಗಳನ್ನು ಪಡೆಯಲು, ಅವಕಾಶಗಳನ್ನು ಅಂದರೆ ಉದ್ಯೋಗಗಳು, ಆರ್ಥಿಕ ಸೇವೆಗಳು, ಆಸ್ತಿ ಮತ್ತು ಇತರೆ ಉತ್ಪಾದಕ ಆಸ್ತಿಗಳು ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಮಾರುಕಟ್ಟೆ ಮಾಹಿತಿ ಇವುಗಳನ್ನು ಗಳಿಸುವುದನ್ನು ಆರ್ಥಿಕ ಸಬಲೀಕರಣವು ಹೆಚ್ಚಿಸುತ್ತದೆ. (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD). ಕಿರುಸಾಲ ಯೋಜನೆಯು ಆರ್ಥಿಕ ಸಂಪನ್ಮೂಲಗಳನ್ನು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಒದಗಿಸುವುದರಿಂದ ಫಲಾನುಭವಿಗಳ ಅಸ್ತಿತ್ವದಲ್ಲಿರುವ ಆದಾಯ ಉತ್ಪಾದಕ ಚಟುವಟಿಕೆಗಳನ್ನು ಸುಧಾರಿಸಿ ಚಟುವಟಿಕೆಗಳಿಂದ ಅವರ ಲಾಭ ಗಳಿಕೆಯೂ ಸುಧಾರಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಫಲಾನುಭವಿಗಳು ಉತ್ಪಾದಕ ಆಸ್ತಿಗಳನ್ನು ಖರೀದಿಸಿರುತ್ತಾರೆ.



**ಸ್ವ- ಉದ್ಯೋಗಕ್ಕೆ ಪ್ರೋತ್ಸಾಹ**

ಕಿರುಸಾಲ ಲಭ್ಯತೆಯು ಮಹಿಳೆಯರ ಅಸ್ತಿತ್ವದಲ್ಲಿರುವ ಆದಾಯ ಉತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಲು ಪ್ರೋತ್ಸಾಹಿಸಿರುತ್ತದೆ (ಶೇಕಡಾ 51) ಮತ್ತು ಇತರೆ ಸಂದರ್ಭಗಳಲ್ಲಿ (ಶೇಕಡಾ 20) ಪೂರಕ ಬಂಡವಾಳವನ್ನು ಕಿರುಸಾಲದ ಜೊತೆಗೆ ಹೂಡಿ, ಸಣ್ಣ ಉತ್ಪಾದಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸದಸ್ಯರಿಗೆ ಪ್ರೇರೇಪಿಸಿರುತ್ತದೆ. ಈ ಶೇಕಡಾವಾರು ಪ್ರೋತ್ಸಾಹ ಪ್ರೇರಣೆಯು ಒಟ್ಟು ಸಂದರ್ಶಿಸಲ್ಪಟ್ಟ ಪ್ರತಿಕ್ರಿಯೆದಾರರನ್ನು ಆಧರಿಸಿದೆ.

**ಉದ್ಯಮಶೀಲತಾ ಚಟುವಟಿಕೆಗಳಲ್ಲಿ ಒಳಗೊಂಡ ಅವಕಾಶಗಳನ್ನು ರೂಪಿಸಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿ ತಮ್ಮೊಳಗೆ ಅಭಿವೃದ್ಧಿ ಪಡಿಸಿಕೊಳ್ಳುವುದು**

ಮೇಲೆ ತಿಳಿಸಿದಂತೆ, ಕಿರುಸಾಲ ಯೋಜನೆಯು ಈಗಾಗಲೇ ಆದಾಯ ಉತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸುವುದರ ಮೂಲಕವಾಗಿ ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಸ್ವ ಉದ್ಯೋಗದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತಿದೆ.

**ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಸ್ವಯಂಪೂರ್ಣತೆಯನ್ನು ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸುವುದು**

ವಿವಿಧ ಬಾಹ್ಯ ಮೂಲಗಳಿಂದ ಒಳ ಹರಿವನ್ನು ಪಡೆದು ಸ್ಪಷ್ಟವಾಗಿ ವ್ಯಾಖ್ಯಾನಿಸಿದ ದೂರದೃಷ್ಟಿಯ ಮೂಲಕವಾಗಿ, ತಮ್ಮ ಅವಿರತ ಶ್ರಮದ ಧೋರಣೆಯಿಂದ ಬಲವಾಗಿ ಪ್ರಭಾವಿತಗೊಂಡು ಸ್ವ ಸಹಾಯ ಗುಂಪಿನ ಸದಸ್ಯರುಗಳು ಒಂದು ದೀರ್ಘಾವಧಿಯ ಉದ್ದೇಶವನ್ನು ಹೊಂದಿ ಇವುಗಳನ್ನು ಸಾಧಿಸಬಹುದಾಗಿರುತ್ತದೆ. ಕಿರುಸಾಲ ಯೋಜನೆಯು ಆರ್ಥಿಕ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಅದನ್ನು ಒದಗಿಸುವ ಬಾಹ್ಯ ಬೆಂಬಲಿತ ಅಂಶಗಳಲ್ಲಿ ಒಂದಾಗಿದ್ದು ಉತ್ಪಾದಕ ಉದ್ದೇಶಗಳಿಗಾಗಿ ಅತ್ಯುತ್ತಮವಾಗಿ ಬಳಸಿಕೊಂಡರೆ, ಆರ್ಥಿಕ ಸಬಲೀಕರಣ ಸಾಧಿಸಲು ಸ್ವ ಉದ್ಯೋಗವನ್ನು ಉತ್ತೇಜಿಸುತ್ತದೆ.

ಮೌಲ್ಯಮಾಪನ ಪ್ರಶ್ನೆಗಳ ಒಂದು ವಿವರವಾದ ವಿಶ್ಲೇಷಣೆಯು ಆಸಕ್ತಿದಾಯಕ ಶೋಧನೆಗಳನ್ನು ಹೊರತಂದಿರುತ್ತದೆ. ಫಲಾನುಭವಿಗಳಿಂದ ಸಾಲ ಮರು ಪಾವತಿ ಮಾಡಿಸಿಕೊಳ್ಳಬೇಕಾದ ಜವಾಬ್ದಾರಿ ಹೊತ್ತಿರುವ ಜಿಲ್ಲಾ ನಿರೀಕ್ಷರುಗಳು ಫಲಾನುಭವಿಗಳ ಆಯ್ಕೆಯಲ್ಲಿ ಒಳಗೊಂಡಿರುವುದಿಲ್ಲ. ಶೇಕಡಾ 75 ರಷ್ಟು ಮಾದರಿ ಗುಂಪುಗಳ ಸದಸ್ಯರುಗಳ ನಡುವೆ ಎಲ್ಲರಿಗೂ ಸಾಲದ ಮೊತ್ತವನ್ನು ಸಮನಾಗಿ ವಿತರಣೆ ಮಾಡಲಾಗಿರುತ್ತದೆ. ಯೋಜನೆಯು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುವುದಿಲ್ಲ ಆದರೆ ಕೆಲವು ಸದಸ್ಯರುಗಳು ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಮತ್ತು ಇತರೆ ಇಲಾಖೆಗಳು ನಡೆಸಿದ ತರಬೇತಿಗಳಲ್ಲಿ ಭಾಗವಹಿಸಿರುತ್ತಾರೆ. ಸಾಲದ ಮೊತ್ತದ ಬಳಕೆಯು ಕೆಳಕಂಡ ರೀತಿಯಲ್ಲಿದೆ. ಶೇಕಡಾ 70ರಷ್ಟು ಪ್ರತಿಕ್ರಿಯೆದಾರರು ಸ್ಥಳೀಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ, ಶೇಕಡಾ 2ರಷ್ಟು ಇತರೆ ಸ್ಥಳಗಳಲ್ಲಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಶೇಕಡಾ 23ರಷ್ಟು ಪ್ರತಿಕ್ರಿಯೆದಾರರು ಆದಾಯ ಉತ್ಪಾದಕ ಚಟುವಟಿಕೆಗಳಿಗಾಗಿ ಸಾಲದ ಮೊತ್ತವನ್ನು ಬಳಸಿಕೊಂಡಿರುವುದಿಲ್ಲ ಮತ್ತು ಶೇಕಡಾ 5ರಷ್ಟು ಪ್ರತಿಕ್ರಿಯೆದಾರರು ಸ್ವ ಸಹಾಯ ಗುಂಪಿನ ಸಾಲವನ್ನು ತೆಗೆದುಕೊಂಡಿರುವುದಿಲ್ಲ. ಆದಾಯ ಉತ್ಪನ್ನ ಚಟುವಟಿಕೆಗಳಿಗಾಗಿ ಸಾಲವನ್ನು ಬಳಸಿಕೊಂಡಿರುವವರಲ್ಲಿ ಸುಮಾರು ಶೇಕಡಾ 72ರಷ್ಟು ಫಲಾನುಭವಿಗಳು ಅವರ ಪ್ರಸ್ತುತ ವ್ಯಾಪಾರವನ್ನು ಅಭಿವೃದ್ಧಿ/ ವಿಸ್ತರಿಸಿರುತ್ತಾರೆ, ಶೇಕಡಾ 28ರಷ್ಟು ಫಲಾನುಭವಿಗಳು ಹೊಸದಾಗಿ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿರುತ್ತಾರೆ.

ಇತರೆ ಉದ್ದೇಶಗಳಿಗಾಗಿ ಸಾಲದ ದುರುಪಯೋಗಕ್ಕಾಗಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಆದಾಯ ಉತ್ಪಾದಕ ಚಟುವಟಿಕೆಯು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಬೆಂಬಲಿತವಾಗಿದೆ ಎಂದು ನಾಮಫಲಕವನ್ನು ಪ್ರದರ್ಶಿಸಬೇಕೆಂಬ ಮಾರ್ಗಸೂಚಿಯ ಬಗ್ಗೆ ಯಾವುದೇ ಸದಸ್ಯರುಗಳಿಗೆ ಅರಿವು ಇರುವುದಿಲ್ಲ. ಸುಮಾರು ಶೇಕಡಾ 38ರಷ್ಟು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ಬ್ಯಾಂಕ್ ಸಾಲಗಳನ್ನು ಉಲ್ಲೇಖಿತ ಈ ಅಧ್ಯಯನದ ಅವಧಿಯಲ್ಲಿ ಪಡೆದಿರುತ್ತಾರೆ. ಬಹುತೇಕ (ಶೇಕಡಾ 88ರಷ್ಟು) ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ನಗದಾಗಿ ಮರುಪಾವತಿಯನ್ನು ಮಾಡಿರುತ್ತವೆ ಮತ್ತು ಶೇಕಡಾ 4ರಷ್ಟು ಸ್ವ ಸಹಾಯ ಗುಂಪುಗಳು ಇಲ್ಲಿಯವರೆಗೆ ಯಾವುದೇ ಪ್ರಮಾಣದ ಮರುಪಾವತಿಯನ್ನು ಮಾಡಿರುವುದಿಲ್ಲ.

2011-12 ಮತ್ತು 2012-13ರಲ್ಲಿ ನೀಡಲಾದ ಸಾಲಗಳನ್ನು ಮನ್ನಾ ಮಾಡಲಾಗಿದ್ದು, 2013-14ರಲ್ಲಿ ನೀಡಲಾದ ಸಾಲದ ಮರುಪಾವತಿಯನ್ನು ಪರಿಗಣಿಸಲಾಗಿರುತ್ತದೆ ಮತ್ತು ಬಹುತೇಕ ಬೆಂಬಲಿಸಿದ ಸ್ವ ಸಹಾಯ ಗುಂಪುಗಳು 2013-14ರಲ್ಲಿ ಸಂಪೂರ್ಣವಾಗಿ ಮರುಪಾವತಿಯನ್ನು ಮಾಡಿರುವುದಿಲ್ಲ ಅಥವಾ ಮರುಪಾವತಿಯಲ್ಲಿ ವಿಳಂಬವನ್ನು ಮಾಡಿರುತ್ತವೆ. ಈ ಜನರು ಹಿಂದಿನ ಸಾಲಿನ ಆದ್ಯತೆಯನ್ನು ಉಲ್ಲೇಖಿಸಿ ಸಾಲ ಮನ್ನಾ ಆಗುವುದಾಗಿ ವಿಶ್ವಾಸ ಹೊಂದಿರುವುದು ಇದಕ್ಕೆ ಕಾರಣವಾಗಿರುತ್ತದೆ. ನಿಧಾನವಾಗಿಯಾದರೂ ಮರುಪಾವತಿಗಳನ್ನು ಮಾಡಿದ್ದರ ಅರ್ಥದಲ್ಲಿ 2014-15ರಲ್ಲಿನ ಸ್ವ ಸಹಾಯ ಗುಂಪುಗಳ ಬೆಂಬಲಿತ ಮರುಪಾವತಿಗಳು ಉತ್ತಮವಾಗಿರುತ್ತವೆ. ಕಿರುಸಾಲವನ್ನು ಪಡೆದಿರುವುದಕ್ಕೆ ಮತ್ತು ಬಳಸಿರುವುದಕ್ಕೆ ಯಾವುದೇ ಸ್ವ ಸಹಾಯ ಗುಂಪುಗಳು ಪ್ರತ್ಯೇಕವಾದ ದಾಖಲೆಯನ್ನು ನಿರ್ವಹಿಸಿರುವುದಿಲ್ಲ. ಅರ್ಜಿಯನ್ನು ಪಡೆದ ದಿನಾಂಕದಿಂದ ಸುಮಾರು 60ರಿಂದ 120 ದಿನಗಳ ಸರಾಸರಿ ಸಮಯವನ್ನು ಸಾಲ ವಿತರಣೆಗೆ ತೆಗೆದುಕೊಳ್ಳಲಾಗಿರುತ್ತದೆ.

ಈ ಯೋಜನೆಯ ಫಲಿತಾಂಶ ಮತ್ತು ಪರಿಣಾಮವು ನಿಕಟವಾಗಿ ಸಮಂಜಸವಾಗಿ ದೀರ್ಘ ಕಾಲದಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳ ಪ್ರಯೋಜನಗಳೊಂದಿಗೆ ಹೆಣೆದುಕೊಂಡಿದೆ. ಕಿರುಸಾಲ ಯೋಜನೆಯು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ

ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಒದಗಿಸಿದ್ದು, ಅವುಗಳ ಸದಸ್ಯರಿಗೆ ಪ್ರಸ್ತುತ ಆದಾಯ ಉತ್ಪಾದಕ ಚಟುವಟಿಕೆಗಳನ್ನು ಸುಧಾರಿಸಿಕೊಳ್ಳುವ ಮತ್ತು ಕೆಲವು ಇತರರಿಗೆ ಹೊಸದಾದ ಆದಾಯ ಉತ್ಪಾದಕ ಚಟುವಟಿಕೆಗಳನ್ನು ಆರಂಭಿಸಲು ಪ್ರೇರಣೆಯಾಗುವ ಮಟ್ಟಿಗೆ ಉಪಯುಕ್ತವಾಗಿರುತ್ತದೆ. ಈ ಉತ್ಪಾದಕ ಉದ್ದೇಶಗಳಿಗಾಗಿ ಯಾವುದೇ ಸಾಲ ಅಥವಾ ಆರ್ಥಿಕ ಪ್ರಯೋಜನಗಳನ್ನು ಪಡೆಯದ ಗುಂಪುಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿರುತ್ತದೆ.

ಫಲಾನುಭವಿಗಳ ಮತ್ತು ಸ್ವ ಸಹಾಯ ಗುಂಪುಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನದ ತಳಹದಿಯ ದತ್ತಾಂಶ ಮಾಹಿತಿಯ ಕೊರತೆಯಿಂದಾಗಿ, ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ತಕ್ಕ ಮಟ್ಟಿಗೆ ದೀರ್ಘ ಕಾಲದ ಸದಸ್ಯತ್ವದ ಪರಿಣಾಮವನ್ನು ಕಡೆಗಣಿಸಲಾಗದ ಕಾರಣದಿಂದ, ಸದಸ್ಯರ ಧನಾತ್ಮಕ ಬೆಳವಣಿಗೆಯಿಂದಾಗಿ, ಕಿರುಸಾಲ ಯೋಜನೆಯ ಪರಿಣಾಮವನ್ನು ಏಕಮಾತ್ರವಾಗಿ ಸಂಚಿತವಾಗಿ ಸಂಗ್ರಹಿಸುವುದು ಕಷ್ಟಕರವಾಗಿರುತ್ತದೆ.

ಆರ್ಥಿಕ ಮತ್ತು ಬಾಹ್ಯಾಂಗಿಕ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರಲ್ಲಿ, ಚಲನ ಶೀಲತೆ, ಸಮಾಜದಲ್ಲಿ ಮಾನ್ಯತೆ ಮತ್ತು ಹೊರಗಿನವರೊಂದಿಗೆ ಪರಸ್ಪರ ಗುರುತಿಸುವಿಕೆಯಾಗಲು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ಸಹಾಯ ಮಾಡಿರುವುದಾಗಿ ಸ್ವ ಸಹಾಯ ಗುಂಪುಗಳ ಸದಸ್ಯರು ಹೇಳಿರುತ್ತಾರೆ. ಸ್ತ್ರೀ ಶಕ್ತಿ ವೇದಿಕೆಯು ಸಾಲ ಪಡೆಯುವುದನ್ನು, ಉಳಿತಾಯ ಮಾಡುವ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡಿರುತ್ತದೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿರುತ್ತದೆ. ಕೆಲವು ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಸೂಚಕಗಳು ಇತರ ಅಂಶಗಳಿಗಿಂತ ಹೆಚ್ಚು ಧನಾತ್ಮಕ ಪರಿಣಾಮವನ್ನು ಬೀರಿದ್ದು ಇದರಿಂದ ಸಂಖ್ಯಾ ಶಾಸ್ತ್ರೀಯವಾಗಿ ಪ್ರಮುಖವಾಗಿ ಸೂಚಿಸಲ್ಪಟ್ಟ ಭಿನ್ನಸದೃಶ್ಯತೆಯು ಕಂಡುಬಂದಿರುತ್ತದೆ. ಪ್ರಭಾವದ ವ್ಯಾಪ್ತಿಯನ್ನು ವಾಸ್ತವತೆಯ ಬೆಳಕಿನಲ್ಲಿ ಫಲಾನುಭವಿಗಳ ಗ್ರಹಿಕೆಯೆಂದು ಅರ್ಥೈಸಿಕೊಳ್ಳಬೇಕಾಗಿರುತ್ತದೆ.

ಮೌಲ್ಯಮಾಪನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಕಂಡಂತಿವೆ:

ಕ್ರ. ಸಂ	ಪ್ರಶ್ನೆಗಳು	ತೋಧನೆಗಳು
1.	ಜಿಲ್ಲಾ ವ್ಯವಸ್ಥಾಪಕರುಗಳು ಸ್ವ ಸಹಾಯ ಗುಂಪುಗಳ ಆಯ್ಕೆಯನ್ನು ಸರಿಯಾಗಿ ಮಾಡಿರುತ್ತಾರೆಯೇ? ಎಷ್ಟು ಪ್ರಕರಣಗಳಲ್ಲಿ (ಶೇಕಡಾವಾರು) ಆಯ್ಕೆಯು ದೋಷಪೂರಿತವಾಗಿದೆ? ಮತ್ತು ಹೇಗೆ?	ಜಿಲ್ಲಾ ವ್ಯವಸ್ಥಾಪಕರುಗಳು ಸ್ವ ಸಹಾಯ ಗುಂಪುಗಳ ಆಯ್ಕೆಯಲ್ಲಿ ಒಳಗೊಂಡಿರುವುದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಸ್ವ ಸಹಾಯ ಗುಂಪುಗಳನ್ನು ಶ್ರೇಣೀಕರಣ ಮಾಡುತ್ತಿದ್ದಾರೆ. ಮತ್ತು ಅವುಗಳನ್ನು ಆಯ್ಕೆ ಮಾಡುತ್ತಿದ್ದಾರೆ.  ಮಾರ್ಗಸೂಚಿಗಳ ಪ್ರಕಾರ ಎ ಮತ್ತು ಬಿ ಶ್ರೇಣಿಯ ಗುಂಪುಗಳಿಗೆ ಆದ್ಯತೆಯನ್ನು ನೀಡಬೇಕು. ಆದರೆ ಮೌಲ್ಯಮಾಪನ ತಂಡದ ಪ್ರಕಾರವಾಗಿ, ಶೇಕಡಾ 49ರಷ್ಟು ಗುಂಪುಗಳು 'ಸಿ' ಶ್ರೇಣಿ, ಶೇಕಡಾ 41 ರಷ್ಟು 'ಬಿ' ಶ್ರೇಣಿ ಮತ್ತು ಶೇಕಡಾ 10ರಷ್ಟು 'ಎ' ಶ್ರೇಣಿಯವರು ಇರುತ್ತವೆ  ಅನಾನುಕೂಲ ಸ್ಥಿತಿಯಲ್ಲಿರುವ ವರ್ಗಗಳಿಂದ ಫಲಾನುಭವಿಗಳ ಆಯ್ಕೆ: ಅನಕ್ಷರಸ್ಥರು ಶೇಕಡಾ 80ರಷ್ಟು (229 ಸದಸ್ಯರುಗಳು), ವಿಧವೆಯರು ಶೇಕಡಾ 18ರಷ್ಟು (51 ಸದಸ್ಯರು) ಮತ್ತು ವಿಕಲಚೇತನರು ಶೇಕಡಾ 2ರಷ್ಟು (7 ಸದಸ್ಯರು)
2.	ಸ್ವ ಸಹಾಯ ಗುಂಪುಗಳ ಎಲ್ಲಾ ಸದಸ್ಯರುಗಳ ನಡುವೆ ಸಾಲದ ಮೊತ್ತವನ್ನು ಸಮನಾಗಿ ವಿತರಿಸಲಾಗಿರುವುದೇ? ಇಲ್ಲದಿದ್ದಲ್ಲಿ, ಹೇಗೆ ಅದನ್ನು ವಿತರಿಸಲಾಗಿರುತ್ತದೆ? ಮತ್ತು ಏಕೆ?	ಸ್ವ ಸಹಾಯ ಗುಂಪುಗಳ ಶೇಕಡಾ 75ರಷ್ಟು (60ಗುಂಪುಗಳು) ಎಲ್ಲಾ ಸದಸ್ಯರುಗಳ ನಡುವೆ ಸಮನಾಗಿ ಕಿರುಸಾಲವನ್ನು ವಿತರಿಸಲಾಗಿರುತ್ತದೆ. ಮತ್ತು ಸ್ವ ಸಹಾಯ ಗುಂಪುಗಳ ಶೇಕಡಾ 25ರಷ್ಟು (20ಗುಂಪುಗಳು) ಎಲ್ಲಾ ಸದಸ್ಯರುಗಳ ನಡುವೆ ಸಮನಾಗಿ ಕಿರುಸಾಲವನ್ನು ವಿತರಿಸಿರುವುದಿಲ್ಲ. ಎಲ್ಲಾ ಸದಸ್ಯರುಗಳ ನಡುವೆ ಸಮನಾಗಿ ಕಿರುಸಾಲವನ್ನು ವಿತರಿಸದಿರುವ 20ಗುಂಪುಗಳ ನಡುವೆ 17 ಗುಂಪುಗಳ ಕೆಲವು ಸದಸ್ಯರುಗಳಿಗೆ ಆದ್ಯತೆಯ/ ಅಗತ್ಯತೆಯ ಆಧಾರದ ಮೇಲೆ ನೀಡಲಾಗಿರುತ್ತದೆ ಮತ್ತು ಇತರೆ ಪ್ರಕರಣಗಳಲ್ಲಿ ಗುಂಪಿನ ಆದಾಯ ಉತ್ಪಾದಕ ಚಟುವಟಿಕೆಗಳಿಗೆ ಬಳಸಲಾಗಿರುತ್ತದೆ.
3.	ಸ್ತ್ರೀ ಶಕ್ತಿ ಗುಂಪುಗಳ ವೇದಿಕೆಗಳು ಅವುಗಳ ಸದಸ್ಯರುಗಳ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಕವಾಗಿರುವವೇ? ಹೌದಾದಲ್ಲಿ, ಯಾವ ಮಟ್ಟಿಗೆ? ಆಸಕ್ತಿದಾಯಕ ಪ್ರಕರಣಗಳನ್ನು ದಯವಿಟ್ಟು ಪ್ರಕರಣ ಅಧ್ಯಯನಗಳೆಂದು ದಾಖಲಿಸಿರಿ?	ಶೇಕಡಾ 92ರಷ್ಟು ಪ್ರತಿಕ್ರಿಯಿಸಿದವರು, ಸ್ತ್ರೀ ಶಕ್ತಿ ಗುಂಪುಗಳು ಅವರುಗಳ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ (ಶೇಕಡಾ 54ರಷ್ಟು ಗಣನೀಯ ಮಟ್ಟದಲ್ಲಿ, ಶೇಕಡಾ 46ರಷ್ಟು ಸ್ವಲ್ಪ ಮಟ್ಟದಲ್ಲಿ, (ಶೇಕಡಾ 1ರಷ್ಟು ಕಡಿಮೆ ಮಟ್ಟದಲ್ಲಿ.) ಸಹಾಯ ಮಾಡಿರುವುದಾಗಿ ತಿಳಿಸಿರುತ್ತಾರೆ.  ಶೇಕಡಾ 91ರಷ್ಟು ಪ್ರತಿಕ್ರಿಯಿಸಿದವರು, ಸ್ತ್ರೀ ಶಕ್ತಿ ಗುಂಪುಗಳು ಅವರುಗಳ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ (ಶೇಕಡಾ 42ರಷ್ಟು ಗಣನೀಯ ಮಟ್ಟದಲ್ಲಿ, ಶೇಕಡಾ 55ರಷ್ಟು ಸ್ವಲ್ಪ ಮಟ್ಟದಲ್ಲಿ,

ಕ್ರ. ಸಂ	ಪ್ರಶ್ನೆಗಳು	ಶೋಧನೆಗಳು																								
		ಶೇಕಡಾ3ರಷ್ಟು ಕಡಿಮೆ ಮಟ್ಟದಲ್ಲಿ) ಸಹಾಯ ಮಾಡಿರುವುದಾಗಿ ತಿಳಿಸಿರುತ್ತಾರೆ.																								
4.	ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರುಗಳಿಗೆ ಯಾವ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗಿರುತ್ತದೆ? ಈ ತರಬೇತಿಯು ಉಪಯುಕ್ತವಾಗಿರುವುದೇ? ಹೌದಾದರೆ, ಹೇಗೆ ಮತ್ತು ಎಷ್ಟರ ಮಟ್ಟಿಗೆ?	ವಾಸ್ತವವಾಗಿ ಕಿರುಸಾಲ ಯೋಜನೆಯ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಒದಗಿಸುವ ಯಾವುದೇ ಘಟಕವಿರುವುದಿಲ್ಲ. ಆದಾಗ್ಯೂ, ಶೇಕಡಾ 63ರಷ್ಟು ಪ್ರತಿಕ್ರಿಯೆದಾರರು ಯಾವುದೇ ಕೌಶಲ್ಯ ತರಬೇತಿಯನ್ನು ಪಡೆದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದರೆ ಶೇಕಡಾ 37ರಷ್ಟು ಪ್ರತಿಕ್ರಿಯೆದಾರರು ಇತರೆ ಸಂಸ್ಥೆಗಳು ಕೈಗೊಂಡ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಾಗಿ ತಿಳಿಸಿರುತ್ತಾರೆ. ಅವರಲ್ಲಿ ಶೇಕಡಾ 92ರಷ್ಟು ಪ್ರತಿಕ್ರಿಯೆದಾರರು ಅದು ಉಪಯುಕ್ತವಾಗಿದೆ ಎಂದು ತಿಳಿಸಿರುತ್ತಾರೆ.																								
5.	ಸ್ವ ಸಹಾಯ ಗುಂಪುಗಳು ಅವುಗಳ ಸದಸ್ಯರುಗಳಿಗೆ ಮಂಜೂರಾದ ಸಾಲದ ಸರಿಯಾದ ಮತ್ತು ಪೂರ್ಣ ಮೊತ್ತವನ್ನು ಸಕಾಲಿಕವಾಗಿ ನೀಡಿರುತ್ತಾರೆಯೇ? ಇಲ್ಲದಿದ್ದಲ್ಲಿ, ಯಾವ ವ್ಯತ್ಯಾಸಗಳು ಮತ್ತು ಏಕೆ ಆಗಿರುತ್ತವೆ?	ಕಿರುಸಾಲದ ಮೊತ್ತವನ್ನು ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಸಂಪೂರ್ಣವಾಗಿ ನೀಡಲಾಗಿರುತ್ತದೆ.																								
6.	ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಸೌಲಭ್ಯಗಳನ್ನು ಪಡೆದ ನಂತರದಲ್ಲಿ ಸಣ್ಣ ವ್ಯಾಪಾರವನ್ನು ಕೈಗೊಂಡಿರುತ್ತಾರೆಯೇ? ಹಾಗಿದ್ದಲ್ಲಿ ಅವರು ಚಟುವಟಿಕೆಯನ್ನು ಮುಂದುವರೆಸಿರುವರೇ? ಇಲ್ಲದಿದ್ದಲ್ಲಿ, ಕಾರಣಗಳನ್ನು ನೀಡುವುದು.	ಶೇಕಡಾ 72ರಷ್ಟು ಪ್ರತಿಕ್ರಿಯಿಸಿದವರು, ಸೌಲಭ್ಯಗಳನ್ನು ಪಡೆದ ನಂತರದಲ್ಲಿ ಸಣ್ಣ ವ್ಯಾಪಾರವನ್ನು ಕೈಗೊಂಡಿರುತ್ತಾರೆ. ಶೇಕಡಾ 23ರಷ್ಟು ಸದಸ್ಯರು ಸೌಲಭ್ಯಗಳನ್ನು ಪಡೆದ ನಂತರದಲ್ಲಿ ಸಣ್ಣ ವ್ಯಾಪಾರವನ್ನು ಕೈಗೊಂಡಿರುವುದಿಲ್ಲ. ಶೇಕಡಾ 5ರಷ್ಟು ಪ್ರತಿಕ್ರಿಯಿಸಿದವರು ಸಾಲವನ್ನು ಪಡೆದಿರುವುದಿಲ್ಲ.																								
7.	ಎಷ್ಟು ಸ್ವ ಸಹಾಯ ಗುಂಪುಗಳ ಸ್ಥಾಪಿಸಲ್ಪಟ್ಟ ಘಟಕಗಳು 'ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಬೆಂಬಲಿತವಾಗಿದೆ' ಎಂದು ನಾಮಫಲಕವನ್ನು ಪ್ರದರ್ಶಿಸಿರುವುದಿಲ್ಲ ಮತ್ತು ಯಾಕೆ?	ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ ಸದಸ್ಯರುಗಳು ಅರಿವಿನ ಕೊರತೆಯಿಂದ ಘಟಕವು ಆರ್ಥಿಕವಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಬೆಂಬಲಿತವಾಗಿದೆ ಎಂದು ನಾಮಫಲಕವನ್ನು ಪ್ರದರ್ಶಿಸಿರುವುದಿಲ್ಲ.																								
8.	ಯಾವ ಉದ್ದೇಶಕ್ಕಾಗಿ ಸಾಲವು ಮಂಜೂರಾಗಿರುವುದೋ ಅದಕ್ಕಾಗಿಯೇ ಫಲಾನುಭವಿಗಳು ಅದನ್ನು ಉಪಯೋಗಿಸಿರುವರೇ? ಇಲ್ಲದಿದ್ದಲ್ಲಿ ಬಳಕೆಯ ಪ್ರಕರಣದ ಮೇಲೆ ಯಾವ ಕ್ರಮವನ್ನು ತೆಗೆದುಕೊಳ್ಳಲಾಗಿದೆ?	ಶೇಕಡಾ 23ರಷ್ಟು (161 ಸದಸ್ಯರು) ಆದಾಯ ಉತ್ಪನ್ನ ಚಟುವಟಿಕೆಗಾಗಿ ಕಿರುಸಾಲವನ್ನು ಬಳಸಿಕೊಂಡಿರುವುದಿಲ್ಲ. ಸ್ವ ಸಹಾಯ ಗುಂಪುಗಳು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದಾಗಲೀ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಾಗಲೀ ಇದಕ್ಕಾಗಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.																								
9.	ಮೌಲ್ಯಮಾಪನಕ್ಕಾಗಿ ಆಯ್ಕೆಯಾದ ಸ್ವ ಸಹಾಯ ಗುಂಪು ಬ್ಯಾಂಕಿನಿಂದ ಎಷ್ಟು ಮೊತ್ತದ ಸಾಲವನ್ನು (ವರ್ಷವಾರು) ತೆಗೆದುಕೊಂಡಿರುತ್ತದೆ? ಸಾಲವನ್ನು ಸಂಪೂರ್ಣವಾಗಿ ಮತ್ತು ಸಕಾಲದಲ್ಲಿ ಮರುಪಾವತಿ ಮಾಡಲಾಗಿದೆಯೇ? ಇಲ್ಲದಿದ್ದಲ್ಲಿ, ಪಾವತಿಯ ಶೇಕಡಾ ಪ್ರಮಾಣವೆಷ್ಟು? ಮತ್ತು ಪಾವತಿ ಮಾಡದ ಪ್ರಕರಣಗಳಿಗೆ ಕಾರಣಗಳೇನು?	<p>ಅಧ್ಯಯನದ ವ್ಯಾಪ್ತಿಯೊಳಗೆ ಬರುವ 80 ಸ್ವ ಸಹಾಯ ಗುಂಪುಗಳ ಪೈಕಿ ಶೇಕಡಾ38ರಷ್ಟು (30 ಸ್ವ ಸಹಾಯ ಗುಂಪುಗಳು) ಅಧ್ಯಯನದ ಉಲ್ಲೇಖ ವರ್ಷಗಳಲ್ಲಿ ಬ್ಯಾಂಕಿನೊಂದಿಗೆ ಸಂಬಂಧದ ಕೊಡಿಯನ್ನು ಹೊಂದಿರುತ್ತವೆ.</p> <table border="1"> <thead> <tr> <th>ವರ್ಷ</th> <th>ಸಾಲದ ಮೊತ್ತ</th> <th>ಮರುಪಾವತಿ</th> <th>ಮರುಪಾವತಿಯ ಬಾಕಿ</th> </tr> </thead> <tbody> <tr> <td>2011-12</td> <td>7.30</td> <td>7.50</td> <td>0</td> </tr> <tr> <td>2012-13</td> <td>9.85</td> <td>7.59</td> <td>2.25</td> </tr> <tr> <td>2013-14</td> <td>10.89</td> <td>9.54</td> <td>1.34</td> </tr> <tr> <td>2014-15</td> <td>22.50</td> <td>16.50</td> <td>6.00</td> </tr> <tr> <td><b>ಒಟ್ಟು</b></td> <td><b>50.54</b></td> <td><b>40.94</b></td> <td><b>9.59</b></td> </tr> </tbody> </table> <p>ಬೇಡಿಕೆಯ ಮಾಹಿತಿಯ ಅಲಭ್ಯತೆಯಿಂದ ಮರುಪಾವತಿಯ ಶೇಕಡಾವಾರನ್ನು ಲೆಕ್ಕ ಮಾಡಲು ಸಾಧ್ಯವಾಗಿರುವುದಿಲ್ಲ. ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ, ಮರುಪಾವತಿ ಆಗದ ಮತ್ತು ಅವಧಿ ಮೀರಿದ ಸಾಲದ ಯಾವುದೇ ಪ್ರಕರಣಗಳು ಇರುವುದಿಲ್ಲ.</p>	ವರ್ಷ	ಸಾಲದ ಮೊತ್ತ	ಮರುಪಾವತಿ	ಮರುಪಾವತಿಯ ಬಾಕಿ	2011-12	7.30	7.50	0	2012-13	9.85	7.59	2.25	2013-14	10.89	9.54	1.34	2014-15	22.50	16.50	6.00	<b>ಒಟ್ಟು</b>	<b>50.54</b>	<b>40.94</b>	<b>9.59</b>
ವರ್ಷ	ಸಾಲದ ಮೊತ್ತ	ಮರುಪಾವತಿ	ಮರುಪಾವತಿಯ ಬಾಕಿ																							
2011-12	7.30	7.50	0																							
2012-13	9.85	7.59	2.25																							
2013-14	10.89	9.54	1.34																							
2014-15	22.50	16.50	6.00																							
<b>ಒಟ್ಟು</b>	<b>50.54</b>	<b>40.94</b>	<b>9.59</b>																							

ಕ್ರ. ಸಂ	ಪ್ರಶ್ನೆಗಳು	ಶೋಧನೆಗಳು
10.	ಫಲಾನುಭವಿ ಕುಟುಂಬಗಳ ಆರ್ಥಿಕ ಪರಿಸ್ಥಿತಿಯು ಸುಧಾರಿಸಿದೆಯೇ? ಇಲ್ಲದಿದ್ದರೆ, ವಿವರಗಳನ್ನು ಒದಗಿಸಿರಿ.	ಶೇಕಡಾ 92 ರಷ್ಟು ಪ್ರತಿಕ್ರಿಯೆದಾರರು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘವನ್ನು ಸೇರಿದ ನಂತರದಲ್ಲಿ ಸುಧಾರಿಸಿರುವುದಾಗಿ ವ್ಯಕ್ತಪಡಿಸಿರುತ್ತಾರೆ. (ಶೇಕಡಾ 43ರಷ್ಟು ಗಣನೀಯ ಮಟ್ಟದಲ್ಲಿ, ಶೇಕಡಾ 56ರಷ್ಟು ಸ್ವಲ್ಪ ಮಟ್ಟದಲ್ಲಿ, ಶೇಕಡಾ 1ರಷ್ಟು ಕಡಿಮೆ ಮಟ್ಟದಲ್ಲಿ)
11.	ಮುಂದೆ ಅನುಕರಿಸಲು ಯೋಗ್ಯವಾದಂತಹ ಮತ್ತು ಪ್ರಕರಣಗಳ ಅಧ್ಯಯನಗಳೆಂದು ಗುರುತಿಸಲಾದಂತಹ 3ರಿಂದ 4 ಅತ್ಯುತ್ತಮವಾದ ಉದಾಹರಣೆಗಳನ್ನು ದಯವಿಟ್ಟು ದಾಖಲಿಸಿರಿ, ಇದೇ ರೀತಿಯಲ್ಲಿ ಭವಿಷ್ಯದಲ್ಲಿ ಕಲಿಕೆಯ ದೃಷ್ಟಿಯಿಂದ, ವೈಫಲ್ಯದ ಉದಾಹರಣೆಗಳು ಇದೆಯೇ?	ಪ್ರಕರಣಗಳ ಅಧ್ಯಯನಗಳು ದಾಖಲಿಸಲ್ಪಟ್ಟಿವೆ. ಅಧ್ಯಯನಗಳನ್ನು ನಡೆಸಿದ ನಿರ್ದಿಷ್ಟ ಪ್ರಕರಣಗಳಲ್ಲಿ ಯಾವುದೇ ವೈಫಲ್ಯಗಳಿರುವುದಿಲ್ಲ.
12.	ಪ್ರತಿ ತಿಂಗಳು ಗುಂಪುಗಳಿಂದ ಮರುಪಾವತಿಯ ಚರ್ಚೆಗಳನ್ನು ನಿಗಮಕ್ಕೆ ಕಳುಹಿಸಲಾಗಿರುವುದೇ? ಇಲ್ಲದಿದ್ದರೆ, ವಿಳಂಬದ ಅವಧಿ ಎಷ್ಟು ಮತ್ತು ವಿಳಂಬಕ್ಕೆ ಕಾರಣವೇನು?	80ರ ಪೈಕಿ, 71 (ಶೇಕಡಾ 89 ರಷ್ಟು) ಸ್ವ ಸಹಾಯ ಗುಂಪುಗಳು ನಗದಾಗಿ 6 (ಶೇಕಡಾ 7ರಷ್ಟು) ಸ್ವ ಸಹಾಯ ಗುಂಪುಗಳು ಅಕೌಂಟ್ ಪೇಯಿ ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮರುಪಾವತಿಯನ್ನು ಮಾಡಿರುತ್ತವೆ. 3 (ಶೇಕಡಾ 4) ರಷ್ಟು ಸ್ವ ಸಹಾಯ ಗುಂಪುಗಳು ಈ ದಿನದವರೆಗೆ ಯಾವುದೇ ಮರುಪಾವತಿಯನ್ನು ಮಾಡಿರುವುದಿಲ್ಲ. ಜಿಲ್ಲಾ ನಿರೀಕ್ಷಕರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಖಾತೆಗೆ ಪ್ರತಿ ತಿಂಗಳೂ ನಗದನ್ನು ಜಮಾ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ದೊಡ್ಡದಾದ ಮೊತ್ತವನ್ನು ಸಂಗ್ರಹಿಸಿದ ನಂತರದಲ್ಲಿ ಜಮಾ ಮಾಡುತ್ತಿದ್ದಾರೆ. ಖಾತೆಗೆ ಜಮಾ ಮಾಡುವ ಆವರ್ತನದಲ್ಲಿ ವ್ಯಾಪಕ ವ್ಯತ್ಯಾಸಗಳಿವೆ.
13.	ಸರ್ಕಾರದಿಂದ ಗುಂಪುಗಳಿಗೆ ಮತ್ತು ಗುಂಪುಗಳೊಳಗೆ ಹರಿದು ಬರುವ ಆರ್ಥಿಕ ನೆರವಿಗೆ ಇರುವ ನಿರ್ಬಂಧಗಳು ಯಾವುವು? ಪ್ರಕ್ರಿಯೆಯನ್ನು ಮುಂದೆ ಹೇಗೆ ಸುಗಮಗೊಳಿಸಬೇಕು?	ಶೇಕಡಾ 39ರಷ್ಟು ಗುಂಪುಗಳು ಹಣವನ್ನು 60ರಿಂದ 120 ದಿನಗಳೊಳಗೆ ಪಡೆದಿದ್ದು, ಶೇಕಡಾ 24ರಷ್ಟು ಗುಂಪುಗಳು ಹಣವನ್ನು 30ರಿಂದ 60 ದಿನಗಳೊಳಗೆ ಪಡೆದಿದ್ದು, ಶೇಕಡಾ 19ರಷ್ಟು ಗುಂಪುಗಳು ಹಣವನ್ನು 180ರಿಂದ 240 ದಿನಗಳೊಳಗೆ ಪಡೆದಿರುತ್ತಾರೆ. ಜಿಲ್ಲೆಯ ಕಛೇರಿಯಿಂದ ಅರ್ಜಿಯನ್ನು ತಯಾರಿಸಲು ಮಾರ್ಗದರ್ಶನದ ಕೊರತೆ ಮತ್ತು ಚೆಕ್‌ಗಳನ್ನು ಪಡೆಯುವಲ್ಲಿನ ಸಮಯದ ವಿಳಂಬವು ಅವರು ಎದುರಿಸುತ್ತಿರುವ ಕೆಲವು ನಿರ್ಬಂಧಗಳಾಗಿರುತ್ತದೆ. ಉತ್ತಮವಾದ ಮಾರ್ಗದರ್ಶನ, ಸಾಲದ ದಾಖಲೆಗಳ ಸರಳೀಕರಣ ಮತ್ತು ಹಣವನ್ನು ಆನ್‌ಲೈನ್ ಮೂಲಕವಾಗಿ ವರ್ಗಾವಣೆ ಮಾಡುವುದರಿಂದ ಈ ಸಮಸ್ಯೆಗಳನ್ನು ಸರಾಗಗೊಳಿಸುವಲ್ಲಿ ನೆರವಾಗುತ್ತದೆ.
14.	ಯಾವ ಆದಾಯ ಉತ್ಪನ್ನ ಚಟುವಟಿಕೆಯು ತಾಲ್ಲೂಕಿನಲ್ಲಿ ಅತ್ಯಂತ ಪ್ರಮುಖವಾಗಿದೆ ಮತ್ತು ಅತ್ಯಂತ ಲಾಭದಾಯಕ ಆಗಿರುತ್ತದೆ? ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯು ಅತ್ಯಂತ ಲಾಭದಾಯಕವಾಗಿದೆಯೇ?	ಕೆಲವು ಜಿಲ್ಲೆಗಳಲ್ಲಿ ಕೇವಲ 1ರಿಂದ 2 ತಾಲ್ಲೂಕುಗಳು ಮಾತ್ರ ಆಯ್ಕೆ ಮಾಡಲಾಗಿದ್ದು, ತಾಲ್ಲೂಕುವಾರು ವಿವರಗಳು ಅಧಿಕವಾದಂತೆ ಅನಿಸುತ್ತಿದೆ. ಒಟ್ಟಾರೆಯಾಗಿ ಅತ್ಯಂತ ಪ್ರಮುಖವಾದ ಅಥವಾ ಜನಪ್ರಿಯ ಆದಾಯ ಉತ್ಪನ್ನ ಚಟುವಟಿಕೆಯು ಟೈಲರಿಂಗ್ ಮತ್ತು ಸಂಬಂಧಿತ ಚಟುವಟಿಕೆಗಳು ಅಂದರೆ ಉಡುಪು, ಬ್ಯಾಗ್ ಹೊಲಿಸುವುದು, ಹೇಣಿಗೆ ಮತ್ತು ಕಸೂತಿ ಹಾಗೂ ಇದರ ನಂತರದಲ್ಲಿ ಹಸುವಿನ ಪಾಲನೆಯು ಆಗಿರುತ್ತದೆ. ವಾರ್ಷಿಕ ಸರಾಸರಿ ಆದಾಯ ರೂ. 84,000/-ಹೊಂದಿರುವ ಹೋಟೆಲ್ / ಟೀ ಅಂಗಡಿಯು ಅತ್ಯಂತ ಲಾಭದಾಯಕವಾಗಿರುತ್ತದೆ. ಮತ್ತು ನಂತರದಲ್ಲಿ ಕಿರಾಣಿ ಅಂಗಡಿ ಮತ್ತು ಸಂಬಂಧಿತ ಚಟುವಟಿಕೆಗಳು ರೂ. 57,923/- ಆಗಿರುತ್ತದೆ.
15.	ಸ್ತ್ರೀ ಶಕ್ತಿ ಗುಂಪುಗಳ ಸಾಮರ್ಥ್ಯ ನಿರ್ಮಾಣದ ಅವಶ್ಯಕ ಪ್ರದೇಶಗಳು.	ಶೇಕಡಾ 50ರಷ್ಟು ಪ್ರತಿಕ್ರಿಯೆದಾರರು ಟೈಲರಿಂಗ್/ಫ್ಯಾಷನ್ ವಿನ್ಯಾಸ/ಕಸೂತಿ ಮತ್ತು ಪಶುಸಂಗೋಪನೆ ನಂತರದಲ್ಲಿ ವ್ಯಾಪಾರ ಅಭಿವೃದ್ಧಿ ಮತ್ತು ನಿರ್ವಹಣೆ/ ಹೊಸದಾದ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ತರಬೇತಿಯ ಅಗತ್ಯತೆ ಇರುವುದಾಗಿ ತಿಳಿಸಿರುತ್ತಾರೆ.

ಕ್ರ. ಸಂ	ಪ್ರಶ್ನೆಗಳು	ತೋಧನೆಗಳು
16.	ಸ್ವ ಸಹಾಯ ಗುಂಪುಗಳನ್ನು ದರ್ಜೆಗೊಳಿಸಲು ಮತ್ತು ಯೋಜನೆಯ ಹಲವಾರು ಅಂಶಗಳನ್ನು ಅಂದರೆ ಗುಂಪಿನ ಗಾತ್ರ, ಉಳಿತಾಯಗಳು, ವಸೂಲಾತಿಗಳು, ಸಭೆಗಳು, ಪುಸ್ತಕಗಳ ನಿರ್ವಹಣೆ ಇತ್ಯಾದಿಗಳನ್ನು ಆದಾಯ ಉತ್ಪನ್ನ ಚಟುವಟಿಕೆವಾರು ಪರಿಗಣಿಸಲಾಗುತ್ತದೆ. ಗುಂಪುಗಳ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡುವೆ ಇರುವ ಪರಸ್ಪರ ಸಂಬಂಧವೇನು? ಹಾಗಿದ್ದಲ್ಲಿ, ಇದರಿಂದಾಗಿ ಹೊರಬರುವ ಮಾದರಿಯೇನು? ದಯವಿಟ್ಟು ವಿವರಿಸಿರಿ.	<p>ದರ್ಜೆಯ ಫಲಿತಾಂಶಗಳು 'ಎ' ದರ್ಜೆ ಶೇಕಡಾ 10ರಷ್ಟು, 'ಬಿ' ದರ್ಜೆ ಶೇಕಡಾ 41ರಷ್ಟು, 'ಸಿ' ದರ್ಜೆ ಶೇಕಡಾ 49ರಷ್ಟು ಆಗಿರುತ್ತದೆ. ಗುಂಪಿನ ದರ್ಜೆಯು ಎತ್ತರದಲ್ಲಿದ್ದರೆ ಸದಸ್ಯರ ಸಂಖ್ಯೆಯು ವೈವಿಧ್ಯಮಯ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂಬ ಪರಸ್ಪರ ಸಂಬಂಧವನ್ನು ತೋರಿಸಿರುತ್ತದೆ. ಇದೇ ರೀತಿಯಲ್ಲಿ ದರ್ಜೆಯು ಎತ್ತರದಲ್ಲಿದ್ದರೆ, ವಿವಿಧ ಚಟುವಟಿಕೆಗಳಿಂದ ಆದಾಯವು ಹೆಚ್ಚಾಗಿರುತ್ತದೆ.</p> <p>ಗುಂಪುಗಳ ದರ್ಜೆ ಆಧಾರಿತ ಆದಾಯ ಉತ್ಪನ್ನ ಮಾದರಿಯು ಚಟುವಟಿಕೆಗಳು:</p> <ul style="list-style-type: none"> <li>• 'ಎ' ದರ್ಜೆ ಗುಂಪುಗಳ ಶೇಕಡಾ 50ರಷ್ಟು ಸದಸ್ಯರುಗಳು ವ್ಯಾಪಾರ/ ಮಾರ್ಕೆಟಿಂಗ್ ವಲಯಕ್ಕೆ ಸಂಬಂಧಿಸಿದ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಅಂದರೆ ಸಣ್ಣ ಅಂಗಡಿ/ಹೋಟೆಲ್/ಚಹಾ ಅಂಗಡಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.</li> <li>• 'ಬಿ' ದರ್ಜೆ ಗುಂಪುಗಳ ಶೇಕಡಾ 39ರಷ್ಟು ಸದಸ್ಯರುಗಳು ಪಶು ಸಂಗೋಪನೆ ಸಂಬಂಧಿತ ಚಟುವಟಿಕೆಗಳಲ್ಲಿ ಅಂದರೆ ಎಮ್ಮೆ ಸಾಕಾಣಿಕೆ, ಹಸು ಸಾಕಾಣಿಕೆ, ಮೇಕೆ ಸಾಕಾಣಿಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.</li> <li>• 'ಸಿ' ದರ್ಜೆ ಗುಂಪುಗಳ ಮಾದರಿಯು ಮಿಶ್ರಣವಾಗಿದ್ದು, ಶೇಕಡಾ 35ರಷ್ಟು ಸದಸ್ಯರುಗಳು ವ್ಯಾಪಾರ/ ಮಾರ್ಕೆಟಿಂಗ್ ಸಂಬಂಧಿತ ಚಟುವಟಿಕೆಗಳಲ್ಲಿ, ಶೇಕಡಾ 25ರಷ್ಟು ಸದಸ್ಯರುಗಳು ಪಶುಸಂಗೋಪನೆ ವಲಯದಲ್ಲಿ, ಶೇಕಡಾ 21ರಷ್ಟು ಸದಸ್ಯರುಗಳು ಸೇವಾ ವಲಯದಲ್ಲಿ ಅಂದರೆ ಟೈಲರಿಂಗ್ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.</li> </ul>
17.	ಯೋಜನೆಯನ್ನು ಮುಂದುವರಿಸಬೇಕೇ? ಇಲ್ಲದಿದ್ದಲ್ಲಿ, ಏಕೆ ಹಾಗೆ? ಹೌದಾದಲ್ಲಿ ಯಾವ ಮಾರ್ಪಾಡುಗಳು/ ಶಿಫಾರಸ್ಸುಗಳೊಂದಿಗೆ?	<p>ಶೇಕಡಾ 97ರಷ್ಟು ಜನರು ಕಿರುಸಾಲ ಯೋಜನೆಯನ್ನು ಮುಂದುವರಿಸುವ ಅಗತ್ಯತೆಯಿರುವುದಾಗಿ ತಿಳಿಸಿದ್ದರೆ, ಶೇಕಡಾ 3ರಷ್ಟು ಜನರು ಅದರ ಅವಶ್ಯಕತೆಯಿಲ್ಲ ಎಂದು ತಿಳಿಸಿರುತ್ತಾರೆ.</p>

ಸಾಲದ ದಾಖಲೆಗಳನ್ನು ಸರಳೀಕರಿಸಲು, ಮರುಪಾವತಿಯನ್ನು ಸುಗಮಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಹಾಗೂ ದಸ್ತಾವೇಜಿಗಾಗಿ ಸೂಕ್ತ ಪದ್ಧತಿಯನ್ನು ಸ್ಥಾಪಿಸಲು ಅಧ್ಯಯನವು ವ್ಯಾಪ್ತಿಯನ್ನು ಸೂಚಿಸಿರುತ್ತದೆ. ದರ್ಜೆಗೊಳಿಸುವ ನಮೂನೆಯನ್ನು ಪರಿಷ್ಕರಿಸಬೇಕಾಗಿದ್ದು, ಪ್ರಸ್ತುತ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ನೈಜತೆಯನ್ನು ಮೂಡಿಸಬೇಕಾಗಿದ್ದು, ಶ್ರೀ ಶಕ್ತಿ ಫಲಾನುಭವಿ ಗುಂಪುಗಳನ್ನು ಆಯ್ಕೆ ಮಾಡುವುದನ್ನು ಸರಿಹೊಂದಿಸಬೇಕಾಗಿರುತ್ತದೆ. ಸ್ವ ಸಹಾಯ ಗುಂಪುಗಳನ್ನು ಬಲಪಡಿಸುವ ಅಗತ್ಯವನ್ನು, ಸಮರ್ಥನೀಯ ಕಾರ್ಯನಿರ್ವಹಣೆಯನ್ನು ಒದಗಿಸುವುದನ್ನು, ಕೌಶಲ್ಯ ತರಬೇತಿಯನ್ನು, ಮೌಲ್ಯಾಧಾರಿತ ಸೇವೆಗಳ ಬೆಂಬಲದೊಂದಿಗೆ ಆರ್ಥಿಕ ಸುಸ್ಥಿರತೆಯನ್ನು ಸ್ವ ಸಹಾಯ ಗುಂಪುಗಳು ಸಾಧಿಸುವವರೆಗೆ ಅವುಗಳೊಂದಿಗೆ ಕೈಜೋಡಿಸುವ ಅಗತ್ಯತೆಯನ್ನು ಅಧ್ಯಯನವು ಸ್ಪಷ್ಟವಾಗಿ ಹೊರತಂದಿರುತ್ತದೆ. ಮಾರುಕಟ್ಟೆಗಳೊಂದಿಗಿನ ಸಂಬಂಧ ಮತ್ತು ಮೂಲ ಉದ್ಯಮಶೀಲತೆಯ ತರಬೇತಿಯು ಮಹಿಳೆಯರಿಗೆ ಸಾಕಷ್ಟು ಅಗತ್ಯವಿರುವ ನಿರ್ವಹಣಾ ಕೌಶಲ್ಯವನ್ನು ನೀಡುತ್ತದೆ. ಬ್ಯಾಂಕ್‌ನೊಂದಿಗೆ ಬಾಂಧವ್ಯವನ್ನು ಸ್ಥಾಪಿಸಲು ಬೆಂಬಲಿಸುವುದರಿಂದ, ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧಿಸಲು ಅನುಕೂಲವಾಗುತ್ತದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಕೇವಲ ಏಕಮಾತ್ರವಾದ ಕಿರುಸಾಲ ಸಂಸ್ಥೆಯಾಗದೇ ಕಿರುಸಾಲ ಯೋಜನೆಯನ್ನು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆರ್ಥಿಕ ಸುಧಾರಣೆಗೆ ಬೆಂಬಲಿತವಾಗಿ ನೀಡುತ್ತಿದೆ. ಆದಾಗ್ಯೂ, ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ಮುಂದುವರಿಸುವ ಅಗತ್ಯತೆಗಳಿದ್ದು, ಸಾಕಷ್ಟು ಮಾನವ ಸಂಪನ್ಮೂಲದೊಂದಿಗೆ ಬೆಂಬಲಿತ ಮೂಲಸೌಕರ್ಯವನ್ನು ಒದಗಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಲದ ಮೊತ್ತವನ್ನು ನೀಡಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವಿನ ಸ್ಪಷ್ಟವಾದ ಪಾತ್ರ ಹಾಗೂ ಜವಾಬ್ದಾರಿಗಳನ್ನು ಆದ್ಯತೆಯ ಮೇಲೆ ಸರಿಪಡಿಸುವ ಅಗತ್ಯವಿರುತ್ತದೆ.

## 2. ಪೀಠಿಕೆ

ಭಾರತದ ಸುಮಾರು 269.3 ದಶಲಕ್ಷ ಜನರು ಬಡತನ ರೇಖೆಗಿಂತ ಕೆಳಗೆ ಜೀವನವನ್ನು ನಡೆಸುತ್ತಿದ್ದಾರೆ (ರಾಷ್ಟ್ರೀಯ ಮಾದರಿ, 2011-12, 68ನೇ ಸುತ್ತು)<sup>1</sup>. ಸ್ವಾತಂತ್ರ್ಯದ ನಂತರದಲ್ಲಿ, ವ್ಯವಸ್ಥೆಯ ತಳಮಟ್ಟದಲ್ಲಿರುವವರ ಜೀವನವನ್ನು ಸುಧಾರಿಸಲು ಹಾಗೂ ಬಡತನದ ಎದುರಿಗೆ ಹೋರಾಡಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದ್ದು ಮತ್ತು ಪ್ರಾರಂಭಿಕ ಹೆಜ್ಜೆಗಳನ್ನು ಇಡಲಾಗಿರುತ್ತದೆ. ಸಮಾನತೆಯೊಂದಿಗೆ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಹೊಂದಿರುವ, ಉದ್ದೇಶಗಳು ಸತತವಾಗಿ ಐದು-ವರ್ಷಗಳ ಯೋಜನೆಗಳಲ್ಲಿ ಪ್ರತಿಬಿಂಬಿತವಾಗಿದೆ. ಈ ಕ್ಷಿಪ್ರ ಬೆಳವಣಿಗೆಯ ಪರಿಣಾಮವು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿಧಾನವಾಗಿ ಹರಿದು ಬರುವುದಿಲ್ಲ ಎಂಬುದನ್ನು ನೀತಿ ರೂಪಕರು ಶೀಘ್ರದಲ್ಲಿ ಮನಗಂಡಿರುತ್ತಾರೆ. ಸೌಲಭ್ಯ ವಂಚಿತರಿಗೆ ಸಾಲವನ್ನು ಉತ್ತಮವಾಗಿ ದೊರಕಿಸಿಕೊಡಲು ವ್ಯವಸ್ಥಿತವಾಗಿ ಸಂಸ್ಥೆಗಳನ್ನು ಪುನರ್‌ನಿರ್ಮಿಸಲು ಈ ಅರಿವು ಕಾರಣವಾಗಿರುತ್ತದೆ. ಈ ಪ್ರಾರಂಭಿಕ ಹೆಜ್ಜೆಗಳು ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ರೂಪುಗೊಳ್ಳಲು ಸಾಂಸ್ಥಿಕ ಚೌಕಟ್ಟನ್ನು ನಿರ್ಮಿಸಿರುತ್ತದೆ.

ಸೌಲಭ್ಯವಂಚಿತರಾಗಿ ದೂರ ಉಳಿದ ಬಡವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಪ್ರಾಯೋಜಿಸಿರುತ್ತದೆ. ಅಲ್ಪ ಆದಾಯದ ಕುಟುಂಬಗಳಿಗೆ ಆರ್ಥಿಕ ಸೇವೆಗಳನ್ನು ಒದಗಿಸಿ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಮೂಲಭೂತವಾಗಿ ಮಾರ್ಪಾಡಿಸುವುದರಿಂದ ಬಡತನವನ್ನು ನಿವಾರಿಸಬಹುದಾಗಿದೆ. ಕಿರುಬಂಡವಾಳದ ಹೆಸರಿನಡಿ ಈ ಸಂಸ್ಥೆಗಳು ಒಂದುಗೂಡಿದ್ದು, ಔಪಚಾರಿಕ ಬ್ಯಾಂಕಿಂಗ್ ವಲಯದಿಂದ ಬಹಿಷ್ಕರಿಸಲ್ಪಟ್ಟ ಗ್ರಾಹಕರಿಗೆ ಸೇವೆಯನ್ನು ಒದಗಿಸುವ ಬದ್ಧತೆಯನ್ನು ಹಂಚಿಕೊಂಡಿರುತ್ತವೆ. (ಶೆಟ್ಟಿ ಎನ್. 2008)

ಸೂಕ್ಷ್ಮಸಾಲವು ಸೂಕ್ಷ್ಮಹಣಕಾಸಿನ ಭಾಗವಾಗಿದ್ದು, ಆರ್ಥಿಕ ಸೇವೆಗೆ ಇದು ಒಂದು ವ್ಯಾಪಕ ಶ್ರೇಣಿಯನ್ನು ಅದರಲ್ಲೂ ವಿಶೇಷವಾಗಿ ಬಡವರಿಗಾಗಿ ಉಳಿತಾಯ ಖಾತೆಗಳಿಗೆ ಒದಗಿಸುತ್ತದೆ. ಸಾಮಾನ್ಯವಾಗಿ ಆಧಾರದ ಕೊರತೆಯಿರುವ ಸ್ಥಿರವಾದ ಉದ್ಯೋಗವಿರದ ಮತ್ತು ಬದಲಾಗುತ್ತಿರುವ ಸಾಲದ ಇತಿಹಾಸವನ್ನು ಹೊಂದಿರುವ ಬಡಸಾಲಗಾರರಿಗೆ ಸೂಕ್ಷ್ಮಸಾಲವು ಅತ್ಯಂತ ಸಣ್ಣ ಸಾಲಗಳ ವಿಸ್ತರಣೆಯಾಗಿರುತ್ತದೆ. ಉದ್ಯಮಶೀಲತೆಯನ್ನು ಬೆಂಬಲಿಸಲು ಮತ್ತು ಬಡತನವನ್ನು ನಿವಾರಿಸಲು ಅಲ್ಲದೇ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರ ಸಬಲೀಕರಣ ಮತ್ತು ವಿಸ್ತರಣೆಯಿಂದ ಸಂಪೂರ್ಣ ಸಮುದಾಯಗಳ ಉದ್ಧಾರಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಅನೇಕ ಸಮುದಾಯಗಳಲ್ಲಿ, ಮಹಿಳೆಯರು ಉನ್ನತವಾದ, ಸ್ಥಿರವಾದ ಉದ್ಯೋಗದ ಇತಿಹಾಸಗಳ ಕೊರತೆಯನ್ನು ಹೊಂದಿದ್ದು, ಅಗತ್ಯಗಳಿಗಾಗಿ ಸಾಂಪ್ರದಾಯಿಕ ಸಾಲಗಾರರತ್ತ ಒಲವನ್ನು ತೋರುತ್ತಾರೆ. ಬಹಳಷ್ಟು ಜನರು ಅನಕ್ಷರಸ್ಥರಾಗಿದ್ದು, ಸಾಂಪ್ರದಾಯಿಕ ಸಾಲ ಪಡೆಯಲು ಅಗತ್ಯವಿರುವ ಕಾಗದಪತ್ರಗಳನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

(<https://en.wikipedia.org/wiki/microcredit>)

1983ರಲ್ಲಿ ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ನ ಸ್ಥಾಪನೆಯೊಂದಿಗೆ ಆಧುನಿಕ ಸೂಕ್ಷ್ಮಸಾಲವನ್ನು ಸಾಮಾನ್ಯವಾಗಿ ಪರಿಗಣಿಸಲಾಗುತ್ತಿದೆ. ಆರಂಭಿಕ ಸಂದೇಹಗಳ ಹೊರತಾಗಿಯೂ ಕ್ರಮೇಣವಾಗಿ ಅನೇಕ ಸಾಂಪ್ರದಾಯಿಕ ಬ್ಯಾಂಕ್‌ಗಳು ಕಿರುಸಾಲವನ್ನು ಪ್ರಾರಂಭಿಸಿರುತ್ತಾರೆ. ವಿಶ್ವ ಸಂಸ್ಥೆಯು 2005ನೇ ವರ್ಷವನ್ನು ಕಿರುಸಾಲದ ಅಂತರ್‌ರಾಷ್ಟ್ರೀಯ ವರ್ಷವೆಂದು ಘೋಷಿಸಿರುತ್ತದೆ. ಕಿರುಸಾಲವನ್ನು ವ್ಯಾಪಕವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಬಳಸುತ್ತಿವೆ ಮತ್ತು ಅಗಾಧ ಸಾಮರ್ಥ್ಯವಿರುವ ಬಡತನ ನಿವಾರಣೆಯ ಅಸ್ತ್ರವನ್ನಾಗಿ ಪ್ರಸ್ತುತಪಡಿಸಲಾಗಿರುತ್ತದೆ.

### ಕರ್ನಾಟಕದಲ್ಲಿ ಮಹಿಳೆಯರ ವ್ಯಕ್ತಿಚಿತ್ರಣ

ಭಾರತದ ಜನಗಣತಿ 2011ರನ್ವಯ ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯು 6,25 ಕೋಟಿ ಇರುತ್ತದೆ. ಇದರಲ್ಲಿ, ಶೇಕಡಾ 50.9 ಪುರುಷರು ಮತ್ತು ಶೇಕಡಾ 49.1 ರಷ್ಟು ಮಹಿಳೆಯರು ಇರುತ್ತಾರೆ. 1991ರಿಂದ 2001ರ ನಡುವೆ ದಶಕದ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಶೇಕಡಾ 17.3ರಷ್ಟು ಏರಿಕೆಯಾಗಿರುತ್ತದೆ. 2011ರ ಜನಗಣತಿಯನ್ವಯ, ರಾಜ್ಯದಲ್ಲಿ 1000 ಪುರುಷರಿಗೆ 968ರಷ್ಟು ಮಹಿಳೆಯರು ಇರುತ್ತಾರೆ. ರಾಜ್ಯದಲ್ಲಿ 2002ರಿಂದ 2006ರವರೆಗಿನ ಅವಧಿಯಲ್ಲಿ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು 67.1 ವರ್ಷಗಳು ಇದ್ದರೆ ಪುರುಷರಿಗೆ ಅದು 63.6 ವರ್ಷಗಳು ಆಗಿದ್ದು, ಕರ್ನಾಟಕದಲ್ಲಿ ಮಹಿಳೆಯರು ಪುರುಷರಿಗಿಂತ ಸರಾಸರಿಯಾಗಿ ಸುಮಾರು 3.5 ವರ್ಷಗಳ ಕಾಲ ಹೆಚ್ಚು ಜೀವಿಸುತ್ತಾರೆ. 2011ರ ಜನಗಣತಿಯಂತೆ, ಕರ್ನಾಟಕದಲ್ಲಿ ಮಹಿಳೆಯರಲ್ಲಿ ಸಾಕ್ಷರತಾ ಸಾಧನೆಗಳನ್ನು ಪರಿಗಣಿಸಿದಾಗ, ಕಳೆದ 6 ದಶಕಗಳಲ್ಲಿ ವಾಸ್ತವವಾಗಿ ಕರ್ನಾಟಕದ ಮಹಿಳೆಯರು ಗಮನಾರ್ಹವಾಗಿ ಅಂದರೆ 1951ರಲ್ಲಿದ್ದ ಕೇವಲ ಶೇಕಡಾ 9.0ರಿಂದ 68.1ರವರೆಗೆ ಸಾಕ್ಷರತೆಯಲ್ಲಿ ಏರಿಕೆಯನ್ನು ಮಾಡಿದ್ದು, ಸುಮಾರು ಶೇಕಡಾ 60ರಷ್ಟು ಹೆಚ್ಚಳವನ್ನು ಸಾಧಿಸಿರುತ್ತಾರೆ. ಮನೆಗೆಲಸ, ಮಗುವನ್ನು ಹೊರುವುದಲ್ಲದೇ ಪಾಲನೆಪೋಷಣೆ ಚಟುವಟಿಕೆಗಳು ಮತ್ತು ಕುಟುಂಬದ ಆದಾಯ ಉತ್ಪನ್ನಕ್ಕಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.

ಈ ರೀತಿಯಾಗಿ ಮಹಿಳೆಯರು ಕನಿಷ್ಠ ತ್ರಿವಳಿ ಭಾರವನ್ನು ಹೋರುತ್ತಿದ್ದಾರೆ. ಹೀಗೆ ಮಹಿಳೆಯರು ಕುಟುಂಬಕ್ಕೆ ಒಂದು ಅನಿವಾರ್ಯ

<sup>1</sup> ಬಡತನ ಅಂದಾಜುಗಳ ಮೇಲಿನ ಪರಿಶೀಲನೆ 2011-12, ಯೋಜನಾ ಆಯೋಗ, ಭಾರತ ಸರ್ಕಾರ, ಜುಲೈ 2013 ರಾಷ್ಟ್ರೀಯ ಮಾದರಿ, 2011-12, 68ನೇ ಸುತ್ತು. [http://planningcommission.nic.in/news/pre\\_pov2307.pdf](http://planningcommission.nic.in/news/pre_pov2307.pdf) ರಲ್ಲಿ ಪಡೆಯಬಹುದು.

ಕೊಡುಗೆಯನ್ನು ನೀಡುತ್ತಿದ್ದಾರೆ. ಇದು ಬಡ ಮತ್ತು ದುರ್ಬಲ ಹಿನ್ನೆಲೆಯ ಮಹಿಳೆಯರು ತಮ್ಮ ಮಕ್ಕಳಿಗೆ ಮತ್ತು ಅವಲಂಬಿತರಿಗೆ ಆಹಾರ ಒದಗಿಸುವುದಲ್ಲದೇ ಸಮುದಾಯದ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತಿರುವುದು ಸತ್ಯವಾಗಿರುತ್ತದೆ. (ಸಾಮಾಜಿಕ ಆರ್ಥಿಕ ಬದಲಾವಣೆಯ ಸಂಸ್ಥೆ)<sup>2</sup>

### ವಿಷಯ ಮತ್ತು ಮಧ್ಯಸ್ಥಿಕೆ

ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಬಡತನ ನಿವಾರಣೆಗಾಗಿ ಸ್ತ್ರೀಶಕ್ತಿ, ಇದು ರಾಜ್ಯ ಸರ್ಕಾರದ 'ಪ್ರಮುಖ ಕಾರ್ಯಕ್ರಮಗಳಲ್ಲಿ' ಒಂದಾಗಿರುತ್ತದೆ, ಉಳಿತಾಯ ಮತ್ತು ಸಾಲದ ತತ್ವಗಳನ್ನು ಆಧರಿಸಿ 2001ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು, 2004ರ ಹೊತ್ತಿಗೆ ಪ್ರಮುಖವಾಗಿ ಸಾಮಾಜಿಕ-ಆರ್ಥಿಕ ಏಣಿಯ ಕೆಳ ಹಂತದಲ್ಲಿರುವ ಮಹಿಳೆಯರನ್ನು ಒಳಗೊಂಡಿರುವ ಒಂದು ಲಕ್ಷ ಸ್ವ-ಸಹಾಯ ಗುಂಪುಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಯತ್ನಗಳಿಂದ ಹಳ್ಳಿಗಳಲ್ಲಿ ರಚನೆಗೊಂಡಿರುತ್ತವೆ. ಸ್ತ್ರೀಶಕ್ತಿ ಕಾರ್ಯಕ್ರಮದ ಪ್ರಮುಖ ಗುರಿಯೆಂದರೆ, ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಒದಗಿಸುವುದಾಗಿರುತ್ತದೆ.

ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳು ಪ್ರಾರಂಭದಲ್ಲಿ ಆವರ್ತ ನಿಧಿ ರೂ.5000ವನ್ನು ಪಡೆದಿದ್ದು, ರಾಜ್ಯಾದ್ಯಂತ ರೂ. 65 ಕೋಟಿಗಳಷ್ಟು (<http://dwcdkar.gov.in/>) ಮಾರ್ಚ್ 2012ರವರೆಗೆ ಪಡೆದಿರುತ್ತವೆ. ತದನಂತರದಲ್ಲಿ, ಅವುಗಳ ಆದಾಯ ಉತ್ಪನ್ನ ಚಟುವಟಿಕೆಗಳಿಗಂದು ಹೆಚ್ಚಿನ ಸಾಲ ಪಡೆಯಲು ಯಾವುದೇ ನಿರ್ದಿಷ್ಟ ಬೆಂಬಲವು ಈ ಗುಂಪುಗಳಿಗೆ ದೊರೆತಿರುವುದಿಲ್ಲ. ಕೆಲವು ಗುಂಪುಗಳು ಸಾಕಷ್ಟು ದೊಡ್ಡ ಉಳಿತಾಯವನ್ನು ಹೊಂದಿದ್ದರೂ, ಕೆಲವು ಗುಂಪುಗಳು ಉತ್ಪಾದಕ ಉದ್ದೇಶಗಳಿಗಾಗಿ ಬಳಸಲು ಅಷ್ಟೊಂದು ಹಣದ ನಿಧಿಯನ್ನು ಹೊಂದಿರುವುದಿಲ್ಲ. ಪ್ರಸ್ತುತ ಮೌಲ್ಯಮಾಪನಕ್ಕೆ ಪರಿಗಣಿಸಿರುವ ಸ್ತ್ರೀಶಕ್ತಿ ಗುಂಪುಗಳ ಕಿರುಸಾಲ ಯೋಜನೆಯು, ಆರ್ಥಿಕವಾಗಿ ಸಬಲೀಕರಣಕ್ಕಾಗಿ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಸ್ವ-ಸಹಾಯ ಗುಂಪುಗಳ ಸದಸ್ಯರುಗಳನ್ನು ಬೆಂಬಲಿಸಲು 2011-12ರಿಂದ ಪ್ರಾರಂಭವಾಗಿರುತ್ತದೆ.

### ಫಲಾನುಭವಿಗಳ ವ್ಯಕ್ತಿಚಿತ್ರಣ

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ.ಡಬ್ಲ್ಯೂ.ಸಿಡಿ 38 ಡಬ್ಲ್ಯೂ.ಡಿ.ಸಿ 2010 ದಿನಾಂಕ 01.12.2010ಕ್ಕೆ ಅನುಗುಣವಾಗಿ ಕಿರುಸಾಲವನ್ನು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಸಣ್ಣ ವೈಯಕ್ತಿಕ ವ್ಯಾಪಾರ ಚಟುವಟಿಕೆಗಳನ್ನು, ಅಥವಾ ಸ್ವ-ಉದ್ಯೋಗವನ್ನು (ಗೃಹ ಕೈಗಾರಿಕೆಗಳನ್ನು, ಪಶುಸಂಗೋಪನೆ) ಕೈಗೊಳ್ಳಲು ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಸಾಲದ ಮೊತ್ತ ರೂ. 1ಲಕ್ಷವನ್ನು ಶೇಕಡಾ 6ರ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದು ಇದನ್ನು ಹೆಚ್ಚಾಗಿ ಬಡತನ ರೇಖೆಗಿಂತ ಕೆಳಗಿರುವ ಅಥವಾ ಆರ್ಥಿಕವಾಗಿ ಹಿಂದುಳಿದವರೆಂದು ಭಾವಿಸಲಾದ ಸದಸ್ಯರ ನಡುವೆ ವಿತರಿಸಲಾಗಿರುತ್ತದೆ. ಪ್ರತಿಯೊಂದು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನಲ್ಲಿ ಸರಾಸರಿಯಾಗಿ 15 ರಿಂದ 20 ಸದಸ್ಯರುಗಳು ಇರುವರೆಂದು ಭಾವಿಸಿಕೊಂಡು, ಸಾಲದ ಮೊತ್ತ ತಲಾ ಸದಸ್ಯರಿಗೆ ರೂ. 5000ದಿಂದ ರೂ. 10000 ಆಗಿರುತ್ತದೆ.

### ಯೋಜನೆಯ ಗುರಿ

ಸ್ವ ಸಹಾಯ ಗುಂಪಿನ ಸದಸ್ಯರು ನಿರಂತರವಾಗಿ ಉಳಿತಾಯ ಮಾಡುವುದರ ಮೂಲಕ ಅತ್ಯಂತ ಸಣ್ಣ ಮೊತ್ತವನ್ನು ಸಂಗ್ರಹಿಸಿರುತ್ತಾರೆ. ಆದ್ದರಿಂದ ಯೋಜನೆಯ ಗುರಿ

1. ಗುಂಪುಗಳಿಂದ ಸಾಮಾನ್ಯ ಉಳಿತಾಯಗಳನ್ನು ಹೆಚ್ಚಿಸುವುದು.
2. ಸ್ವ ಸಹಾಯ ಗುಂಪುಗಳ ಸದಸ್ಯರ ಹೆಚ್ಚುವರಿ ಆರ್ಥಿಕ ಅಗತ್ಯಗಳನ್ನು ಪೂರೈಸುವುದು.
3. ಆರ್ಥಿಕವಾಗಿ ಬಲಾಢ್ಯರಾಗಲು ಅವುಗಳ ಸದಸ್ಯರಲ್ಲಿನ ಸಾಮರ್ಥ್ಯವನ್ನು ನಿರ್ಮಿಸುವುದು.
4. ಆರ್ಥಿಕ ನೆರವನ್ನು ನೀಡಲು ಸಹಾಯ ಮಾಡುವ ಸಂಸ್ಥೆಗಳೊಂದಿಗೆ ವ್ಯವಹರಿಸಲು ಕೌಶಲ್ಯವನ್ನು ಹೊಂದುವುದು.

### ಯೋಜನೆಯ ಉದ್ದೇಶಗಳು

1. ಸ್ತ್ರೀ-ಶಕ್ತಿ ಸ್ವ-ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣ ಸಾಧಿಸುವುದು.
2. ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸುವುದು.
3. ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ತಮ್ಮಲ್ಲಿ ಅಭಿವೃದ್ಧಿ ಸಾಧಿಸಲು ಉದ್ಯಮ ಶೀಲತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸುವುದು.
4. ಸ್ವ-ಸಹಾಯ ಗುಂಪುಗಳ ಆರ್ಥಿಕ ಸ್ವಯಂ ಪೂರ್ಣತೆಯನ್ನು ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸುವುದು.

<sup>2</sup> ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ಮತ್ತು ಸಾಮಾಜಿಕ ಅಧ್ಯಯನಗಳ ಟ್ರಸ್ಟ್, 'ಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿ' ಮೇಲಿನ ಪ್ರಬಂಧ, ರಾಜ್ಯ ಯೋಜನಾ ಮಂಡಳಿ, ಕರ್ನಾಟಕ ಸರ್ಕಾರ

### ಮೌಲ್ಯಮಾಪನ ಅಧ್ಯಯನದ ಅವಶ್ಯಕತೆ

ಕಿರುಸಾಲ ಯೋಜನೆಯನ್ನು 2011-12ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಕೌಶಲ್ಯ ಹೊಂದಿರುವ ಅಥವಾ ಕೌಶಲ್ಯ ಹೊಂದಿರದ ಯಾವುದೇ ಮಹಿಳೆಯು, ಒಂದು ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರಾಗಿದ್ದರೆ, ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಹರಾಗುತ್ತಾರೆ. ಯೋಜನೆಯ ನಿಯಮಗಳನುಸಾರವಾಗಿ ಗುಂಪುಗಳನ್ನು ಆಯ್ಕೆ ಮಾಡಲಾಗುತ್ತದೆ. ಆರ್ಥಿಕ ನೆರವನ್ನು ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಪಶುಸಂಗೋಪನೆ, ಹೂಗಳ ಮಾರಾಟ, ಹಣ್ಣು ತರಕಾರಿ ಮಾರಾಟ, ಹಾಲಿನ ವ್ಯಾಪಾರ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ನೀಡಲಾಗುತ್ತಿದೆ.

ಯೋಜನೆಯ ಪ್ರಾರಂಭದಿಂದ ರೂ.1130.00 ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಿದ್ದು, ರೂ.808.00 ಲಕ್ಷಗಳನ್ನು ಮಾರ್ಚ್ 2015ರವರೆಗೆ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ಬಳಸಿಕೊಂಡಿರುತ್ತವೆ. ಈ ಯೋಜನೆಯಡಿ ಗುಂಪುಗಳಿಂದ ಸಾಲ ವಸೂಲಾತಿಯು ನಿರಂತರವಾಗಿರುತ್ತದೆ.

ಯೋಜನೆಯ ಪ್ರಾರಂಭದಿಂದ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಈ ಯೋಜನೆಯ ಮೌಲ್ಯಮಾಪನವನ್ನು ಕೈಗೊಂಡಿರುವುದಿಲ್ಲ. ಆದ್ದರಿಂದ, ಈ ಯೋಜನೆಯು ಸ್ಥಾಪಿತ ಗುರಿಗಳನ್ನು ತಲುಪಿರುವುದರ ಬಗ್ಗೆ, ಹಾಗಿದ್ದಲ್ಲಿ ಎಷ್ಟರ ಮಟ್ಟಿಗೆ ಅದು ತಲುಪಿರುತ್ತದೆ, ಫಲಾನುಭವಿಗಳ ಸಬಲೀಕರಣದ ವ್ಯಾಪ್ತಿ ಮತ್ತು ಯೋಜನೆಯ ಸುಧಾರಣೆಗಾಗಿ ಕ್ರಮಗಳು ಹಾಗೂ ಅನುಷ್ಠಾನಗೊಳಿಸುವಾಗ ಇರುವ ನಿರ್ಬಂಧಗಳನ್ನು ಗುರುತಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಈ ಯೋಜನೆಯ ಮೌಲ್ಯಮಾಪನವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿರುತ್ತದೆ. ಅಧ್ಯಯನದ ಮೌಲ್ಯಮಾಪನದ ಅವಧಿಯು 2011-12ರಿಂದ 2014-15ರವರೆಗಿನ ವರ್ಷಗಳಿಗೆ ಸೀಮಿತವಾಗಿರುತ್ತದೆ.

### ಉದ್ದೇಶಿತ ಪ್ರೇಕ್ಷಕರು

ಯೋಜನೆಯ ಸ್ಥಾಪಿತ ಉದ್ದೇಶಗಳನ್ನು ಪೂರೈಸುವಲ್ಲಿ ಸಾಧಿಸಿದ ಯಶಸ್ಸಿನ ವಿಸ್ತಾರದ ತಿಳುವಳಿಕೆಯನ್ನು ನೀಡಲು ಈ ವರದಿಯು ಉದ್ದೇಶಿಸಿರುತ್ತದೆ. ಫಲಾನುಭವಿಗಳ ಅನುಭವಗಳ ಬಗ್ಗೆ, ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಎದುರಿಸಿದ ಸಮಸ್ಯೆಗಳನ್ನು ಮತ್ತು ವಿತರಣೆಯಲ್ಲಿನ ಪರಿಣಾಮಗಳನ್ನು ಸುಧಾರಿಸಲು ಸಲಹೆಗಳ ಒಳನೋಟವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಒದಗಿಸುವ ಗುರಿಯನ್ನು ಈ ವರದಿಯು ಹೊಂದಿರುತ್ತದೆ. ಭವಿಷ್ಯದಲ್ಲಿ ಇದೇ ರೀತಿಯ ಯೋಜನೆಗಳನ್ನು ರೂಪಿಸಲು ಸಹಾಯವಾಗಲು ಇದೇ ಸಮಯದಲ್ಲಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ, ಯೋಜಕರಿಗೆ ಮತ್ತು ನೀತಿರೂಪಕರಿಗೆ ಇಂತಹ ಯೋಜನೆಗಳ ಉಪಯುಕ್ತತೆಯ ಬಗ್ಗೆ ಮಾಹಿತಿಯನ್ನು ಒದಗಿಸುವ ಉದ್ದೇಶವನ್ನು ಹೊಂದಿರುತ್ತದೆ.



### 3. ಸರ್ಕಾರದ ಮಧ್ಯಸ್ಥಿಕೆಗೆ ಆಧಾರ

ಮಹಿಳೆಯರ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರವು ಅಳವಡಿಸಿಕೊಂಡ ಕಾರ್ಯತಂತ್ರವು ಮಹಿಳೆಯರಿಗೆ ವಿದ್ಯಾಭ್ಯಾಸ ನೀಡುವುದರ ಮೂಲಕ ಮತ್ತು ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದರಿಂದ ಹಾಗೂ ವೃತ್ತಿಪರ ತರಬೇತಿ ಮತ್ತು ಉದ್ಯೋಗದ ಮೇಲೆ ಹೆಚ್ಚಿನ ಒತ್ತನ್ನು ನೀಡುವುದರಿಂದ ಸಮಾನ ಭಾಗೀದಾರರುಗಳಾಗಿ ಆರ್ಥಿಕ ಅಭಿವೃದ್ಧಿಯ ಮುಖ್ಯ ವಾಹಿನಿಯಲ್ಲಿ ಪ್ರವೇಶಿಸಲು ಸಾಧ್ಯವಾಗುವಂತೆ ಅವರನ್ನು ಸಬಲೀಕರಣಗೊಳಿಸುವುದು ಒಳಗೊಂಡಿರುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ತರಬೇತಿಯ ಸಹಾಯದಿಂದ ಆರ್ಥಿಕ ಸ್ವಾತಂತ್ರ ಪಡೆಯಲು ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳಿಂದ ತಮ್ಮ ದುಡಿಮೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಒದಗಿಸುವಲ್ಲಿ ಒತ್ತು ನೀಡಲಾಗಿರುತ್ತದೆ.

(<http://dwcd.kar.nic.in>)

ಮಹಿಳೆಯರಲ್ಲಿ ಮತ್ತು ಅವರ ಕುಟುಂಬಗಳ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸಲು ಕ್ರಾಂತಿಯನ್ನು ತರುವುದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ತ್ರೀ ಶಕ್ತಿ ಯೋಜನೆಯನ್ನು 2000-2001ರಲ್ಲಿ ಪ್ರಾರಂಭಿಸಲಾಗಿರುತ್ತದೆ. ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸಲು ಈ ಕಾರ್ಯಕ್ರಮವನ್ನು 2000-2001ರಲ್ಲಿ ಪ್ರಾರಂಭಿಸಲಾಗಿರುತ್ತದೆ ಮತ್ತು ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿರುತ್ತದೆ. ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣಕ್ಕಾಗಿ ಉಳಿತಾಯ ಅಭ್ಯಾಸವನ್ನು ಸದಸ್ಯರಲ್ಲಿ ಬೆಳೆಸಲು ಸ್ತ್ರೀ ಶಕ್ತಿ ಗುಂಪುಗಳನ್ನು ಗ್ರಾಮೀಣ ಮಟ್ಟದಲ್ಲಿ ರಚಿಸಲಾಗಿರುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸುಮಾರು 15ರಿಂದ 20 ಮಹಿಳಾ ಸದಸ್ಯರು ಒಟ್ಟಾಗಿ ಸೇರಿರುತ್ತಾರೆ. ಸ್ತ್ರೀ ಶಕ್ತಿ ಗುಂಪುಗಳನ್ನು ಅಂಗನವಾಡಿ ಕಾರ್ಯಕರ್ತೆಯವರ ಮೂಲಕವಾಗಿ ರಚಿಸಲಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ 21 ಲಕ್ಷ ಮಹಿಳಾ ಸದಸ್ಯರುಗಳನ್ನೊಳಗೊಂಡ ಕಾರ್ಯನಿರ್ವಹಿಸುತ್ತಿರುವ ಸುಮಾರು 1.40 ಲಕ್ಷ ಗುಂಪುಗಳಿರುತ್ತವೆ.

(<http://dwcd.kar.nic.in>)

ಮಹಿಳಾ ಗುಂಪುಗಳಿಂದ ಬೆಂಬಲಿತ ಆದಾಯ ಉತ್ಪನ್ನ ಚಟುವಟಿಕೆಗಳ ಮೂಲಕ ಮಹಿಳೆಯರಲ್ಲಿ ಮತ್ತು ಸಮಾಜದ ದುರ್ಬಲ ವರ್ಗದ ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣವನ್ನು ತರುವ ದೃಷ್ಟಿಕೋನದಿಂದ 'ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ'ವನ್ನು 1987ರಲ್ಲಿ ಸ್ಥಾಪಿಸಲಾಗಿರುತ್ತದೆ. ಮಹಿಳೆಯರ ಸಬಲೀಕರಣದ, ಅವರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಶಕ್ತಗೊಳಿಸುವ ಮತ್ತು ಅವರು ಸಾಮಾಜಿಕವಾಗಿ ಬದಲಾವಣೆಯತ್ತ ಸಾಗಲು ಸಕ್ರಿಯ ವಾತಾವರಣವನ್ನು ನಿರ್ಮಿಸುವ ಗುರಿಗಳನ್ನು ಈ ನಿಗಮವು ಹೊಂದಿರುತ್ತದೆ.

ಸ್ವ-ಸಹಾಯ ಗುಂಪುಗಳಲ್ಲಿ ಮಹಿಳಾ ಉದ್ಯಮಿಗಳನ್ನು ಗುರುತಿಸಲು, ನಿರಂತರ ಆದಾಯ ಉತ್ಪನ್ನ ಚಟುವಟಿಕೆಗಳ ಮೂಲಕವಾಗಿ ಆರ್ಥಿಕ ಸಬಲೀಕರಣಕ್ಕಾಗಿ ಸಾಲ ಸೌಕರ್ಯದ ಅನುಕೂಲವನ್ನು ಕಲ್ಪಿಸಲು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯು ಗುರಿಗಳನ್ನು ಹೊಂದಿರುತ್ತದೆ. ಸ್ವ ಸಹಾಯ ಗುಂಪಿನ ಸದಸ್ಯರು ನಿಯಮಿತ ಉಳಿತಾಯ ಮಾಡುವುದರ ಮೂಲಕ ಅತ್ಯಂತ ಸಣ್ಣ ಮೊತ್ತವನ್ನು ಸಂಗ್ರಹಿಸಿದ್ದು, ಬಹುತೇಕ ಪ್ರಕರಣಗಳಲ್ಲಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳ ಆರ್ಥಿಕ ಮತ್ತು ಸಾಲದ ಅಗತ್ಯಗಳನ್ನು ಪೂರೈಸಲು ಇದು ಅಸಮರ್ಪಕವಾಗಿರುವುದು ಈ ಯೋಜನೆಯ ಹಿಂದಿರುವ ತಾರ್ಕಿಕ ವಿವರಣೆಯಾಗಿರುತ್ತದೆ. ಆದ್ದರಿಂದ ಈ ಯೋಜನೆಯ ಗುರಿಗಳು ಗುಂಪುಗಳ ಉಳಿತಾಯಗಳಿಗೆ ಪೂರಕವಾಗಿದ್ದು, ಸಾಲವನ್ನು ಒದಗಿಸಲು ಅನುಕೂಲ ಕಲ್ಪಿಸುತ್ತಿದ್ದು, ಇದರಿಂದಾಗಿ ಉದ್ಯಮಶೀಲತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸಿರುತ್ತದೆ. ಮಹಿಳೆಯರಲ್ಲಿ ಸ್ವಯಂ ಅಭಿವೃದ್ಧಿಯನ್ನು ಉಜ್ವಲವಾಗಿ ವಿಸ್ತರಿಸುವ ಮತ್ತು ಅಂತಿಮವಾಗಿ ಸ್ವ ಸಹಾಯ ಗುಂಪುಗಳ ಮಹಿಳೆಯರು ಆರ್ಥಿಕ ಸ್ವಯಂಪೂರ್ಣತೆಯನ್ನು ಸಾಧಿಸುವ ಹಾಗೂ ಆರ್ಥಿಕ ಸಬಲೀಕರಣ ಒದಗಿಸುವ ಮಹತ್ವಾಕಾಂಕ್ಷಿಯನ್ನು ಈ ಯೋಜನೆಯು ಹೊಂದಿರುತ್ತದೆ.

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಅವರು ಸ್ವಾವಲಂಬಿಗಳಾಗಲು, ಮಹಿಳಾ ಸದಸ್ಯರಲ್ಲಿ ಉಳಿತಾಯ ಅಭ್ಯಾಸವನ್ನು ಬೆಳೆಸಲು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿರುತ್ತದೆ. 2011-12ರಲ್ಲಿ ಪ್ರಾರಂಭಿಸಲಾದ ಕಿರುಸಾಲ ಯೋಜನೆಯಡಿ ರೂ. 1.00 ಲಕ್ಷ ಸಾಲವನ್ನು ಅರ್ಹ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಶೇಕಡಾ 6ರ ಬಡ್ಡಿದರದಲ್ಲಿ ಒದಗಿಸಲಾಗುತ್ತಿದ್ದು, ಇದನ್ನು ಸಣ್ಣ ವೈಯಕ್ತಿಕ ವ್ಯಾಪಾರ ಚಟುವಟಿಕೆಗಳನ್ನು ಅಥವಾ ಸ್ವಯಂ ಉದ್ಯೋಗವನ್ನು ಕೈಗೆತ್ತಿಕೊಳ್ಳಲು ಸದಸ್ಯರಿಗೆ ವಿತರಿಸಲಾಗಿರುತ್ತದೆ. ಯೋಜನೆಯ ಪ್ರಾರಂಭದಿಂದ ಒಟ್ಟು ರೂ. 1130.00 ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಿದ್ದು, ರೂ.808.00 ಲಕ್ಷಗಳನ್ನು ಮಾರ್ಚ್ 2015ರವರೆಗೆ ಸ್ವ-ಸಹಾಯ ಗುಂಪುಗಳು ಬಳಸಿಕೊಂಡಿರುತ್ತವೆ. ಈ ಯೋಜನೆಯಡಿ ಗುಂಪುಗಳಿಂದ ಸಾಲ ವಸೂಲಾತಿಯು ನಿರಂತರವಾಗಿದ್ದು, ಇದು 2011-12ರಲ್ಲಿ ಶೇಕಡಾ 60ರಷ್ಟಿರುತ್ತದೆ (ಆಧಾರ: ಅನುಬಂಧ 1 ರಲ್ಲಿದ್ದಂತೆ ಉಲ್ಲೇಖ ನಿಯಮಗಳು).

## 4. ಪ್ರಗತಿಯ ಪರಿಶೀಲನೆ

ಕಿರುಸಾಲ ಯೋಜನೆಯನ್ನು 2011-12ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಕೌಶಲ್ಯ ಹೊಂದಿರುವ ಅಥವಾ ಕೌಶಲ್ಯ ಹೊಂದಿರದ ಯಾವುದೇ ಮಹಿಳೆಯು, ಒಂದು ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರಾಗಿದ್ದರೆ, ಈ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಾಗಿರುತ್ತದೆ. ಯೋಜನೆಯ ನಿಯಮಗಳನುಸಾರವಾಗಿ ಗುಂಪುಗಳನ್ನು ಆಯ್ಕೆ ಮಾಡಲಾಗಿರುತ್ತದೆ ಮತ್ತು ಆರ್ಥಿಕ ನೆರವನ್ನು ಪಶುಸಂಗೋಪನೆ, ಹೂಗಳ ಮಾರಾಟ, ಹಣ್ಣು ತರಕಾರಿ ಮಾರಾಟ, ಹಾಲಿನ ವ್ಯಾಪಾರ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಪ್ರಾರಂಭಿಸಲು ನೀಡಲಾಗುತ್ತಿದೆ.

### ಅರ್ಹತಾ ಮಾನದಂಡ (ಯೋಜನೆಯ ಮಾರ್ಗಸೂಚಿಗಳ ಪ್ರಕಾರವಾಗಿ)

- ಸ್ವ ಸಹಾಯ ಗುಂಪುಗಳು ಮತ್ತು ಅವುಗಳ ಸದಸ್ಯರುಗಳು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಲೇಬೇಕು.
- ಸದಸ್ಯರುಗಳು ಕರ್ನಾಟಕದ ನಿವಾಸಿಗಳಾಗಿರಬೇಕು
- ಯಾವುದೇ ಸಾಲ ಬಾಕಿಯನ್ನು ಹೊಂದಿರಬಾರದು
- ಯಾವುದೇ ದಾವೆ/ ಕಾನೂನು ಸಮಸ್ಯೆಗಳಲ್ಲಿ ಗುಂಪು ತೊಡಗಿಸಿಕೊಂಡಿರಬಾರದು
- ಗುಂಪು ನವೀಕರಿಸಿದ ದಾಖಲೆಗಳನ್ನು/ಕಾಗದ ಪತ್ರಗಳನ್ನು ನಿರ್ವಹಿಸಬೇಕು ಮತ್ತು ಅವುಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ಶ್ರೇಣೀಕರಣ ಮಾಡಬೇಕು. ಮೊದಲ ಆದ್ಯತೆಯನ್ನು 'ಎ' ಶ್ರೇಣಿಯ ಸ್ವ ಸಹಾಯ ಗುಂಪಿಗೆ ನೀಡಬೇಕು, ಅವುಗಳ ಲಭ್ಯತೆಯಿರದಿದ್ದರೆ 'ಬಿ' ಶ್ರೇಣಿಯ ಸ್ವ ಸಹಾಯ ಗುಂಪನ್ನು ಪರಿಗಣಿಸಬಹುದು
- ಸ್ವ ಸಹಾಯ ಗುಂಪು ಗುಂಪು ವಿಮೆಯನ್ನು ಹೊಂದಿರಬೇಕು

### ಸಾಲ ಮಂಜೂರಾತಿಗಾಗಿ ಸಲ್ಲಿಸಬೇಕಾದ ದಾಖಲೆಗಳು

- ಗುಂಪುಗಳಿಗೆ ಸಹಕಾರ ಇಲಾಖೆಯು ಶಿಫಾರಸ್ಸು ಮಾಡಿದ ಸಾಲದ ಅರ್ಜಿ
- ಗುಂಪುಗಳನ್ನು ಶ್ರೇಣೀಕರಿಸಿದ ದಾಖಲೆ ಪತ್ರ
- ಸಾಲ ಪಡೆಯಲು ಸ್ವ ಸಹಾಯ ಗುಂಪಿನ ನಿರ್ಧಾರ
- ಸ್ವ ಸಹಾಯ ಗುಂಪು ರೂಪಿಸಿದ ನಿಯಮಗಳ ಪ್ರತಿ
- ಬ್ಯಾಂಕ್ ಖಾತೆಯನ್ನು ತೆರೆಯಲು ಒದಗಿಸಿದ ದಾಖಲೆ ಮತ್ತು ಗುಂಪು ಮಾಡಿದ ಅದರ ವಹಿವಾಟು
- ಗುಂಪು ಮಾಡಿದ ಉಳಿತಾಯದ ದಾಖಲೆ ಪತ್ರಗಳು.
- ಗುಂಪಿನ ಎಲ್ಲಾ ಸದಸ್ಯರು ಸಾಲ ಪಡೆಯಲು ಮಾಡಿದ ಆಂತರಿಕ ಒಪ್ಪಂದ
- ಯಾವುದೇ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದಿರುವುದಿಲ್ಲ ಎಂಬುದಕ್ಕೆ ಪ್ರಮಾಣಪತ್ರ

### ಸಾಲ ಮಂಜೂರಾತಿ ಪ್ರಕ್ರಿಯೆ

- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ/ಜಿಲ್ಲಾ ವ್ಯವಸ್ಥಾಪಕರು (ಡಿಎಂ) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಾರ್ಷಿಕ ಕ್ರಿಯಾ ಯೋಜನೆಯನ್ನು ಆಧರಿಸಿ ಅರ್ಜಿಯನ್ನು ಆಹ್ವಾನಿಸುತ್ತಾರೆ.
- ಅರ್ಹ ಸ್ವ ಸಹಾಯ ಗುಂಪುಗಳು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ.
- ಜಿಲ್ಲಾ ವ್ಯವಸ್ಥಾಪಕರು ಪರೀಕ್ಷಿಸಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ಕಛೇರಿಗೆ ಕಳುಹಿಸುತ್ತಾರೆ.
- ಪ್ರಧಾನ ಕಛೇರಿಯು ಪರೀಕ್ಷಿಸಿ ಮಂಜೂರಾತಿ ಆದೇಶ ಮತ್ತು ಚೆಕ್‌ನ್ನು ಬಿಡುಗಡೆಗೊಳಿಸುತ್ತದೆ.
- ಜಿಲ್ಲಾ ವ್ಯವಸ್ಥಾಪಕರು ಭದ್ರತಾ ದಾಖಲೆಗಳನ್ನು ಪಡೆಯುತ್ತಾರೆ.
- ಸೂರ್ವ ವಿತರಣಾ ಸಲಹೆಗಳನ್ನು ನೀಡಿ ಚೆಕ್ ಮತ್ತು ಪಾಸ್ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.
- ಜಿಲ್ಲಾ ವ್ಯವಸ್ಥಾಪಕರು/ಅಭಿವೃದ್ಧಿ ನಿರೀಕ್ಷಕರು ಸದಸ್ಯರುಗಳಿಗೆ ಸಾಲವನ್ನು ವಿತರಿಸುತ್ತಾರೆ.
- ಘಟಕಗಳು ಸ್ಥಾಪನೆಯಾಗಿರುವುದನ್ನು ಮತ್ತು ಮಂಡಳಿಗಳನ್ನು ರಚಿಸಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
- ತ್ರೈಮಾಸಿಕ ತಪಾಸಣಾ ವರದಿಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಕಳುಹಿಸಲಾಗುತ್ತದೆ.

### ಸಾಲ ಮರುಪಾವತಿ

- ಪ್ರಾರಂಭದ 2 ತಿಂಗಳ ನಿರ್ಬಂಧ ಅವಧಿಯು ಸೇರಿದಂತೆ ಶೇಕಡಾ 6ರ ಬಡ್ಡಿಯ ಜೊತೆಗೆ 24 ತಿಂಗಳ ಕಂತುಗಳಲ್ಲಿ ಸಾಲದ ಮೊತ್ತವನ್ನು ಎಲ್ಲಾ ಫಲಾನುಭವಿಗಳಿಂದ ಮರುಪಾವತಿ ಮಾಡಬೇಕಾಗಿರುತ್ತದೆ.
- ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು ಮರುಪಾವತಿಯ ಸಂಗ್ರಹಣೆಗೆ ಜವಾಬ್ದಾರಾಗಿರುತ್ತಾರೆ. ನಿಗದಿತ ಮೊತ್ತಕ್ಕಿಂತ ಕಡಿಮೆ ಕಂತು ಮರುಪಾವತಿಯಾಗುತ್ತಿದ್ದರೆ, ಸಂಪೂರ್ಣ ಬಡ್ಡಿಯನ್ನು ಮೊದಲು ಪಾವತಿಸಿ ಉಳಿದ ಮೊತ್ತವನ್ನು ಮುಖ್ಯ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ.
- ಮರುಪಾವತಿಯ ಮೊತ್ತವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ಕ್ರಮಬದ್ಧವಾಗಿ ಪಾವತಿಸಬೇಕಾಗಿರುತ್ತದೆ.

ವರ್ಷವಾರು ಸಾಧನೆ	2011-12	2012-13	2013-14	2014-15	ಒಟ್ಟು
ಹಣಕಾಸು(ಲಕ್ಷಗಳಲ್ಲಿ)	200	141	121	336	808
ಸ್ವ ಸಹಾಯ ಗುಂಪುಗಳ ಸಂಖ್ಯೆ	200	141	121	336	808
ಫಲಾನುಭವಿಗಳ ಸಂಖ್ಯೆ	3393	2373	2195	5263	13224

ಪ್ರಾರಂಭದಲ್ಲಿ ರೂ.1130 ಲಕ್ಷಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿರುತ್ತದೆ ಮತ್ತು ಮಾರ್ಚ್ 2015ರಂದು ರೂ.808 ಲಕ್ಷಗಳನ್ನು ಬಳಸಿಕೊಳ್ಳಲಾಗಿರುತ್ತದೆ (ಶೇಕಡಾ 71.5).2013-14ರಲ್ಲಿ ಕನಿಷ್ಠ ಬಳಕೆಯಾಗಿರುತ್ತದೆ. 2013ರಲ್ಲಿ, ಕರ್ನಾಟಕದಲ್ಲಿ ಹೊಸ ರಾಜ್ಯ ಸರ್ಕಾರವು ರಚನೆಯಾದಾಗ 31-03-2013ರವರೆಗೆ ಮಂಜೂರಾದ ಎಲ್ಲಾ ಸಾಲಗಳಿಗೆ ಸಾಲ ಮರುಪಾವತಿ(ಪ್ರಧಾನ ಮೊತ್ತ ಮತ್ತು ಬಡ್ಡಿ)ಯನ್ನು ಸ್ತ್ರೀ ಶಕ್ತಿ ಸ್ವ ಸಹಾಯಗುಂಪುಗಳಿಗೆ ಮನ್ನಾ ಮಾಡಲಾಗಿರುತ್ತದೆ. (ಸರ್ಕಾರದ ಆದೇಶ ಡಬ್ಲ್ಯೂಸಿಡಿ 13 ಡಬ್ಲ್ಯೂಡಿ 2014, ಬೆಂಗಳೂರು ದಿನಾಂಕ: 12-03-2015. ಸಾಲ ಮನ್ನಾದ ಸರ್ಕಾರದ ಆದೇಶವನ್ನು ಅನುಬಂಧ 2ರಲ್ಲಿ ಲಗತ್ತಿಸಲಾಗಿದೆ). ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ರೂ.2ಲಕ್ಷಗಳ ಬಡ್ಡಿರಹಿತ ಸಾಲವನ್ನು ಒದಗಿಸಲು 2015ರಲ್ಲಿ, ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿರುತ್ತದೆ.

## 5. ಸಮಸ್ಯೆಯ ಹೇಳಿಕೆ

ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ತಿಂಗಳಿಗೆ ಸರಾಸರಿ ರೂ.50ರಿಂದ 100ರಷ್ಟು ಹಣವನ್ನು ಉಳಿತಾಯ ಮಾಡುತ್ತವೆ. ಪ್ರತಿಯೊಂದು ಗುಂಪು ಸುಮಾರು 10ರಿಂದ 15ರವರೆಗೆ ಮಹಿಳಾ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಹಿಂದೆ ಇರುವ ತಾರ್ಕಿಕ ಅಂಶವೆಂದರೆ, ನಿಯಮಿತ ಉಳಿತಾಯದ ಮೂಲಕವಾಗಿ ತೀರಾ ಕಡಿಮೆ ಪ್ರಮಾಣದ ಹಣವನ್ನು ಸ್ವ ಸಹಾಯ ಗುಂಪಿನ ಸದಸ್ಯರುಗಳಿಂದ ಶೇಖರಿಸಲಾಗುತ್ತಿದೆ. ಇದು ಬಹಳಷ್ಟು ಪ್ರಕರಣಗಳಲ್ಲಿ ಆರ್ಥಿಕವಾದ ಮತ್ತು ಸ್ವ ಸಹಾಯ ಗುಂಪಿನ ಸದಸ್ಯರುಗಳ ಸಾಲದ ಅಗತ್ಯಗಳನ್ನು ಪೂರೈಸುವಲ್ಲಿ ಅಸಮರ್ಪಕವಾಗಿರುತ್ತದೆ. ಆದ್ದರಿಂದ ಗುಂಪುಗಳ ಉಳಿತಾಯವನ್ನು ಪೂರಕಗೊಳಿಸುವುದು, ಉದ್ಯಮಶೀಲತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸಲು ಸಾಲ ಸಿಗುವಂತೆ ಮಾಡುವುದು ಈ ಯೋಜನೆಯ ಗುರಿಗಳಾಗಿರುತ್ತದೆ. ಈ ಯೋಜನೆಯು ಮಹಿಳೆಯರಲ್ಲಿ ಸ್ವ-ಬೆಳವಣಿಗೆಗಾಗಿ ಅವಕಾಶಗಳನ್ನು ವಿಸ್ತರಿಸುವ ಆಶಯಗಳನ್ನು ಸಹಾ ಹೊಂದಿರುತ್ತದೆ ಮತ್ತು ಅಂತಿಮವಾಗಿ ಸ್ವ ಸಹಾಯ ಗುಂಪಿನ ಮಹಿಳೆಯರು ಆರ್ಥಿಕವಾಗಿ ಸ್ವಯಂಪೂರ್ಣತೆಯನ್ನು ಸಾಧಿಸಲು ಮತ್ತು ಆರ್ಥಿಕ ಸಬಲೀಕರಣ ಸಾಧಿಸಲು ಅನುವು ಮಾಡಿಕೊಡುತ್ತದೆ.

2011-12ರಿಂದ ಈ ಕೆಳಕಂಡ ಉದ್ದೇಶಗಳೊಂದಿಗೆ ಕಿರುಸಾಲ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

1. ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣ
2. ಸ್ವಂತ ಉದ್ಯೋಗವನ್ನು ಪ್ರೋತ್ಸಾಹಿಸುವುದು
3. ವಾಣಿಜ್ಯೋದ್ಯಮ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕಲ್ಪಿಸುವುದು ಮತ್ತು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ತಮ್ಮಲ್ಲಿ ಅಭಿವೃದ್ಧಿಯನ್ನು ಕಾಣುವುದು
4. ಸ್ವ ಸಹಾಯ ಗುಂಪುಗಳು ಆರ್ಥಿಕ ಸ್ವಯಂಪೂರ್ಣತೆಯನ್ನು ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸುವುದು

ಪ್ರಾರಂಭದಿಂದಲೂ ಈ ಯೋಜನೆಯ ಮೌಲ್ಯಮಾಪನ ಮಾಡದಿರುವುದರಿಂದ ಯೋಜನೆಯ ಮೌಲ್ಯಮಾಪನದ ಅಗತ್ಯತೆಯನ್ನು ಹಾಗೂ ಅದರ ಪ್ರಭಾವವನ್ನು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮನಗಂಡಿರುತ್ತದೆ. ಯೋಜನೆಯ ವಿತರಣೆಯನ್ನು ಸುಧಾರಿಸುವುದು ಮತ್ತು ಮಹಿಳೆಯರಿಗೆ ಸಾಧ್ಯವಾದಷ್ಟು ಆರ್ಥಿಕ ಸಬಲೀಕರಣಗೊಳಿಸಲು ಪ್ರಯತ್ನವನ್ನೂ ಸಹಾ ಮಾಡುವುದು.

## 6. ವ್ಯಾಪ್ತಿ, ಉದ್ದೇಶಗಳು ಮತ್ತು ಮೌಲ್ಯಮಾಪನ ಪ್ರಶ್ನೆಗಳು

2011-12ರಿಂದ 2014-15ರ ಅವಧಿಯವರೆಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲಾದ 'ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಕಿರುಸಾಲ ಯೋಜನೆಯ' ಮೌಲ್ಯಮಾಪನವನ್ನು ಕೈಗೊಳ್ಳಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ದಿ ಎನರ್ಜಿ ಅಂಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್‌ಗೆ ವಹಿಸಿರುತ್ತದೆ. ಈ ನಿಯೋಜನೆಯ ಒಟ್ಟಾರೆ ಉದ್ದೇಶವೆಂದರೆ, ಪ್ರತಿ ಮಹಿಳೆಯರು ಈ ಯೋಜನೆಯ ಮೂಲಕ ಆರ್ಥಿಕವಾಗಿ ಹೊಂದಿದ ಸಬಲೀಕರಣದ ವಿಸ್ತಾರವನ್ನು ಮೌಲ್ಯಮಾಪನ ಮಾಡುವುದಾಗಿರುತ್ತದೆ ಮತ್ತು ಸಾಲ ನೀಡುವವರಿಂದ ಹೆಚ್ಚಿನ ಬಡ್ಡಿ ದರಗಳಲ್ಲಿ ಸಾಲ ಪಡೆಯುವುದನ್ನು ಯೋಜನೆಯ ಫಲದಿಂದಾಗಿ ತಡೆಗಟ್ಟಲಾಗಿದೆಯೇ ಎಂಬುದನ್ನು ಕಂಡುಹಿಡಿಯುವುದಾಗಿರುತ್ತದೆ. ಫಲಾನುಭವಿಗಳ ಮತ್ತು ಪ್ರಮುಖ ಪಾಲುದಾರರ ಪ್ರತಿಕ್ರಿಯೆಯ ಆಧಾರದಲ್ಲಿ ಸುಧಾರಣೆ ಮಾಡಬಹುದಾದ ಪ್ರಮುಖ ಪ್ರದೇಶಗಳನ್ನು ಈ ಅಧ್ಯಯನದ ಶೋಧನೆಗಳ ಆಧಾರದಲ್ಲಿ ಗುರುತಿಸಲು ಬಳಸಲಾಗುತ್ತದೆ.

### ಉದ್ದೇಶ

- ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಮತ್ತು ಕಿರುಸಾಲ ಯೋಜನೆಯ ಮೂಲಕವಾಗಿ ಆರ್ಥಿಕವಾಗಿ ಸಬಲರಾದ ಪ್ರತ್ಯೇಕ ಮಹಿಳೆಯರ ವ್ಯಾಪ್ತಿಯನ್ನು ಮೌಲ್ಯಮಾಪನ ಮಾಡುವುದು.
- ಯೋಜನೆಯ ಉದ್ದೇಶಗಳು ಮತ್ತು ಗುರಿಗಳನ್ನು ಸಾಧಿಸಲಾಗಿರುವುದೇ ಎಂದು ತಿಳಿಯುವುದು.
- ಯೋಜನೆಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಯೋಜನೆಯ ಅನುಷ್ಠಾನದಲ್ಲಿರುವ ನಿರ್ಬಂಧಗಳನ್ನು ಗುರುತಿಸುವುದು.

### ನಿರ್ದಿಷ್ಟ ಗುರಿಗಳು

- ಪ್ರಸ್ತುತ ವೈಯಕ್ತಿಕ ಫಲಾನುಭವಿಗಳ ಸ್ಥಿತಿ ಮತ್ತು ಅವರ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ.
- ಸ್ಪರ್ಧಾತ್ಮಕ ಸನ್ನಿವೇಶಗಳನ್ನು ಎದುರಿಸಲು ಮತ್ತು ಅವರು ಸ್ವಯಂ ಉದ್ಯೋಗ ಮಾಡಿಕೊಳ್ಳುವಂತೆ ಜಾಗೃತಿಯನ್ನು ಮೂಡಿಸುವುದು.
- ಅನುಷ್ಠಾನದಲ್ಲಿರುವ ನಿರ್ಬಂಧಗಳನ್ನು ಗುರುತಿಸುವುದು ಮತ್ತು ಅಸ್ತಿತ್ವದಲ್ಲಿರುವ ಯೋಜನೆಯನ್ನು ಸುಧಾರಿಸಲು ಕ್ರಮಗಳನ್ನು ಸಲಹೆ ಮಾಡುವುದು.
- ವ್ಯಕ್ತಿಗತವಾಗಿ/ ಗುಂಪು ಸದಸ್ಯರ ಸಬಲೀಕರಣಕ್ಕಾಗಿ ಸಲಹೆ ಮಾಡಲಾದ ಕ್ರಮಗಳನ್ನು ಸಂಗ್ರಹಿಸುವುದು.

### ಪ್ರಶ್ನೆಗಳ ಮೌಲ್ಯಮಾಪನ

ಅಧ್ಯಯನದ ಸಮಯದಲ್ಲಿ ಅಧ್ಯಯನ ಮಾಡಲಾಗುವ ಪ್ರಮುಖ ಅಂಶಗಳು ಈ ರೀತಿಯಲ್ಲಿವೆ.

ಅನುಷ್ಠಾನಗೊಳಿಸುವ ಪ್ರಕ್ರಿಯೆ
ಫಲಾನುಭವಿಗಳು ಅನುಕೂಲ ಪಡೆದುಕೊಳ್ಳುವುದು
ಯೋಜನೆಯ ಪರಿಣಾಮ
ವಿತರಣೆಯ ಸುಧಾರಣೆಗಾಗಿ ಇರುವ ವ್ಯಾಪ್ತಿ/ ಸವಾಲುಗಳು
ವಿತರಣೆಯ ಪರಿಣಾಮದ ಸುಧಾರಣೆಗಾಗಿ ಶಿಫಾರಸ್ಸುಗಳು

**ಅಧ್ಯಯನವು ಈ ಕೆಳಗಿನ ಪ್ರಶ್ನೆಗಳಿಗೆ ನಿರ್ದಿಷ್ಟವಾಗಿ ಉತ್ತರಿಸಲು ಉದ್ದೇಶಿಸಿದೆ:**


1. ಜಿಲ್ಲಾ ವ್ಯವಸ್ಥಾಪಕರು ಸ್ವ ಸಹಾಯ ಗುಂಪುಗಳನ್ನು ಸರಿಯಾಗಿ ಆಯ್ಕೆ ಮಾಡಿರುತ್ತಾರೆಯೇ? ಎಷ್ಟು ಸಂದರ್ಭಗಳಲ್ಲಿ (ಶೇಕಡಾವಾರು) ಆಯ್ಕೆಯು ದೋಷಪೂರಿತವೆಂದು ಕಂಡುಬಂದಿದೆ? ಮತ್ತು ಹೇಗೆ?
2. ಎಲ್ಲಾ ಸ್ವ ಸಹಾಯ ಗುಂಪುಗಳ ಸದಸ್ಯರ ನಡುವೆ ಸಾಲದ ಮೊತ್ತವನ್ನು ಸಮನಾಗಿ ವಿತರಿಸಲಾಗಿದೆಯೇ? ಇಲ್ಲದಿದ್ದಲ್ಲಿ, ಅದನ್ನು ಹೇಗೆ ವಿತರಿಸಲಾಗಿದೆ? ಮತ್ತು ಏಕೆ?
3. ತನ್ನ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸ್ತ್ರೀ ಶಕ್ತಿ ಗುಂಪುಗಳ ವೇದಿಕೆಗಳು ಸಹಾಯ ಮಾಡಿರುತ್ತವೆಯೇ? ಹೌದಾದಲ್ಲಿ ಯಾವ ಮಟ್ಟಿಗೆ? ದಯವಿಟ್ಟು ಆಸಕ್ತಿದಾಯಕ ಪ್ರಕರಣಗಳನ್ನು ಪ್ರಕರಣಗಳ ಅಧ್ಯಯನಕ್ಕಾಗಿ ದಾಖಲಿಸಲ್ಪಡಬಹುದು.
4. ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರುಗಳಿಗೆ ಯಾವ ಯಾವ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ? ಈ ತರಬೇತಿಯು ಸಹಾಯಕವಾಗಿದೆಯೇ? ಹೌದಾದಲ್ಲಿ ಹೇಗೆ ಮತ್ತು ಎಷ್ಟರ ಮಟ್ಟಿಗೆ?
5. ಸ್ವ ಸಹಾಯ ಗುಂಪುಗಳು ತಮ್ಮ ಸದಸ್ಯರಿಗೆ ಮಂಜೂರಾದ ಸಾಲದ ಸರಿಯಾದ ಮತ್ತು ಸಂಪೂರ್ಣ ಮೊತ್ತವನ್ನು ಸಕಾಲಿಕವಾಗಿ ನೀಡಿರುತ್ತವೆಯೇ? ಇಲ್ಲದಿದ್ದಲ್ಲಿ ವ್ಯತ್ಯಾಸಗಳು ಯಾವುವು ಮತ್ತು ಏಕೆ?
6. ಅನುಕೂಲಗಳನ್ನು ಪಡೆದ ನಂತರ ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಸಣ್ಣ ವ್ಯಾಪಾರವನ್ನು ಕೈಗೊಂಡಿರುವರೇ? ಹಾಗಿದ್ದಲ್ಲಿ, ಅವರು ಈ ಚಟುವಟಿಕೆಯನ್ನು ಮುಂದುವರಿಸಿರುವರೇ? ಇಲ್ಲದಿದ್ದಲ್ಲಿ, ಒದಗಿಸಬೇಕಾದ ಕಾರಣಗಳು ಯಾವುವು?
7. ಘಟಕವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಹಣಕಾಸು ಪಡೆದಿರುವ ಬಗ್ಗೆ ಫಲಕಗಳನ್ನು ಎಷ್ಟು ಸ್ವ ಸಹಾಯ ಗುಂಪುಗಳು ಪ್ರದರ್ಶಿಸಿರುವುದಿಲ್ಲ? ಮತ್ತು ಏಕೆ?
8. ಮಂಜೂರಾದ ಅದೇ ಉದ್ದೇಶಕ್ಕೆ ಫಲಾನುಭವಿಗಳು ಸಾಲವನ್ನು ಬಳಸಿದ್ದಾರೆಯೇ? ಇಲ್ಲದಿದ್ದಲ್ಲಿ ತಪ್ಪಾದ ಬಳಕೆಯ ಪ್ರಕರಣಕ್ಕೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ?
9. ಮೌಲ್ಯಮಾಪನಕ್ಕಾಗಿ ಆಯ್ಕೆ ಮಾಡಲಾದ ಸ್ವ ಸಹಾಯ ಗುಂಪುಗಳ ಮೂಲಕ ಬ್ಯಾಂಕುಗಳಿಂದ ಪಡೆದುಕೊಂಡ ಸಾಲದ (ವರ್ಷವಾರು) ಪ್ರಮಾಣವೇನು? ಸಾಲಗಳನ್ನು ಮಂಜೂರು ಮಾಡಲು ಎಲ್ಲಾ ಬ್ಯಾಂಕುಗಳು ಮೇಲಾಧಾರ ಭದ್ರತೆಯಾಗಿ ಬೇಡಿಕೆಯನ್ನು ಇಡುತ್ತಿದ್ದಾರೆಯೇ? ಸಾಲವನ್ನು ಸಕಾಲಿಕವಾಗಿ ಮತ್ತು ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದೆಯೇ? ಇಲ್ಲದಿದ್ದರೆ ಶೇಕಡಾವಾರು ಪಾವತಿ ಎಷ್ಟು ಮತ್ತು ಮರುಪಾವತಿಯಾಗದಿರುವ ಪ್ರಕರಣಗಳಿಗೆ ಕಾರಣಗಳೇನು?
10. ಫಲಾನುಭವಿ ಕುಟುಂಬಗಳ ಆರ್ಥಿಕ ಸ್ಥಿತಿಯು ಸುಧಾರಿಸಿದೆಯೇ? (ಮೌಲ್ಯಮಾಪಕರು ಸದಸ್ಯರ ಗ್ರಹಿಕೆಗೆ ಸಂಬಂಧಿಸಿದಂತೆ ಇದನ್ನು ಅಳತೆ ಮಾಡಲು ಸೂಚಕಗಳನ್ನು ರಚಿಸಬೇಕು ಮತ್ತು ಆಗ ಇವುಗಳ ಆಧಾರದ ಮೇಲೆ ವರದಿ ಮಾಡಬೇಕು) ಇಲ್ಲದಿದ್ದಲ್ಲಿ, ವಿವರಗಳನ್ನು ನೀಡಿರಿ.
11. ದಯವಿಟ್ಟು ಯೋಜನೆಯ ಯಶಸ್ಸಿನ ಬಗ್ಗೆ ಅನುಷ್ಠಾನಕ್ಕೆ ಯೋಗ್ಯವಾದ 3ರಿಂದ 4 ಅತ್ಯುತ್ತಮ ಉದಾಹರಣೆಗಳನ್ನು ದಾಖಲಿಸಿರಿ ಮತ್ತು ಪ್ರಕರಣ ಅಧ್ಯಯನಗಳಿಗಾಗಿ ಎಂದು ಗುರುತಿಸಿರಿ. ಇದೇ ರೀತಿಯಲ್ಲಿ, ಭವಿಷ್ಯದ ಕಲಿಕೆಗೆ ಕಾರಣವಾಗುವ ವೈಫಲ್ಯದ ಕೆಲವು ಉದಾಹರಣೆಗಳಿವೆಯೇ?
12. ಗುಂಪುಗಳು ಕಳುಹಿಸಿದ ಮರುಪಾವತಿ ಚೆಕ್‌ಗಳನ್ನು(ಚೆಕ್‌ಗಳ ಮೂಲಕವಾಗಿ ಮರುಪಾವತಿ ಇರುವಲ್ಲಿ) ಪ್ರತಿ ಮಾಹೆ ನಿಗಮಕ್ಕೆ ತಲುಪಿಸಲಾಗುತ್ತಿದೆಯೇ? ಇಲ್ಲದಿದ್ದರೆ, ವಿಳಂಬದ ಅವಧಿ ಎಷ್ಟು ಮತ್ತು ಏಕೆ?
13. ಸರ್ಕಾರದಿಂದ ಗುಂಪುಗಳಿಗೆ ಮತ್ತು ಗುಂಪುಗಳೊಳಗೆ ಆರ್ಥಿಕ ಹರಿವಿಗೆ ಇರುವ ನಿರ್ಬಂಧಗಳು ಯಾವುವು? ಪ್ರಕ್ರಿಯೆಯನ್ನು ಮತ್ತಷ್ಟು ಮುಂದುವರಿಸುವುದು ಹೇಗೆ?
14. ದಯವಿಟ್ಟು ತಾಲ್ಲೂಕುವಾರು ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯನ್ನು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಲಾಭದಾಯಕವಾದುದನ್ನು ದಾಖಲಿಸಿ ಮಾಡಿರಿ. ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯು ಒಂದು ಅತ್ಯಂತ ಲಾಭದಾಯಕವಾಗಿದೆಯೇ?
15. ಸ್ತ್ರೀ ಶಕ್ತಿ ಗುಂಪುಗಳ ಸಾಮರ್ಥ್ಯ ನಿರ್ಮಾಣ ಅಗತ್ಯತೆಗಳ ಕ್ಷೇತ್ರಗಳನ್ನು ಗುರುತಿಸಿ, ದಾಖಲಿಸಿರಿ.

16. ಸ್ವ ಸಹಾಯ ಗುಂಪುಗಳನ್ನು ಮತ್ತು ಆದಾಯ ಉತ್ಪನ್ನ ಚಟುವಟಿಕೆವಾರು ಗುಂಪಿನ ಗಾತ್ರ, ಉಳಿತಾಯ, ವಸೂಲಾತಿ, ಸಭೆಗಳು, ಪುಸ್ತಕಗಳ ನಿರ್ವಹಣೆ ಇತ್ಯಾದಿ ಯೋಜನೆಯ ವಿವಿಧ ಅಂಶಗಳನ್ನು ದರ್ಜೆಗೊಳಿಸಲು ಮೌಲ್ಯಮಾಪಕರನ್ನು ಕೇಳಿಕೊಳ್ಳಲಾಗುವುದು. (ಇದನ್ನು ದಾವಣಗೆರೆ ಜಿಲ್ಲೆಯ ಸ್ವ ಸಹಾಯ ಗುಂಪುಗಳ ಸ್ತ್ರೀ ಶಕ್ತಿ ಕಿರುಸಾಲ ಯೋಜನೆಯ ಬಗ್ಗೆ ಒಂದು ಪ್ರಕರಣದ ಅಧ್ಯಯನದಲ್ಲಿ ಸೆಪ್ಟೆಂಬರ್ 2013ರಲ್ಲಿ ಪ್ರಕಟಿಸಲಾಗಿದೆ. ಪ್ರತಿಯನ್ನು ಲಗತ್ತಿಸಿದೆ). ದರ್ಜೆಗೊಳಿಸಲಾದ ಗುಂಪುಗಳು ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡುವಿನ ಪರಸ್ಪರ ಸಂಬಂಧವೇನು? ಹಾಗಿದ್ದಲ್ಲಿ, ಇದರಿಂದಾಗಿ ಹೊರಬಂದ ಮಾದರಿ (ಪ್ಯಾಟರ್ನ್) ಯಾವುದು? ದಯವಿಟ್ಟು ವಿವರಿಸಿ.
17. ಯೋಜನೆಯನ್ನು ಮುಂದುವರಿಸಬೇಕೇ? ಇಲ್ಲದಿದ್ದರೆ ಏಕೆ ಮುಂದುವರಿಸಬಾರದು? ಹೌದಾದಲ್ಲಿ, ಯಾವ ಮಾರ್ಪಾಡುಗಳೊಂದಿಗೆ/ ಶಿಫಾರಸ್ಸುಗಳೊಂದಿಗೆ ಮುಂದುವರಿಸಬೇಕು?

## 7. ಮೌಲ್ಯಮಾಪನದ ವಿನ್ಯಾಸ

ಸಮಗ್ರ ನಿಯೋಜನೆಯಲ್ಲಿ ಸಾಧ್ಯವಾದಷ್ಟು ಸಮಾಲೋಚನೆ ಮತ್ತು ಸಂವಾದದಲ್ಲಿ ಮತ್ತು ಪ್ರಸ್ತಾವಿತ ನಿಯೋಜನೆಯಿಂದ ಆಸಕ್ತಿ ಅಥವಾ ಪರಿಣಾಮವಾಗುವುದರಲ್ಲಿ ಮತ್ತು ಎಲ್ಲಾ ಸಂಭವನೀಯ ಮಧ್ಯಸ್ಥಗಾರರನ್ನು ಒಳಗೊಳ್ಳುತ್ತದೆ ಎಂಬುದನ್ನು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಇದು ನಂಬುತ್ತದೆ. ಸಂವಹನ ಮತ್ತು ಅನುಭವದ ಹಂಚಿಕೆಯ ತಳಹದಿಯ ಮೇಲೆ ಮಾತ್ರ ಪರಿಣಾಮಕಾರಿ ನಿಯೋಜನೆಯನ್ನು ನೀಡಬಹುದಾಗಿರುವುದರಿಂದ ವೈವಿಧ್ಯಮಯ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಹೊರಹೊಮ್ಮಿಸಲು ಪ್ರಯತ್ನವನ್ನು ಮಾಡಲಾಗಿರುತ್ತದೆ. ಈ ತತ್ವಕ್ಕೆ ಅನುಗುಣವಾಗಿ, ಈ ರೀತಿಯ ನಿಯೋಜನೆಯು ಮಧ್ಯಸ್ಥಗಾರರೊಂದಿಗೆ ಬಹು ದೊಡ್ಡ ಸಂವಾದ ಮತ್ತು ಸಂವಹನವನ್ನು ಒಳಗೊಂಡಿರುತ್ತದೆ ಎಂಬುದನ್ನು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಇದು ದೃಢವಾಗಿ ನಂಬಿರುತ್ತದೆ.

ಈ ರೀತಿಯ ಒಂದು ಯೋಜನೆಗಾಗಿ, ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಧಾನಗಳನ್ನು ಬಳಸಿಕೊಂಡು ಅಧ್ಯಯನವನ್ನು ಕೈಗೊಳ್ಳಲಾಗಿರುತ್ತದೆ. ಬಳಸಿಕೊಂಡ ವಿಧಾನಗಳು ಈ ಕೆಳಗಿನಂತಿವೆ.



### ಎ) ಫಲಾನುಭವಿಗಳೊಂದಿಗೆ ಸಮೀಕ್ಷೆ

ಆಯ್ದು ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯ ಫಲಾನುಭವಿಗಳೊಂದಿಗೆ ಒಂದು ಸಮೀಕ್ಷೆಯನ್ನು ನಡೆಸಲಾಗಿರುತ್ತದೆ. ಆದಾಯ ಉತ್ಪನ್ನ ಉದ್ದೇಶಕ್ಕಾಗಿ ಬಳಸಲಾದ ಕಿರುಸಾಲ ಯೋಜನೆಯ ಫಲಾನುಭವಿಗಳೊಂದಿಗೆ ಮತ್ತು ಆದಾಯ ಉತ್ಪನ್ನ ಉದ್ದೇಶಕ್ಕಾಗಿ ಬಳಸದಿರುವ ಕಿರುಸಾಲ ಯೋಜನೆಯ ಫಲಾನುಭವಿಗಳೊಂದಿಗೆ ಸಂದರ್ಶನ ನಡೆಸುವ ಪ್ರಯತ್ನವನ್ನು ಮಾಡಲಾಗಿರುತ್ತದೆ.

### ಬಿ) ಸ್ವ ಸಹಾಯ ಗುಂಪುಗಳನ್ನು ದರ್ಜೆಗೊಳಿಸುವುದು

ಕವಿತಾ ಮತ್ತು ಲಕ್ಷ್ಮಣ(2013) ಇವರಿಂದ ದಾವಣಗೆರೆಯ ಪ್ರಕರಣದ ಅಧ್ಯಯನದಲ್ಲಿ, ಉಲ್ಲೇಖ ನಿಯಮಗಳ ಅಗತ್ಯತೆಯಂತೆ ಆಯ್ದು ಸ್ವ ಸಹಾಯ ಗುಂಪುಗಳನ್ನು ಸಮರ್ಪಕವಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದರ್ಜೆಗೊಳಿಸುವ ಪ್ರಕ್ರಿಯೆಯನುಸಾರವಾಗಿ ದರ್ಜೆಗೊಳಿಸಲಾಗಿರುತ್ತದೆ.

### ಸಿ) ಕೇಂದ್ರೀಕೃತ ಗುಂಪು ಚರ್ಚೆ(ಎಫ್‌ಜಿಡಿ)

ಸಾಲವನ್ನು ಪಡೆಯುವ ಪ್ರಕ್ರಿಯೆ ಮತ್ತು ಯೋಜನೆಯ ಬಳಕೆ ಮತ್ತು ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮೌಲ್ಯಮಾಪನ ತಂಡವು ಆಯ್ದು ಮಾಡಿದ ಎಲ್ಲಾ ಸ್ವ ಸಹಾಯ ಗುಂಪುಗಳೊಂದಿಗೆ ವಿವರವಾದ ಕೇಂದ್ರೀಕೃತ ಗುಂಪು ಚರ್ಚೆಯನ್ನು ನಡೆಸಿರುತ್ತದೆ. ಮಧ್ಯಸ್ಥಗಾರರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ದತ್ತಾಂಶ ಮಾಹಿತಿಯನ್ನು ಪಡೆಯಲು ಪ್ರಯತ್ನವನ್ನು ಈ ವಿಧಾನವು ಮಾಡಿರುತ್ತದೆ.

### ಡಿ) ರಚನಾತ್ಮಕ ಸಂದರ್ಶನ

ಆಯ್ದು ಜಿಲ್ಲೆಗಳಲ್ಲಿ ಜಿಲ್ಲಾ ನಿರೀಕ್ಷಕರ ಮಾಹಿತಿ ಮತ್ತು ಅಭಿಪ್ರಾಯವನ್ನು ಹೊರತೆಗೆಯಲು ರಚನಾತ್ಮಕ ಸಂದರ್ಶನವನ್ನು ಬಳಸಿರುತ್ತಾರೆ.

### ಇ) ಪ್ರಕರಣಗಳ ಅಧ್ಯಯನ

ಜೀವನೋಪಾಯಕ್ಕೆ ಸಂಬಂಧಿಸಿದ ಮತ್ತು ಸ್ವ ಸಹಾಯ ಗುಂಪಿನ ಮಹಿಳೆಯರ ಸಾಮರ್ಥ್ಯ ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮವು ನವೀನ ಅಥವಾ ಅತ್ಯುತ್ತಮ ಸಾಧನೆಗಲನ್ನು ಹೊಂದಿರುತ್ತದೆ. ಅಥವಾ ಕೆಲವು ಸಂದರ್ಭಗಳಲ್ಲಿ ವೈಫಲ್ಯತೆಗಳು ಕಲಿಕೆಯ ಪ್ರಮುಖ ಅನುಭವಗಳಾಗಿರುತ್ತವೆ. ಆದ್ದರಿಂದ ಪ್ರಕರಣದ ಅಧ್ಯಯನಗಳು, ಉಪಯುಕ್ತ ಸಾಧನಗಳಾಗಿದ್ದು, ಈ ಅನುಭವಗಳ ಪ್ರದರ್ಶನ ಕಪಾಟವಾಗಿರುತ್ತದೆ (ಶೋಕೇಸ್). ಕಿರುಸಾಲ ಯೋಜನೆಯು ಫಲಾನುಭವಿಗಳಿಗೆ ಧನಾತ್ಮಕ ಪರಿಣಾಮವನ್ನು ಉಂಟುಮಾಡಿದ



ಸಂದರ್ಭದಲ್ಲಿ, ಈ ಸಂವಾದಗಳ ಅವಧಿಯಲ್ಲಿ ಅಧ್ಯಯನ ತಂಡವು ನಿರ್ದಿಷ್ಟ ಪ್ರಕರಣಗಳನ್ನು/ಉದಾಹರಣೆಗಳನ್ನು ದಾಖಲೀಕರಿಸುತ್ತದೆ.

ಮೇಲ್ಕಂಡ ವಿಧಾನಗಳ ಜೊತೆಗೆ, ಹೆಚ್ಚು ಕಡಿಮೆ ಉಲ್ಲೇಖ ನಿಯಮಗಳ' ಸಂಶೋಧನಾ ಪ್ರಶ್ನೆಗಳಿಗೆ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್ ಇದು ಎರಡು ಕಿರುಹಣಕಾಸು ಸಂಸ್ಥೆಗಳೊಂದಿಗೆ ಸಾಲ ವಿತರಣೆ ಮತ್ತು ಮರುಪಾವತಿಗೆ ಸಂಬಂಧಿಸಿದಂತೆ ಅವುಗಳ ವ್ಯವಸ್ಥೆಗಳನ್ನು ಮತ್ತು ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಲು ಸಂವಹನವನ್ನು ನಡೆಸಿರುತ್ತದೆ. ಮಾಹಿತಿಯನ್ನು ಎಷ್ಟರ ಮಟ್ಟಿಗೆ ಪಡೆಯಲಾಗಿತ್ತೆಂದರೆ ಕಿರುಹಣಕಾಸು ಸಂಸ್ಥೆಗಳು ಸಾಲ ವಿವರಗಳನ್ನು ಹಂಚಿಕೊಳ್ಳಲು ಸಿದ್ಧರಿದ್ದರು. ಕಿರುಹಣಕಾಸು ಸಂಸ್ಥೆಗಳ ಪ್ರಾಥಮಿಕ ಸಾಲ ವಿವರಗಳನ್ನು ಪರಿಶೀಲಿಸುವುದು ಈ ಅಧ್ಯಯನದ ವ್ಯಾಪ್ತಿಯಲ್ಲಿ ಇರುವುದಿಲ್ಲ. ಕಿರುಹಣಕಾಸು ಸಂಸ್ಥೆಗಳೊಂದಿಗಿನ ಈ ಸಂವಾದದ ಉದ್ದೇಶವು ಹೆಚ್ಚಿನ ಬಡ್ಡಿ ದರಗಳ ಹೊರತಾಗಿಯೂ ಕಿರುಹಣಕಾಸು ಸಂಸ್ಥೆಗಳ ವಸೂಲಾತಿಯಲ್ಲಿ ಶೇಕಡಾವಾರು ಹೆಚ್ಚಳವಾಗುವುದನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ವರದಿಯಲ್ಲಿ ಈ ಶೋಧನೆಗಳನ್ನು ಪ್ರಕರಣದ ಅಧ್ಯಯನ ಎಂದು ಚರ್ಚಿಸಲಾಗಿರುತ್ತದೆ.

2014-15ರ ನಂತರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಈ ಯೋಜನೆಗಾಗಿ ಹೊಸ ಮಾರ್ಗಸೂಚಿಗಳನ್ನು ರಚಿಸಿರುತ್ತದೆ ಎಂದು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್‌ನ ಗಮನಕ್ಕೆ ತರಲಾಗಿತ್ತು. ಆದ್ದರಿಂದ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್ ಈ ಹೊಸ ಮಾರ್ಗಸೂಚಿಗಳನ್ನು ಪರಿಶೀಲಿಸುತ್ತದೆ ಮತ್ತು ಅಗತ್ಯವಿದ್ದರೆ ಬದಲಾವಣೆಗಳನ್ನು ಸೂಚಿಸುತ್ತದೆ.

## 8. ಮೌಲ್ಯಮಾಪನದ ವಿಧಾನ

ಕ್ಷೇತ್ರದಲ್ಲಿ ಪ್ರಾಥಮಿಕ ದತ್ತಾಂಶ ಮಾಹಿತಿಯ ಸಂಗ್ರಹಣೆ, ಸಮೀಕ್ಷಾ ಚೌಕಟ್ಟು, ಮಾದರಿಯ ಗಾತ್ರ, ಮಾದರಿಯ ಅಯ್ಕೆಗಾಗಿ ಮಾನದಂಡ, ದತ್ತಾಂಶ ಸಂಗ್ರಹಣೆಗಾಗಿ ಬಳಸಿದ ಉಪಕರಣಗಳು ಇತ್ಯಾದಿಗಳನ್ನು ಈ ವಿಭಾಗವು ವಿವರಿಸುತ್ತದೆ. ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್ ಒಂದು ವಿವರವಾದ ಅಧ್ಯಯನದ ವಿಧಾನವನ್ನು ಅಭಿವೃದ್ಧಿ ಪಡಿಸಿರುತ್ತದೆ ಮತ್ತು ಮೌಲ್ಯಮಾಪನ ಪ್ರಶ್ನೆಗಳನ್ನು ಆಧರಿಸಿದ ಕೋಶವನ್ನು ತಯಾರಿಸಿರುತ್ತದೆ, ಪ್ರತಿಯೊಂದು ಮೌಲ್ಯಮಾಪನ ಪ್ರಶ್ನೆಯ ಮಾಹಿತಿಯ ಮೂಲವು ಈ ಕೆಳಗಿನಂತಿದೆ.

ಕ್ರ.ಸಂ	ಪ್ರಶ್ನೆಗಳು	ವಿಧಾನ				
		ಸಮೀಕ್ಷೆ	ಕೇಂದ್ರೀಕೃತ ಗುಂಪು ಚರ್ಚೆ	ದರ್ಜೆಗೊಳಿಸುವುದು	ರಚಿಸಿದ ಸಂದರ್ಶನ	ಪ್ರಕರಣದ ಅಧ್ಯಯನ
1.	ಜಿಲ್ಲಾ ವ್ಯವಸ್ಥಾಪಕರು ಸ್ವ ಸಹಾಯ ಗುಂಪುಗಳನ್ನು ಸರಿಯಾಗಿ ಆಯ್ಕೆ ಮಾಡಿರುತ್ತಾರೆಯೇ? ಎಷ್ಟು ಸಂದರ್ಭಗಳಲ್ಲಿ (ಶೇಕಡಾವಾರು) ಆಯ್ಕೆಯು ದೋಷಪೂರಿತವೆಂದು ಕಂಡುಬಂದಿದೆ? ಮತ್ತು ಹೇಗೆ?		√		√	
2.	ಎಲ್ಲಾ ಸ್ವ ಸಹಾಯ ಗುಂಪುಗಳ ಸದಸ್ಯರ ನಡುವೆ ಸಾಲದ ಮೊತ್ತವನ್ನು ಸಮನಾಗಿ ವಿತರಿಸಲಾಗಿದೆಯೇ? ಇಲ್ಲದಿದ್ದಲ್ಲಿ, ಅದನ್ನು ಹೇಗೆ ವಿತರಿಸಲಾಗಿದೆ? ಮತ್ತು ಏಕೆ?		√			
3.	ತನ್ನ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸ್ತ್ರೀ ಶಕ್ತಿ ಗುಂಪುಗಳ ವೇದಿಕೆಗಳು ಸಹಾಯ ಮಾಡಿರುತ್ತವೆಯೇ? ಹೌದಾದಲ್ಲಿ ಯಾವ ಮಟ್ಟಿಗೆ? ದಯವಿಟ್ಟು ಆಸಕ್ತಿದಾಯಕ ಪ್ರಕರಣಗಳನ್ನು ಪ್ರಕರಣಗಳ ಅಧ್ಯಯನಕ್ಕಾಗಿ ದಾಖಲಿಸಲ್ಪಡಬಹುದು.	√	√			√
4.	ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರುಗಳಿಗೆ ಯಾವ ಯಾವ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ? ಈ ತರಬೇತಿಯು ಸಹಾಯಕವಾಗಿದೆಯೇ? ಹೌದಾದಲ್ಲಿ ಹೇಗೆ ಮತ್ತು ಎಷ್ಟರ ಮಟ್ಟಿಗೆ?		√		√	
5.	ಸ್ವ ಸಹಾಯ ಗುಂಪುಗಳು ತಮ್ಮ ಸದಸ್ಯರಿಗೆ ಮಂಜೂರಾದ ಸಾಲದ ಸರಿಯಾದ ಮತ್ತು ಸಂಪೂರ್ಣ ಮೊತ್ತವನ್ನು ಸಕಾಲಿಕವಾಗಿ ನೀಡಿರುತ್ತವೆಯೇ? ಇಲ್ಲದಿದ್ದಲ್ಲಿ ವ್ಯತ್ಯಾಸಗಳು ಯಾವುವು ಮತ್ತು ಏಕೆ?		√			
6.	ಅನುಕೂಲಗಳನ್ನು ಪಡೆದ ನಂತರ ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಸಣ್ಣ ವ್ಯಾಪಾರವನ್ನು ಕೈಗೊಂಡಿರುವರೇ? ಹಾಗಿದ್ದಲ್ಲಿ, ಅವರು ಈ ಚಟುವಟಿಕೆಯನ್ನು ಮುಂದುವರಿಸಿರುವರೇ? ಇಲ್ಲದಿದ್ದಲ್ಲಿ, ಒದಗಿಸಬೇಕಾದ ಕಾರಣಗಳು ಯಾವುವು?	√	√		√	
7.	ಘಟಕವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಹಣಕಾಸು ಪಡೆದಿರುವ ಬಗ್ಗೆ ಫಲಕಗಳನ್ನು ಎಷ್ಟು ಸ್ವ ಸಹಾಯ ಗುಂಪುಗಳು ಪ್ರದರ್ಶಿಸಿರುವುದಿಲ್ಲ? ಮತ್ತು ಏಕೆ?	√			√	

ಕ್ರ.ಸಂ	ಪ್ರಶ್ನೆಗಳು	ವಿಧಾನ				
		ಸಮೀಕ್ಷೆ	ಕೇಂದ್ರೀಕೃತ ಗುಂಪು ಚರ್ಚೆ	ದರ್ಜೆಗೊಳಿಸುವುದು	ರಚಿಸಿದ ಸಂದರ್ಶನ	ಪ್ರಕರಣದ ಅಧ್ಯಯನ
8.	ಮಂಜೂರಾದ ಅದೇ ಉದ್ದೇಶಕ್ಕೆ ಫಲಾನುಭವಿಗಳು ಸಾಲವನ್ನು ಬಳಸಿದ್ದಾರೆಯೇ? ಇಲ್ಲದಿದ್ದಲ್ಲಿ ತಪ್ಪಾದ ಬಳಕೆಯ ಪ್ರಕರಣಕ್ಕೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ?	√	√		√	
9.	ಮೌಲ್ಯಮಾಪನಕ್ಕಾಗಿ ಆಯ್ಕೆ ಮಾಡಲಾದ ಸ್ವ ಸಹಾಯ ಗುಂಪುಗಳ ಮೂಲಕ ಬ್ಯಾಂಕುಗಳಿಂದ ಪಡೆದುಕೊಂಡ ಸಾಲದ (ವರ್ಷವಾರು) ಪ್ರಮಾಣವೇನು? ಸಾಲಗಳನ್ನು ಮಂಜೂರು ಮಾಡಲು ಎಲ್ಲಾ ಬ್ಯಾಂಕುಗಳು ಮೇಲಾಧಾರ ಭದ್ರತೆಯಾಗಿ ಬೇಡಿಕೆಯನ್ನು ಇಡುತ್ತಿದ್ದಾರೆಯೇ? ಸಾಲವನ್ನು ಸಕಾಲಿಕವಾಗಿ ಮತ್ತು ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದೆಯೇ? ಇಲ್ಲದಿದ್ದರೆ ಶೇಕಡಾವಾರು ಪಾವತಿ ಎಷ್ಟು ಮತ್ತು ಮರುಪಾವತಿಯಾಗದಿರುವ ಪ್ರಕರಣಗಳಿಗೆ ಕಾರಣಗಳೇನು?		√			
10.	ಫಲಾನುಭವಿ ಕುಟುಂಬಗಳ ಆರ್ಥಿಕ ಸ್ಥಿತಿಯು ಸುಧಾರಿಸಿದೆಯೇ? ಇಲ್ಲದಿದ್ದಲ್ಲಿ, ವಿವರಗಳನ್ನು ನೀಡಿರಿ	√	√		√	
11.	ದಯವಿಟ್ಟು ಯೋಜನೆಯ ಯಶಸ್ಸಿನ ಬಗ್ಗೆ ಅನುಷ್ಠಾನಕ್ಕೆ ಯೋಗ್ಯವಾದ 3ರಿಂದ 4 ಅತ್ಯುತ್ತಮ ಉದಾಹರಣೆಗಳನ್ನು ದಾಖಲಿಸಿರಿ ಮತ್ತು ಪ್ರಕರಣ ಅಧ್ಯಯನಗಳಿಗಾಗಿ ಎಂದು ಗುರುತಿಸಿರಿ. ಇದೇ ರೀತಿಯಲ್ಲಿ, ಭವಿಷ್ಯದ ಕಲಿಕೆಗೆ ಕಾರಣವಾಗುವ ವೈಫಲ್ಯದ ಕೆಲವು ಉದಾಹರಣೆಗಳಿವೆಯೇ?					√
12.	ಗುಂಪುಗಳು ಕಳುಹಿಸಿದ ಮರುಪಾವತಿ ಚೆಕ್‌ಗಳನ್ನು (ಚೆಕ್‌ಗಳ ಮೂಲಕವಾಗಿ ಮರುಪಾವತಿ ಇರುವಲ್ಲಿ) ಪ್ರತಿ ಮಾಹೆ ನಿಗಮಕ್ಕೆ ತಲುಪಿಸಲಾಗುತ್ತಿದೆಯೇ? ಇಲ್ಲದಿದ್ದರೆ, ವಿಳಂಬದ ಅವಧಿ ಎಷ್ಟು ಮತ್ತು ಏಕೆ?		√		√	
13.	ಸರ್ಕಾರದಿಂದ ಗುಂಪುಗಳಿಗೆ ಮತ್ತು ಗುಂಪುಗಳೊಳಗೆ ಆರ್ಥಿಕ ಹರಿವಿಗೆ ಇರುವ ನಿರ್ಬಂಧಗಳು ಯಾವುವು? ಪ್ರಕ್ರಿಯೆಯನ್ನು ಮತ್ತಷ್ಟು ಮುಂದುವರಿಸುವುದು ಹೇಗೆ?		√		√	
14.	ದಯವಿಟ್ಟು ತಾಲ್ಲೂಕುವಾರು ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯನ್ನು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಲಾಭದಾಯಕವಾದುದನ್ನು ದಾಖಲಾತಿ ಮಾಡಿರಿ. ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯು ಒಂದು ಅತ್ಯಂತ ಲಾಭದಾಯಕವಾಗಿದೆಯೇ?		√		√	
15.	ಶ್ರೀ ಶಕ್ತಿ ಗುಂಪುಗಳ ಸಾಮರ್ಥ್ಯ ನಿರ್ಮಾಣ ಅಗತ್ಯತೆಗಳ ಕ್ಷೇತ್ರಗಳನ್ನು ಗುರುತಿಸಿ, ದಾಖಲಿಸಿರಿ	√	√		√	
16.	ಸ್ವ ಸಹಾಯ ಗುಂಪುಗಳನ್ನು ಮತ್ತು ಆದಾಯ ಉತ್ಪನ್ನ ಚಟುವಟಿಕೆವಾರು ಗುಂಪಿನ ಗಾತ್ರ, ಉಳಿತಾಯ, ವಸೂಲಾತಿ, ಸಭೆಗಳು, ಪುಸ್ತಕಗಳ			√		

ಕ್ರ.ಸಂ	ಪ್ರಶ್ನೆಗಳು	ವಿಧಾನ				
		ಸಮೀಕ್ಷೆ	ಕೇಂದ್ರೀಕೃತ ಗುಂಪು ಚರ್ಚೆ	ದರ್ಜೆಗೊಳಿಸುವುದು	ರಚಿಸಿದ ಸಂದರ್ಶನ	ಪ್ರಕರಣದ ಅಧ್ಯಯನ
	ನಿರ್ವಹಣೆ ಇತ್ಯಾದಿ ಯೋಜನೆಯ ವಿವಿಧ ಅಂಶಗಳನ್ನು ದರ್ಜೆಗೊಳಿಸಲು ಮೌಲ್ಯಮಾಪಕರನ್ನು ಕೇಳಿಕೊಳ್ಳಲಾಗುವುದು. ದರ್ಜೆಗೊಳಿಸಲಾದ ಗುಂಪುಗಳು ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡುವಿನ ಪರಸ್ಪರ ಸಂಬಂಧವೇನು? ಹಾಗಿದ್ದಲ್ಲಿ, ಇದರಿಂದಾಗಿ ಹೊರಬಂದ ಮಾದರಿ(ಪ್ಯಾಟರ್ನ್) ಯಾವುದು? ದಯವಿಟ್ಟು ವಿವರಿಸಿ.					
17.	ಯೋಜನೆಯನ್ನು ಮುಂದುವರೆಸಬೇಕೇ? ಇಲ್ಲದಿದ್ದರೆ ಏಕೆ ಮುಂದುವರೆಸಬಾರದು? ಹೌದಾದಲ್ಲಿ, ಯಾವ ಮಾರ್ಪಾಡುಗಳೊಂದಿಗೆ /ಶಿಫಾರಸ್ಸುಗಳೊಂದಿಗೆ ಮುಂದುವರೆಸಬೇಕು?	√	√		√	

### 8.1 ಮಾದರಿಯ ವಿನ್ಯಾಸ

#### ಜಿಲ್ಲೆಗಳ ಮತ್ತು ಸ್ವ ಸಹಾಯ ಗುಂಪುಗಳ ಆಯ್ಕೆ


ಉಲ್ಲೇಖ ನಿಯಮಗಳ ಪ್ರಕಾರ, ಈ ಅಧ್ಯಯನದಲ್ಲಿ ಬಳಸಿದ ಮಾದರಿ ವಿಧಾನವು 2011-12ರಿಂದ 2014-15ರವರೆಗೆ ಪ್ರತಿ ವರ್ಷ ನಾಲ್ಕು ಜಿಲ್ಲೆಗಳ ತೀವ್ರತೆಯನ್ನು ಬಳಸಿಕೊಂಡ ವ್ಯವಸ್ಥಿತ ಯಾದೃಚ್ಛಿಕ ಮಾದರಿಯಾಗಿದ್ದು, ಆದರೆ ಈ ಯೋಜನೆಯ ವ್ಯಾಪ್ತಿಗೆ ಬರದ ವರ್ಷದಲ್ಲಿ ಜಿಲ್ಲೆಗಳ ಸ್ವ ಸಹಾಯ ಗುಂಪುಗಳನ್ನು ಈ ಯೋಜನೆಯ ಆವರಿಸುವುದಿಲ್ಲ. ಜಿಲ್ಲೆಯ ಸಂಖ್ಯೆಯನ್ನು ಆ ವರ್ಷದಲ್ಲಿ ಆ ಜಿಲ್ಲೆಯ ವ್ಯಾಪ್ತಿಗೆ ಒಳಪಡಿಸಲಾದ ಸ್ವ ಸಹಾಯ ಗುಂಪುಗಳ ಸಂಖ್ಯೆಗಳನ್ನು ಆಧರಿಸಿ ಏರಿಕೆಯ ಸಂಖ್ಯೆಗಳನುಸಾರವಾಗಿ ವ್ಯವಸ್ಥೆಗೊಳಿಸಲಾಗಿರುತ್ತದೆ. ಒಂದು ವರ್ಷದಲ್ಲಿ ಒಂದೇ ಸಂಖ್ಯೆಯ ಸ್ವ ಸಹಾಯ ಗುಂಪುಗಳು ಬಂದಲ್ಲಿ ಆಗ ಆಂಗ್ಲ ಭಾಷೆಯ ನಿಘಂಟಿನ ಅನುಸಾರವಾಗಿ ಜಿಲ್ಲೆಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಈ ರೀತಿಯಾಗಿ ಜಿಲ್ಲೆಗಳ ಎಲ್ಲಾ ಯೋಜನೆಗಳ ತೀವ್ರತೆಯು ಮಾದರಿ ಜಿಲ್ಲೆಯಲ್ಲಿ ಆವರಿಸಿರುತ್ತದೆ. ಜಿಲ್ಲೆಯೊಳಗೆ ಮಾದರಿ ಸ್ವ ಸಹಾಯ ಗುಂಪುಗಳನ್ನು ಅದರ ಸಂಖ್ಯೆಯ ಪ್ರಮಾಣದ ಅನುಪಾತಕ್ಕನುಗುಣವಾಗಿ ಪರಿಗಣಿಸಲಾಗುವುದು.ಅಂದರೆ ಅವುಗಳ ಮೊತ್ತವು ಯೋಜನೆಯಲ್ಲಿ ಆ ವರ್ಷ ಬರುವ ಎಲ್ಲಾ ಸ್ವ ಸಹಾಯ ಗುಂಪುಗಳ ಶೇಕಡಾ 10ಕ್ಕೆ ಸಮನಾಗಿರುತ್ತದೆ. ಈ ವಿಧಾನದೊಂದಿಗೆ ಈ ಮಾದರಿಯು ಈ ಕೆಳಗಿನಂತೆ ಆಯ್ಕೆಯಾಗಿರುತ್ತದೆ.

ವರ್ಷದ ಮಾದರಿ							
2011-12		2012-13		2013-14		2014-15	
ಜಿಲ್ಲೆ	ಸ್ವ ಸಹಾಯ ಗುಂಪುಗಳು	ಜಿಲ್ಲೆ	ಸ್ವ ಸಹಾಯ ಗುಂಪುಗಳು	ಜಿಲ್ಲೆ	ಸ್ವ ಸಹಾಯ ಗುಂಪುಗಳು	ಜಿಲ್ಲೆ	ಸ್ವ ಸಹಾಯ ಗುಂಪುಗಳು
ಕಾರವಾರ	2 (4)	ಶಿವಮೊಗ್ಗ	2 (4)	ಬಳ್ಳಾರಿ	1 (1)	ಚಿಕ್ಕಮಗಳೂರು	2 (7)
ಬೀದರ್	4 (10)	ಚಾಮರಾಜನಗರ	2 (6)	ಚಿಕ್ಕಬಳ್ಳಾಪುರ	1 (3)	ರಾಮನಗರ	3 (10)
ಬಿಜಾಪುರ	6 (16)	ಕೋಲಾರ	3 (7)	ರಾಯಚೂರು	3 (8)	ಬೆಂಗಳೂರು ನಗರ	8 (16)
ತುಮಕೂರು	8 (22)	ಚಿಕ್ಕಬಳ್ಳಾಪುರ	7 (13)	ತುಮಕೂರು	8 (19)	ಬಾಗಲಕೋಟೆ	20 (60)
ಒಟ್ಟು ಮಾದರಿ	<b>20</b>		<b>14</b>		<b>13</b>		<b>33</b>
ಸಂಖ್ಯೆ	<b>200</b>		<b>141</b>		<b>131</b>		<b>336</b>

ಮೂಲ: ಉಲ್ಲೇಖ ನಿಯಮ \*ಆವರಣದಲ್ಲಿರುವ ಅಂಕಿಗಳು ಜಿಲ್ಲೆಯಲ್ಲಿರುವ ಸ್ವ ಸಹಾಯ ಗುಂಪುಗಳ ಸಂಖ್ಯೆಯನ್ನು ಸೂಚಿಸುತ್ತದೆ.

ಈ ಅಧ್ಯಯನದ ಸಲುವಾಗಿ ಒಟ್ಟು 14 ಜಿಲ್ಲೆಗಳಿಗೆ ಭೇಟಿಯನ್ನು ನೀಡಲಾಗಿರುತ್ತದೆ. ಪ್ರತಿ ಜಿಲ್ಲೆಯ ಕನಿಷ್ಠ ಎರಡು ತಾಲ್ಲೂಕುಗಳಿಂದ ಸ್ವ ಸಹಾಯ ಗುಂಪುಗಳನ್ನು ಆಯ್ಕೆ ಮಾಡಲು ಪ್ರಯತ್ನ ಮಾಡಲಾಗಿರುತ್ತದೆ. ಈ ಅಧ್ಯಯನವು ಒಟ್ಟು 32 ತಾಲ್ಲೂಕುಗಳನ್ನು ವ್ಯಾಪಿಸಿರುತ್ತದೆ. (ತಾಲ್ಲೂಕುಗಳ ಪಟ್ಟಿಯನ್ನು ಅನುಬಂಧ 3ರಲ್ಲಿ ಉಲ್ಲೇಖಿಸಲಾಗಿದೆ). ಸಾಧ್ಯವಿರುವಲ್ಲಿ ಒಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸ್ವ ಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಇತರೆ ಸಂದರ್ಭಗಳಲ್ಲಿ ನಗರ ಪ್ರದೇಶಗಳಲ್ಲಿ ಮಾರುಕಟ್ಟೆಗಳಿಗೆ ಉತ್ತಮವಾದ ಪ್ರವೇಶವಿರುತ್ತದೆ ಮತ್ತು ಇತರ ತಾಲ್ಲೂಕುಗಳು ಇತರ ಸನ್ನಿವೇಶಗಳನ್ನು ಪ್ರತಿನಿಧಿಸುತ್ತದೆ ಎಂಬ ಸಾಮಾನ್ಯ ಊಹೆಯೊಂದಿಗೆ ಒಂದು ನಗರ/ ಉಪನಗರ ಮತ್ತು ಒಂದು ಗ್ರಾಮೀಣ ತಾಲ್ಲೂಕನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಗಿರುತ್ತದೆ. ಒಂದು ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸ್ವಯಂ ಸಂಸ್ಥೆಗಳನ್ನು ಯಾದೃಚ್ಛಿಕವಾಗಿ ಆಯ್ಕೆಯಾದ ಪ್ರಯೋಜನ

ಪಡೆದ ಗುಂಪುಗಳಿಂದ ಆಯ್ಕೆ ಮಾಡಲಾಗಿದೆ. ಮಾದರಿ ಜಿಲ್ಲೆಗಳನ್ನು ಮತ್ತು ಅಧ್ಯಯನದ ಎಲ್ಲಾ ವರ್ಷಗಳು ಸೇರಿದಂತೆ ಆಯ್ಕೆ ಜಿಲ್ಲೆಗಳಲ್ಲಿ ಒಟ್ಟು ಮಾದರಿಯಾಗಿಸಿದ ಸ್ವ ಸಹಾಯ ಗುಂಪುಗಳನ್ನು ಕೆಳಗಿನ ಚಿತ್ರವು ತೋರಿಸಿರುತ್ತದೆ.



ಚಿತ್ರ 1 ಜಿಲ್ಲಾವಾರು ಮಾದರಿ ಸ್ವ ಸಹಾಯ ಗುಂಪುಗಳು

**ವೈಯಕ್ತಿಕ ಫಲಾನುಭವಿಗಳ ಆಯ್ಕೆ**

ಉಲ್ಲೇಖ ನಿಯಮಗಳ ಪ್ರಕಾರ ಈ ಕೆಳಗೆ ಸಂಕ್ಷೇಪಿಸಿದಂತೆ ಒದಗಿಸಲಾದ ಮಾಧ್ಯಮಿಕ ದತ್ತಾಂಶಗಳು

ವರ್ಷ	ಸ್ವ ಸಹಾಯ ಗುಂಪುಗಳ ಸಂಖ್ಯೆ	ಫಲಾನುಭವಿಗಳ ಸಂಖ್ಯೆ	ಮೊತ್ತ (ರೂ.ಗಳಲ್ಲಿ)	ಸ್ವ ಸಹಾಯ ಗುಂಪುಗಳ ಸರಾಸರಿ ಫಲಾನುಭವಿಗಳ ಸಂಖ್ಯೆ
2011-12	200	3393	2,00,00,000	16.91
2012-13	141	2373	1,41,00,000	16.80
2013-14	131	2195	1,31,00,000	16.81
2014-15	336	5263	3,36,00,000	15.66
<b>ಒಟ್ಟು</b>	<b>808</b>	<b>13224</b>	<b>8,08,00,000</b>	<b>16.545*</b>

\*ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶಕ್ಕಾಗಿ ಪ್ರತಿ ಸ್ವ ಸಹಾಯ ಗುಂಪಿನಲ್ಲಿ ಸರಾಸರಿಯಾಗಿ 16 ಫಲಾನುಭವಿಗಳಿದ್ದಾರೆ ಎಂದು ಊಹಿಸಲಾಗಿದೆ

ನೀಡಲಾದ ವರ್ಷದಲ್ಲಿ ಆಯ್ಕೆ ಜಿಲ್ಲೆಯಲ್ಲಿ ಬೆಂಬಲಿಸಿದ ಸ್ವ ಸಹಾಯ ಗುಂಪುಗಳ ಹೆಸರನ್ನು ಕೆಳಗಿನ ಪಟ್ಟಿಯಿಂದ ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗಿದೆ. ಸಾಧ್ಯವಾದಷ್ಟು ಒಂದು ನಗರ ಮತ್ತು ಒಂದು ಗ್ರಾಮೀಣ ತಾಲ್ಲೂಕು ಪ್ರತಿನಿಧಿಸುವಂತೆ, ಪ್ರತಿ ಜಿಲ್ಲೆಯ ಕನಿಷ್ಠ ಎರಡು ತಾಲ್ಲೂಕುಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಯಿತು. ಅಧ್ಯಯನ ತಂಡವು 14 ಜಿಲ್ಲೆಗಳ ಒಟ್ಟು 32 ತಾಲ್ಲೂಕುಗಳಿಗೆ ಭೇಟಿ ನೀಡಿರುತ್ತದೆ. ಪ್ರಾರಂಭಿಕವಾಗಿ ಪ್ರಸ್ತಾಪಿಸಿದಂತೆ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಸ್ಪಷ್ಟ ಪಡಿಸಿಕೊಂಡಂತೆ, 80 ಸ್ವ ಸಹಾಯ ಗುಂಪುಗಳಲ್ಲಿ ವೈಯಕ್ತಿಕ ಫಲಾನುಭವಿಗಳನ್ನು ಈ ಕೆಳಗಿನ ವಿಧಾನದಲ್ಲಿ ಆಯ್ಕೆ ಮಾಡಲಾಗಿದೆ.

ಸ್ವ ಸಹಾಯ ಗುಂಪುಗಳ ಸಂಖ್ಯೆ	ಸಂದರ್ಶನ ಮಾಡಬೇಕಾದ ಶೇಕಡಾ ಫಲಾನುಭವಿಗಳು	ದ್ವಿತೀಯ ದತ್ತಾಂಶ ಆಧಾರಿತ ಫಲಾನುಭವಿಗಳ ಸಂಖ್ಯೆ	ಸ್ವ ಸಹಾಯ ಗುಂಪುಗಳ ಸಂಖ್ಯೆ	ಸಂದರ್ಶನ ಮಾಡಿದ ಶೇಕಡಾ ಫಲಾನುಭವಿಗಳು	ಸಂದರ್ಶನ ಮಾಡಿದ ಫಲಾನುಭವಿಗಳ ಸಂಖ್ಯೆ
10 ಸ್ವ ಸಹಾಯ ಗುಂಪುಗಳು	100%	160	8 ಸ್ವ ಸಹಾಯ ಗುಂಪುಗಳು	100%	123
			9 ಸ್ವ ಸಹಾಯ ಗುಂಪುಗಳು	76-99%	128
10 ಸ್ವ ಸಹಾಯ ಗುಂಪುಗಳು	75%	120	29 ಸ್ವ ಸಹಾಯ ಗುಂಪುಗಳು	51-75%	281
40 ಸ್ವ ಸಹಾಯ ಗುಂಪುಗಳು	50%	320	22 ಸ್ವ ಸಹಾಯ ಗುಂಪುಗಳು	25-50%	140
20 ಸ್ವ ಸಹಾಯ ಗುಂಪುಗಳು	25%	80	12 ಸ್ವ ಸಹಾಯ ಗುಂಪುಗಳು	25%	29
<b>80 ಸ್ವ ಸಹಾಯ ಗುಂಪುಗಳು</b>		<b>680**</b>	<b>80 ಸ್ವ ಸಹಾಯ ಗುಂಪುಗಳು</b>		<b>701</b>

\*\* ಪ್ರತಿ ಸ್ವ ಸಹಾಯ ಗುಂಪಿನಲ್ಲಿ ಸರಾಸರಿ 16 ಫಲಾನುಭವಿಗಳಿರುತ್ತವೆ ಎಂಬ ಊಹೆಯ ಮೇಲೆ ಈ ಸಂಖ್ಯೆಯು ಆಧಾರಿತವಾಗಿರುತ್ತದೆ. ಆದ್ದರಿಂದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಸಲಹೆ ಮಾಡಿದಂತೆ, ಒಟ್ಟು 680 ಅಥವಾ ಅಭ್ಯವಿರುವ ನಿಜವಾದ ಫಲಾನುಭವಿಗಳ ಸಂಖ್ಯೆ ಇವೆರಡರಲ್ಲಿ ಕಡಿಮೆಯಿರುವುದನ್ನು, ಒಟ್ಟು ಸಂದರ್ಶಿಸಲ್ಪಟ್ಟವರಲ್ಲಿ 500ಕ್ಕಿಂತ ಕಡಿಮೆಯಾಗದಂತೆ ಪರಿಗಣಿಸಲಾಗಿದೆ

ಲಭ್ಯವಿರುವಲ್ಲಿ ಏಕಲಚೇತನರು, ವಿಧವೆಯರು, ಸ್ಥಳೀಯವಾಗಿ ಮತ್ತು ಹಳ್ಳಿಯಿಂದಾಚೆ ವ್ಯಾಪಾರ ನಡೆಸುತ್ತಿರುವ ಫಲಾನುಭವಿಗಳನ್ನು ಸಂದರ್ಶಿಸಲು ಪ್ರಯತ್ನ ಪಡಲಾಗಿರುತ್ತದೆ. ಇದರ ಜೊತೆಗೆ ಕಿರುಸಾಲವನ್ನು ಪಡೆದು ಆದಾಯ ಉತ್ಪನ್ನ ಉದ್ದೇಶಕ್ಕೆ ಬಳಸದಿರುವ ಫಲಾನುಭವಿಗಳನ್ನು ಲಭ್ಯವಿರುವಲ್ಲಿ ಸಂದರ್ಶಿಸಲು ಪ್ರಯತ್ನ ಪಡಲಾಗಿರುತ್ತದೆ.

## 8.2 ಅಧ್ಯಯನದ ಸಾಧನಗಳು

ಪ್ರಾರಂಭಿಕ ವರದಿಗೆ ಅನುಮೋದನೆಯು ದೊರಕಿದ ನಂತರದಲ್ಲಿ ಪ್ರಾಥಮಿಕ ದತ್ತಾಂಶ ಸಂಗ್ರಹಣೆಯನ್ನು ಕ್ಷೇತ್ರದಲ್ಲಿ ಪ್ರಾರಂಭಿಸಲಾಗಿರುತ್ತದೆ. ಮೊದಲೇ ತಿಳಿಸಿದಂತೆ, ಅಪೇಕ್ಷಿತ ಮಾಹಿತಿಯನ್ನು ಪ್ರತಿಕ್ರಿಯೆದಾರರಿಂದ ಪಡೆಯಲು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಸಂಶೋಧನಾ ವಿಧಾನಗಳನ್ನು ಬಳಸಿಕೊಳ್ಳಲಾಗಿರುತ್ತದೆ. ಅಳವಡಿಸಿಕೊಂಡ ಪ್ರತಿಯೊಂದು ವಿಧಾನಕ್ಕೂ, ಅಧ್ಯಯನ ಸಾಧನಗಳನ್ನು ಸೂಕ್ತವಾಗಿ ತಯಾರಿಸಿಕೊಳ್ಳಲಾಗಿರುತ್ತದೆ. ಅಭಿವೃದ್ಧಿ ಪಡಿಸಲಾದ ಸಾಧನಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ ಮತ್ತು ಸಂಪೂರ್ಣವಾದ ಸಾದನವನ್ನು ಈ ವರದಿಯ ಅನುಬಂಧಗಳಾಗಿ ಸೇರಿಸಲಾಗಿದೆ.

ಆಸಕ್ತಿದಾರ/ಮಧ್ಯಸ್ಥಗಾರ	ಮಾಹಿತಿ ಸಂಗ್ರಹಣೆಯ ವಿಧಾನ	ಸಾಧನ	ಸಂದರ್ಶಿಸಲ್ಪಟ್ಟ ಆಸಕ್ತಿದಾರ/ಮಧ್ಯಸ್ಥಗಾರರು
ಸ್ವ ಸಹಾಯ ಗುಂಪುಗಳು	ಕೇಂದ್ರೀಕೃತ ಗುಂಪು ಚರ್ಚೆ	ಕೇಂದ್ರೀಕೃತ ಗುಂಪು ಚರ್ಚೆಯ ವೇಳಾಪಟ್ಟಿ	80 ಸ್ವ ಸಹಾಯ ಗುಂಪುಗಳು
	ಸ್ವ ಸಹಾಯ ಗುಂಪುಗಳನ್ನು ದರ್ಜೆಗೊಳಿಸುವುದು	ಮೌಲ್ಯಗಾರಿಕೆಯ ಪ್ರಮಾಣ	80 ಸ್ವ ಸಹಾಯ ಗುಂಪುಗಳು
ಫಲಾನುಭವಿಗಳು	ಸಮೀಕ್ಷೆ	ಸಂದರ್ಶನದ ವೇಳಾಪಟ್ಟಿ	701 ಫಲಾನುಭವಿಗಳು
	ಪ್ರಕರಣದ ಅಧ್ಯಯನ	ಪ್ರಕರಣದ ಅಧ್ಯಯನದ ರೂಪುರೇಖೆ	5 ಪ್ರಕರಣಗಳು
ಜಿಲ್ಲಾ ನಿರೀಕ್ಷಕರು	ರಚನಾತ್ಮಕ ಸಂದರ್ಶನ	ಸಂದರ್ಶನದ ವೇಳಾಪಟ್ಟಿ	14 ಜಿಲ್ಲಾ ನಿರೀಕ್ಷಕರುಗಳು

ಇದಕ್ಕೂ ಮೇಲಾಗಿ, ಲಭ್ಯವಿರುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರುಗಳನ್ನು ಸಂದರ್ಶನ ಮಾಡಲಾಗಿರುತ್ತದೆ.

ಮೇಲ್ಕಂಡ ಪದ್ಧತಿಯ ಪ್ರತಿಯೊಂದು ವಿಧಾನಕ್ಕೂ ಈ ಕೆಳಗಿನ ಸಾಧನಗಳನ್ನು ರೂಪಿಸಲಾಗಿರುತ್ತದೆ ಮತ್ತು ಅಧ್ಯಯನದಲ್ಲಿ ಪಾಲ್ಗೊಳ್ಳುವ ಆಸಕ್ತಿದಾರರ ಎಲ್ಲಾ ಗುಂಪುಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಾಗಿರುತ್ತದೆ. ಪ್ರಸ್ತುತ ಪರಿಸ್ಥಿತಿಗಾಗಿ ಎಲ್ಲಾ ಸಾಧನಗಳನ್ನು ಪೂರ್ವಪರೀಕ್ಷೆಗೆ ಒಳಪಡಿಸಲಾಗಿರುತ್ತದೆ ಮತ್ತು ನೈಜ ಪ್ರಾಥಮಿಕ ಮಾಹಿತಿ ಸಂಗ್ರಹಣೆಗೆ ಮೊದಲು, ಸೂಕ್ತ ಬದಲಾವಣೆಗಳನ್ನು ಮಾಡಲಾಗಿರುತ್ತದೆ.

1. **ಕೇಂದ್ರೀಕೃತ ಗುಂಪು ಚರ್ಚೆಯ ವೇಳಾಪಟ್ಟಿ:** ಆಯ್ದ ಸ್ವ ಸಹಾಯ ಗುಂಪುಗಳೊಂದಿಗೆ ಒಂದು ಚರ್ಚೆ ನಡೆಸಲು ಒಂದು ವಿವರವಾದ ಕೇಂದ್ರೀಕೃತ ಗುಂಪು ಚರ್ಚೆಯ ವೇಳಾ ಪಟ್ಟಿಯನ್ನು ತಯಾರಿಸಲಾಗಿರುತ್ತದೆ. ಇದರ ಜೊತೆಗೆ ಚರ್ಚೆಯಿಂದ ಮಾಹಿತಿಯನ್ನು ಪಡೆಯುವುದರ ಜೊತೆಗೆ, ಸಂಗ್ರಹಿಸಿದ ಮಾಹಿತಿಗಳನ್ನು ದೃಢೀಕರಿಸಲು ಸ್ವ ಸಹಾಯ ಗುಂಪುಗಳ ದಾಖಲೆಗಳನ್ನು ಪರಿಶೀಲಿಸಲಾಗಿರುತ್ತದೆ.
2. **ಮೌಲ್ಯಗಾರಿಕೆಯ ಪ್ರಮಾಣ:** ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಶಿಫಾರಸ್ಸು ಮಾಡಲ್ಪಟ್ಟ ದರ್ಜೆಯ

ಮೌಲ್ಯಗಾರಿಕೆಯ ಪ್ರಮಾಣವನ್ನು ಆಯ್ದ ಸ್ವ ಸಹಾಯ ಗುಂಪುಗಳಿಗೆ ದರ್ಜೆಯನ್ನು ನೀಡಲು ಬಳಸಲಾಗುತ್ತಿದೆ.

3. **ಸಮೀಕ್ಷೆಗಾಗಿ ಸಂದರ್ಶನದ ವೇಳಾ ಪಟ್ಟಿ:** ಸಮೀಕ್ಷೆಗಾಗಿ ಉಲ್ಲೇಖ ನಿಯಮಗಳಲ್ಲಿಪಟ್ಟಿ ಮಾಡಲಾದಸಂಬಂಧಿತ ಅಂಶಗಳನ್ನು ಆಧರಿಸಿ ಒಂದು ಸಂದರ್ಶನ ವೇಳಾಪಟ್ಟಿಯನ್ನು ಅಭಿವೃದ್ಧಿ ಪಡಿಸಿದ್ದು, ವೈಯಕ್ತಿಕ ಮಟ್ಟದಲ್ಲಿ ಸ್ವ ಸಹಾಯ ಗುಂಪಿನ ಮಹಿಳಾ ಫಲಾನುಭವಿಗಳ ಮೇಲೆ ಕಿರುಸಾಲ ಕಾರ್ಯಕ್ರಮದ ಪರಿಣಾಮವನ್ನು ನಿರ್ಣಯಿಸಲು ನಿರ್ವಹಿಸಲಾಗಿರುತ್ತದೆ. ಪ್ರತಿಕ್ರಿಯೆದಾರರಿಂದ ಸರಿಯಾದ ಮತ್ತು ವಿವರವಾದ ಮಾಹಿತಿಯನ್ನು ಹೊರತರಲು ಪ್ರಶ್ನೆಗಳನ್ನು ಎಚ್ಚರಿಕೆಯಿಂದ ತಯಾರಿಸಲಾಗಿರುತ್ತದೆ. ಇದೇ ಸಮಯದಲ್ಲಿ, ಅವರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಲಾಗಿರುತ್ತದೆ. ಪ್ರತಿಕ್ರಿಯೆದಾರರ ಜ್ಞಾನ ಮತ್ತು ಭಾಷೆಗೆ ಸಂಬಂಧಿಸಿದಂತೆ, ವೇಳಾಪಟ್ಟಿಯನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇದನ್ನು ಪೂರ್ವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೂರ್ವ ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ಇದನ್ನು ಅಂತಿಮಗೊಳಿಸಲಾಗಿರುತ್ತದೆ.
4. **ರಚನಾತ್ಮಕ ಸಂದರ್ಶನಕ್ಕಾಗಿ ಪ್ರಮುಖ ಪ್ರಶ್ನೆಗಳು:** ಎಲ್ಲಾ ಜಿಲ್ಲಾ ನಿರೀಕ್ಷಕರಿಗೆ ಔಪಚಾರಿಕವಾಗಿ ಸಂದರ್ಶನದಲ್ಲಿ ನೆರವಾಗಲು ಪ್ರಮುಖ ಪ್ರಶ್ನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಅನುಷ್ಠಾನದ ಪ್ರಕ್ರಿಯೆಯ ಕುರಿತಾದ ಮಾಹಿತಿ, ಸಾಧಿಸಿದ ಪ್ರಗತಿ, ದಾಖಲೀಕರಣ, ಮೇಲ್ವಿಚಾರಣಾ ಪದ್ಧತಿಗಳು, ಅನುಷ್ಠಾನದಲ್ಲಿ ಬಂದ ಸವಾಲುಗಳು, ಮತ್ತು ಯೋಜನೆಯು ಗ್ರಹಿಸುವ ಪ್ರಭಾವವನ್ನು ಪಡೆಯಲಾಗಿರುತ್ತದೆ.
5. **ಪ್ರಕರಣ ಅಧ್ಯಯನಗಳ ರೂಪರೇಖೆಗಳು:** ವೈಯಕ್ತಿಕವಾಗಿ ಸ್ವ ಸಹಾಯ ಗುಂಪಿನ ಸದಸ್ಯರುಗಳೊಂದಿಗೆ ಸಂವಹನವನ್ನು ಆಧರಿಸಿ, ಕೆಲವು ಸೂಕ್ತ ಪ್ರಕರಣಗಳನ್ನು ವಿವರವಾಗಿ ಅಧ್ಯಯನ ಮಾಡಲಾಗಿದ್ದು, ಧನಾತ್ಮಕ ಪರಿಣಾಮ ಹೊಂದಿರುವ ಯಶಸ್ವಿ ಫಲಾನುಭವಿಗಳಿಂದ ಗುಣಾತ್ಮಕವಾದ ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ.
6. **ಕಿರುಹಣಕಾಸು ಸಂಸ್ಥೆಗಳೊಂದಿಗೆ ಸಂವಹನ:** ಮೇಲಿನ ವಿಧಾನಗಳ ಜೊತೆಗೆ, ಉಲ್ಲೇಖ ನಿಯಮದ ಸಂಶೋಧನಾ ಪ್ರಶ್ನೆಗಳಿಗೆ ಹೆಚ್ಚುವರಿಯಾಗಿ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ ಸ್ಟಿಟ್ಯೂಟ್ ಇದು ಸಾಲದ ವಿತರಣೆ ಮತ್ತು ಅದರ ಮರುಪಾವತಿಗಾಗಿ ಇರುವ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಅರಿಯಲು ನಬಾರ್ಡ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ಸಂಘಮಿತ್ರ ರೂರಲ್ ಫೈನಾನ್ಸಿಯಲ್ ಸರ್ವಿಸಸ್ ಈ ಎರಡು ಕಿರುಹಣಕಾಸು ಸಂಸ್ಥೆಗಳೊಂದಿಗೆ ಸಂವಹನವನ್ನು ನಡೆಸಿರುತ್ತದೆ. ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿರುವ ಮಟ್ಟಿಗೆ, ಕಿರುಹಣಕಾಸು ಸಂಸ್ಥೆಗಳ, ಸ್ವ ಸಹಾಯ ಗುಂಪುಗಳ ಕುರಿತಾದ ದ್ವಿತೀಯ ಹಂತದ ದತ್ತಾಂಶವನ್ನು ಪಡೆಯಲಾಗಿರುತ್ತದೆ. ಆದಾಗ್ಯೂ, ಕಿರುಹಣಕಾಸು ಸಂಸ್ಥೆಗಳ, ಸ್ವ ಸಹಾಯ ಗುಂಪುಗಳ ಪ್ರಾಥಮಿಕ ದತ್ತಾಂಶವನ್ನು ಪರಿಶೀಲಿಸುವುದು ಈ ಅಧ್ಯಯನದ ವ್ಯಾಪ್ತಿಯಲ್ಲಿರುವುದಿಲ್ಲ. ಕಿರುಹಣಕಾಸು ಸಂಸ್ಥೆಗಳೊಂದಿಗಿನ ಈ ಸಂವಹನದ ಉದ್ದೇಶವೆಂದರೆ, ಕಿರು ಹಣಕಾಸು ಸಂಸ್ಥೆಗಳ ಮರುಪಾವತಿಯ ಪ್ರಕ್ರಿಯೆಯನ್ನು ಅರಿಯುವುದು ಆಗಿರುತ್ತದೆ. ವರದಿಯಲ್ಲಿ ಈ ಶೋಧನೆಗಳನ್ನು ಪ್ರಕರಣದ ಅಧ್ಯಯನವಾಗಿ ಚರ್ಚಿಸಲಾಗಿದೆ.  
ಸಾಧನಗಳ ಮಾದರಿಗಳನ್ನು 4ರಲ್ಲಿ ಲಗತ್ತಿಸಿದೆ (4 ಎ-4 ಎಫ್).

### 8.3 ಪ್ರಾಯೋಗಿಕ ಅಧ್ಯಯನ

ಸಂಶೋಧನಾ ಸಾಧನಗಳ ಕಾರ್ಯಸಾಧ್ಯತೆಯನ್ನು, ಅನ್ವಯಿಸುವಿಕೆಯನ್ನು ಮತ್ತು ಸಮರ್ಪಕತೆಯನ್ನು ಅಳೆಯಲು ಪ್ರಾಯೋಗಿಕ ತಪಾಸಣೆಯನ್ನು ಕೈಗೊಳ್ಳಲಾಗಿರುತ್ತದೆ. ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲ್ಲೂಕಿನಲ್ಲಿರುವ ಕಾಮಧೇನು ಮತ್ತು ಅನ್ನಪೂರ್ಣೇಶ್ವರಿ ಸ್ವ ಸಹಾಯ ಗುಂಪುಗಳಲ್ಲಿ ಫೆಬ್ರವರಿ 2016ರಂದು ಈ ಸಾಧನಗಳನ್ನು ಪ್ರಾಯೋಗಿಕವಾಗಿ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಸ್ವ ಸಹಾಯ ಗುಂಪುಗಳ ಸದಸ್ಯರುಗಳೊಂದಿಗೆ ಕೇಂದ್ರೀಕೃತ ಗುಂಪು ಚರ್ಚೆಗಳನ್ನು ನಡೆಸಲಾಗಿದ್ದು, ಕಿರುಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸುಮಾರು 8ರಿಂದ 10 ವೈಯಕ್ತಿಕ ಸದಸ್ಯರುಗಳನ್ನು ಸಮೀಕ್ಷೆ ಮಾಡಲಾಗಿರುತ್ತದೆ. ದರ್ಜೆಗೊಳಿಸುವ ನಮೂನೆಯನ್ನು ಬಳಸಿ ಈ ಸ್ವ ಸಹಾಯ ಗುಂಪುಗಳನ್ನು ದರ್ಜೆಗೊಳಿಸಲಾಗಿರುತ್ತದೆ. ಆದಾಗ್ಯೂ ಇತರ ಉದ್ದೇಶಗಳಿಗಾಗಿ, ಕಿರುಸಾಲವನ್ನು ಬಳಸಿಕೊಂಡಿರುವ ಸದಸ್ಯರುಗಳು ಇರಲಿಲ್ಲ. ಜಿಲ್ಲಾ ನಿರೀಕ್ಷಕರು ಮತ್ತು ಸಲಹೆಗಾರರನ್ನು ಸಹಾ ಸಂದರ್ಶಿಸಲಾಗಿರುತ್ತದೆ. ಇದು ಮಾದರಿ ಉಪಕರಣಗಳ ಪರಿಣಾಮಕಾರಿತ್ವವನ್ನು ಅರಿಯಲು ಸಹಾಯ ಮಾಡಿರುತ್ತದೆ. ಪ್ರಾಯೋಗಿಕ ಪರೀಕ್ಷೆಯ ಆಧಾರದ ಮೇಲೆ, ಮಾರ್ಪಾಡುಗಳನ್ನು ಉಪಕರಣಗಳಲ್ಲಿ ಮಾಡಲಾಗಿರುತ್ತದೆ ಮತ್ತು ಅಂತಿಮವಾಗಿ ಕ್ಷೇತ್ರ ಅಧ್ಯಯನಕ್ಕೆಂದು ಪರಿಷ್ಕರಿಸಲಾಗಿರುತ್ತದೆ.

ಫಲಾನುಭವಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಯಾವುದೇ ಆಧಾರಿತ ಮಾಹಿತಿಯು ಇಲ್ಲದಿರುವುದು, ಪ್ರಾಯೋಗಿಕ ಅಧ್ಯಯನದ ಸಮಯದಲ್ಲಿ ಕಂಡು ಬಂದಿರುತ್ತದೆ. ಆದ್ದರಿಂದ ಫಲಾನುಭವಿಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಲ್ಲಿನ ಸುಧಾರಣೆಯ ಮೇಲಿನ ಪರಿಣಾಮವು ನಿಖರವಾದ ಸತ್ಯಗಳ ಮತ್ತು ಅಂಕಿ ಅಂಶಗಳ ಮೇಲೆ ಆಧಾರಿತವಾಗಲು ಸಾಧ್ಯವಿರುವುದಿಲ್ಲ. ಆದ್ದರಿಂದ ಪ್ರತಿಕ್ರಿಯೆದಾರರು ವ್ಯಕ್ತಪಡಿಸಿದ ಗ್ರಹಿಕೆಯ ಆಧಾರದ ಮೇಲೆ ಈ ಅಂಶವನ್ನು ವಿಶ್ಲೇಷಿಸಬೇಕಾಗಿರುತ್ತದೆ.

## 9. ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ

ದತ್ತಾಂಶ ಸಂಗ್ರಹಣೆಗಾಗಿ ಯೋಜಿತ ವಿಧಾನವನ್ನು ಬಳಸಲಾಗಿರುತ್ತದೆ. ಇದರಿಂದಾಗಿ ವಾಸ್ತವ ವಿಷಯಗಳು ನೈಜತೆಗೆ ಹತ್ತಿರವಾಗಿದ್ದು ವೈಪರಿತ್ಯಗಳಿಂದ ಮುಕ್ತವಾಗಿರುತ್ತದೆ. ಪ್ರಸ್ತುತ ಅಧ್ಯಯನವು ಪ್ರಾಥಮಿಕ ಮತ್ತು ದ್ವಿತೀಯ ದತ್ತಾಂಶ ಮಾಹಿತಿಯನ್ನು ಆಧರಿಸಿರುತ್ತದೆ.

### 9.1 ದ್ವಿತೀಯ ಹಂತದ ದತ್ತಾಂಶ ಸಂಗ್ರಹಣೆ

ಅಸ್ತಿತ್ವದಲ್ಲಿರುವ ಸಾಹಿತ್ಯ, ಮತ್ತು ಜಾಲತಾಣದಲ್ಲಿರುವ ದತ್ತಾಂಶ, ಹಲವಾರು ಪ್ರಕಟಣೆಗಳು ಅಂದರೆ ಪುಸ್ತಕಗಳು, ನಿಯತಕಾಲಿಕಗಳು, ವಾರ್ತಾ ಪತ್ರಿಕೆಗಳು, ವರದಿಗಳು, ವಿಶ್ವ ವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಪ್ರಕಟಿಸಿದ ವಿಚಾರ ಸಂಕರಣಗಳ ಲೇಖನಗಳು ಇವುಗಳು ದ್ವಿತೀಯ ಹಂತದ ದತ್ತಾಂಶ ಸಂಗ್ರಹಣೆಯ ಮೂಲಗಳಾಗಿರುತ್ತವೆ.

ಕೆಳಗಿನ ಮೂಲಗಳಿಂದ ದ್ವಿತೀಯ ಹಂತದ ದತ್ತಾಂಶ ಮತ್ತು ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ.

- ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು
- ಪತ್ರಿಕೆಗಳು ಮತ್ತು ನಿಯತಕಾಲಿಕಗಳು
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಆರ್ಥಿಕ ಸಮೀಕ್ಷಾ ವರದಿಗಳು
- ಜಾಲತಾಣಗಳೂ ಸೇರಿದಂತೆ ಹಲವಾರು ದತ್ತಾಂಶಾಧಾರಗಳು

### 9.2 ಪ್ರಾಥಮಿಕ ದತ್ತಾಂಶ ಸಂಗ್ರಹಣೆ

ಫಲಾನುಭವಿಗಳ ಸಂದರ್ಶನದ ಮೂಲಕವಾಗಿ ಕ್ಷೇತ್ರ ಸಮೀಕ್ಷೆಯಿಂದ ಪ್ರಾಥಮಿಕ ದತ್ತಾಂಶವನ್ನು ಸಂಗ್ರಹಿಸಲಾಗಿರುತ್ತದೆ. ಆಯ್ದು ಜಿಲ್ಲೆಗಳಲ್ಲಿ ಯಾದೃಚ್ಛಿಕ ಮಾದರಿ ಆಧಾರದ ಮೂಲಕವಾಗಿ ಪ್ರಾಥಮಿಕ ದತ್ತಾಂಶವನ್ನು ಸಂಗ್ರಹಿಸಲಾಗಿರುತ್ತದೆ. ಪ್ರಕಟವಾದ ಮಾಹಿತಿಯನ್ನು ಹೊರತು ಪಡಿಸಿ, ಹಲವಾರು ಜನರೊಂದಿಗೆ ಅಂದರೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇವರೊಂದಿಗೆ ನಡೆಸಲಾದ ಚರ್ಚೆಗಳ ಮೇಲೂ ಅಧ್ಯಯನವು ಆಧಾರಿತವಾಗಿರುತ್ತದೆ.


#### ಎ. ಉಪಕರಣಗಳ ಪ್ರಾಯೋಗಿಕ ಪರೀಕ್ಷೆ

ಉಪಕರಣಗಳನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ದತ್ತಾಂಶವನ್ನು ಸಂಗ್ರಹಿಸುವುದಕ್ಕಾಗಿ ಅಭಿವೃದ್ಧಿ ಪಡಿಸಲಾದ ಉಪಕರಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ. ಪ್ರಾಯೋಗಿಕ ಪರೀಕ್ಷೆಯ ಆಧಾರದ ಮೇಲೆ ಉಪಕರಣಗಳನ್ನು ಮಾರ್ಪಡಿಸಿ ಅಂತಿಮಗೊಳಿಸಲಾಗಿರುತ್ತದೆ.

#### ಬಿ. ದತ್ತಾಂಶ ಮಾಹಿತಿಯ ನಮೂದನೆಯ ಸಾಫ್ಟ್‌ವೇರ್

ದತ್ತಾಂಶ ಮಾಹಿತಿಯನ್ನು ನಮೂದನೆಯನ್ನು ಸುಲಭವಾಗಿ ಸಕ್ರಿಯಗೊಳಿಸಲು, ವಿಬಿಎ (ವಿಷುಯಲ್ ಬೇಸಿಕ್ ಫಾರ್ ಅಪ್ಲಿಕೇಶನ್) ವಿಧಾನಗಳು ಮತ್ತು ಮೈಕ್ರೋ ಸಾಫ್ಟ್‌ವೇರ್ ಎಕ್ಸೆಲ್‌ನ ಮ್ಯಾಕ್ರೋಗಳನ್ನು ಬಳಸಿಕೊಂಡು ಇನ್-ಹೌಸ್ ಡಾಟಾ ಎಂಟ್ರಿ ವರ್ಕ್ ಶೀಟ್‌ನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. ಸಂಗ್ರಹಿಸಿದ ಮಾಹಿತಿಯೊಂದಿಗೆ ಇದನ್ನು ಪ್ರಾಯೋಗಿಕ ಪರೀಕ್ಷೆಯ ಸಮಯದಲ್ಲಿ ಪೂರ್ವ-ಪರೀಕ್ಷಿಸಲಾಗಿರುತ್ತದೆ. ಸಾಫ್ಟ್‌ವೇರ್‌ನೊಂದಿಗೆ ನಡೆಸಲಾದ ಡ್ರೈ ರನ್ ಆಧರಿಸಿ, ಅಗತ್ಯ ಬದಲಾವಣೆಗಳನ್ನು ಮಾಡಲಾಗಿರುತ್ತದೆ.





ಚಿತ್ರ 2 ಡಾಟಾ ಎಂಟ್ರಿ ವರ್ಕ್ ಶೀಟ್‌ನ ಸ್ಕ್ರೀನ್‌ಶಾಟ್

**ಸಿ. ಕ್ಷೇತ್ರ ತನಿಖಾಧಿಕಾರಿಗಳಿಗೆ ತರಬೇತಿ**

ಪ್ರಾಥಮಿಕ ದತ್ತಾಂಶವನ್ನು ಸಂಗ್ರಹಿಸಲು ಅಧ್ಯಯನ ತಂಡಕ್ಕೆ ಆಂತರಿಕ ತರಬೇತಿಯನ್ನು ನೀಡಲಾಗಿರುತ್ತದೆ. ಎಲ್ಲಾ ಸದಸ್ಯರು ಒಂದೇ ರೀತಿಯ ತಿಳುವಳಿಕೆಯನ್ನು ಹೊಂದಿರುವುದನ್ನು ಮತ್ತು ಇದೇ ಒಂದೇ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವುದನ್ನು ಖಚಿತಪಡಿಸಿಕೊಳ್ಳಲು ಈ ಹಂತದ ಹೆಜ್ಜೆಯನ್ನಿಡಲಾಗಿರುತ್ತದೆ. ತರಬೇತಿಯನ್ನು ಪಡೆದಂತೆ ತಂಡದ ಸದಸ್ಯರು ಸಾಧನಗಳನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೈಜೋಡಣಾ ಅಧಿವೇಶನವನ್ನು ಕ್ಷೇತ್ರದಲ್ಲಿ ನಡೆಸಲಾಗಿರುತ್ತದೆ. ಆಯ್ದು ಜಿಲ್ಲೆಗಳಲ್ಲಿ ದತ್ತಾಂಶ ಸಂಗ್ರಹಣೆಯನ್ನು ಕೈಗೊಳ್ಳಲು ಮೂರು ತಂಡಗಳನ್ನು ರಚಿಸಲಾಗಿರುತ್ತದೆ.

**ಡಿ. ಕ್ಷೇತ್ರದಲ್ಲಿ ದತ್ತಾಂಶ ಸಂಗ್ರಹಣೆ**

ಸ್ವ ಸಹಾಯ ಗುಂಪುಗಳಿಗೆ ಮತ್ತು ಅವುಗಳ ಸದಸ್ಯರುಗಳಿಗೆ ತಂಡದ ಭೇಟಿಯ ಬಗ್ಗೆ ತಿಳಿಸಲು ಅನುವಾಗುವಂತೆ ಉಪಕರಣಗಳು ಸಿದ್ಧವಾದ ನಂತರದಲ್ಲಿ ಜಿಲ್ಲಾ ನಿರೀಕ್ಷಕರುಗಳಿಗೆ ಮುಂಚಿತವಾಗಿ ತಿಳಿಸಲಾಗಿರುತ್ತದೆ. ಆಯ್ದು ಜಿಲ್ಲೆಗಳಲ್ಲಿ ಮಹಿಳಾ ಫಲಾನುಭವಿಗಳೊಂದಿಗೆ ವೈಯಕ್ತಿಕ ಸಂವಹನದ ಮೂಲಕವಾಗಿ ಪ್ರಾಥಮಿಕ ದತ್ತಾಂಶವನ್ನು ಪಡೆಯಲಾಗಿರುತ್ತದೆ. ಸರಳ ಯಾದೃಚ್ಛಿಕ ಮಾದರಿಯ ಆಧಾರದ ಮೇಲೆ ಅಧ್ಯಯನ ನಡೆಸಲು ಸ್ತ್ರೀ ಶಕ್ತಿ ಗುಂಪುಗಳಿಂದ 80 ಸ್ವ ಸಹಾಯ ಗುಂಪುಗಳನ್ನು ಆಯ್ದು ಮಾಡಲಾಗಿರುತ್ತದೆ. ಆಯ್ದು ಸ್ವ ಸಹಾಯ ಗುಂಪುಗಳೊಂದಿಗೆ ಕೇಂದ್ರೀಕೃತ ಗುಂಪು ಚರ್ಚೆಯನ್ನು ನಡೆಸಲಾಗಿರುತ್ತದೆ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾನದಂಡವನ್ನು ಬಳಸಿಕೊಂಡು, ಅವುಗಳ ಶ್ರೇಣೀಕರಣವನ್ನೂ ಮಾಡಲಾಗಿರುತ್ತದೆ. ಒಟ್ಟು 701 ಫಲಾನುಭವಿಗಳ ಸಂದರ್ಶನ ನಡೆಸಲಾಗಿರುತ್ತದೆ.

ಜಿಲ್ಲಾ ನಿರೀಕ್ಷಕರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಂತಹ ಪ್ರಮುಖ ಭಾಗೀದಾರರೊಂದಿಗೆ ಸಂದರ್ಶನಗಳನ್ನು ನಡೆಸಲಾಗಿರುತ್ತದೆ. ಅನೌಪಚಾರಿಕ ಸಂದರ್ಶನಗಳನ್ನು ಮೇಲ್ವಿಚಾರಕರೊಂದಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯವರೊಂದಿಗೆ ನಡೆಸಲಾಗಿರುತ್ತದೆ. ಇದರೊಂದಿಗೆ, ಹಣಕಾಸು ಸಂಸ್ಥೆಗಳು ಅನುಸರಿಸುವ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು, ಮರುಪಾವತಿಯ ಸ್ಥಿತಿ ಮತ್ತು ಅವುಗಳು ನೀಡುವ ಇತರೆ ಸೇವೆಗಳನ್ನು ಅರಿಯಲು ಎರಡು ಕಿರುಹಣಕಾಸು ಸಂಸ್ಥೆಗಳಿಗೆ ಭೇಟಿಗಳನ್ನು ಮಾಡಲಾಗಿರುತ್ತದೆ.

**ಇ. ಗಣಕೀಕರಣ ಮತ್ತು ದತ್ತಾಂಶ ಸಂಸ್ಕರಣೆ**

ಅಪ್ರಸ್ತುತ ದತ್ತಾಂಶವನ್ನು ತೆಗೆದುಹಾಕಲು ಸಂಗ್ರಹಿಸಿದ ದತ್ತಾಂಶವನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿರುತ್ತದೆ ಮತ್ತು ಸಾಧ್ಯವಾದಷ್ಟು ಅಂತರಗಳನ್ನು ಭರ್ತಿ ಮಾಡಲಾಗಿರುತ್ತದೆ. ಈ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಆಗ ಬಳಸಿ ದತ್ತಾಂಶವನ್ನು ಗಣಕೀಕರಣ ಮಾಡಲಾಗಿರುತ್ತದೆ.

**ಎಫ್. ಬಳಸಿದ ಅಂಕಿಅಂಶಗಳ ಉಪಕರಣಗಳು**

ಆವರ್ತನಗಳು, ಸರಾಸರಿಗಳು, ಶೇಕಡಾವಾರು, ಗ್ರಾಫ್‌ಗಳು, ಸಹ-ಸಂಬಂಧಗಳು ಒಳಗೊಂಡಂತೆ ಸರಳ ಅಂಕಿಅಂಶಗಳ ತಂತ್ರಗಳನ್ನು ಅಗತ್ಯವಿರುವಲ್ಲಿಲ್ಲಾ ವಿಶ್ಲೇಷಿಸಲು ಬಳಸಲಾಗಿರುತ್ತದೆ.

### ಜಿ. ಅಳವಡಿಸಿಕೊಂಡ ವಿಶ್ಲೇಷಣಾ ತಂತ್ರಗಳು

ಪರಿಣಾತ್ಮಕ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ ಮತ್ತು ವ್ಯಾಪಕ ಪ್ರೇಕ್ಷಕರು ಅರ್ಥ ಮಾಡಿಕೊಳ್ಳಲು ಸುಲಭವಾಗುವಂತೆ, ಆವರ್ತನಗಳು, ಶೇಕಡಾವಾರು, ಗ್ರಾಫ್‌ಗಳು ಮತ್ತು ಸಾರಾಂಶಗಳಂತಹ ವಿವರಣಾತ್ಮಕ ಸ್ವರೂಪದಲ್ಲಿ ಪ್ರಸ್ತುತಪಡಿಸಲಾಗಿರುತ್ತದೆ.

ಗುಣಾತ್ಮಕವಾದ ದತ್ತಾಂಶವನ್ನು ಸಂಕ್ಷಿಪ್ತವಾಗಿ ಮತ್ತು ಸಂಶೋಧನೆಗಳಲ್ಲಿ ಪ್ರಸ್ತುತಪಡಿಸಲಾಗಿರುತ್ತದೆ. ನಿರ್ದಿಷ್ಟ ಪ್ರಕರಣದ ಅಧ್ಯಯನಗಳು/ಯಶೋಗಾಥೆಗಳನ್ನು ಪಡೆಯಲಾಗಿರುತ್ತದೆ ಮತ್ತು ಶೋಧನೆಗಳ ಪ್ರತ್ಯೇಕ ವಿಭಾಗದಲ್ಲಿ ಪ್ರಸ್ತುತಪಡಿಸಲಾಗಿರುತ್ತದೆ.

### ಹೆಚ್. ಫಲಿತಾಂಶಗಳು

ಶೋಧನೆಗಳು ಮತ್ತು ಚರ್ಚೆಗಳ ಮೇಲೆ ಪಡೆಯಲಾದ ಫಲಿತಾಂಶಗಳನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿರುತ್ತದೆ ಮತ್ತು ಅವುಗಳನ್ನು ಪ್ರತಿಫಲನಗಳು ಮತ್ತು ತೀರ್ಮಾನಗಳು ಈ ಅಧ್ಯಾಯದಲ್ಲಿ ಮತ್ತಷ್ಟು ಅರ್ಥೈಸಲಾಗಿರುತ್ತದೆ.

## 9.3 ದತ್ತಾಂಶ ಅಂತರಗಳು ಮತ್ತು ಮಿತಿಗಳು

ದತ್ತಾಂಶ ಸಂಗ್ರಹ ಪ್ರಕ್ರಿಯೆಯು ಕೆಲವು ಅಂತರಗಳನ್ನು ಮತ್ತು ಮಿತಿಗಳನ್ನು ಎದುರಿಸಿರುತ್ತದೆ. ರಾಜ್ಯದ ಮುಖ್ಯ ಕಛೇರಿಯಲ್ಲಿ ನಿರ್ವಹಿಸಲ್ಪಡುವ ದ್ವಿತೀಯ ದತ್ತಾಂಶವು ಹಸ್ತಚಾಲಿತ ಸ್ವರೂಪದಲ್ಲಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಜಿಲ್ಲೆಯ ಮಾಹಿತಿಯೊಂದಿಗೆ ತಾಳೆಯಾಗಿರುವುದಿಲ್ಲ. ಪ್ರಥಮ ಹೆಜ್ಜೆಯಾಗಿ, ರಾಜ್ಯ ಕಛೇರಿಯಲ್ಲಿ ದತ್ತಾಂಶವನ್ನು ಗಣಕೀಕರಣಗೊಳಿಸಬೇಕಾಗಿತ್ತು ಮತ್ತು ನಂತರದಲ್ಲಿ ಜಿಲ್ಲೆಯ ಮಾಹಿತಿಯೊಂದಿಗೆ ಸಮನ್ವಯಗೊಳಿಸಬೇಕಾಗಿತ್ತು. ಹೀಗಾಗಿ ಇದು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು.

2010-11 ರಿಂದ 2014-15ರ ವರ್ಷಗಳಿಗೆ ಈ ಯೋಜನೆಯು ಮೌಲ್ಯಮಾಪನಗೊಳ್ಳುತ್ತಿದೆ. ಆದಾಗ್ಯೂ ಈ ಯೋಜನೆಯು 2015-16ರಲ್ಲಿ ಯೋಜನೆಯು ಕೆಲವು ಬದಲಾವಣೆಗಳಿಗೆ ಒಳಗಾಗಿದ್ದು, ಸಾಲ ಪ್ರಮಾಣವನ್ನು ವರ್ಧಿಸಲಾಗಿರುತ್ತದೆ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗಿರುತ್ತದೆ. ಹಾಗಾಗಿ ಸಾಲದ ಮೊತ್ತ ಮತ್ತು ಅದರ ಸಂಬಂಧಿತ ನಿಯತಾಂಕಗಳನ್ನು ಮಾರ್ಪಡಿಸಿರುವ ಹಿಂದಿನ ವರ್ಷಗಳಲ್ಲಿ ಸಾಕಾಗುವಷ್ಟು ಅಧ್ಯಯನವನ್ನು ಮಾಡಬಹುದಾಗಿರುತ್ತದೆ. ಇದೇ ರೀತಿಯಲ್ಲಿ ಮಾರ್ಚ್ 31, 2013ರವರೆಗೆ ಮಂಜೂರಾದ ಸಾಲಗಳಿಗೆ ಸಾಲ ಮರುಪಾವತಿಯನ್ನು ರದ್ದುಪಡಿಸಲಾಗಿರುತ್ತದೆ. ಆದ್ದರಿಂದ, ಮರುಪಾವತಿಯ ಮಾನದಂಡವನ್ನು ಅಧ್ಯಯನದ ಕೇವಲ ಎರಡು ವರ್ಷಗಳಿಗೆ ಅಂದರೆ 2013-14 ಮತ್ತು 2014-15ರವರೆಗೆ ಮಾತ್ರ ಅಧ್ಯಯನ ಮಾಡಬಹುದಾಗಿರುತ್ತದೆ. ಇದೇ ರೀತಿಯಲ್ಲಿ ಫಲಾನುಭವಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೂಲಾಧಾರ ದತ್ತಾಂಶವಿಲ್ಲದ್ದರಿಂದ ಫಲಾನುಭವಿಗಳ ಸಬಲೀಕರಣ/ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಪರಿಣಾಮ ಅಥವಾ ಸುಧಾರಣೆಯು ನಿಖರವಾದ ನೈಜತೆ ಮತ್ತು ಅಂಕಿಅಂಶದ ಮೇಲೆ ಆಧರಿಸಿರುವುದಿಲ್ಲ. ಆದ್ದರಿಂದ ಈ ಅಂಶವು ಪ್ರತಿಕ್ರಿಯೆದಾರರು ವ್ಯಕ್ತಪಡಿಸಿದ ಗ್ರಹಿಕೆಯ ಆಧಾರದ ಮೇಲೆ ವಿಶ್ಲೇಷಿಸಬೇಕಾಗಿರುತ್ತದೆ.

2013ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಕೆಲವು ಜಿಲ್ಲಾ ನಿರೀಕ್ಷಕರನ್ನು ನೇಮಿಸಿರುತ್ತದೆ. ಆದ್ದರಿಂದ ಅವರು ಕರ್ತವ್ಯದ ಮೇಲೆ ಹಾಜರಾದ ನಂತರದ ಸಾಲದ ದಾಖಲೆಗಳನ್ನು ಮಾತ್ರ ನಿರ್ವಹಿಸಿರುತ್ತಾರೆ. ಹಳೆಯ ಸಾಲಗಳ ಕುರಿತಾದ ದಾಖಲೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ರಾಜ್ಯ ಅಥವಾ ಜಿಲ್ಲಾ ಕಛೇರಿಗಳಲ್ಲಿ ಸುಲಭವಾಗಿ ಲಭ್ಯವಿರಲಿಲ್ಲ. ಹೀಗಾಗಿ ಫಲಾನುಭವಿಗಳ ವಿವರಗಳು, ಮಂಜೂರಾದ ಸಾಲಗಳ ಉದ್ದೇಶ ಮತ್ತು ಪಡೆದ ಸಾಲ ಮಂಜೂರಾದ ದಾಖಲೆಗಳನ್ನು ಪರಿಶೀಲಿಸಲು ಸಾಧ್ಯವಾಗಿರುವುದಿಲ್ಲ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ರಾಜ್ಯ ಕಛೇರಿಯಲ್ಲಿ ನಿರ್ವಹಿಸಲಾದ ಸಾಲದ ಮರುಪಾವತಿಯ ದಾಖಲೆಗಳು ನವೀಕರಿಸಲ್ಪಟ್ಟಿರುವುದಿಲ್ಲ. ಈ ಉದ್ದೇಶಕ್ಕಾಗಿ ಪ್ರತ್ಯೇಕವಾದ ರಿಜಿಸ್ಟ್ರನ್ನು ಜಿಲ್ಲಾ ನಿರೀಕ್ಷಕರು ಹೊಂದಿದ್ದು, ಬಹುತೇಕ ಸಂದರ್ಭಗಳಲ್ಲಿ ಇದು ನವೀಕರಿಸಲ್ಪಟ್ಟಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ನವೀಕರಿಸಲ್ಪಟ್ಟಿರುವುದಿಲ್ಲ. ಸಂದರ್ಶಿಸಿದ ಅನೇಕ ಸ್ವ ಸಹಾಯ ಗುಂಪುಗಳು ಸಾಲದ ನೋಂದಣಿಯನ್ನಾಗಲೀ ಅಥವಾ ಸಾಲದ ಮರುಪಾವತಿ ರಶೀದಿಗಳನ್ನು ನಿರ್ವಹಿಸಿರುವುದಿಲ್ಲ. ಆದ್ದರಿಂದ ಸಾಲಗಳ ನಿಜವಾದ ಮರುಪಾವತಿಯ ಸ್ಥಿತಿಯನ್ನು ನಿರ್ಣಯಿಸುವುದು ಕಷ್ಟಕರವಾಗಿರುತ್ತದೆ.

ವಿವಿಧ ಕಾರಣಗಳಿಂದ ಮತ್ತು ಸಂಹವನ ಕೊರತೆಯಿಂದಾಗಿ ಭಾಗವಹಿಸಲು ಇಷ್ಟವಿಲ್ಲದ ಕಾರಣದಿಂದಾಗಿ ಕೆಲವು ಸಮಯಗಳಲ್ಲಿ ಫಲಾನುಭವಿಗಳ ಅಲಭ್ಯತೆಯು ಸಮಸ್ಯೆಯಾಗಿರುತ್ತದೆ. ಕೆಲವೊಮ್ಮೆ, ಸ್ವ ಸಹಾಯ ಗುಂಪುಗಳ ಅಲಭ್ಯತೆಯು ಒಂದು ಪ್ರಮುಖ ಸವಾಲನ್ನು ಎದುರಿಸಿರುತ್ತದೆ. ವಿಶೇಷವಾಗಿ ಸಂಪೂರ್ಣ ಗುಂಪು ಬಹುತೇಕವಾಗಿ ನಿಷ್ಕ್ರಿಯಗೊಂಡಾಗ, ಮತ್ತು ಯಾದೃಚ್ಛಿಕವಾಗಿ ಆಯ್ಕೆಯನ್ನು ಅನ್ವಯಿಸಲು ಸಾಧ್ಯವಾಗದೇ ಕೆಲವೊಮ್ಮೆ ಅನಿರೀಕ್ಷಿತವಾಗಿ ಕ್ಷೇತ್ರದ ಅವಶ್ಯಕತೆಯಿಂದಾಗಿ ಪರ್ಯಾಯ ಸ್ವ ಸಹಾಯ ಗುಂಪನ್ನು ಆಯ್ಕೆ ಮಾಡಬೇಕಾಗಿರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ, ಜಿಲ್ಲಾ ನಿರೀಕ್ಷಕರುಗಳು ಸ್ವ ಸಹಾಯ ಗುಂಪುಗಳ ಆಯ್ಕೆಯಲ್ಲಿ ಭಾಗಿಯಾಗುವುದಿಲ್ಲ. ಆದ್ದರಿಂದ ಅವರಿಗೆ ಸ್ವ ಸಹಾಯ ಗುಂಪುಗಳು ಮತ್ತು ಫಲಾನುಭವಿಗಳು ಇರುವ ಸ್ಥಳವು ತಿಳಿದಿರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಅಂದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಅಸಮರ್ಪಕ ಹೊಂದಾಣಿಕೆ ಇರುವಲ್ಲಿ, ಸ್ವ ಸಹಾಯ ಗುಂಪುಗಳನ್ನು ಮತ್ತು ಫಲಾನುಭವಿಗಳನ್ನು ಸಜ್ಜುಗೊಳಿಸುವುದಕ್ಕೆ ಮಿತಿಯಿರುತ್ತದೆ.

## 10. ಶೋಧನೆಗಳು ಮತ್ತು ಚರ್ಚೆ

ಈ ಅಧ್ಯಯನವು ಅಧ್ಯಯನದ ಅವಧಿಯಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ಸಂಪೂರ್ಣವಾಗಿ ಆಧರಿಸಿದ ಅಧ್ಯಯನದ ಶೋಧನೆಗಳ ಮೇಲೆ ಕೇಂದ್ರೀಕರಿಸಿರುತ್ತದೆ. ಪರಿಮಾಣಾತ್ಮಕ ದತ್ತಾಂಶವನ್ನು ಕೋಷ್ಟಕಗಳು, ಆವರ್ತನಗಳು, ಶೇಕಡಾವಾರು, ಸರಾಸರಿ ಮತ್ತು ಗ್ರಾಫ್‌ಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗಿರುತ್ತದೆ. ಅವಶ್ಯಕವಿರುವೆಡೆಯಲ್ಲಿಲ್ಲಾ ಗುಣಾತ್ಮಕ ದತ್ತಾಂಶವನ್ನು ಚರ್ಚಿಸಲಾಗಿರುತ್ತದೆ. ಕೆಲವು ಯಶಸ್ವೀ ಪ್ರಕರಣಗಳತ್ತ ಗಮನ ಸೆಳೆಯಲು ಮತ್ತು ಸ್ತ್ರೀ ಶಕ್ತಿ ಹಾಗೂ ಕಿರುಸಾಲ ಯೋಜನೆಯ ಪ್ರಭಾವವನ್ನು ವಿವರಿಸಲು ಪ್ರಕರಣಗಳ ಅಧ್ಯಯನಗಳನ್ನು ಒಂದು ಪ್ರತ್ಯೇಕ ವಿಭಾಗದಲ್ಲಿ ಪ್ರಸ್ತುತ ಪಡಿಸಲಾಗಿರುತ್ತದೆ.

ಉಲ್ಲೇಖ ನಿಯಮಗಳ ಮೌಲ್ಯಮಾಪನ ಪ್ರಶ್ನೆಗಳ ಸುತ್ತಲೂ ಶೋಧನೆಗಳನ್ನು ರಚಿಸಲಾಗಿರುತ್ತದೆ. ಪ್ರತಿಯೊಂದು ಮೌಲ್ಯಮಾಪನ ಪ್ರಶ್ನೆಗೆ ಪ್ರತ್ಯೇಕವಾಗಿ ಉತ್ತರವನ್ನು ನೀಡಲಾಗಿರುತ್ತದೆ. ಆದಾಗ್ಯೂ ಚಿಂತನೆಯ ಒಂದು ತಾರ್ಕಿಕ ಹರಿವನ್ನು ಪಡೆಯಲು ಶೋಧನೆಗಳನ್ನು ಎರಡು ಭಾಗಗಳಲ್ಲಿ ನೀಡಲಾಗಿರುತ್ತದೆ. ಪ್ರಕ್ರಿಯೆ ಸಂಬಂಧಿತ ಶೋಧನೆಗಳು ಮತ್ತು ಫಲಿತಾಂಶ/ ಪರಿಣಾಮ ಸಂಬಂಧಿತ ಶೋಧನೆಗಳು. ಮೌಲ್ಯಮಾಪನ ಪ್ರಶ್ನೆಗಳನ್ನು ಪ್ರಸ್ತುತತೆಯ ಆಧಾರದ ಮೇಲೆ ಎರಡು ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.

### 10.1 ಪ್ರತಿಕ್ರಿಯೆದಾರರ ಸಾಮಾಜಿಕ-ಆರ್ಥಿಕ ವಿವರ

ಪಾಲಿಸಿದ ಪದ್ಧತಿಗಳು, ಸಾಲದ ಉಪಯುಕ್ತತೆ, ಕಿರುಸಾಲದ ಮರು ಪಾವತಿ ಅದರ ಫಲಿತಾಂಶ ಇವುಗಳನ್ನು ಅರಿಯಲು, ಕಿರುಸಾಲ ಯೋಜನೆಯ ಫಲಾನುಭವಿಗಳನ್ನು ಸಂದರ್ಶಿಸಲಾಗಿರುತ್ತದೆ. ಅಧ್ಯಯನಕ್ಕಾಗಿ ಆಯ್ಕೆಯಾದ 80 ಸ್ವ ಸಹಾಯ ಗುಂಪುಗಳ ಒಟ್ಟು 701 ಸದಸ್ಯರುಗಳನ್ನು ಸಂದರ್ಶಿಸಲಾಗಿರುತ್ತದೆ. ಅನಕ್ಷರಸ್ಥರು, ವಿಧವೆಯರು ಮತ್ತು ವಿಕಲಚೇತನರು ಈ ರೀತಿಯಾಗಿ ವಿವಿಧ ವರ್ಗಗಳ ಮಹಿಳೆಯರನ್ನು ಸಂದರ್ಶಿಸಲು ಪ್ರಯತ್ನಗಳನ್ನು ಮಾಡಲಾಗಿರುತ್ತದೆ. ಒಟ್ಟು 287 ಮಹಿಳೆಯರು ಅಂದರೆ ಶೇಕಡಾ 41ರಷ್ಟು ಒಟ್ಟು ಪ್ರತಿಕ್ರಿಯೆದಾರರು ಇಂತಹ ವರ್ಗಗಳಿಗೆ ಸೇರಿರುತ್ತಾರೆ. ಆಸಕ್ತಿದಾಯಕವಾಗಿರುವುದೇನೆಂದರೆ, ಸಂದರ್ಶಿಸಲ್ಪಟ್ಟ ಮಹಿಳೆಯರಲ್ಲಿ 229 ಅನಕ್ಷರಸ್ಥರು, 51 ವಿಧವೆಯರು ಮತ್ತು 7 ವಿಕಲಚೇತನರು ಸೇರಿರುತ್ತಾರೆ.

ಸಂದರ್ಶಿಸಲಾದ ಪ್ರತಿಕ್ರಿಯೆದಾರರಲ್ಲಿ, ಶೇಕಡಾ 36ರಷ್ಟು 31ರಿಂದ 40ವರ್ಷ ವಯೋಮಾನದವರಾಗಿರುತ್ತಾರೆ. ಮತ್ತು ಶೇಕಡಾ 31ರಷ್ಟು 41ರಿಂದ 50ವರ್ಷ ವಯೋಮಾನದವರು ಆಗಿರುತ್ತಾರೆ. ಪ್ರತಿಕ್ರಿಯೆದಾರರ ಶಿಕ್ಷಣದ ಮಟ್ಟವು ತುಂಬಾ ಕಡಿಮೆಯಾಗಿರುತ್ತದೆ. ಪ್ರತಿಕ್ರಿಯೆದಾರರಲ್ಲಿ, ಸುಮಾರು ಶೇಕಡಾ 33 ರಷ್ಟು ಅನಕ್ಷರಸ್ಥರಾಗಿರುತ್ತಾರೆ, ಶೇಕಡಾ 28 ರಷ್ಟು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರೆ, ಶೇಕಡಾ 21 ರಷ್ಟು ಪ್ರತಿಕ್ರಿಯೆದಾರರು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರುತ್ತಾರೆ. ಪ್ರತಿಕ್ರಿಯೆದಾರರ ಪೈಕಿ ಬಹುತೇಕರು ಅಂದರೆ ಶೇಕಡಾ 71ರಷ್ಟು ಇತರೇ ಸಮುದಾಯದವರಾಗಿದ್ದರೆ, ಶೇಕಡಾ 18ರಷ್ಟು ಪರಿಶಿಷ್ಟ ಜಾತಿಯವರು, ಶೇಕಡಾ 7ರಷ್ಟು ಅಲ್ಪ ಸಂಖ್ಯಾತರು ಮತ್ತು ಶೇಕಡಾ 4ರಷ್ಟು ಪರಿಶಿಷ್ಟ ಪಂಗಡದವರಾಗಿರುವುದು ತಿಳಿದುಬಂದಿರುತ್ತದೆ. ಕೌಟಂಬಿಕ ವ್ಯವಸ್ಥೆಯನ್ನು ಪರಿಶೀಲಿಸಿದಾಗ, ಶೇಕಡಾ 71ರಷ್ಟು ವಿಭಕ್ತ ಕುಟುಂಬ (ದಂಪತಿ ಮತ್ತು ಮಕ್ಕಳು ಮಾತ್ರ) ಮತ್ತು ಶೇಕಡಾ 27ರಷ್ಟು ಅವಿಭಕ್ತ ಕುಟುಂಬ (ಜಂಟಿ ಕುಟುಂಬ)ಕ್ಕೆ ಸೇರಿದವರಾಗಿರುತ್ತಾರೆ ಮತ್ತು ಪ್ರತಿಕ್ರಿಯೆದಾರರ ಭೂ ಹಿಡುವಳಿ ವಿವರವು ಈ ರೀತಿಯಿರುತ್ತದೆ. ಸುಮಾರು ಶೇಕಡಾ 60ರಷ್ಟು ಭೂ ರಹಿತರು, ಶೇಕಡಾ 26ರಷ್ಟು ಅತಿ ಸಣ್ಣ ರೈತರು, ಶೇಕಡಾ 7ರಷ್ಟು ಸಣ್ಣ ರೈತರು, ಶೇಕಡಾ 4ರಷ್ಟು ಅರೆ ಮಧ್ಯಮ ರೈತರು, ಶೇಕಡಾ 2ರಷ್ಟು ಮಧ್ಯಮ ರೈತರು ಇದ್ದರೆ, ದೊಡ್ಡ ರೈತರು ಮಾತ್ರ ಇರಲಿಲ್ಲ ಎಂದು ಭೂ ಮಾಲೀಕರ ವಿವರವು ತೋರಿಸಿರುತ್ತದೆ. ಪ್ರತಿಕ್ರಿಯೆ ನೀಡುವವರ ಮೂಲ ಉದ್ಯೋಗವು ಸುಮಾರು ಶೇಕಡಾ 47ರಷ್ಟು ಸ್ವಯಂ ಉದ್ಯೋಗಸ್ಥರಾಗಿದ್ದರೆ, ಶೇಕಡಾ 19ರಷ್ಟು ಕೃಷಿಯ ಮೇಲೆ ಅವಲಂಬಿತವಾಗಿದ್ದು, ಶೇಕಡಾ 14ರಷ್ಟು ಕೃಷಿ ಕಾರ್ಮಿಕರು ಮತ್ತು ಗೃಹಿಣಿಯರಾಗಿರುತ್ತಾರೆ.

ಪ್ರತಿಕ್ರಿಯೆದಾರರ ವಾರ್ಷಿಕ ಮನೆಯ ಆದಾಯ ವ್ಯಾಪಕವಾಗಿ ಬದಲಾಗಿರುತ್ತದೆ. ಮೂಲಾಧಾರಿತವಾದ/ಬೆಳವಣಿಗೆ ಮಾಹಿತಿಯ ಅಲಭ್ಯತೆಯಿಂದಾಗಿ ಪ್ರತಿಕ್ರಿಯೆದಾರರ ಹೇಳಿಕೆಯನುಸಾರವಾಗಿ ಪ್ರತಿಕ್ರಿಯೆದಾರರ ಆದಾಯವನ್ನು ನಮೂದಿಸಲಾಗಿರುತ್ತದೆ. ಸುಮಾರು ಶೇಕಡಾ 27ರಷ್ಟು ಪ್ರತಿಕ್ರಿಯೆದಾರರು ರೂ.27000ದಿಂದ 60000ದವರೆಗೆ, ಶೇಕಡಾ 22ರಷ್ಟು ರೂ.60000ದಿಂದ 100000ದವರೆಗೆ, ಶೇಕಡಾ 21ರಷ್ಟು ರೂ.27000ಕ್ಕಿಂತ ಕಡಿಮೆ, ಶೇಕಡಾ 18ರಷ್ಟು ಪ್ರತಿಕ್ರಿಯೆದಾರರು ರೂ.100000 ದಿಂದ 150000 ನಡುವಿನ ಆದಾಯವನ್ನು ಹೊಂದಿರುತ್ತಾರೆ. ಸುಮಾರು ಶೇಕಡಾ 7ರಷ್ಟು ಪ್ರತಿಕ್ರಿಯೆದಾರರು ರೂ.20000ಕ್ಕಿಂತ ಹೆಚ್ಚು ಆದಾಯವನ್ನು ಹೊಂದಿರುತ್ತಾರೆ.

ರಂಗರಾಜನ್ ಸಮಿತಿ ವರದಿ 2014 3ರ ಪ್ರಕಾರವಾಗಿ<sup>3</sup> ಗ್ರಾಮೀಣ ಪ್ರದೇಶದಲ್ಲಿ ರೂ. 58320 ಮತ್ತು ನಗರ ಪ್ರದೇಶಗಳಲ್ಲಿ ರೂ. 84420 ಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯವಿದ್ದರೆ ಅಂತಹ ಕುಟುಂಬವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬವೆಂದು ಪರಿಗಣಿಸಲಾಗುತ್ತಿದೆ. ಈ ಅಧ್ಯಯನದ ಪ್ರಕಾರವಾಗಿ ಶೇಕಡಾ 27ರಷ್ಟು ಪ್ರತಿಕ್ರಿಯೆದಾರರು ಬಡತನ ರೇಖೆಗಿಂತ ಕೆಳಗಿರುವವರಾಗಿದ್ದಾರೆ.

<sup>3</sup> Report of The Expert Group To Review The Methodology For Measurement of Poverty, Government of India Planning Commission, June 2014

ಸಾಕಷ್ಟು ಕಡಿಮೆ ಆದಾಯವನ್ನು ಹೊಂದಿದ್ದರೂ ಸಹಾ ಶೇಕಡಾ 86ರಷ್ಟು ಪ್ರತಿಕ್ರಿಯೆದಾರರು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಶೇಕಡಾ 13ರಷ್ಟು ಪ್ರತಿಕ್ರಿಯೆದಾರರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆಯ ಸೌಕರ್ಯಗಳ ಕುರಿತಾದ ಪ್ರಶ್ನೆಗಳು ಕೆಲವು ಆಸಕ್ತಿದಾಯಕ ಶೋಧನೆಗಳನ್ನು ಹೊರತಂದಿರುತ್ತವೆ. ಶೇಕಡಾ 49ರಷ್ಟು ಪ್ರತಿಕ್ರಿಯೆದಾರರು ಕುಡಿಯುವುದಕ್ಕಾಗಿ ಕೊಳವೆ ನೀರು ಸಂಪರ್ಕವನ್ನು ಹೊಂದಿರುತ್ತಾರೆ. ಶೇಕಡಾ 49ರಷ್ಟು ಪ್ರತಿಕ್ರಿಯೆದಾರರು ನೀರಿಗಾಗಿ ಸಾರ್ವಜನಿಕ ನಲ್ಲಿ/ಕೊಳವೆ ಬಾವಿ/ಬಾವಿಗಳನ್ನು ಬಳಸುತ್ತಿದ್ದಾರೆ. ಬಹುತೇಕ ಪ್ರತಿಕ್ರಿಯೆದಾರರು ಅಂದರೆ ಶೇಕಡಾ 99ರಷ್ಟು ವಿದ್ಯುತ್ ಸೌಲಭ್ಯವಿರುವ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಶೇಕಡಾ 70ರಷ್ಟು ಪ್ರತಿಕ್ರಿಯೆದಾರರ ಮನೆಗಳಲ್ಲಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಶೇಕಡಾ 24ರಷ್ಟು ಪ್ರತಿಕ್ರಿಯೆದಾರರು ಇನ್ನೂ ಶೌಚಕ್ಕಾಗಿ ಬಯಲನ್ನೇ ಬಳಸುತ್ತಿದ್ದಾರೆ. ಬಹುಪಾಲು ಅಂದರೆ ಶೇಕಡಾ 70ರಷ್ಟು ಪ್ರತಿಕ್ರಿಯೆದಾರರು ಅಡುಗೆ ಅನಿಲವನ್ನು ಮತ್ತು ಶೇಕಡಾ 30ರಷ್ಟು ಸಾಂಪ್ರದಾಯಿಕ ಜೈವಿಕ ಅಡುಗೆ ಒಲೆಗಳನ್ನು ಬಳಸುತ್ತಿದ್ದಾರೆ.

## 10.2 ಪ್ರಕ್ರಿಯೆ ಸಂಬಂಧಿತ ಶೋಧನೆಗಳು

ಒಟ್ಟು 701 ಫಲಾನುಭವಿಗಳನ್ನು ಸಂದರ್ಶನ ಮಾಡಲಾಗಿರುತ್ತದೆ. ಇದರಲ್ಲಿ, 503 ಸದಸ್ಯರು ಆದಾಯ ಉತ್ಪನ್ನ ಚಟುವಟಿಕೆಗಾಗಿ ಕಿರುಸಾಲವನ್ನು ಬಳಸಿರುತ್ತಾರೆ. ಬಹುತೇಕ ಪ್ರಕ್ರಿಯೆ ಸಂಬಂಧಿತ ಹೆಚ್ಚಿನ ಪ್ರಶ್ನೆಗಳನ್ನು ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಸದಸ್ಯರಿಗೆ ಕೇಳಲಾಗಿರುತ್ತದೆ. ಸಾಮಾನ್ಯ ಫಲಿತಾಂಶಗಳಿಗೆ ಸಂಬಂಧಿತ ಈ ಪ್ರಶ್ನೆಗಳಿಗೆ ಸ್ತ್ರೀ ಶಕ್ತಿಯ ಸದಸ್ಯರು ಉತ್ತರಿಸುವುದರಿಂದ ಸಂದರ್ಶಿತ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಈ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಆದ್ದರಿಂದ ಪ್ರತಿಕ್ರಿಯೆದಾರರ ಒಟ್ಟು ಸಂಖ್ಯೆಗೆ ತಕ್ಕಂತೆ ಕೋಷ್ಟಕಗಳಲ್ಲಿ ಬದಲಾವಣೆಯಾಗಿರುತ್ತದೆ. ಈ ಅಧ್ಯಯನದಲ್ಲಿ ಒಟ್ಟು 80 ಸ್ವ ಸಹಾಯ ಗುಂಪುಗಳನ್ನು ಮಾದರಿಯಾಗಿರಿಸಲಾಗಿರುತ್ತದೆ. ವರ್ಷವಾರು ಆಯ್ಕೆ ಮಾಡಲಾದ ಸ್ವ ಸಹಾಯ ಗುಂಪುಗಳ ಸಂಖ್ಯೆ ಈ ಕೆಳಕಂಡಂತಿರುತ್ತದೆ.

ವರ್ಷ	ಆಯ್ಕೆಯಾದ ಸ್ವ ಸಹಾಯ ಗುಂಪುಗಳು
2011-12	20
2012-13	14
2013-14	13
2014-15	33
<b>ಒಟ್ಟು</b>	<b>80</b>

### 1. ಜಿಲ್ಲಾ ವ್ಯವಸ್ಥಾಪಕರು ಸ್ವ ಸಹಾಯ ಗುಂಪುಗಳನ್ನು ಸರಿಯಾಗಿ ಆಯ್ಕೆ ಮಾಡುತ್ತಿದ್ದಾರೆಯೇ? ಎಷ್ಟು ಸಂದರ್ಭಗಳಲ್ಲಿ(ಶೇಕಡಾವಾರು) ಆಯ್ಕೆಯು ದೋಷಪೂರಿತವೆಂದು ಕಂಡುಬಂದಿರುತ್ತದೆ? ಮತ್ತು ಹೇಗೆ?

ಜಿಲ್ಲಾ ವ್ಯವಸ್ಥಾಪಕರೊಂದಿಗಿನ ಸಂದರ್ಶನದಿಂದ ಅವರಲ್ಲಿ ಯಾರೂ ಸ್ವ ಸಹಾಯ ಗುಂಪುಗಳ ಆಯ್ಕೆಯಲ್ಲಿ ನೇರವಾಗಿ ಭಾಗವಿಸಿರುವುದಿಲ್ಲ/ ಭಾಗವಹಿಸಿದ್ದಿಲ್ಲ ಎಂದು ತಿಳಿದುಬಂದಿರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರಿಂದ ಮತ್ತು ಮೇಲ್ವಿಚಾರಕರಿಂದ ಸ್ವ ಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಕಾರ್ಯಕರ್ತರು ಸಾಲದ ಅರ್ಜಿಯನ್ನು ಸಿದ್ಧಪಡಿಸಲು ಗುಂಪುಗಳಿಗೆ ಸಹಾಯ ಮಾಡುತ್ತಾರೆ ಮತ್ತು ಜಿಲ್ಲಾ ನಿರೀಕ್ಷಕರಿಗೆ ಅದನ್ನು ಸಲ್ಲಿಸುತ್ತಾರೆ. ಜಿಲ್ಲಾ ನಿರೀಕ್ಷಕರು ಅರ್ಜಿಯ ಪರಿಪೂರ್ಣತೆಯನ್ನು ಪರಿಶೀಲಿಸುತ್ತಾರೆ ಮತ್ತು ಅದನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಮುಂದಿನ ಶಿಫಾರಸ್ಸಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸುತ್ತಾರೆ.

ಎಲ್ಲಾ ಸ್ವ ಸಹಾಯ ಗುಂಪುಗಳ ಮಾದರಿಗಳಲ್ಲಿ, ಸ್ವ ಸಹಾಯ ಗುಂಪುಗಳ ದಾಖಲೆಗಳೊಂದಿಗೆ ಸಾಲದ ಅರ್ಜಿ ಮತ್ತು ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಲು ಪ್ರಯತ್ನಗಳನ್ನು ಮಾಡಲಾಗಿರುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಸಾಲದ ಸಂಬಂಧಿತ ದಾಖಲೆಗಳು ಲಭ್ಯವಿರಲಿಲ್ಲ. ಎಲ್ಲಾ ಸ್ವ ಸಹಾಯ ಗುಂಪುಗಳು ಸಾಲದ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಸಕ್ರಿಯವಾದ ಸಾಲದ ಖಾತೆಯನ್ನು ಹೊಂದಿರುತ್ತವೆ. ಎಲ್ಲಾ ಸ್ವ ಸಹಾಯ ಗುಂಪುಗಳ ಸದಸ್ಯರು ಕರ್ನಾಟಕದ ನಿವಾಸಿಗಳಾಗಿರುತ್ತಾರೆ. ಬಾಕಿಯಿರುವ ಸಾಲಗಳ ಮತ್ತು ವ್ಯಾಜ್ಯಗಳಲ್ಲಿ/ಕಾನೂನು ಸಮಸ್ಯೆಗಳಲ್ಲಿ ಒಳಗೊಂಡಿರುವುದನ್ನು ಅಂಗನವಾಡಿ ಕಾರ್ಯಕರ್ತೆಯರು/ ಮೇಲ್ವಿಚಾರಕರು ಪರಿಶೀಲಿಸಿರುವುದು ಸ್ಪಷ್ಟವಾಗಿರುವುದಿಲ್ಲ. ಆದಾಗ್ಯೂ ಮಾರ್ಗದರ್ಶನವು ಅಗತ್ಯವಾಗಿ ಅಪೇಕ್ಷಿಸಿದ ಗುಂಪು ವಿಮೆಯನ್ನು ಯಾವುದೇ ಸ್ವ ಸಹಾಯ ಗುಂಪು ಹೊಂದಿರುವುದಿಲ್ಲ.

ಮಾರ್ಗದರ್ಶನದಂತೆ, 'ಎ' ದರ್ಜೆಯ ಶ್ರೇಯಾಂಕವನ್ನು ನೀಡಲಾದ ಗುಂಪುಗಳಿಗೆ ಆದ್ಯತೆಯನ್ನು ನೀಡಬೇಕಾಗಿರುತ್ತದೆ, ಮತ್ತು ಅವುಗಳು ಲಭ್ಯವಿರದಿದ್ದರೆ, 'ಬಿ' ದರ್ಜೆಯ ಶ್ರೇಯಾಂಕವನ್ನು ಪಡೆದ ಗುಂಪುಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ, ಗುಂಪುಗಳನ್ನು ದರ್ಜೆಗೊಳಿಸಲಾಗಿರುತ್ತದೆ, ಅವುಗಳಲ್ಲಿ ಹಲವು ಗುಂಪುಗಳು 'ಎ' ಅಥವಾ 'ಬಿ' ದರ್ಜೆಯನ್ನು ಗಳಿಸಿರುತ್ತವೆ. ಇದೇ ರೀತಿಯ ದರ್ಜೆ ವರ್ಗೀಕರಣ ನಮೂನೆಯನ್ನು ಬಳಸಿಕೊಂಡು ಅಧ್ಯಯನ ತಂಡವು ಸ್ವ ಸಹಾಯ ಗುಂಪುಗಳಿಗೆ ದರ್ಜೆಯನ್ನು ನೀಡಿದಾಗ, 80 ಸ್ವ ಸಹಾಯ ಗುಂಪುಗಳ ಪೈಕಿ, 39(ಶೇಕಡಾ 48.75) ಗುಂಪುಗಳು 'ಸಿ' ದರ್ಜೆಯ ಶ್ರೇಯಾಂಕವನ್ನು ಪಡೆದಿರುವುದು, 33(ಶೇಕಡಾ 41.25) ಗುಂಪುಗಳು 'ಬಿ' ದರ್ಜೆಯ ಶ್ರೇಯಾಂಕವನ್ನು ಪಡೆದಿರುವುದು ಮತ್ತು ಕೇವಲ 8(ಶೇಕಡಾ 10) ಗುಂಪುಗಳು 'ಎ' ದರ್ಜೆಯ ಶ್ರೇಯಾಂಕವನ್ನು ಪಡೆದಿರುವುದು ಕಂಡು ಬಂದಿರುತ್ತದೆ.

ಕೆಲವು ಸಂದರ್ಭಗಳಲ್ಲಿ ಆಯ್ಕೆ ಮಾಡಲಾದ ಸ್ವ ಸಹಾಯ ಗುಂಪುಗಳು ಅತ್ಯುತ್ತಮ ಆಯ್ಕೆಯಾದಂತೆ ಕಂಡುಬಂದಿರುವುದಿಲ್ಲ. ಉದಾಹರಣೆಗಾಗಿ, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಅನ್ನಪೂರ್ಣೇಶ್ವರಿ ಸ್ವ ಸಹಾಯ ಗುಂಪು ಕಿರುಸಾಲ ಯೋಜನೆ ಪಡೆದುಕೊಳ್ಳಲು ರಚಿತವಾಗಿದ್ದು ಮತ್ತು ಸಾಲದ ಮೊತ್ತವನ್ನು ಪಡೆದು ಅದರ ಸದಸ್ಯರಿಗೆ ಪರಸ್ಪರ ವಿತರಿಸಿದ ನಂತರದಲ್ಲಿ ಅದನ್ನು ವಿಸರ್ಜಿಸಲಾಗಿರುತ್ತದೆ. ತಂಡದ ಭೇಟಿಯ ಸಮಯದಲ್ಲಿ, ಗುಂಪಿನ ಕಾರ್ಯಚಟುವಟಿಕೆ ನಡೆದ ಬಗ್ಗೆ ಯಾವುದೇ ಪುರಾವೆಗಳು ಇರಲಿಲ್ಲ. ಇದೇ ರೀತಿಯಲ್ಲಿ ಕಿರುಸಾಲ ಪಡೆದ ನಂತರದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಶ್ರೀ ಲಕ್ಷ್ಮಿ ಸ್ವ ಸಹಾಯ ಗುಂಪು(ಜ್ಯೋತಿ ನಗರ) ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಆದಾಗ್ಯೂ ಅವರು ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿರುತ್ತಾರೆ.

ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋದಾವರಿ ಸ್ವ ಸಹಾಯ ಗುಂಪು ಕಿರುಸಾಲ ಪಡೆದ ನಂತರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಈ ಗುಂಪು ಈ ದಿನದವರೆಗೂ ಯಾವುದೇ ಮರುಪಾವತಿಯನ್ನು ಮಾಡಿರುವುದಿಲ್ಲ. ತಂಡವು ಭೇಟಿ ನೀಡಿದ ಸಮಯದಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ಭುವನೇಶ್ವರಿ ಸ್ವ ಸಹಾಯ ಗುಂಪು (ಬಹಾದೂರಪುರ) ಮತ್ತು ಕಸ್ತೂರಿಬಾಯಿ (ಬಹಾದೂರಪುರ) ಕಾರ್ಯನಿರ್ವಹಿಸುತ್ತಿರಲಿಲ್ಲ. ಭುವನೇಶ್ವರಿ ಸ್ವ ಸಹಾಯ ಗುಂಪು ಸಾಲವನ್ನು ಪಡೆದಿದ್ದು ಓರ್ವ ಪ್ರಭಾವಿ ಸದಸ್ಯರಿಂದ ಹಣವನ್ನು ಬಳಸಿಕೊಳ್ಳಲಾಗಿರುತ್ತದೆ. ಮೇಲಿನ ನಿರ್ದೇಶನಗಳನ್ನು ಹೊರತು ಪಡಿಸಿದರೆ ದೋಷಯುಕ್ತವಾದ ಯಾವುದೇ ಪ್ರಕರಣಗಳು ಕಂಡು ಬಂದಿರುವುದಿಲ್ಲ.

ಪ್ರತಿಕೂಲ ವರ್ಗಗಳಿಂದ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ, ಶೇಕಡಾ 80ರಷ್ಟು (229 ಸದಸ್ಯರು) ಅನಕ್ಷರಸ್ಥರು, ಶೇಕಡಾ 18ರಷ್ಟು (51 ಸದಸ್ಯರು) ವಿಧವೆಯರು, ಮತ್ತು ಶೇಕಡಾ 2ರಷ್ಟು (7 ಸದಸ್ಯರು) ವಿಕಲಚೇತನರು ಆಗಿರುವುದು ಕಂಡುಬಂದಿರುತ್ತದೆ.

**2. ಎಲ್ಲಾ ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಸಾಲದ ಮೊತ್ತವನ್ನು ಸಮನಾಗಿ ವಿತರಿಸಲಾಗಿದೆಯೇ? ಇಲ್ಲದಿದ್ದರೆ, ಹೇಗೆ ಅದನ್ನು ವಿತರಿಸಲಾಗಿರುತ್ತದೆ? ಮತ್ತು ಏಕೆ?**

ಕಿರುಸಾಲದ ಮೊತ್ತವನ್ನು ಶೇಕಡಾ 75ರಷ್ಟು ಎಲ್ಲಾ ಸ್ವ ಸಹಾಯ ಗುಂಪಿನ (60 ಗುಂಪುಗಳು) ಸದಸ್ಯರುಗಳಿಗೆ ಸಮನಾಗಿ ವಿತರಿಸಲಾಗಿದೆ. ಮತ್ತು ಶೇಕಡಾ 25ರಷ್ಟು ಸ್ವ ಸಹಾಯ ಗುಂಪುಗಳ (20 ಗುಂಪುಗಳು) ಸದಸ್ಯರುಗಳಿಗೆ ಅದನ್ನು ಸಮನಾಗಿ ವಿತರಿಸಿರುವುದಿಲ್ಲ. ಸಮನಾಗಿ ವಿತರಿಸದ 20 ಗುಂಪುಗಳ ಪೈಕಿ 1720 ಗುಂಪುಗಳಲ್ಲಿ ಹಣವನ್ನು ಆದ್ಯತೆ/ಅಗತ್ಯತೆಯ ಆಧಾರದ ಮೇಲೆ ಕೆಲವು ಸದಸ್ಯರುಗಳಿಗೆ ನೀಡಲಾಗಿರುತ್ತದೆ. ಮತ್ತು ಇತರೆ ಪ್ರಕರಣಗಳಲ್ಲಿ ಅದನ್ನು ಆದಾಯ ಉತ್ಪನ್ನ ಚಟುವಟಿಕೆ ಗುಂಪಿಗೆ ಬಳಸಲಾಗಿರುತ್ತದೆ. ಕಿರುಸಾಲದ ಅಗತ್ಯವನ್ನು ವ್ಯಕ್ತಪಡಿಸಿದ್ದ ಕೆಲವೇ ಕೆಲವು ಸದಸ್ಯರಿಗೆ ಮಾತ್ರ ಅಗತ್ಯ ಆಧಾರಿತ ಸಾಲಗಳನ್ನು ನೀಡಲಾಗಿರುತ್ತದೆ ಮತ್ತು ಕೆಲವೊಂದು ಸಂದರ್ಭಗಳಲ್ಲಿ ಕೆಲವು ಸದಸ್ಯರುಗಳು ಸಾಲವನ್ನು ಪಡೆಯಲು ಒಪ್ಪಿರುವುದಿಲ್ಲ. ಸಮೂಹ ಚಟುವಟಿಕೆಯ ಪ್ರಕರಣದಲ್ಲಿ (ರಾಮನಗರ ಜಿಲ್ಲೆಯಲ್ಲಿ 3 ಸ್ವ ಸಹಾಯ ಗುಂಪುಗಳು) ಹಣವನ್ನು ಸದಸ್ಯರ ನಡುವೆ ಸಮನಾಗಿ ವಿತರಿಸಿರುವುದಿಲ್ಲ, ಆದರೆ ಗುಂಪು ಸಂಪೂರ್ಣ ಮೊತ್ತವನ್ನು ಗುಂಪಿನ ಉದ್ಯಮಕ್ಕೆ ಹೂಡಿಕೆ ಮಾಡಿರುತ್ತದೆ.

**3. ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ನೀಡುವ ಕೌಶಲ್ಯಾಭಿವೃದ್ಧಿ ತರಬೇತಿಗಳು ಯಾವುವು? ಈ ತರಬೇತಿಗಳು ಸಹಾಯಕವಾಗಿದೆಯೇ? ಹೌದಾದರೆ, ಹೇಗೆ ಮತ್ತು ಎಷ್ಟರ ಮಟ್ಟಿಗೆ ಸಹಾಯಕವಾಗಿದೆ?**

ವಾಸ್ತವಿಕವಾಗಿ ಕಿರುಸಾಲ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುವಂತಹ ಯಾವುದೇ ಘಟಕವಿರುವುದಿಲ್ಲ. ಆದಾಗ್ಯೂ, ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಥವಾ ಇತರೆ ಇಲಾಖೆಗಳಿಂದ/ ಸಂಸ್ಥೆಗಳಿಂದ ಸಂಘಟಿಸಿದಂತಹ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಶೇಕಡಾ 63ರಷ್ಟು ಪ್ರತಿಕ್ರಿಯೆದಾರರು ಯಾವುದೇ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಶೇಕಡಾ 37ರಷ್ಟು ಪ್ರತಿಕ್ರಿಯೆದಾರರು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವವರ ಪೈಕಿ ಶೇಕಡಾ 58ರಷ್ಟು ಪ್ರತಿಕ್ರಿಯೆದಾರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಶೇಕಡಾ 14ರಷ್ಟು ಪ್ರತಿಕ್ರಿಯೆದಾರರು ಜಿಲ್ಲಾ ಪಂಚಾಯತ್‌ನವರು ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೆ, ಕೆಲವರು ಕ್ರಷಿ/ ಜಲಾನಯನ ಇಲಾಖೆಯಿಂದ (ಶೇಕಡಾ 9), ಸರ್ಕಾರೇತರ ಸಂಸ್ಥೆಗಳಿಂದ (ಶೇಕಡಾ 7) ಮತ್ತು ಕಾರ್ಪೊರೇಟ್ ಕಂಪನಿಗಳಿಂದ (ಶೇಕಡಾ 5) ಏರ್ಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಸದಸ್ಯರುಗಳು ಹೆಚ್ಚಾಗಿ ಪಶುಸಂಗೋಪನೆ (ಶೇಕಡಾ 34) ಮತ್ತು ಟೈಲರಿಂಗ್ (ಶೇಕಡಾ 19) ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಕೆಲವೊಂದು ಇತರರು ಕಾಂಡಿಮೆಂಟ್ಸ್, ಕಸೂತಿ, ಮೇಣದಬತ್ತಿ ಮುಂತಾದವುಗಳ ತಯಾರಿಕೆಯ ಕೌಶಲ್ಯಗಳಲ್ಲಿ ತರಬೇತಿ ಹೊಂದಿರುತ್ತಾರೆ.

ತರಬೇತಿ ಕಾರ್ಯಕ್ರಮದ ಉಪಯುಕ್ತತೆಯನ್ನು ಪರಿಗಣಿಸಿ, ಶೇಕಡಾ 92ರಷ್ಟು ಪ್ರತಿಕ್ರಿಯೆದಾರರು ಅದು ಪ್ರಯೋಜನಕಾರಿಯೆಂದು ತಿಳಿಸಿರುತ್ತಾರೆ. ತರಬೇತಿ ಕಾರ್ಯಕ್ರಮದ ಉಪಯುಕ್ತತೆಯ ಬಗ್ಗೆ ಶೇಕಡಾ 48ರಷ್ಟು ಪ್ರತಿಕ್ರಿಯೆದಾರರು ತರಬೇತಿಗಳು ಪ್ರಯೋಜನಕಾರಿಯೆಂದು ಭಾವಿಸಿದ್ದರೆ, ಶೇಕಡಾ 41ರಷ್ಟು ಪ್ರತಿಕ್ರಿಯೆದಾರರು ತರಬೇತಿಗಳು ಗಣನೀಯ ಮಟ್ಟದಲ್ಲಿ ಪ್ರಯೋಜನಕಾರಿಯೆಂದು ಭಾವಿಸಿರುತ್ತಾರೆ. ಶೇಕಡಾ 67ರಷ್ಟು ಪ್ರತಿಕ್ರಿಯೆದಾರರು ವಿಷಯದಲ್ಲಿ ಜ್ಞಾನಾಭಿವೃದ್ಧಿ ಹೊಂದಲು ತರಬೇತಿಯು ಉಪಯುಕ್ತವಾಗಿದೆಯೆಂದು ಮತ್ತು ಶೇಕಡಾ 19ರಷ್ಟು ಪ್ರತಿಕ್ರಿಯೆದಾರರು ತಮ್ಮ ಕೌಶಲ್ಯವನ್ನು ಸುಧಾರಿಸಲು ತರಬೇತಿಯು ಸಹಾಯಕವಾಗಿದೆಯೆಂದು, ಮತ್ತು ಶೇಕಡಾ 4ರಷ್ಟು ಅಲ್ಪ ಪ್ರತಿಕ್ರಿಯೆದಾರರು ತರಬೇತಿಯು ವಿಶ್ವಾಸಾರ್ಹತೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆಯೆಂದು ಭಾವಿಸಿರುತ್ತಾರೆ.

**4. ಸ್ವ ಸಹಾಯ ಗುಂಪುಗಳು ತಮ್ಮ ಸದಸ್ಯರುಗಳಿಗೆ ಸಮಯಕ್ಕೆ ಸರಿಯಾದ ಮತ್ತು ಮಂಜೂರಾದ ಪೂರ್ಣ ಪ್ರಮಾಣದ ಸಾಲದ ಮೊತ್ತವನ್ನು ನೀಡಿರುತ್ತವೆ? ಇಲ್ಲದಿದ್ದರೆ ಯಾವ ವ್ಯತ್ಯಾಸಗಳು ಮತ್ತು ಏಕೆ ಇರುತ್ತವೆ?**

ಕಿರುಸಾಲವನ್ನು ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಸಂಪೂರ್ಣವಾಗಿ ನೀಡಲಾಗಿದ್ದು, 60 ಸ್ವ ಸಹಾಯ ಗುಂಪುಗಳು ಎಲ್ಲಾ ಸದಸ್ಯರುಗಳಿಗೆ ಇದನ್ನು ವಿತರಿಸಿದ್ದು, 20 ಸ್ವ ಸಹಾಯ ಗುಂಪುಗಳು ಕೆಲವು ಸದಸ್ಯರುಗಳಿಗೆ ಮಾತ್ರ ನೀಡಿರುತ್ತವೆ.

**5. ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಅನುಕೂಲವನ್ನು ಪಡೆದ ನಂತರದಲ್ಲಿ ಸಣ್ಣ ವ್ಯಾಪಾರವನ್ನು ಕೈಗೊಂಡಿರುತ್ತಾರೆಯೇ? ಹಾಗಿದ್ದಲ್ಲಿ ಅವರು ಆ ಚಟುವಟಿಕೆಯನ್ನು ಮುಂದುವರೆಸಿರುತ್ತಾರೆಯೇ? ಇಲ್ಲದಿದ್ದಲ್ಲಿ, ಕಾರಣಗಳನ್ನು ಒದಗಿಸುವುದು?**

ಸಣ್ಣ ವ್ಯಾಪಾರಕ್ಕಾಗಿ ಸಾಲದ ಮೊತ್ತದ ಬಳಕೆಯ ಆಧಾರದ ಮೇಲೆ ಪ್ರತಿಕ್ರಿಯೆದಾರರನ್ನು ವರ್ಗೀಕರಿಸಲಾಗಿರುತ್ತದೆ.

ಕೋಷ್ಟಕ 1 ಕಿರುಸಾಲದ ಮೊತ್ತದ ಬಳಕೆಯ ಆಧಾರಿಸಿ ಪ್ರತಿಕ್ರಿಯೆದಾರರ ವರ್ಗೀಕರಣ		
ವರ್ಗ	ಸದಸ್ಯರ ಸಂಖ್ಯೆ	ಶೇಕಡೆ
ಸ್ಥಳೀಯವಾಗಿ ವ್ಯಾಪಾರ ಮಾಡುವವರು	488	70
ಇತರೆ ಪ್ರದೇಶಗಳಲ್ಲಿ ವ್ಯಾಪಾರ ಮಾಡುವವರು	15	2
ಆದಾಯ ಉತ್ಪನ್ನ ಚಟುವಟಿಕೆಗೆ ಸಾಲವನ್ನು ಬಳಸಿಕೊಳ್ಳದಿರುವವರು	161	23
ಸಾಲವನ್ನು ಪಡೆಯದಿರುವವರು	37	5
<b>ಒಟ್ಟು</b>	<b>701</b>	<b>100</b>

ಸಂದರ್ಶಿಸಲ್ಪಟ್ಟ ಪ್ರತಿಕ್ರಿಯೆದಾರರ ಪೈಕಿ, ಶೇಕಡಾ 70ರಷ್ಟು ಪ್ರತಿಕ್ರಿಯೆದಾರರು ಅವರ ಗ್ರಾಮ/ಪಟ್ಟಣದಲ್ಲಿ ವ್ಯಾಪಾರವನ್ನು ಕೈಗೊಳ್ಳಲು ಸಾಲವನ್ನು ಬಳಸಿಕೊಂಡಿದ್ದರೆ, ಶೇಕಡಾ 2ರಷ್ಟು ಪ್ರತಿಕ್ರಿಯೆದಾರರು ಅವರ ಅವರ ಗ್ರಾಮದಾಚೆ/ಪಟ್ಟಣದಾಚೆ ವ್ಯಾಪಾರವನ್ನು ಕೈಗೊಳ್ಳಲು ಸಾಲವನ್ನು ಬಳಸಿಕೊಂಡಿರುತ್ತಾರೆ. ಈ ರೀತಿಯಾಗಿ, ಒಟ್ಟು ಶೇಕಡಾ 72ರಷ್ಟು ಪ್ರತಿಕ್ರಿಯೆದಾರರು (503) ಕಿರುಸಾಲವನ್ನು ಆದಾಯ ಉತ್ಪನ್ನ ಚಟುವಟಿಕೆ ಉದ್ದೇಶಗಳಿಗಾಗಿ ಬಳಸಿಕೊಂಡಿರುತ್ತಾರೆ. ಸುಮಾರು ಶೇಕಡಾ 23ರಷ್ಟು ಪ್ರತಿಕ್ರಿಯೆದಾರರು ಕಿರುಸಾಲವನ್ನು ಪಡೆದಿದ್ದರೂ ಆದಾಯ ಉತ್ಪನ್ನ ಚಟುವಟಿಕೆ ಉದ್ದೇಶಗಳಿಗಾಗಿ ಅದನ್ನು ಬಳಸಿಕೊಂಡಿರುವುದಿಲ್ಲ. ಶೇಕಡಾ 5ರಷ್ಟು ಪ್ರತಿಕ್ರಿಯೆದಾರರು ಸಾಲವನ್ನೇ ಪಡೆದಿರುವುದಿಲ್ಲ ಎಂದು ಹೇಳಿರುತ್ತಾರೆ. ತಮಿಳುನಾಡಿನ ಕಲ್ಕಿಸೆಲ್ವಿ ಮತ್ತು ಮುರುಗನಂದಮ್(2008) ಎಗಳಲ್ಲಿ ಕಿರುಸಾಲ ಕಾರ್ಯಕ್ರಮದ ಅಧ್ಯಯನದಲ್ಲಿ ಶೇಕಡಾ 57ರಷ್ಟು ಗ್ರಾಮೀಣ ಸ್ವ ಸಹಾಯ ಗುಂಪುಗಳು ಅವುಗಳ ಕಿರು ಸಾಲವನ್ನು ಭಾಗಶಃ ಬಳಸಿಕೊಂಡಿರುವುದು ಮತ್ತು ಶೇಕಡಾ 90ರಷ್ಟು ನಗರ ಸ್ವ ಸಹಾಯ ಗುಂಪುಗಳು ಅವುಗಳ ಕಿರು ಸಾಲವನ್ನು ಭಾಗಶಃ ಬಳಸಿಕೊಂಡಿರುವುದು ಕಂಡುಬಂದಿರುತ್ತದೆ.

**ಕೋಷ್ಟಕ 2 ಆದಾಯ ಉತ್ಪನ್ನ ಚಟುವಟಿಕೆಯನ್ನು ಸ್ಥಾಪಿಸಲು ಅಥವಾ ಅದರ ವಿಸ್ತರಣೆಗಾಗಿ ಕಿರುಸಾಲದ ಬಳಕೆ**


ಚಟುವಟಿಕೆ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡೆ
ಹೊಸ ಆದಾಯ ಉತ್ಪನ್ನ ಚಟುವಟಿಕೆ	142	28
ಪ್ರಸ್ತುತ ಇರುವುದರ ಸುಧಾರಣೆ ಅಥವಾ ವಿಸ್ತರಣೆ	361	72
<b>ಒಟ್ಟು</b>	<b>503</b>	<b>100</b>

ಆದಾಯ ಉತ್ಪನ್ನ ಉದ್ದೇಶಗಳಿಗಾಗಿ ಸಾಲವನ್ನು ಬಳಸಿದವರ ಪೈಕಿ, ಶೇಕಡಾ 72ರಷ್ಟು ಸದಸ್ಯರು ಈಗಿರುವ ಆದಾಯ ಉತ್ಪನ್ನ ಚಟುವಟಿಕೆಯ ವಿಸ್ತರಣೆ ಅಥವಾ ಸುಧಾರಣೆಗಾಗಿ ಬಳಸಿರುತ್ತಾರೆ. ಶೇಕಡಾ 28ರಷ್ಟು ಸದಸ್ಯರು ಹೊಸ ಆದಾಯ ಉತ್ಪನ್ನ ಚಟುವಟಿಕೆ ಪ್ರಾರಂಭಿಸಲು ಅದನ್ನು ಬಳಸಿರುತ್ತಾರೆ. ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರೆಲ್ಲರೂ ಸಂದರ್ಶನದ ಸಮಯದಲ್ಲಿ ಚಟುವಟಿಕೆಗಳನ್ನು ಮುಂದುವರೆಸಿರುತ್ತಾರೆ. 80 ಗುಂಪುಗಳ ಪೈಕಿ 77 ಗುಂಪುಗಳು ವೈಯಕ್ತಿಕ ಆದಾಯ ಉತ್ಪನ್ನ ಚಟುವಟಿಕೆಗಾಗಿ ಬಳಸಿರುವುದು, ರಾಮನಗರ ಜಿಲ್ಲೆಯ 3 ಸ್ವ ಸಹಾಯ ಗುಂಪುಗಳು ಅದನ್ನು ಗುಂಪಿನ ಆದಾಯ ಉತ್ಪನ್ನ ಚಟುವಟಿಕೆಗಾಗಿ ಬಳಸಿರುವುದು ಈ ಅಧ್ಯಯನದ ಒಂದು ಅವಲೋಕನವಾಗಿರುತ್ತದೆ. (2 ಸ್ವ ಸಹಾಯ ಗುಂಪುಗಳು ಅದನ್ನು ಬಿಡಿಬಿಡಿ 'ಚಂದ್ರಿಕೆ' ಆರೋಹಣವನ್ನು ತಯಾರಿಸಿ ಅದನ್ನು ರೇಷ್ಮೆ ಕೃಷಿಗಾಗಿ ಬಾಡಿಗೆಗೆ ರೈತರಿಗೆ ಕೊಡಲು ಮತ್ತು ಒಂದು ಗುಂಪು ಪಾನಿ ಪೂರಿಯನ್ನು

ತಯಾರಿಸಿ ಮಾರಾಟಕ್ಕಾಗಿ ತೊಡಗಿಸಿಕೊಳ್ಳಲು ಸಾಲವನ್ನು ಬಳಸಿರುತ್ತದೆ).

ಆದಾಯ ಉತ್ಪನ್ನ ಚಟುವಟಿಕೆಗಳನ್ನು ಪಶುಸಂಗೋಪನೆ, ಕೃಷಿಯಾಧಾರಿತ, ಸೇವೆ, ವ್ಯಾಪಾರ/ ಮಾರುಕಟ್ಟೆ ಮತ್ತು ಕರನಿರ್ಮಿತ/ ಕರಕುಶಲ ಕ್ಷೇತ್ರಗಳು ಈ ರೀತಿಯಾಗಿ ಐದು ಕ್ಷೇತ್ರಗಳಾಗಿ ಗುಂಪು ಮಾಡಲಾಗಿರುತ್ತದೆ. ಅಧ್ಯಯನವು ಕೆಲವು ಕುತೂಹಲದಾಯಕವಾದ ಶೋಧನೆಗಳನ್ನು ಹೊರತಂದಿರುತ್ತದೆ. ಅಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳ ಒಂದು ಉತ್ತಮ ಮಿಶ್ರಣವಿರುತ್ತದೆ. ಶೇಕಡಾ 33ರಷ್ಟು ಪಶುಸಂಗೋಪನೆಯಲ್ಲಿ, ಶೇಕಡಾ 20ರಷ್ಟು ಕರನಿರ್ಮಿತ/ ಕರಕುಶಲ ಕ್ಷೇತ್ರದಲ್ಲಿ, ಶೇಕಡಾ 18ರಷ್ಟು ಸೇವಾ ಕ್ಷೇತ್ರದಲ್ಲಿ, ಶೇಕಡಾ 17ರಷ್ಟು ವ್ಯಾಪಾರ/ ಮಾರುಕಟ್ಟೆ ಕ್ಷೇತ್ರದಲ್ಲಿ ಮತ್ತು ಶೇಕಡಾ 12ರಷ್ಟು ಕೃಷಿಯಾಧಾರಿತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ಈ ಕೆಳಗಿನ ಪೈ ಚಾರ್ಟ್ ಸೂಚಿಸುತ್ತಿದೆ.

ಪಶುಸಂಗೋಪನೆ ವಲಯವು ಪ್ರಧಾನವಾಗಿ ಹಸು ಸಾಕಾಣಿಕೆ (ಶೇಕಡಾ 38) ಮತ್ತು ಎಮ್ಮೆ ಸಾಕಾಣಿಕೆ (ಶೇಕಡಾ 28)ಗಳನ್ನು ಒಳಗೊಂಡಿರುತ್ತದೆ. ಕೃಷಿಯಾಧಾರಿತ ಕ್ಷೇತ್ರವು ಬೀಡಿ ಸುತ್ತುವುದು(ಶೇಕಡಾ 34) ಮತ್ತು ಗುಂಪು ಚಟುವಟಿಕೆಯಾಗಿ 'ಚಂದ್ರಿಕೆ'ಯನ್ನು ಬಾಡಿಗೆಗೆ ನೀಡುವುದು(ಶೇಕಡಾ 41) ಈ ರೀತಿಯ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಎಲ್ಲಾ ರಂಗಗಳಲ್ಲೂ ಟೈಲರಿಂಗ್ ಒಂದು ಅತ್ಯಂತ ಜನಪ್ರಿಯ ಆದಾಯ ಉತ್ಪನ್ನ ಚಟುವಟಿಕೆಯಾಗಿದ್ದು, ಸೇವಾ ವಲಯದಲ್ಲಿ ಶೇಕಡಾ 80ರಷ್ಟು ಇದು ಒಳಗೊಂಡಿರುತ್ತದೆ. ಬ್ಯೂಟಿ ಪಾಲರ್‌ಗಳು, ಹೊಟೇಲ್‌ಗಳು, ಚಹಾ ಅಂಗಡಿಗಳು, ವರ್ಮಾಸೆಲ್ಲಿ ಯಂತ್ರಗಳು, ಹಿಟ್ಟಿನ ಗಿರಣಿಗಳು ಈ ಕ್ಷೇತ್ರದ ಇತರೆ ಚಟುವಟಿಕೆಗಳಾಗಿರುತ್ತವೆ. ಬಟ್ಟೆ ವ್ಯಾಪಾರ(ಶೇಕಡಾ 30) ಮತ್ತು ಸಣ್ಣ ಅಂಗಡಿಗಳು/ಕಿರಾಣಿ ಅಂಗಡಿಗಳು(ಶೇಕಡಾ 26) ಇವುಗಳು ಬಹುಪಾಲನ್ನು ವ್ಯಾಪಾರ/ ಮಾರುಕಟ್ಟೆ ಕ್ಷೇತ್ರದಲ್ಲಿ ಹೊಂದಿರುತ್ತವೆ. ಕರನಿರ್ಮಿತ/ ಕರಕುಶಲ ಕ್ಷೇತ್ರದಲ್ಲಿ ಬಟ್ಟೆ ನೇಯ್ಗೆ(ಶೇಕಡಾ 27), ರೊಟ್ಟಿ ಕಾಂಡಿಮೆಂಟ್ಸ್ ತಯಾರಿಕೆ (ಶೇಕಡಾ 19), ಎಲೆಗಳಿಂದ ತಟ್ಟೆ ತಯಾರಿಕೆ (ಶೇಕಡಾ 19) ಮತ್ತು ಸಿಹಿ ಹಾಗೂ ತಿಂಡಿಗಳ ತಯಾರಿಕೆ(ಶೇಕಡಾ 17) ಇವುಗಳು ಜನಪ್ರಿಯ ಚಟುವಟಿಕೆಗಳಾಗಿವೆ.



ಚಿತ್ರ 3 ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ಕ್ಷೇತ್ರವಾರು ಒಳಗೊಳ್ಳುವಿಕೆ

ಕೋಷ್ಟಕ 3 ಆದಾಯ ಉತ್ಪನ್ನ ಚಟುವಟಿಕೆಯ ನಿರ್ವಹಣೆ

ನಿರ್ವಹಣೆ ಯಾರಿಂದ ಆಗಿರುತ್ತದೆ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡೆ
ಸ್ವಂತ	277	55
ಸ್ವಂತ ಮತ್ತು ಕುಟುಂಬ	184	37
ಸ್ವಂತ ಮತ್ತು ನೇಮಿಸಿಕೊಂಡ ಕೆಲಸಗಾರರು	5	1
ಗುಂಪು ಚಟುವಟಿಕೆ	37	7
<b>ಒಟ್ಟು</b>	<b>503</b>	<b>100</b>

ಬಹಳಷ್ಟು ಪ್ರತಿಕ್ರಿಯೆದಾರರು ಅಂದರೆ ಶೇಕಡಾ 55ರಷ್ಟು ಆದಾಯ ಉತ್ಪನ್ನ ಚಟುವಟಿಕೆಯನ್ನು ಮಾತ್ರ ನಿರ್ವಹಿಸುತ್ತಾರೆ. ಶೇಕಡಾ 37ರಷ್ಟು ಅವರ ಕುಟುಂಬ ಸದಸ್ಯರ ಬೆಂಬಲವನ್ನು ಪಡೆದರೆ ಶೇಕಡಾ 7ರಷ್ಟು ಗುಂಪು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ಐದು ಪ್ರಕರಣಗಳಲ್ಲಿ ಸದಸ್ಯರುಗಳು ಕೆಲಸಗಾರರನ್ನು ನೇಮಿಸಿಕೊಂಡಿರುತ್ತಾರೆ. ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಒಳಪಡುವ ದಿನಗಳ ಸಂಖ್ಯೆಗೆ ಸಂಬಂಧಿಸಿದಂತೆ, ಸುಮಾರು ಅರ್ಧದಷ್ಟು, ಅಂದರೆ ಶೇಕಡಾ 49ರಷ್ಟು ಸದಸ್ಯರುಗಳು ಒಂದು ವರ್ಷದಲ್ಲಿ 180ರಿಂದ 360 ದಿನಗಳವರೆಗೆ ತಮ್ಮನ್ನು ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದು, ಶೇಕಡಾ 30ರಷ್ಟು ಸದಸ್ಯರುಗಳು ವರ್ಷದಾದ್ಯಂತ ತೊಡಗಿಸಿಕೊಂಡಿರುತ್ತಾರೆ. ಸುಮಾರು ಶೇಕಡಾ 12ರಷ್ಟು ಸದಸ್ಯರುಗಳು 90ರಿಂದ 180 ದಿನಗಳವರೆಗೆ ಮತ್ತು ಶೇಕಡಾ 7ರಷ್ಟು ಸದಸ್ಯರುಗಳು ಒಂದು ವರ್ಷದಲ್ಲಿ 90ಕ್ಕಿಂತ ಕಡಿಮೆ ದಿನಗಳೊಳಗೆ ತಮ್ಮನ್ನು ತೊಡಗಿಸಿಕೊಂಡಿರುತ್ತವೆ ಮತ್ತು ಬಾಕಿ ಇರುವ ಶೇಕಡಾ ಮೂರರಷ್ಟು ಸದಸ್ಯರುಗಳಿಂದ ಯಾವುದೇ ಪ್ರತಿಕ್ರಿಯೆಯು ಇರಲಿಲ್ಲ.

**ಕೋಷ್ಟಕ 4 ಆದಾಯ ಉತ್ಪನ್ನ ಚಟುವಟಿಕೆಯಿಂದ ವಾರ್ಷಿಕ ಆದಾಯ (ರೂ.ಗಳಲ್ಲಿ)**

ಆದಾಯ ಉತ್ಪನ್ನ ಚಟುವಟಿಕೆಯಿಂದ ವಾರ್ಷಿಕ ಆದಾಯ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡ
5000 ಕ್ಕಿಂತ ಕಡಿಮೆ	14	3
5000-10000	21	4
10000-15000	34	7
15000-20000	174	35
20000-25000	45	9
25000-50000	97	19
50000-100000	42	8
100000 ಕ್ಕಿಂತ ಮೇಲೆ	13	3
ಯಾವುದೇ ಪ್ರತಿಕ್ರಿಯೆ ನೀಡದಿರುವವರು	63	13
<b>ಒಟ್ಟು</b>	<b>503</b>	<b>100</b>

ಆದಾಯ ಉತ್ಪನ್ನ ಚಟುವಟಿಕೆಯ ವಾರ್ಷಿಕ ಆದಾಯ ಮಾಹಿತಿಯು, ಶೇಕಡಾ 35ರಷ್ಟು ಪ್ರತಿಕ್ರಿಯೆದಾರರ ವಾರ್ಷಿಕ ಆದಾಯವು ರೂ.15000-20000 ಸುಮಾರು ಶೇಕಡಾ 9ರಷ್ಟು ಪ್ರತಿಕ್ರಿಯೆದಾರರು ರೂ.20000-25000, ಶೇಕಡಾ 19ರಷ್ಟು ಪ್ರತಿಕ್ರಿಯೆದಾರರು ರೂ.25000-50000, ಶೇಕಡಾ 8ರಷ್ಟು ಪ್ರತಿಕ್ರಿಯೆದಾರರು ರೂ.50000-100000 ವಾರ್ಷಿಕ ಆದಾಯ ಹೊಂದಿರುತ್ತಾರೆ ಎಂದು ತಿಳಿಸಿರುತ್ತದೆ. ಆದಾಯ ಉತ್ಪನ್ನ ಚಟುವಟಿಕೆಗಳಿಂದ ಸರಾಸರಿ ವಾರ್ಷಿಕ ಆದಾಯವು ರೂ.27,086/- ಆಗಿರುತ್ತದೆ.

**6. ಎಷ್ಟು ಘಟಕಗಳು, 'ಘಟಕವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಹಣಕಾಸು ಪಡೆದಿದೆ' ಎಂದು ಸ್ವ ಸಹಾಯ ಗುಂಪುಗಳ ಫಲಕಗಳನ್ನು ಸ್ಥಾಪಿಸಿ ಪ್ರದರ್ಶಿಸಿಲ್ಲ ಮತ್ತು ಏಕೆ?**

ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಯಾವುದೇ ಸದಸ್ಯರುಗಳು ಜಾಗೃತಿಯ ಕೊರತೆಯಿಂದಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಘಟಕವು ಹಣಕಾಸು ಪಡೆದಿದೆ ಎಂದು ಪ್ರದರ್ಶಿಸಿರುವುದಿಲ್ಲ ಎಂದು ಅಧ್ಯಯನದಿಂದ ಬಹಿರಂಗ ಪಟ್ಟಿರುತ್ತದೆ. ಇದು ರಾಮನಗರ ಜಿಲ್ಲೆಯ ಮೂರು ಗುಂಪು ಉದ್ಯಮಗಳಲ್ಲಿನ ಪ್ರಕರಣವಾಗಿರುತ್ತದೆ. ವೈಯಕ್ತಿಕ ಚಟುವಟಿಕೆಗಳಲ್ಲಿ ಫಲಕಗಳನ್ನು ಪ್ರದರ್ಶಿಸುವುದು ಅಧಿಕವಾಗಿರುತ್ತದೆ.

**7. ಮಂಜೂರಾದ ಉದ್ದೇಶಕ್ಕಾಗಿಯೇ ಫಲಾನುಭವಿಗಳು ಸಾಲವನ್ನು ಬಳಸುತ್ತಿದ್ದಾರೆಯೇ? ಇಲ್ಲದಿದ್ದರೆ, ತಪ್ಪು ಬಳಕೆಯ ಪ್ರಕರಣದಲ್ಲಿ ಯಾವ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ?**

ಮೊದಲೇ ತಿಳಿಸಿದಂತೆ, ಪ್ರತಿಕ್ರಿಯೆದಾರರಲ್ಲಿ, ಶೇಕಡಾ 23ರಷ್ಟು (161 ಸದಸ್ಯರು) ಆದಾಯ ಉತ್ಪನ್ನ ಚಟುವಟಿಕೆಗೆ ಸಾಲವನ್ನು ಬಳಸಿಕೊಂಡಿರುವುದಿಲ್ಲ. ಸ್ವ ಸಹಾಯ ಗುಂಪುಗಳಾಗಲೀ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವಾಗಲೀ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಾಗಲೀ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.

ಶೇಕಡಾ 61ರಷ್ಟು ಆದಾಯ ಉತ್ಪನ್ನ ಚಟುವಟಿಕೆಗೆ ಸಾಲವನ್ನು ಉದ್ದೇಶಪೂರ್ವಕವಾಗಿ ಬಳಸಿರುವುದಿಲ್ಲ ಶೇಕಡಾ 19ರಷ್ಟು ಸದಸ್ಯರಿಗೆ ನಿಜವಾದ ಆರ್ಥಿಕ ತೊಂದರೆಗಳಿದ್ದವು, ಶೇಕಡಾ 11ರಷ್ಟು ಸದಸ್ಯರು ಜರೂರು ಮಲಭೂತ ಅಗತ್ಯಗಳಿಗಾಗಿ ಸಾಲವನ್ನು ಬಳಸಿಕೊಂಡಿದ್ದರು ಎಂದು ಊಹಿಸಲಾಗಿರುತ್ತದೆ. ಅಸಮರ್ಪಕ ಸಾಲದ ಮೊತ್ತ, ಮತ್ತು ಆದಾಯ ಉತ್ಪನ್ನ ಚಟುವಟಿಕೆಗೆ ಕೌಶಲ್ಯದ ಕೊರತೆ ಇತ್ಯಾದಿ ಕಾರಣಗಳನ್ನು ಇತರ ಕೆಲವರು ತಿಳಿಸಿರುತ್ತಾರೆ.

ಭವಿಷ್ಯದಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಆಸಕ್ತಿಯನ್ನು ಹೊಂದಿರುವಿರಾ ಎಂದು ಈ ಸದಸ್ಯರುಗಳಿಗೆ ಕೇಳಿದಾಗ, ಶೇಕಡಾ 61 ರಷ್ಟು ಹೌದು ಎಂದು ದೃಢೀಕರಿಸಿರುತ್ತಾರೆ. ಶೇಕಡಾ 28 ರಷ್ಟು ಸದಸ್ಯರುಗಳು ಆಸಕ್ತಿ ಇಲ್ಲ ಎಂದೂ ಬಾಕಿ ಉಳಿದ ಶೇಕಡಾ 11 ರಷ್ಟು ಸದಸ್ಯರುಗಳಿಗೆ ಹೇಳಿಕೆಯನ್ನು ನೀಡಲು ಸಾಧ್ಯವಾಗಿರುವುದಿಲ್ಲ.

**8. ಮೌಲ್ಯಮಾಪನಕ್ಕಾಗಿ ಆಯ್ಕೆ ಮಾಡಲಾದ ಸ್ವ ಸಹಾಯ ಗುಂಪುಗಳು ಬ್ಯಾಂಕುಗಳಿಂದ ಪಡೆದ ಸಾಲದ(ವರ್ಷವಾರು) ಮೊತ್ತವೆಷ್ಟು? ಬ್ಯಾಂಕುಗಳು ಸಾಲಗಳನ್ನು ಮಂಜೂರು ಮಾಡುವಾಗ ಮೇಲಾಧಾರ ಭದ್ರತೆಗಾಗಿ ಬೇಡಿಕೆಯನ್ನು ಇಡುತ್ತಿರುವರೇ? ಸಾಲವು ಸಕಾಲದಲ್ಲಿ ಮತ್ತು ಸಂಪೂರ್ಣವಾಗಿ ಮರುಪಾವತಿಯಾಗುತ್ತಿರುವುದೇ? ಇಲ್ಲದಿದ್ದಲ್ಲಿ, ಪಾವತಿಯ ಶೇಕಡಾವಾರು ಪ್ರಮಾಣವೇನು? ಮತ್ತು ಪಾವತಿಸದ ಪ್ರಕರಣಗಳಿಗೆ ಕಾರಣಗಳು ಯಾವುವು?**

2011-12ರಿಂದ 2014-15ರ ಉಲ್ಲೇಖ ಅಧ್ಯಯನದ ವರ್ಷಗಳಲ್ಲಿ, ಅಧ್ಯಯನದ ವ್ಯಾಪ್ತಿಯಲ್ಲಿನ 80 ಸ್ವ ಸಹಾಯ ಗುಂಪುಗಳ ಪೈಕಿ, 30 ಸ್ವ ಸಹಾಯ ಗುಂಪುಗಳು (ಶೇಕಡಾ 38) ಬ್ಯಾಂಕ್‌ನೊಂದಿಗೆ ಸಂಪರ್ಕವನ್ನು ಪಡೆದು ಕೊಂಡಿರುತ್ತವೆ. ಆದರೆ ಈ ಅವಧಿಯಲ್ಲಿ 50 ಸ್ವ ಸಹಾಯ ಗುಂಪುಗಳು ಬ್ಯಾಂಕುಗಳಿಂದ ಸಾಲವನ್ನು ತೆಗೆದು ಕೊಂಡಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಂಕುಗಳು ಮೇಲಾಧಾರ ಭದ್ರತೆಯನ್ನು ತೆಗೆದುಕೊಂಡಿರುವುದಿಲ್ಲ.



ಬ್ಯಾಂಕುಗಳಿಂದ ಸಾಲವನ್ನು ತೆಗೆದು ಕೊಂಡಿರುವ 30 ಸ್ವ ಸಹಾಯ ಗುಂಪುಗಳ ಪೈಕಿ, 16 ಸ್ವ ಸಹಾಯ ಗುಂಪುಗಳ ಬಳಿ ಪರಿಶೀಲನೆಗಾಗಿ ದಾಖಲೆಗಳು ಮತ್ತು ಕಾಗದ ಪತ್ರಗಳು ಭೇಟಿ ನೀಡಿದ ಸಮಯದಲ್ಲಿ ಲಭ್ಯವಿರುತ್ತವೆ. ಆದರೆ 14 ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕಕ್ಕೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಕಾಗದ ಪತ್ರಗಳನ್ನು ಲಭ್ಯಗೊಳಿಸಲು ಸಾಧ್ಯವಾಗಿರುವುದಿಲ್ಲ. 30 ಸ್ವ ಸಹಾಯ ಗುಂಪುಗಳ ಪೈಕಿ, ನಾಲ್ಕು ಗುಂಪುಗಳು ಉಲ್ಲೇಖ ವರ್ಷಗಳಲ್ಲಿ ಬ್ಯಾಂಕ್ ಸಾಲವನ್ನು ಎರಡು ಬಾರಿ ಪಡೆದಿರುತ್ತವೆ. ವಿವರಗಳು ಕೆಳಕಂಡಂತಿವೆ.

**ಕೋಷ್ಟಕ 5 ಬ್ಯಾಂಕ್ ಸಂಪರ್ಕದ ವಿವರಗಳು**

ಜಿಲ್ಲೆ	ತಾಲ್ಲೂಕು	ಸ್ವ ಸಹಾಯ ಗುಂಪಿನ ಹೆಸರು	ಬ್ಯಾಂಕ್ ಸಾಲವನ್ನು ಪಡೆದ ವರ್ಷ	ಮೊತ್ತ (ರೂ.ಗಳಲ್ಲಿ)
ವಿಜಯಪುರ	ಬಸವನ ಬಾಗೇವಾಡಿ	ಬಸವತತ್ವ	2012-13	100000
			2013-14	300000
ವಿಜಯಪುರ	ಬಸವನ ಬಾಗೇವಾಡಿ	ಗ್ರಾಮದೇವತೆ	2011-12	100000
			2012-13	300000
ಬೀದರ	ಬಸವಕಲ್ಯಾಣ	ವನದೇವಿ	2012-13	100000
			2014-15	200000
ಬಾಗಲಕೋಟೆ	ಬಾಗಲಕೋಟೆ	ದಾನಮ್ಮದೇವಿ	2012-13	15000
			2013-14	50000

ಕೆಳಗಿನ ಕೋಷ್ಟಕವು ಸಾಲದ ಮೊತ್ತ, ಮರುಪಾವತಿ ಮತ್ತು ಮರುಪಾವತಿಯ ಬಾಕಿ ಈ ವಿವರಗಳನ್ನು ತೋರಿಸುತ್ತಿದೆ. ಮೇಲೆ ತಿಳಿಸಿದಂತೆ 16 ಸ್ವ ಸಹಾಯ ಗುಂಪುಗಳ ಪೈಕಿ, ನಾಲ್ಕು ಗುಂಪುಗಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಸಾಲವನ್ನು ಪಡೆದಿರುತ್ತವೆ. ಆದ್ದರಿಂದ ಪರಿಶೀಲಿಸಬಹುದಾದ ಸಂಪರ್ಕಗಳನ್ನು 20 ಸಂಪರ್ಕಗಳು ಎಂದು ಪರಿಗಣಿಸಬಹುದಾಗಿರುತ್ತದೆ. ಕೋಷ್ಟಕವು 20 ಸಂಪರ್ಕಗಳಿಗಾಗಿ ಸರಾಸರಿ ಸಾಲದ ಮೊತ್ತವನ್ನು ರೂ.252700 ಎಂದು ಸೂಚಿಸಿರುತ್ತದೆ.

**ಕೋಷ್ಟಕ 6 ಬ್ಯಾಂಕ್ ಸಾಲಗಳ ಮರು ಪಾವತಿ**

ವಿವರಗಳು	2011-12	2012-13	2013-14	2014-15	ಒಟ್ಟು
ಸಾಲದ ಮೊತ್ತ (ರೂಗಳಲ್ಲಿ)	730000	985000	1089000	2250000	5054000
ಮರುಪಾವತಿ (ರೂಗಳಲ್ಲಿ)	730000	759403	954600	1650000	4094003
ಮರುಪಾವತಿಯ ಬಾಕಿ (ರೂಗಳಲ್ಲಿ)	0	225597	134400	600000	959997

ಬ್ಯಾಂಕ್ ಸಂಪರ್ಕಗಳು ಮತ್ತು ಸ್ವ ಸಹಾಯ ಗುಂಪಿನ ಸ್ವಲ್ಪ ಆಳವಾದ ಅವಲೋಕನಗಳಿಂದ ಕಂಡುಬಂದಿರುವುದೇನೆಂದರೆ, 16 ಸ್ವ ಸಹಾಯ ಗುಂಪುಗಳ ಪೈಕಿ ಯಾವುದೂ 'ಎ' ದರ್ಜೆಯ ಗುಂಪುಗಳಾಗಿರುವುದಿಲ್ಲ, ಮತ್ತೊಂದೆಡೆ 9 ಸ್ವ ಸಹಾಯ ಗುಂಪುಗಳು 'ಬಿ' ದರ್ಜೆಯ ಗುಂಪುಗಳು ಮತ್ತು 7 ಸ್ವ ಸಹಾಯ ಗುಂಪುಗಳು 'ಸಿ' ದರ್ಜೆಯ ಗುಂಪುಗಳಾಗಿರುತ್ತವೆ. 'ಬಿ' ದರ್ಜೆಯ ಗುಂಪುಗಳಲ್ಲಿ, ಕನಿಷ್ಠ ಶೇಕಡಾ 50ರಷ್ಟು ಸದಸ್ಯರುಗಳು ಕಿರುಸಾಲವನ್ನು ಬಳಸಿಕೊಂಡು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, 'ಸಿ' ದರ್ಜೆಯ ಗುಂಪುಗಳಲ್ಲಿ ಈ ಶೇಕಡಾವಾರು ಸುಮಾರು 25 ಆಗಿರುತ್ತದೆ.

ಎರಡು ಗುಂಪುಗಳು, ಅಂದರೆ, ಚಿಕ್ಕಬಳ್ಳಾಪುರದ ಶ್ರೀಲಕ್ಷ್ಮಿ ಸ್ವ ಸಹಾಯ ಗುಂಪು ಮತ್ತು ತುಮಕೂರಿನ ಭಾಗ್ಯಲಕ್ಷ್ಮಿ ಸ್ವ ಸಹಾಯ ಗುಂಪು ಈ ಉದ್ದೇಶಕ್ಕಾಗಿ ಕಿರುಸಾಲವನ್ನು ಬಳಸಿಕೊಂಡಿರುವುದಿಲ್ಲ.

16 ಸ್ವ ಸಹಾಯ ಗುಂಪುಗಳ ಬ್ಯಾಂಕ್ ಸಾಲ ಮತ್ತು ಕಿರುಸಾಲದ ಮರುಪಾವತಿಯ ನಡುವಿನ ಹೋಲಿಕೆಯಿಂದ ತಿಳಿಯುವುದೇನೆಂದರೆ, 8 ಸ್ವ ಸಹಾಯ ಗುಂಪುಗಳು ಕಿರುಸಾಲದ ಮರುಪಾವತಿಯನ್ನು ಸಂಪೂರ್ಣವಾಗಿ ಮಾಡಿದ್ದು, 5 ಸ್ವ ಸಹಾಯ ಗುಂಪುಗಳ ಕಿರುಸಾಲವನ್ನು ಸರ್ಕಾರವು ಮನ್ನಾ ಮಾಡಿರುತ್ತದೆ. ಚಾಲ್ತಿಯಲ್ಲಿರುವ ಸಾಲಗಳನ್ನು ಹೊಂದಿರುವ 2 ಸ್ವ ಸಹಾಯ ಗುಂಪುಗಳಲ್ಲಿ ಕೇವಲ ಒಂದು ಸ್ವ ಸಹಾಯ ಗುಂಪು ಮರುಪಾವತಿಯನ್ನು ಸಂಪೂರ್ಣವಾಗಿ ಮಾಡಿರುವುದಿಲ್ಲ. ಮತ್ತೊಂದೆಡೆ, 11 ಸ್ವ ಸಹಾಯ ಗುಂಪುಗಳು ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಿರುತ್ತವೆ ಮತ್ತು 5 ಸ್ವ ಸಹಾಯ ಗುಂಪುಗಳು ಚಾಲ್ತಿ ಸಾಲಗಳನ್ನು ಹೊಂದಿದ್ದು ಮರುಪಾವತಿಯನ್ನು ಸಕಾಲದಲ್ಲಿ ಮಾಡುತ್ತಿವೆ. ಬೇಡಿಕೆಯ ಅಂಕಿಅಂಶಗಳು ಲಭ್ಯವಿಲ್ಲದ ಕಾರಣದಿಂದ ಮರುಪಾವತಿಯ ಶೇಕಡಾವನ್ನು ಲೆಕ್ಕ ಹಾಕಲು ಸಾಧ್ಯವಾಗಿರುವುದಿಲ್ಲ. ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ, ಡೀಫಾಲ್ಟ್ ಮತ್ತು ಮಿತಿ ಮೀರಿದ ಸಾಲಗಳ ಯಾವುದೇ ಪ್ರಕರಣಗಳು ಇರಲಿಲ್ಲ.

**9. ಸ್ವ ಸಹಾಯ ಗುಂಪುಗಳು ಕಳುಹಿಸಿದ ಮರುಪಾವತಿಯ ಚಕ್ರಗಳು(ಮರುಪಾವತಿಯು ಚಕ್ರಗಳ ಮೂಲಕ ಆಗುತ್ತಿರುವಲ್ಲಿ) ಪ್ರತಿ ತಿಂಗಳೂ ನಿಗಮಕ್ಕೆ ಕಳುಹಿಸಲ್ಪಡುತ್ತಿದೆಯೇ? ಇಲ್ಲದಿದ್ದರೆ ವಿಳಂಬದ ಅವಧಿಯೇನು ಮತ್ತು ಯಾಕೆ?**


ಆಯ್ದು ಸ್ವ ಸಹಾಯ ಗುಂಪುಗಳ ಸಾಲಗಳ ಸ್ಥಿತಿಯನ್ನು ಪರಿಶೀಲಿಸಲಾಯಿತು ಮತ್ತು ಫಲಿತಾಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿರುತ್ತದೆ. 2011-12 ಮತ್ತು 2012-13ರಲ್ಲಿ ಬೆಂಬಲಿತ ಸ್ವ ಸಹಾಯ ಗುಂಪುಗಳ ಸಾಲಗಳನ್ನು ಮನ್ನಾ ಮಾಡಲಾಗಿರುತ್ತದೆ. ಸಾಲಗಳು ಮನ್ನಾ ಆಗಿದ್ದರೂ ಸಹಾ 2012-13ರಲ್ಲಿ ಬೆಂಬಲಿತ ಸ್ವ ಸಹಾಯ ಗುಂಪುಗಳ ಪೈಕಿ, ನಾಲ್ಕು ಗುಂಪುಗಳು ಸಂಪೂರ್ಣವಾಗಿ

ಮರುಪಾವತಿಯನ್ನು ಮಾಡಿರುತ್ತವೆ. ಮಾರ್ಗಸೂಚಿಯಲ್ಲಿರುವ ಮರು ಪಾವತಿಯ ಅವಧಿಯಲ್ಲಿ, 2013-14ರಲ್ಲಿ ಬೆಂಬಲಿತ ಸ್ವ ಸಹಾಯ ಗುಂಪುಗಳು ಈ ಅಧ್ಯಯನದ ಸಮಯದಲ್ಲಿ ಮರುಪಾವತಿಯನ್ನು ಮಾಡಬೇಕಾಗಿದ್ದು, ಕೇವಲ 3 ಸ್ವ ಸಹಾಯ ಗುಂಪುಗಳು ಮಾತ್ರ ಮರುಪಾವತಿಸಿದ್ದು, 10 ಸ್ವ ಸಹಾಯ ಗುಂಪುಗಳ ಮರುಪಾವತಿಯು ವಿಳಂಬವಾಗಿರುತ್ತದೆ. ವಿಳಂಬವಾಗಿ/ ಅಪೂರ್ಣ ಮರುಪಾವತಿ ಮಾಡಿದ ಸ್ವ ಸಹಾಯ ಗುಂಪುಗಳ ಪೈಕಿ ಹೆಚ್ಚಿನವರು ಉದ್ದೇಶಪೂರ್ವಕವಾಗಿ ಹಾಗೆ ಮಾಡಿರುವುದು ತಿಳಿದುಬಂದಿರುತ್ತದೆ. 2014-15ರಲ್ಲಿ ಹೆಚ್ಚು ಸ್ವ ಸಹಾಯ ಗುಂಪುಗಳು ಬೆಂಬಲಿತವಾಗಿದ್ದು, 2014ರ ಡಿಸೆಂಬರ್‌ನಿಂದ ಮಾರ್ಚ್ 2016ರವರೆಗಿನ ಅವಧಿಯಲ್ಲಿ ಸಾಲವನ್ನು ಪಡೆದಿದ್ದು, ಅಂದರೆ ಸಾಲವು ಚಾಲ್ತಿಯಲ್ಲಿರುತ್ತದೆ. ಆದರೆ, ಈ ವರ್ಷ 4 ಸ್ವ ಸಹಾಯ ಗುಂಪುಗಳು ಬೆಂಬಲಿತವಾಗಿದ್ದು, ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ್ದು, 29 ಸ್ವ ಸಹಾಯ ಗುಂಪುಗಳು ಚಾಲ್ತಿಯಲ್ಲಿರುವ ಸಾಲಗಳನ್ನು ಹೊಂದಿರುತ್ತವೆ. ಸಮೀಕ್ಷೆ ಮಾಡಲಾದ ಸ್ವ ಸಹಾಯ ಗುಂಪುಗಳ ಪೈಕಿ ಯಾವುದೂ ಸಹಾ ಕಿರುಸಾಲ ಯೋಜನೆಯ ಪ್ರತ್ಯೇಕವಾದ ಸಾಲದ ರಿಜಿಸ್ಟರ್‌ನ್ನು ನಿರ್ವಹಿಸಿರುವುದಿಲ್ಲ. ಇದು ಮರುಪಾವತಿಯ ವಿವರಗಳನ್ನು ಪರಿಶೀಲಿಸುವುದನ್ನು ಕಷ್ಟಕರವಾಗಿಗೊಳಿಸುತ್ತದೆ.

**ಕೋಷ್ಟಕ 7 ಕಿರುಸಾಲಗಳ ಸ್ಥಿತಿ**

ಸಾಲದ ಸ್ಥಿತಿ	2011-12	2012-13	2013-14	2014-15	ಒಟ್ಟು
<b>ಸ್ವ ಸಹಾಯಗುಂಪುಗಳ ಸಂಖ್ಯೆ</b>					
ಸರ್ಕಾರದಿಂದ ಮನ್ನಾ ಮಾಡಲಾದ ಸಾಲ	11	9	0	0	20
ಸಂಪೂರ್ಣವಾಗಿ ಮರುಪಾವತಿ ಮತ್ತು ಸಕಾಲದಲ್ಲಿ ಮುಗಿದಿರುತ್ತದೆ	9	5	3	4	21
ಅಪೂರ್ಣ ಮರುಪಾವತಿ/ ವಿಳಂಬ	0	0	10	0	10
ಚಾಲ್ತಿಯಲ್ಲಿರುವ ಸಾಲ	0	0	0	29	29
<b>ಒಟ್ಟು</b>	<b>20</b>	<b>14</b>	<b>13</b>	<b>33</b>	<b>80</b>

80 ಸ್ವ ಸಹಾಯ ಗುಂಪುಗಳ ಪೈಕಿ 71ರಷ್ಟು (ಶೇಕಡಾ 89) ಗುಂಪುಗಳು ನಗದು ಮೂಲಕ ಪಾವತಿಸಿರುವುದನ್ನು ಗಮನಿಸುವುದು ಆಸಕ್ತಿದಾಯಕವಾಗಿರುತ್ತದೆ ಮತ್ತು 6 ಸ್ವ ಸಹಾಯ ಗುಂಪುಗಳು(ಶೇಕಡಾ 7) ಖಾತೆಗೆ ಸಂದಾಯದ ಚೆಕ್/ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಿರುತ್ತವೆ. 3 ಸ್ವ ಸಹಾಯ ಗುಂಪುಗಳು(ಶೇಕಡಾ 4) ಈ ದಿನಾಂಕದವರೆಗೂ ಯಾವುದೇ ಮರುಪಾವತಿಯನ್ನು ಮಾಡಿರುವುದಿಲ್ಲ. (2014-15ರಲ್ಲಿ ಬೆಂಬಲಿತ ಬೆಂಗಳೂರು ನಗರ ಜಿಲ್ಲೆಯ ಭವನೇಶ್ವರಿ ಮತ್ತು ಕಸ್ತೂರಿಬಾಯಿ ಮತ್ತು 2013-14ರಲ್ಲಿ ಬೆಂಬಲಿತ ರಾಯಚೂರು ಜಿಲ್ಲೆಯ ಗೋದಾವರಿ ಸ್ವ ಸಹಾಯ ಗುಂಪುಗಳು). ಜಿಲ್ಲಾ ನಿರೀಕ್ಷಕರು ಪ್ರತಿ ತಿಂಗಳು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಖಾತೆಗೆ ಹಣವನ್ನು ಜಮಾ ಮಾಡುತ್ತಾರೆ. ಮತ್ತು ಕೆಲವು ಸಂದರ್ಭಗಳಲ್ಲಿ ದೊಡ್ಡ ಮೊತ್ತವೊಂದನ್ನು ಸಂಗ್ರಹಿಸಿದ ನಂತರ ಅದನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಖಾತೆಗೆ ಸಲ್ಲಿಸುತ್ತಾರೆ. ಖಾತೆಗೆ ಜಮಾ ಮಾಡುವ ಅವರ್ತನವು ವ್ಯಾಪಕವಾಗಿ ಬದಲಾಗುತ್ತಲಿದೆ.



**ಚಿತ್ರ: 4 ಸಾಲ ಮರುಪಾವತಿಯ ರೀತಿ**

ಹೆಚ್ಚಾಗಿ ನಗದು ಹಣವನ್ನು ಜಿಲ್ಲಾ ನಿರೀಕ್ಷಕರಿಗೆ (68 ಸ್ವ ಸಹಾಯ ಗುಂಪುಗಳಿಂದ) ನೀಡಲಾಗುತ್ತಿದ್ದರೆ, ಕೆಲವು ಸಂದರ್ಭಗಳಲ್ಲಿ ಫೆಡರೇಶನ್ ಕಾರ್ಯದರ್ಶಿಗಳಿಗೆ/ ಮೇಲ್ವಿಚಾರಕರಿಗೆ ಅಥವಾ ಅಂಗನವಾಡಿ ಕಾರ್ಯಕರ್ತೆಯರಿಗೆ (9 ಸ್ವ ಸಹಾಯ ಗುಂಪುಗಳಿಂದ) ನೀಡಲಾಗುತ್ತಿದೆ. 9 ಸ್ವ ಸಹಾಯ ಗುಂಪುಗಳಿಂದ ಇಲ್ಲಿಯವರೆಗೂ ಯಾವುದೇ ಮರು ಪಾವತಿಯನ್ನು ಮಾಡಿರುವುದಿಲ್ಲ. 80 ಸ್ವ ಸಹಾಯ ಗುಂಪುಗಳ ಪೈಕಿ 70 ಸ್ವ ಸಹಾಯ ಗುಂಪುಗಳು ಮಾಸಿಕ ಕಂತುಗಳನ್ನು ಪಾವತಿಸಿರುವುದಾಗಿ ತಿಳಿಸಿದ್ದರೆ, ಇತರೆ ಸ್ವ ಸಹಾಯ ಗುಂಪುಗಳಲ್ಲಿ ಹಣ ಸಂಗ್ರಹಿಸುತ್ತಿದ್ದಂತೆ ಪಾವತಿಯನ್ನು ಮಾಡಿರುವುದಾಗಿ ತಿಳಿಸಿರುತ್ತಾರೆ.

**10. ಸರ್ಕಾರದಿಂದ ಗುಂಪುಗಳಿಗೆ ಮತ್ತು ಗುಂಪುಗಳೊಳಗೆ ಹಣಕಾಸಿನ ಹರಿವಿಗೆ ಇರುವ ನಿರ್ಬಂಧಗಳು ಯಾವುವು? ಹೇಗೆ ಈ ಪ್ರಕ್ರಿಯೆಯನ್ನು ಮುಂದಿನ ಸುಗಮಗೊಳಿಸುವುದು?**

ಸರ್ಕಾರದಿಂದ ಗುಂಪುಗಳಿಗೆ ಹಣಕಾಸಿನ ಹರಿವಿಗೆ ಇರುವ ಸಮಯದ ಅವಧಿಯು ಅಧ್ಯಯನಕ್ಕೆ ಆಯ್ಕೆಯಾದ ಗುಂಪುಗಳ ನಡುವೆ ವ್ಯತ್ಯಾಸವಿರುತ್ತದೆ. ಬಹುಪಾಲು ಗುಂಪುಗಳು(ಶೇಕಡಾ 39) 60 ರಿಂದ 120 ದಿನಗಳಲ್ಲಿ ಹಣವನ್ನು ಪಡೆದಿರುತ್ತಾರೆ.19 ಗುಂಪುಗಳು (ಶೇಕಡಾ 24) 30 ರಿಂದ 60 ದಿನಗಳೊಳಗೆ ಇದನ್ನು ಪಡೆದಿರುತ್ತವೆ. 15 ಗುಂಪುಗಳು(ಶೇಕಡಾ 19) 180 ರಿಂದ 240 ದಿನಗಳೊಳಗೆ ಇದನ್ನು ಪಡೆದಿರುತ್ತವೆ. ಸುಮಾರು 9 ಗುಂಪುಗಳು ಸಾಲವನ್ನು 240 ದಿನಗಳ ನಂತರ ಪಡೆದಿರುತ್ತವೆ. ಇವುಗಳ ಪೈಕಿ, ಸಾಲವನ್ನು ಪಡೆಯಲು ಒಂದು ವರ್ಷ ತೆಗೆದುಕೊಂಡಿರುವುದಾಗಿ 6 ಗುಂಪುಗಳು ತಿಳಿಸಿರುತ್ತವೆ.

ಸಮಯದಲ್ಲಿನ ವಿಳಂಬ, ಅರ್ಜಿಯನ್ನು ತಯಾರಿಸುವಲ್ಲಿ/ ತುಂಬಿಸುವಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆ ಇವುಗಳು ಸಾಲವನ್ನು ಪಡೆಯುವಲ್ಲಿನ ಕೆಲವು ನಿರ್ಬಂಧಗಳೆಂದು ಕೇಂದ್ರೀಕೃತ ಗುಂಪು ಚರ್ಚೆಯ ಅವಧಿಯಲ್ಲಿ, ಸ್ವ ಸಹಾಯ ಗುಂಪುಗಳು ತಿಳಿಸಿರುತ್ತವೆ. ಕೆಲವೊಂದು ಪ್ರಕರಣಗಳಲ್ಲಿ, ಜಿಲ್ಲಾ ಕಛೇರಿಗಳು ಚೆಕ್‌ಗಳನ್ನು ಸ್ವೀಕರಿಸಿದ್ದರೂ ಅವುಗಳನ್ನು ಸ್ವ ಸಹಾಯ ಗುಂಪುಗಳಿಗೆ 2-3 ತಿಂಗಳುಗಳ ನಂತರವೇ ನೀಡಿರುವುದನ್ನು ಗಮನಿಸಲಾಗಿರುತ್ತದೆ. ಚೆಕ್‌ನ್ನು ಹಸ್ತಾಂತರಿಸಲು ಸ್ಥಳೀಯ ಶಾಸಕರನ್ನು ಕಾಯುವುದು ಸೇರಿದಂತೆ ಇದಕ್ಕೆ ವಿವಿಧ ಕಾರಣಗಳಿರುತ್ತವೆ.

**ಕೋಷ್ಟಕ 8 ಕಿರುಸಾಲವನ್ನು ಪಡೆಯುವಲ್ಲಿ ತೆಗೆದುಕೊಂಡ ಸಮಯದ ಅವಧಿ**

ದಿನಗಳು	ಸ್ವ ಸಹಾಯಗುಂಪುಗಳ ಸಂಖ್ಯೆ
30 ರಿಂದ 60	19
60 ರಿಂದ 120	31
120 ರಿಂದ 180	4
180 ರಿಂದ 240	15
240 ರಿಂದ 300	1
300 ರಿಂದ 360	2
360>	6
ದೊರೆತಿಲ್ಲ	2

ಸ್ವ ಸಹಾಯ ಗುಂಪಿನೊಳಗೆ, ಒಮ್ಮೆ ಗುಂಪೊಂದು ಕಿರುಸಾಲವನ್ನು ಸ್ವೀಕರಿಸಿದ ನಂತರ, ಶೇಕಡಾ 31ರಷ್ಟು ಪ್ರತಿಕ್ರಿಯೆದಾರರು ತಿಳಿಸಿದಂತೆ, ಸದಸ್ಯರು ಸಾಲವನ್ನು ಸ್ವೀಕರಿಸಲು 30ರಿಂದ 60 ದಿನಗಳನ್ನು ತೆಗೆದುಕೊಂಡಿರುತ್ತಾರೆ. ಸುಮಾರು ಶೇಕಡಾ 21ರಷ್ಟು ಸದಸ್ಯರು 15 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲವನ್ನು ಪಡೆದಿರುವುದಾಗಿ ಅವರು ತಿಳಿಸಿರುತ್ತಾರೆ ಮತ್ತು ಇನ್ನೂ ಶೇಕಡಾ 21ರಷ್ಟು ಸದಸ್ಯರು ಸಾಲವನ್ನು ಪಡೆಯಲು 90ಕ್ಕಿಂತ ಹೆಚ್ಚು ದಿನಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿರುತ್ತಾರೆ. ಸ್ವ ಸಹಾಯ ಗುಂಪುಗಳು ಸಕಾಲದಲ್ಲಿ ಸಭೆಗಳನ್ನು ನಡೆಸದಿರುವುದು ಈ ವಿಳಂಬಕ್ಕೆ ಒಂದು ಪ್ರಮುಖ ಕಾರಣವಾಗಿರುತ್ತದೆ.

**10.3 ಫಲಿತಾಂಶ/ ಪ್ರಭಾವಿ ಸಂಬಂಧಿತ ಶೋಧನೆಗಳು**


**1. ಸ್ತ್ರೀ ಶಕ್ತಿ ಗುಂಪು ವೇದಿಕೆಗಳು ಅವುಗಳ ಸದಸ್ಯರುಗಳ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯವನ್ನು ಮಾಡಿರುವವೇ? ಹೌದಾದಲ್ಲಿ ಎಷ್ಟರ ಮಟ್ಟಿಗೆ? ಆಸಕ್ತಿದಾಯಕ ಪ್ರಕರಣಗಳನ್ನು ದಯವಿಟ್ಟು ಪ್ರಕರಣ ಅಧ್ಯಯನಗಳಾಗಿ ದಾಖಲು ಪಡಿಸಿರಿ**

ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯವನ್ನು ಮಾಡಿರುವುದಾಗಿ ಮತ್ತು ಧನಾತ್ಮಕವಾಗಿ ಅವರಿಗೆ ಪ್ರಯೋಜನವಾಗಿರುವುದಾಗಿ ಫಲಾನುಭವಿಗಳು ಸ್ಪಷ್ಟವಾಗಿ ತಿಳಿಸಲು ಶಕ್ತರಾಗಿರುತ್ತಾರೆ. ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧದಲ್ಲಿ, ಅದು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯವನ್ನು ಮಾಡಿರುವುದಾಗಿ ಶೇಕಡಾ 92ರಷ್ಟು ಪ್ರತಿಕ್ರಿಯೆದಾರರು ತಿಳಿಸಿದ್ದರೆ, ಕೇವಲ ಶೇಕಡಾ ಒಂದರಷ್ಟು ಪ್ರತಿಕ್ರಿಯೆದಾರರು ಮಾತ್ರ ಅದು ಋಣಾತ್ಮಕವಾಗಿರುವುದಾಗಿ ಹಾಗೂ ಇನ್ನೂ ಶೇಕಡಾ ಒಂದರಷ್ಟು ಪ್ರತಿಕ್ರಿಯೆದಾರರು ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲವೆಂದು ಹೇಳಿರುತ್ತಾರೆ. ಶೇಕಡಾ 5 ರಷ್ಟು ಪ್ರತಿಕ್ರಿಯೆದಾರರು ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವುದಿಲ್ಲ.

**ಕೋಷ್ಟಕ 9 ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಬೆಂಬಲದ ಮೇಲಿನ ಅಭಿಪ್ರಾಯ**

ಪ್ರತಿಕ್ರಿಯೆ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡಾ
ಹೌದು	644	92
ಇಲ್ಲ	10	1
ಹೇಳಲು ಸಾಧ್ಯವಿಲ್ಲ	10	1
ಯಾವುದೇ ಪ್ರತಿಕ್ರಿಯೆ ಇಲ್ಲ	37	5
<b>ಒಟ್ಟು</b>	<b>701</b>	<b>100%</b>

ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ನೆರವಾಗಿರುತ್ತದೆ ಎಂದು ಹೇಳಿಕೊಂಡ 644 ಪ್ರತಿಕ್ರಿಯೆದಾರರ ಪೈಕಿ 345 ಪ್ರತಿಕ್ರಿಯೆದಾರರು ಇದು ಗಣನೀಯವಾಗಿ ಇರುತ್ತದೆಯೆಂದು ಹೇಳಿರುತ್ತಾರೆ, 294 ಪ್ರತಿಕ್ರಿಯೆದಾರರು ಇದು ಸ್ವಲ್ಪ ಮಟ್ಟಿಗೆ ನೆರವಾಗಿರುತ್ತದೆಯೆಂದು ಹೇಳಿದರೆ, 5 ಪ್ರತಿಕ್ರಿಯೆದಾರರು ಇದು ಕಡಿಮೆ ಮಟ್ಟಿಗೆ ಎಂದು ಹೇಳಿರುತ್ತಾರೆ,




**ಚಿತ್ರ 5 ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಮಟ್ಟ**

ಸ್ತ್ರೀ ಶಕ್ತಿ ಗುಂಪುಗಳು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಸಹಾಯ ಮಾಡಿರುವುದಾಗಿ ಶೇಕಡಾ 91ರಷ್ಟು ಪ್ರತಿಕ್ರಿಯೆದಾರರು ತಿಳಿಸಿದ್ದರೆ, ಶೇಕಡಾ 2ರಷ್ಟು ಪ್ರತಿಕ್ರಿಯೆದಾರರು ಯಾವುದೇ ಬದಲಾವಣೆ ಆಗಿರುವುದಿಲ್ಲ ಎಂದು ಹೇಳಿರುತ್ತಾರೆ. ಸುಮಾರು ಶೇಕಡಾ 3ರಷ್ಟು ಪ್ರತಿಕ್ರಿಯೆದಾರರಿಗೆ ಯಾವುದೇ ಒಂದು ಹೇಳಿಕೆಯನ್ನು ನೀಡಲು ಸಾಧ್ಯವಾಗಿರುವುದಿಲ್ಲ, ಶೇಕಡಾ 5ರಷ್ಟು ಪ್ರತಿಕ್ರಿಯೆದಾರರು ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ.

**ಕೋಷ್ಟಕ 10 ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಬೆಂಬಲದ ಮೇಲಿನ ಅಭಿಪ್ರಾಯ**

ಪ್ರತಿಕ್ರಿಯೆ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡಾ
ಹೌದು	638	91
ಯಾವುದೇ ಬದಲಾವಣೆ ಇಲ್ಲ	13	2
ಹೇಳಲು ಸಾಧ್ಯವಿಲ್ಲ	14	2
ಉತ್ತರಿಸಿರುವುದಿಲ್ಲ	36	5
<b>ಒಟ್ಟು</b>	<b>701</b>	<b>100</b>

ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ನೆರವಾಗಿರುತ್ತದೆ ಎಂದು ಹೇಳಿಕೊಂಡ 638 ಪ್ರತಿಕ್ರಿಯೆದಾರರ ಪೈಕಿ 268 ಪ್ರತಿಕ್ರಿಯೆದಾರರು ಇದು ಗಣನೀಯವಾಗಿರುತ್ತದೆಯೆಂದು ಹೇಳಿರುತ್ತಾರೆ, 350 ಪ್ರತಿಕ್ರಿಯೆದಾರರು ಇದು ಸ್ವಲ್ಪ ಮಟ್ಟಿಗೆ ನೆರವಾಗಿರುತ್ತದೆಯೆಂದು ಹೇಳಿದರೆ, 20 ಪ್ರತಿಕ್ರಿಯೆದಾರರು ಇದು ಅಲ್ಪ ಮಟ್ಟಿಗೆ ಎಂದು ಹೇಳಿರುತ್ತಾರೆ.



ಚಿತ್ರ 6 ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಮಟ್ಟ

ಸಾಮಾಜಿಕ ಸಬಲೀಕರಣದ ಮೇಲೆ ಮತ್ತು ಸಾಮಾಜಿಕ ಸಮಸ್ಯೆಗಳ/ವಿಷಯಗಳನ್ನು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವೇದಿಕೆಯಲ್ಲಿ ಬಗೆಹರಿಸಿರುವ ವ್ಯಾಪ್ತಿಯನ್ನು ಪ್ರತಿಕ್ರಿಯೆದಾರರು ಅರ್ಥಮಾಡಿಕೊಳ್ಳಲು ವಿವಿಧ ಸೂಚಕಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಪ್ರತಿಕ್ರಿಯೆಯು ಅಂಕಿಅಂಶಗಳ ವಿಶ್ಲೇಷಣೆಗೆ ಒಳಪಟ್ಟಿದ್ದು, ಫಲಿತಾಂಶಗಳನ್ನು ಕೆಳಗೆ ನೀಡಲಾಗಿರುತ್ತದೆ.

ಕೋಷ್ಟಕ 11 ಸ್ವ ಸಹಾಯ ಗುಂಪುಗಳಲ್ಲಿ ಸಾಮಾಜಿಕ ಸಬಲೀಕರಣದ ಪ್ರತಿಕ್ರಿಯೆಗಳ ವ್ಯಾಪ್ತಿಯ ಬಗ್ಗೆ ಪರೀಕ್ಷೆ

ಸಮಸ್ಯೆ	ಗಣನೀಯವಾಗಿ ಸುಧಾರಿಸಿದವು		ಸ್ವಲ್ಪ ಮಟ್ಟಿಗೆ ಸುಧಾರಿತವಾಗಿರುವುದು		ಬದಲಾವಣೆ ಆಗಿರುವುದಿಲ್ಲ		ಉತ್ತರಿಸಿರುವುದಿಲ್ಲ		ಒಟ್ಟು	
	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ
ಆತ್ಮ ವಿಶ್ವಾಸ	533	76	80	11	17	3	71	10	701	100
ಚಲನಶೀಲತೆ	449	64	175	25	25	4	52	7	701	100
ಗುರುತಿಸುವಿಕೆ	421	60	178	25	34	5	68	10	701	100
ಹೊರಗಿನವರೊಂದಿಗಿನ ಸಂಪರ್ಕ	408	58	200	29	27	4	66	9	701	100
ಸಾಕ್ಷರತೆ	190	27	151	22	294	42	66	9	701	100
ನಿಮ್ಮ ಕಾಳಜಿಯ ಧ್ವನಿ	295	42	243	35	97	14	66	9	701	100
ಹೆಣ್ಣು ಮಗುವಿನ ಬಗ್ಗೆ ಜಾಗೃತಿ	114	16	159	23	365	52	63	9	701	100
ಮಕ್ಕಳಿಗೆ ಸಂಬಂಧಿಸಿದ ನಿರ್ಧಾರ	227	32	229	33	180	26	65	9	701	100
ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ	199	28	247	35	187	27	68	10	701	100
ಆರೋಗ್ಯ ಮತ್ತು ಪ್ರತಿರಕ್ಷಣೆಗೆ ಅವಕಾಶ	127	18	101	15	407	58	66	9	701	100
ನೈರ್ಮಲ್ಯ ಸೌಲಭ್ಯಗಳಿಗೆ ಅವಕಾಶ	111	16	80	12	444	63	66	9	701	100
ಸಂತಾನೋತ್ಪತ್ತಿ, ಮಕ್ಕಳ ಮತ್ತು ಕುಟುಂಬದ ಆರೋಗ್ಯದ ಬಗ್ಗೆ ಜಾಗೃತಿ	100	14	67	10	468	67	66	9	701	100
ಪೌಷ್ಟಿಕಾಂಶದ ಬಗ್ಗೆ ಜಾಗೃತಿ	111	16	72	10	377	54	141	20	701	100
<b>ಹೋಮೋಜಿನಿಯಿಟಿ ಚಿವರ ಪರೀಕ್ಷೆಯ ಮಹತ್ವ (Significance of Chi square test of Homogeneity)</b>	<b>3136.36**</b>									
<b>ಪಿ ಮೌಲ್ಯ (p value)</b>	<b>&lt; 0.001</b>									

\*\*0.01ರ ಮಟ್ಟದಲ್ಲಿ ಪ್ರಾಮುಖ್ಯತೆ (\*\* Significant at 0.01 level)


ಸ್ವ ಸಹಾಯ ಗುಂಪುಗಳ ಸಾಮಾಜಿಕ ಸಬಲೀಕರಣಕ್ಕೆ ಪ್ರತಿಕ್ರಿಯೆಯಾಗಿ ವಿವಿಧತೆಯಿರುವುದು ಪರೀಕ್ಷೆ ತಿಳಿಸಿರುತ್ತದೆ. ಹೊರಗಿನವರೊಂದಿಗೆ ಆತ್ಮ ವಿಶ್ವಾಸ, ಚಲನಶೀಲತೆ, ಗುರುತಿಸುವಿಕೆ ಮತ್ತು ಸಂಪರ್ಕತೆಯಲ್ಲಿ ಗಣನೀಯ ಸುಧಾರಣೆಯಿರುವುದನ್ನು ಇದು ತೋರಿಸಿರುತ್ತದೆ. ಸ್ವ ಸಹಾಯ ಗುಂಪಿನ ಸದಸ್ಯರಲ್ಲದವರೊಂದಿಗೆ(ಶೇಕಡಾ 55) ಹೋಲಿಸಿದಾಗ ಸ್ವ ಸಹಾಯ ಗುಂಪಿನ ಸದಸ್ಯರಲ್ಲಿ (ಶೇಕಡಾ 70) ಉತ್ತಾದನೆಯಲ್ಲಿ ಮತ್ತು ಕುಟುಂಬದ ವಿಷಯಗಳಲ್ಲಿ ನಿರ್ಣಯಿಸುವುದರಲ್ಲಿ ಒಳಗೊಳ್ಳುವಿಕೆಯು ಅಧಿಕವಿರುವುದನ್ನು ಭವ್ಯಾ ಮತ್ತು ಉಮೇಶ್ ಇವರುಗಳ(2011) ಶೋಧನೆಗೆ ಸರಿಹೊಂದಿರುತ್ತದೆ. ಸ್ವ ಸಹಾಯ ಗುಂಪಿನ ಸದಸ್ಯರಲ್ಲಿ ಇರುವ ಸಾಮಾಜಿಕ ಸಬಲೀಕರಣ (ಶೇಕಡಾ 89), ಆರ್ಥಿಕ ಸಬಲೀಕರಣ(ಶೇಕಡಾ 96) ಮತ್ತು ಸಾಮರ್ಥ್ಯ ನಿರ್ಮಾಣ(ಶೇಕಡಾ 80) ಇವುಗಳು ಸ್ವ ಸಹಾಯ ಗುಂಪಿನ ಸದಸ್ಯರಲ್ಲದವರಲ್ಲಿ ಇರುವುದಕ್ಕಿಂತಲೂ ಉನ್ನತ ಸಬಲೀಕರಣ ಮಟ್ಟವಿರುತ್ತದೆ.

2. ಫಲಾನುಭವಿ ಕುಟುಂಬಗಳ ಆರ್ಥಿಕ ಸ್ಥಿತಿಯು ಸುಧಾರಿಸಿರುವುದೇ? (ಸದಸ್ಯರ ಗ್ರಹಿಕೆಗೆ ಸಂಬಂಧಿಸಿದಂತೆ ಇದನ್ನು ಅಳೆಯಲು ಸೂಚಕಗಳನ್ನು ಮೌಲ್ಯಮಾಪಕರು ರೂಪಿಸಿದ ನಂತರದಲ್ಲಿ ಅವುಗಳ ಆಧಾರದ ಮೇಲೆ ವರದಿಯನ್ನು ನೀಡಬೇಕಾಗಿರುತ್ತದೆ.) ಇಲ್ಲದಿದ್ದರೆ, ವಿವರಗಳನ್ನು ನೀಡಿರಿ.

ಫಲಾನುಭವಿಗಳ ಆರ್ಥಿಕ ಸ್ಥಿತಿಯು ಸುಧಾರಣೆಗೆ ಸಂಬಂಧಿಸಿದಂತೆ, ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿಗೆ ಸೇರ್ಪಡೆಯಾದ ನಂತರದಲ್ಲಿ ಅದು ಸುಧಾರಣೆಯಾಗಿರುತ್ತದೆ ಎಂದು ಶೇಕಡಾ 92ರಷ್ಟು ಪ್ರತಿಕ್ರಿಯೆದಾರರು ತಿಳಿಸಿರುತ್ತಾರೆ. ಆದರೆ ಶೇಕಡಾ 1ರಷ್ಟು ಪ್ರತಿಕ್ರಿಯೆದಾರರು ಅದು ಸುಧಾರಣೆಯಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ. ಶೇಕಡಾ 1ರಷ್ಟು ಪ್ರತಿಕ್ರಿಯೆದಾರರು ಅದರಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ. ಶೇಕಡಾ 1ರಷ್ಟು ಪ್ರತಿಕ್ರಿಯೆದಾರರು ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲವೆಂದು ತಿಳಿಸಿರುತ್ತಾರೆ ಮತ್ತು ಶೇಕಡಾ 5ರಷ್ಟು ಪ್ರತಿಕ್ರಿಯೆದಾರರು ಉತ್ತರಿಸಬಾರದೆಂದು ನಿರ್ಧರಿಸಿರುತ್ತಾರೆ.

ಕೋಷ್ಟಕ 12 ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯ ಬಗ್ಗೆ ಅಭಿಪ್ರಾಯ

ಪ್ರತಿಕ್ರಿಯೆ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡಾ
ಹೌದು	642	92
ಇಲ್ಲ	6	1
ಯಾವುದೇ ಬದಲಾವಣೆ ಇಲ್ಲ	7	1
ಹೇಳಲು ಸಾಧ್ಯವಿಲ್ಲ	8	1
ಉತ್ತರಿಸಿರುವುದಿಲ್ಲ	38	5
<b>ಒಟ್ಟು</b>	<b>701</b>	<b>100</b>



ಚಿತ್ರ 7 ಸ್ತ್ರೀ ಶಕ್ತಿ ವೇದಿಕೆಯಿಂದ ಆರ್ಥಿಕ ಸ್ಥಿತಿ ಸುಧಾರಣೆಯ ಬಗ್ಗೆ ಅಭಿಪ್ರಾಯ

ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ನೆರವಾಗಿರುತ್ತದೆ ಎಂದು ಹೇಳಿಕೊಂಡ 642 ಪ್ರತಿಕ್ರಿಯೆದಾರರ ಪೈಕಿ 279 ಪ್ರತಿಕ್ರಿಯೆದಾರರು ಇದು ಗಣನೀಯವಾಗಿರುತ್ತದೆಯೆಂದು ಹೇಳಿರುತ್ತಾರೆ, 358 ಪ್ರತಿಕ್ರಿಯೆದಾರರು ಇದು ಸ್ವಲ್ಪ ಮಟ್ಟಿಗೆ ನೆರವಾಗಿರುತ್ತದೆಯೆಂದು ಹೇಳಿದರೆ, 5 ಪ್ರತಿಕ್ರಿಯೆದಾರರು ಇದು ಅಲ್ಪ ಮಟ್ಟಿಗೆ ಎಂದು ಹೇಳಿರುತ್ತಾರೆ, ಬೆಂಗಳೂರಿನ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸ್ವ ಸಹಾಯ ಗುಂಪು ಗಳಿಸಿದ ವಾರ್ಷಿಕ ಆದಾಯವು ಮತ್ತು ಹೆಚ್ಚುವರಿ ಉದ್ಯೋಗ ಸೃಷ್ಟಿಯು ಸ್ವ ಸಹಾಯ ಗುಂಪಿನಲ್ಲಿರದ ವ್ಯಕ್ತಿಗಳಿಗಿಂತ ಹೆಚ್ಚಾಗಿರುವುದನ್ನು ಭವ್ಯಾ ಮತ್ತು ಉಮೇಶ್ ಇವರುಗಳು(2011) ಅಧ್ಯಯನ ಒಂದರಲ್ಲಿ ಶೋಧಿಸಿರುತ್ತಾರೆ.

ಆರ್ಥಿಕ ಸಬಲೀಕರಣದ ಮೇಲೆ ಮತ್ತು ಆರ್ಥಿಕ ಸಮಸ್ಯೆಗಳ/ವಿಷಯಗಳನ್ನು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವೇದಿಕೆಯಲ್ಲಿ ಬಗೆಹರಿಸುವ ವ್ಯಾಪ್ತಿಯನ್ನು ಪ್ರತಿಕ್ರಿಯೆದಾರರು ಅರ್ಥಮಾಡಿಕೊಳ್ಳಲು ವಿವಿಧ ಸೂಚಕಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಪ್ರತಿಕ್ರಿಯೆಯು ಅಂಕಿಅಂಶಗಳ ವಿಶ್ಲೇಷಣೆಗೆ ಒಳಪಟ್ಟಿದ್ದು, ಫಲಿತಾಂಶಗಳನ್ನು ಕೆಳಗೆ ನೀಡಲಾಗಿರುತ್ತದೆ.

ಕೋಷ್ಟಕ 13 ಸ್ವ ಸಹಾಯ ಗುಂಪುಗಳಲ್ಲಿ ಆರ್ಥಿಕ ಸ್ಥಿತಿಗಳ ಪ್ರತಿಕ್ರಿಯೆಗಳ ವ್ಯಾಪ್ತಿಯ ಸಮನ್ವಯತೆಯ ಬಗ್ಗೆ ಪರೀಕ್ಷೆ

ಸಮಸ್ಯೆ	ಗಣನೀಯವಾಗಿ ಸುಧಾರಿಸಿದವು		ಸ್ವಲ್ಪ ಮಟ್ಟಿಗೆ ಸುಧಾರಿತವಾಗಿರುವುದು		ಬದಲಾವಣೆ ಆಗಿರುವುದಿಲ್ಲ		ಉತ್ತರಿಸಿರುವುದಿಲ್ಲ		ಒಟ್ಟು	
	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ	ಸಂಖ್ಯೆ	ಶೇಕಡಾ
ಸಾಲ ಪಡೆಯಲು ಅವಕಾಶ	557	79	82	12	14	2	48	7	701	100
ಉಳಿತಾಯ ಅಭ್ಯಾಸ	500	71	125	18	15	2	61	9	701	100
ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅವಕಾಶ	466	67	155	22	17	2	63	9	701	100
ಆದಾಯದ ವಿವಿಧ ಮೂಲಗಳು	308	44	213	30	113	16	67	10	701	100
ಕೌಟಂಬಿಕ ಆರ್ಥಿಕ ವಿಷಯಗಳಲ್ಲಿ ನಿರ್ಧಾರ ಮಾಡುವುದು	301	43	257	37	82	12	61	9	701	100
ವೈಯಕ್ತಿಕವಾಗಿ ಬಳಕೆಗಾಗಿ ಒಬ್ಬರ ಆದಾಯ	345	49	260	37	32	5	64	9	701	100
ಆಸ್ತಿ ಖರೀದಿ	276	39	222	32	142	20	61	9	701	100
<b>ಹೋಮೋಜಿನಿಯ ಚಿ ಚದರ ಪರೀಕ್ಷೆಯ ಮಹತ್ವ (Significance of Chi square test of Homogeneity)</b>	<b>619.21**</b>									
<b>ಪಿ ಮೌಲ್ಯ (p value)</b>	<b>&lt; 0.001</b>									

ಸ್ವ ಸಹಾಯ ಗುಂಪುಗಳ ಆರ್ಥಿಕ ಸ್ಥಿತಿಗತಿಯಲ್ಲಿ ಸುಧಾರಣೆಗೆ ಪ್ರತಿಕ್ರಿಯೆಯಾಗಿ ವಿವಿಧತೆಯಿರುವುದು ಪರೀಕ್ಷೆ ದೃಢಪಡಿಸಿರುತ್ತದೆ. ಕಿರುಸಾಲದ ಅವಕಾಶ, ಉಳಿತಾಯ ಅಭ್ಯಾಸ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅವಕಾಶ ಇವುಗಳಿಗೆ ಸಂಬಂಧಿಸಿದಂತೆ, ಸುಧಾರಣೆಯಾಗಿರುತ್ತದೆ ಎಂದು ಅದು ತಿಳಿಸಿರುತ್ತದೆ.

3. ಪ್ರಕರಣಗಳ ಅಧ್ಯಯನಕ್ಕಾಗಿ ಗುರುತಿಸಲು, ಅನುಕರಣೆಗೆ ಯೋಗ್ಯವಾಗಿರುವ ಯೋಜನೆಯಡಿಯಲ್ಲಿನ ಯಶಸ್ಸಿನ 3-4 ಅತ್ಯುತ್ತಮ ಉದಾಹರಣೆಗಳನ್ನು ದಯವಿಟ್ಟು ಒದಗಿಸಿರಿ. ಇದೇ ರೀತಿಯಲ್ಲಿ ಭವಿಷ್ಯದ ಕಲಿಕೆಗೆ ವೈಫಲ್ಯದ ಕೆಲವು ಉದಾಹರಣೆಗಳೇನಿವೆ?

ಐದು ಪ್ರಕರಣಗಳ ಅಧ್ಯಯನಗಳನ್ನು ದಾಖಲಿಸಲಾಗಿರುತ್ತದೆ. ವಿವರವಾದ ವಿಶ್ಲೇಷಣೆಗಳು ಈ ಅಧ್ಯಾಯದ ವಿಭಾಗ 10.4ರಲ್ಲಿದೆ. ಆದಾಗ್ಯೂ, ಕಿರುಸಾಲವು ಈ ಯಶಸ್ಸಿಗೆ ಒಂದೇ ಏಕ ಮಾತ್ರ ಕೊಡುಗೆಯಾಗದಿದ್ದರೂ ಪೂರಕವಾದ ಅಂಶಗಳಲ್ಲಿ ಒಂದಾಗಿರುತ್ತದೆ.

4. ಯಾವ ಆದಾಯ ಉತ್ಪನ್ನ ಚಟುವಟಿಕೆಯು ತಾಲ್ಲೂಕಿನಲ್ಲಿ ಅತ್ಯಂತ ಪ್ರಮುಖವಾದದ್ದು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಲಾಭದಾಯಕವಾಗಿರುತ್ತದೆ? ಎಂದು ದಯವಿಟ್ಟು ತಾಲ್ಲೂಕುವಾರು ದಾಖಲು ಮಾಡಿರಿ. ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯು ಅತ್ಯಂತ ಲಾಭದಾಯಕವಾಗಿದೆಯೇ?

ಈ ಅಧ್ಯಯನವನ್ನು 14 ಜಿಲ್ಲೆಗಳಾದ್ಯಂತ 32 ತಾಲ್ಲೂಕುಗಳಲ್ಲಿ ನಡೆಸಲಾಗಿರುತ್ತದೆ. ಬಳ್ಳಾರಿಯಂತಹ ಕೆಲವೊಂದು ಜಿಲ್ಲೆಗಳಲ್ಲಿ ಉಲ್ಲೇಖ ನಿಯಮದನ್ವಯ ಒಂದು ಸ್ವ ಸಹಾಯ ಗುಂಪನ್ನು ಮಾತ್ರ ಆಯ್ಕೆ ಮಾಡಲಾಗಿದ್ದು ಇದು ಒಂದು ತಾಲ್ಲೂಕನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಅತ್ಯಂತ ಪ್ರಮುಖವಾದ ಮತ್ತು ಲಾಭದಾಯಕವಾದ ಆದಾಯ ಉತ್ಪನ್ನ ಚಟುವಟಿಕೆಯು ತಾಲ್ಲೂಕುವಾರು ಮೌಲ್ಯಮಾಪನವನ್ನು ಸಮಗ್ರವಾಗಿ ನಡೆಸಿರುವಂತೆ ಕಂಡುಬಂದಿರುವುದಿಲ್ಲ. ಆದ್ದರಿಂದ ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಒಟ್ಟಾರೆ ಫಲಾನುಭವಿಗಳ ಮಾದರಿಯನ್ನೇ ಅತ್ಯಂತ ಪ್ರಮುಖ ಮತ್ತು ಲಾಭದಾಯಕ ಆದಾಯ ಉತ್ಪನ್ನ ಚಟುವಟಿಕೆಯಾಗಿ ನಿರ್ಣಯಿಸಲು ಪರಿಗಣಿಸಲಾಗಿರುತ್ತದೆ. ಟೈಲರಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಉಡುಪು ತಯಾರಿಕೆ, ಬ್ಯಾಗ್ ಹೊಲಿಯುವುದು, ಹೆಣೆಗೆ ಮತ್ತು ಕಸೂತಿ ಇವುಗಳು ಅತ್ಯಂತ ಪ್ರಮುಖ ಅಥವಾ ಲಾಭದಾಯಕ ಆದಾಯ ಉತ್ಪನ್ನ ಚಟುವಟಿಕೆಯಾಗಿರುತ್ತದೆ. ನಂತರದಲ್ಲಿ ಹಸು ಸಾಕಾಣಿಕೆ, ಎಮ್ಮೆ ಸಾಕಾಣಿಕೆ, ಎತ್ತುಗಳ ಖರೀದಿ, ಕುರಿ/ಮೇಕೆ ಸಾಕಾಣಿಕೆ ಇವುಗಳನ್ನೂ ಅನೇಕ ಸಂದರ್ಭಗಳಲ್ಲಿ ಪರಿಗಣಿಸಲಾಗಿರುತ್ತದೆ. ಮಾದರಿ ಫಲಾನುಭವಿಗಳಲ್ಲಿ ಬುಟ್ಟಿ ಹೆಣೆಗೆ/ ಪೊರಕೆ ಕಡ್ಡಿಗಳು ಇವುಗಳ ತಯಾರಿಕೆಯು ಕಡಿಮೆ ಜನಪ್ರಿಯವಾಗಿರುವಂತೆ ಕಂಡುಬಂದಿರುತ್ತದೆ.

ಕೋಷ್ಟಕ 14 ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಗಳು

ಕ್ರ.ಸಂ	ವ್ಯಾಪಾರ	ಈ ರೀತಿಯ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಫಲಾನುಭವಿಗಳು
1	ಟೈಲರಿಂಗ್ / ಉಡುಪು ತಯಾರಿಕೆ/ ಬ್ಯಾಗ್ ಹೊಲಿಯುವುದು/ ಹೆಣೆಗೆ / ಕಸೂತಿ	79
2	ಹಸು ಸಾಕಾಣಿಕೆ	65
3	ಎಮ್ಮೆ ಸಾಕಾಣಿಕೆ /ಎತ್ತುಗಳ ಖರೀದಿ	48
4	ಕುರಿ/ಮೇಕೆ ಖರೀದಿ	47
5	ಬಟ್ಟೆ ನೇಯ್ಗೆ/ಹೊದಿಕೆ ನೇಯ್ಗೆ/ಕೌದಿ/ ಗಾಡಿ ತಯಾರಿಕೆ	30
6	ಅಡಿಕೆ ಮಾರಾಟ/ ತೆಂಗಿನಕಾಯಿ ಮಾರಾಟ/ ಚಂದ್ರಿಕೆಯನ್ನು ಬಾಡಿಗೆಗೆ ನೀಡುವುದು.	28
7	ಬಟ್ಟೆ ವ್ಯಾಪಾರ/ ರೇಶ್ಮೆ ದಾರ	25
8	ಚೆಲ್ಲರೆ (ಡಬ್ಬು/ ಪೆಟ್ಟಿಗೆ/ ಬೀಡಾ ಅಂಗಡಿ)ವ್ಯಾಪಾರ	24
9	ಬೀಡಿ ಎಲೆ/ ಬೀಡಿ ತಯಾರಿಕೆ/ ಅಗರಬತ್ತಿ ತಯಾರಿಕೆ/ ಮೇಣದ ಬತ್ತಿ ತಯಾರಿಕೆ	24
10	ರೊಟ್ಟಿ/ ಮಸಾಲೆ ಸಾಂಬಾರ ಸಾಮಗ್ರಿಗಳು/ ಚಟ್ಟಿ ಪುಡಿ/ ಮೆಣಸಿನ ಪುಡಿಗಳು	20
11	ಎಲೆ ತಟ್ಟೆ ತಯಾರಿಕೆ/ ಕಾಗದದ ತಟ್ಟೆ ತಯಾರಿಕೆ	19
12	ಆಲುಗಡ್ಡೆ ಚಿಪ್ಸ್/ಸಿಹಿತಿಂಡಿಗಳು/ ತಿಂಡಿಗಳು/ ಬೇಕರಿ ತಿಂಡಿಗಳು/ಪಾನಿ ಪೂರಿ/ಹಪ್ಪಳ/	17
13	ದಿನಸಿ ಅಂಗಡಿ/ ಕಾಫಿ/ ಚಹಾ/ ಮೆಣಸಿನ ಪುಡಿ/ ಅಕ್ಕಿ/ ಧಾನ್ಯಗಳು/ ಉಪ್ಪು/ ತೈಲ	13
14	ಬಳೆ ಮಾರಾಟ/ ಪುಸ್ತಕದ ಮಳಿಗೆ/ ಚಪ್ಪಲಿ/ ಪುಸ್ತಕ/ ಪಾತ್ರಗಳು/ ಅಲಂಕಾರಿಕ ವಸ್ತುಗಳ	11
15	ಇತರೆ ಶಿಶು ವಿಹಾರಗಳು/ ಬಡ್ಡಿ ವ್ಯಾಪಾರ/ ಕಬ್ಬಿಣದ ಅಂಗಡಿ/ ಮೊಬೈಲ್ ಅಂಗಡಿ/ ಆಟೋಮೊಬೈಲ್ / ಡಿಟಿಪಿ ಶಾವಿಗೆ/ ಮೆಣಸಿನ ಪುಡಿ/ ಹಿಟ್ಟಿನ ಗಿರಣಿ/ ಕಮ್ಮಾರಿಕೆ	9
16	ಹೂವಿನ ವ್ಯಾಪಾರ/ ಮಾರಾಟ	8
17	ಕೋಳಿ/ ಹಂದಿ ಸಾಕಾಣಿಕೆ	6
18	ಮೀನು ಮಾರಾಟ/ ಕೋಳಿ ಮಾಂಸ ಅಂಗಡಿ/ ಮೊಟ್ಟೆ ವ್ಯಾಪಾರ	5
19	ಹೋಟೆಲ್ ಮತ್ತು ಚಹಾ ಅಂಗಡಿ	5
20	ಹಾಲಿನ ವ್ಯಾಪಾರ/ ಮಾರಾಟ	5
21	ಮಡಿಕೆ ಮಾರಾಟ/ ಮಾರುವುದು/ ಕುಂಬಾರಿಕೆ	4
22	ತರಕಾರಿ/ ಹಣ್ಣು ವ್ಯಾಪಾರ	4
23	ಬ್ಯೂಟಿ ಪಾರ್ಲರ್	4
24	ಬುಟ್ಟಿ ಹೆಣೆಗೆ/ ಪೊರಕೆ ಕಡ್ಡಿಗಳು	3
	<b>ಒಟ್ಟು</b>	<b>503</b>

ಮಾದರಿ ಫಲಾನುಭವಿಗಳು ಕೈಗೊಂಡ ಆದಾಯ ಉತ್ಪನ್ನ ಚಟುವಟಿಕೆಗಳ ವಾರ್ಷಿಕ ಆದಾಯವನ್ನು ಪಟ್ಟಿ ಮಾಡಲಾಗಿರುತ್ತದೆ. ಮತ್ತು ಹೋಟೆಲ್/ ಚಹಾ ಅಂಗಡಿಗಳು ವಾರ್ಷಿಕ ಸರಾಸರಿ ರೂ.84,000/- ವರಮಾನದೊಂದಿಗೆ ಅತ್ಯಂತ ಹೆಚ್ಚು ಲಾಭದಾಯಕವೆಂದು ಕಂಡುಬಂದಿದೆ. ನಂತರದಲ್ಲಿ ಕಿರಾಣಿ ಅಂಗಡಿ ಮತ್ತು ಸಂಬಂಧಿತ ಚಟುವಟಿಕೆಗಳು ರೂ.57,923/- ವರಮಾನದೊಂದಿಗೆ ಲಾಭದಾಯಕವಾಗಿರುತ್ತವೆ. ರೂ. 9,731/- ವರಮಾನ ಬರುವ ಅಡಿಕೆ ಮಾರಾಟ/ ತೆಂಗಿನಕಾಯಿ ಮಾರಾಟ/ ಚಂದ್ರಿಕೆ ಬಾಡಿಗೆಗೆ ನೀಡುವುದು ಕನಿಷ್ಠ ಲಾಭದಾಯಕ ಆದಾಯ ಉತ್ಪನ್ನ ಚಟುವಟಿಕೆಯಾಗಿರುತ್ತದೆ.



**ಕೋಷ್ಟಕ 15 ಲಾಭದಾಯಕ ಆದಾಯ ಉತ್ಪನ್ನ ಚಟುವಟಿಕೆಗಳು**

ಕ್ರ.ಸಂ	ವ್ಯಾಪಾರ	ಸರಾಸರಿ ವಾರ್ಷಿಕ ಆದಾಯ ರೂ.ಗಳಲ್ಲಿ
1	ಹೋಟೆಲ್ ಮತ್ತು ಚಹಾ ಅಂಗಡಿ	84000
2	ದಿನಸಿ ಅಂಗಡಿ/ ಕಾಫಿ/ ಚಹಾ/ ಮೆಣಸಿನ ಪುಡಿ/ ಅಕ್ಕಿ/ ಧಾನ್ಯಗಳು/ ಉಪ್ಪು/ ತೈಲ	57923
3	ಬಟ್ಟೆ ನೇಯ್ಗೆ/ಹೊದಿಕೆ ನೇಯ್ಗೆ/ಕೌದಿ/ ಗಾಡಿ ತಯಾರಿಕೆ	43321
4	ಹಾಲಿನ ವ್ಯಾಪಾರ/ ಮಾರಾಟ	43200
5	ಇತರೆ ಶಿಶು ವಿಹಾರಗಳು/ ಬಡ್ಡಿ ವ್ಯಾಪಾರ/ ಕಬ್ಬಿಣದ ಅಂಗಡಿ/ ಮೊಬೈಲ್ ಅಂಗಡಿ/ ಆಟೋಮೊಬೈಲ್/ ಡಿಟಿಪಿ ಶಾವಿಗೆ/ ಮೆಣಸಿನ ಪುಡಿ/ ಹಿಟ್ಟಿನ ಗಿರಣಿ/ ಕಮ್ಮಾರಿಕೆ	39778
6	ಬಳೆ ಮಾರಾಟ/ ಪುಸ್ತಕದ ಮಳಿಗೆ/ ಚಪ್ಪಲಿ/ ಪುಸ್ತಕ/ ಪಾತ್ರೆಗಳು/ ಅಲಂಕಾರಿಕ ವಸ್ತುಗಳ ಅಂಗಡಿ/ ಆಯುರ್ವೇದ ಔಷಧಿ ಅಂಗಡಿ	38255
7	ಚಿಲ್ಲರೆ (ಡಬ್ಬು/ ಪೆಟ್ಟಿಗೆ/ ಬೀಡಾ ಅಂಗಡಿ)ವ್ಯಾಪಾರ	37391
8	ಬಟ್ಟೆ ವ್ಯಾಪಾರ/ ರೇಶ್ಮೆ ದಾರ	36739
9	ಟೈಲರಿಂಗ್ / ಉಡುಪು ತಯಾರಿಕೆ/ ಬ್ಯಾಗ್ ಹೊಲಿಯುವುದು/ ಹೆಣೆಗೆ / ಕಸೂತಿ	33787
10	ಎಮ್ಮೆ ಸಾಕಾಣಿಕೆ /ಎತ್ತುಗಳ ಖರೀದಿ	30209
11	ಬೀಡಿ ಎಲೆ/ ಬೀಡಿ ತಯಾರಿಕೆ/ ಅಗರಬತ್ತಿ ತಯಾರಿಕೆ/ ಮೇಣದ ಬತ್ತಿ ತಯಾರಿಕೆ	29727
12	ಮೀನು ಮಾರಾಟ/ ಕೋಳಿ ಮಾಂಸ ಅಂಗಡಿ/ ಮೊಟ್ಟೆ ವ್ಯಾಪಾರ	28333
13	ಹೂವಿನ ವ್ಯಾಪಾರ/ ಮಾರಾಟ	28200
14	ಮಡಿಕೆ ಮಾರಾಟ/ ಮಾರುವುದು/ ಕುಂಬಾರಿಕೆ	27500
15	ಹಸು ಸಾಕಾಣಿಕೆ	27111
16	ತರಕಾರಿ/ ಹಣ್ಣು ವ್ಯಾಪಾರ	23500
17	ರೊಟ್ಟಿ/ ಮಸಾಲೆ ಸಾಂಬಾರ ಸಾಮಗ್ರಿಗಳು/ ಚಿಟ್ಟಿ ಪುಡಿ/ ಮೆಣಸಿನ ಪುಡಿಗಳು	23105
18	ಬುಟ್ಟಿ ಹೆಣೆಗೆ/ ಪೊರಕೆ ಕಡ್ಡಿಗಳು	21667
19	ಆಲೂಗಡ್ಡೆ ಚಿಪ್/ಸಿಹಿತಿಂಡಿಗಳು/ ತಿಂಡಿಗಳು/ ಬೇಕರಿ ತಿಂಡಿಗಳು/ಪಾನಿ ಪೂರಿ/ಹಪ್ಪಳ/ ಚಿಪ್/ ಐಸ್ ತಯಾರಿಕೆ	21118
20	ಎಲೆ ತಟ್ಟೆ ತಯಾರಿಕೆ/ ಕಾಗದದ ತಟ್ಟೆ ತಯಾರಿಕೆ	20842
21	ಕೋಳಿ/ ಹಂದಿ ಸಾಕಾಣಿಕೆ	17000
22	ಕುರಿ/ಮೇಕೆ ಖರೀದಿ	13864
23	ಬ್ಯೂಟಿ ಪಾರ್ಲರ್	13500
24	ಅಡಿಕೆ ಮಾರಾಟ/ ತೆಂಗಿನಕಾಯಿ ಮಾರಾಟ/ ಚಂದ್ರಿಕೆಯನ್ನು ಬಾಡಿಗೆಗೆ ನೀಡುವುದು.	9731

**5. ಸ್ತ್ರೀ ಶಕ್ತಿ ಗುಂಪುಗಳ ಸಾಮರ್ಥ್ಯದ ಅಗತ್ಯತೆಗಳ ಪ್ರದೇಶಗಳನ್ನು ದಯವಿಟ್ಟು ಗುರುತಿಸಿ ದಾಖಲಿಸಿರಿ**

ತಮ್ಮ ತರಬೇತಿಯ ಅಗತ್ಯಗಳನ್ನು ವ್ಯಕ್ತಪಡಿಸುವಂತೆ ಸ್ವ ಸಹಾಯ ಗುಂಪುಗಳನ್ನು ವಿನಂತಿಸಲಾಗಿರುತ್ತದೆ. ಶೇಕಡಾ 50ರಷ್ಟು ಪ್ರತಿಕ್ರಿಯೆದಾರರು ತರಬೇತಿಯ ಅಗತ್ಯವಿರುವುದಾಗಿ ತಿಳಿಸಿರುತ್ತಾರೆ. ಕುತೂಹಲಕಾರಿ ವಿಷಯವೆಂದರೆ, ಸುಮಾರು ಇದೇ ಸಂಖ್ಯೆಯ ಅಂದರೆ ಶೇಕಡಾ 49ರಷ್ಟು ಪ್ರತಿಕ್ರಿಯೆದಾರರು ತಮಗೆ ಯಾವುದೇ ತರಬೇತಿ ಕಾರ್ಯಕ್ರಮದ ಅಗತ್ಯತೆಯಿರುವುದಿಲ್ಲ ಎಂದು ತಿಳಿಸಿರುತ್ತಾರೆ. ನಗಣ್ಯ ಸಂಖ್ಯೆಯ ಶೇಕಡಾ ಪ್ರತಿಕ್ರಿಯೆದಾರರಿಗೆ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಾಗಿರುವುದಿಲ್ಲ ಹಾಗೂ ಇಬ್ಬರು ಉತ್ತರಿಸಬಾರದೆಂದು ನಿರ್ಧರಿಸಿರುತ್ತಾರೆ.

**ಕೋಷ್ಟಕ 16 ಸಾಮರ್ಥ್ಯ ನಿರ್ಮಾಣದ ಅಗತ್ಯತೆ**

ತರಬೇತಿಯ ಅವಶ್ಯಕತೆ	ಪ್ರತಿಕ್ರಿಯೆದಾರರ ಸಂಖ್ಯೆ	ಶೇಕಡಾ
ಇದೆ	348	50
ಇಲ್ಲ	345	49
ಹೇಳಲು ಸಾಧ್ಯವಿಲ್ಲ	6	1
ಉತ್ತರಿಸದಿರುವವರು	2	0
<b>ಒಟ್ಟು</b>	<b>701</b>	<b>100</b>

ಪ್ರತಿಕ್ರಿಯೆದಾರರು ಹಲವು ಆಸಕ್ತಿಯ ಕ್ಷೇತ್ರಗಳನ್ನು ಮತ್ತು ತರಬೇತಿ ಅಗತ್ಯಗಳನ್ನು ತಿಳಿಸಿದ್ದು, ಅವುಗಳಲ್ಲಿ ಕೆಲವು ಕೌಶಲ್ಯಾಧಾರಿತವಾಗಿದ್ದರೆ ಕೆಲವು ವ್ಯಾಪಾರದ ನಿರ್ವಹಣಾ ಅಂಶಗಳನ್ನೊಳಗೊಂಡಿರುತ್ತದೆ ಹಾಗೂ ಇನ್ನೂ ಕೆಲವು ಸ್ವ ಸಹಾಯ ಗುಂಪುಗಳ ನಿರ್ವಹಣೆ ಮೇಲೆ ಆಧಾರಿತವಾಗಿರುತ್ತದೆ. ತರಬೇತಿಯ ವಿಷಯಗಳನ್ನು ವಿಶಾಲವಾಗಿ ಕೆಲವು ವರ್ಗಗಳಾಗಿ ಸಂಯೋಜಿಸಲ್ಪಟ್ಟಿದ್ದು, ಶೋಧನೆಗಳನ್ನು ಕೆಳಗಿನ ಕೋಷ್ಟಕದಲ್ಲಿ ಪ್ರಸ್ತುತಪಡಿಸಲಾಗಿರುತ್ತದೆ.

ಕೋಷ್ಟಕ 17 ಸಾಮರ್ಥ್ಯ ನಿರ್ಮಾಣದ ವಿಷಯಗಳು

ತರಬೇತಿ ವಿಷಯಗಳು	ಪ್ರತಿಕ್ರಿಯೆದಾರರ ಸಂಖ್ಯೆ
ಟೈಲರಿಂಗ್ / ಸೌಂದರ್ಯ ವಿನ್ಯಾಸ/ ಕಸೂತಿ	123
ಪಶು ಸಂಗೋಪನೆ/ ರೇಶ್ಮೆಗಾರಿಕೆ	58
ವ್ಯಾಪಾರಾಭಿವೃದ್ಧಿ ನಿರ್ವಹಣೆ/ ಹೊಸ ಆದಾಯ ಉತ್ಪನ್ನ ಚಟುವಟಿಕೆಗಳು	42
ಮಸಾಲೆ ಸಾಂಬಾರ ಸಾಮಗ್ರಿಗಳ/ತಿಂಡಿಗಳ ತಯಾರಿಕೆ	27
ಮಾರುಕಟ್ಟೆ ಸಂಪರ್ಕಗಳು	22
ಸ್ವ ಸಹಾಯ ಗುಂಪು ನಿರ್ವಹಣೆ	21
ಅಗರಬತ್ತಿ/ಮೇಣದಬತ್ತಿ ತಯಾರಿಕೆ	16
ಸೌಂದರ್ಯತಜ್ಞತೆ	13
ಕೃಷಿ ಉತ್ಪನ್ನಗಳಿಗೆ ಮೌಲ್ಯ ಸೇರ್ಪಡೆ	9
ಇತರೆ ವಿಷಯಗಳು	9
ಗಣಕಯಂತ್ರ ಕೌಶಲ್ಯತೆ	8
<b>ಒಟ್ಟು</b>	<b>348</b>

ಹೆಚ್ಚಿನ ಪ್ರತಿಕ್ರಿಯೆದಾರರು ಟೈಲರಿಂಗ್ / ಸೌಂದರ್ಯ ವಿನ್ಯಾಸ/ ಕಸೂತಿಗಳಲ್ಲಿ ತರಬೇತಿಗಾಗಿ ವಿನಂತಿಸಿರುವುದನ್ನು ಮೇಲ್ಕಂಡ ಕೋಷ್ಟಕವು ತೋರಿಸಿರುತ್ತದೆ. ಇತರ ಕೌಶಲ್ಯಾಧಾರಿತ ವಿಷಯಗಳೆಂದರೆ ಪಶು ಸಂಗೋಪನೆ, ಸೌಂದರ್ಯತಜ್ಞತೆ, ಮಸಾಲೆ ಸಾಂಬಾರ ಸಾಮಗ್ರಿಗಳ/ ತಿಂಡಿಗಳ ತಯಾರಿಕೆ, ಕೃಷಿ ಉತ್ಪನ್ನಗಳಿಗೆ ಮೌಲ್ಯ ಸೇರ್ಪಡೆ, ಗಣಕಯಂತ್ರ ಕೌಶಲ್ಯತೆ, ಅಗರಬತ್ತಿ/ಮೇಣದಬತ್ತಿ ತಯಾರಿಕೆ, ಹಾಗೂ ಕಾಗದದ ಲೋಟಗಳ ತಯಾರಿಕೆ, ಆರೋಗ್ಯ ಸಂಬಂಧಿ ವಿಷಯಗಳು, ದ್ವಿಚಕ್ರ/ನಾಲ್ಕು ಚಕ್ರಗಳ ಚಾಲನೆ ಮುಂತಾದ ಇತರೆ ವಿಷಯಗಳಾಗಿರುತ್ತದೆ.

ವ್ಯಾಪಾರಾಭಿವೃದ್ಧಿ ನಿರ್ವಹಣೆ/ ತೆಗೆದು ಕೊಳ್ಳಬಹುದಾದ ಹೊಸ ಆದಾಯ ಉತ್ಪನ್ನ ಚಟುವಟಿಕೆಗಳು, ಮಾರುಕಟ್ಟೆ ಸಂಪರ್ಕಗಳು ಮತ್ತು ಸ್ವ ಸಹಾಯ ಗುಂಪು ನಿರ್ವಹಣೆ ಹಾಗೂ ಲೆಕ್ಕ ಪುಸ್ತಕಗಳ ನಿರ್ವಹಣೆ ಈ ವಿಷಯಗಳಲ್ಲೂ ಸಹಾ ಸಾಮರ್ಥ್ಯ ನಿರ್ಮಾಣ ತರಬೇತಿಗಾಗಿ ಅಗತ್ಯತೆಯನ್ನು ಪ್ರತಿಕ್ರಿಯೆದಾರರು ವ್ಯಕ್ತಪಡಿಸಿರುತ್ತಾರೆ.

6. ಸ್ವ ಸಹಾಯ ಗುಂಪುಗಳನ್ನು ಮತ್ತು ಈ ಯೋಜನೆಯ ವಿವಿಧ ಅಂಶಗಳಿಗೆ ಅಂದರೆ ಗುಂಪಿನ ಗಾತ್ರ, ಉಳಿತಾಯ, ವಸೂಲಾತಿ, ಸಭೆಗಳು, ಲೆಕ್ಕ ಪುಸ್ತಕಗಳ ನಿರ್ವಹಣೆ ಮುಂತಾದವುಗಳಿಗೆ ದರ್ಜೆ ನೀಡುವಂತೆ ಮೌಲ್ಯಮಾಪಕರನ್ನು ವಿನಂತಿಸಲಾಗಿರುತ್ತದೆ. (ಸೆಪ್ಟೆಂಬರ್-2013ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಕಟವಾದ ಪ್ರಕರಣವೊಂದರ ಅಧ್ಯಯನದಲ್ಲಿ ತಿಳಿಸಲಾಗಿದೆ. ಪ್ರತಿಯನ್ನು ಲಗತ್ತಿಸಿದೆ) ದರ್ಜೆಗೊಳಿಸಲಾದ ಗುಂಪುಗಳ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡುವೆ ಇರುವ ಪರಸ್ಪರ ಸಂಬಂಧವೇನು? ದಯವಿಟ್ಟು ವಿವರಿಸಿರಿ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಬಳಸುವ ವಿಧಾನವನ್ನೇ ಬಳಸಿ ಸ್ವ ಸಹಾಯ ಗುಂಪುಗಳನ್ನು ಶ್ರೇಣೀಕರಿಸಲಾಗಿರುತ್ತದೆ. ದಾವಣಗೆರೆ ಜಿಲ್ಲೆಯ ಪ್ರಕರಣದ ಅಧ್ಯಯನದಲ್ಲಿ ಬಳಸಲಾದ ದರ್ಜೆಗೊಳಿಸಿದ ವಿಧಾನದ ಮಾನದಂಡವನ್ನೇ ಇದು ಹೊಂದಿರುತ್ತದೆ. ಶ್ರೇಣೀಕರಣವು ಕೆಳಗಿನ ಶೋಧನೆಗಳನ್ನು ಹೊರತಂದಿರುತ್ತದೆ.

ಶ್ರೇಣಿ	ಸ್ವ ಸಹಾಯ ಗುಂಪುಗಳ ಸಂಖ್ಯೆ	ಶೇಕಡಾ
ಎ ಶ್ರೇಣಿ ಗುಂಪುಗಳು	8	10
ಬಿ ಶ್ರೇಣಿ ಗುಂಪುಗಳು	33	41
ಸಿ ಶ್ರೇಣಿ ಗುಂಪುಗಳು	39	49
<b>ಒಟ್ಟು</b>	<b>80</b>	<b>100</b>

ಗುಂಪಿನ ಗಾತ್ರ: ಶ್ರೇಣೀಕೃತ ನಮೂನೆಯನುಸಾರವಾಗಿ ಆದರ್ಶ ಗುಂಪಿನ ಗಾತ್ರವು 15ರಿಂದ 20 ಸದಸ್ಯರನ್ನೊಳಗೊಂಡಿರುತ್ತದೆ. ಶ್ರೇಣೀಕರಣವು ಶೇಕಡಾ 64ರಷ್ಟು ಗುಂಪುಗಳಲ್ಲಿ 15ರಿಂದ 20 ಸದಸ್ಯರುಗಳು, ಶೇಕಡಾ 34ರಷ್ಟು ಗುಂಪುಗಳಲ್ಲಿ 10ರಿಂದ 14 ಸದಸ್ಯರುಗಳು ಮತ್ತು ಶೇಕಡಾ 3ರಷ್ಟು ಗುಂಪುಗಳಲ್ಲಿ 10ಕ್ಕಿಂತ ಕಡಿಮೆ ಸದಸ್ಯರುಗಳು ಇರುವುದನ್ನು ವ್ಯಕ್ತಪಡಿಸಿರುತ್ತದೆ. ದಾವಣಗೆರೆ ಜಿಲ್ಲೆಯ ಸ್ವ ಸಹಾಯ ಗುಂಪುಗಳನ್ನು ಕವಿತ ಮತ್ತು ಲಕ್ಷ್ಮಣ ಇವರು (2013ರಲ್ಲಿ) ವಿಶ್ಲೇಷಿಸಿದಾಗ ಸ್ವ ಸಹಾಯ ಗುಂಪುಗಳ ಸದಸ್ಯರುಗಳ ಸಂಖ್ಯೆಯಲ್ಲಿ ತುಂಬಾ ಅಸ್ಥಿರತೆ ಇರುವುದನ್ನು ಕಂಡುಹಿಡಿದಿರುತ್ತಾರೆ. ಗ್ರಾಮೀಣ ಭಾಗಗಳಲ್ಲಿ, ಸಂಖ್ಯೆಯು ಬದಲಾಗುತ್ತಿದ್ದರೆ, ನಗರ ಭಾಗಗಳಲ್ಲಿ ಸಂಖ್ಯೆಯಲ್ಲಿ ತೀವ್ರವಾದ ಕುಸಿತವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಸ್ವ ಸಹಾಯ ಗುಂಪುಗಳು ಹೇಗೆ ತಮ್ಮ ವಿಶ್ವಾಸವನ್ನು ಕಳೆದುಕೊಂಡಿರುತ್ತವೆ ಎಂಬುದನ್ನು ಇದು ಸೂಚಿಸುತ್ತದೆ.

ಸದಸ್ಯರ ಸಂಖ್ಯೆ	ಎ	ಬಿ	ಸಿ	ಒಟ್ಟು	ಶೇಕಡಾ
10ರಿಂದ 14 ಸದಸ್ಯರುಗಳು	2	10	15	27	34
15ರಿಂದ 20 ಸದಸ್ಯರುಗಳು	6	22	23	51	64
10ಕ್ಕಿಂತ ಕಡಿಮೆ ಸದಸ್ಯರುಗಳು		1	1	2	3
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

**ಆರ್ಥಿಕ ಸ್ಥಿತಿ:** ಎಲ್ಲಾ ಸ್ವ ಸಹಾಯ ಗುಂಪಿನ ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿರಬೇಕಾಗಿರುವುದು ಮಾದರಿಯಾಗಿರುತ್ತದೆ. ಶ್ರೇಣೀಕರಣದನ್ವಯ ಶೇಕಡಾ 79ರಷ್ಟು ಸ್ವ ಸಹಾಯ ಗುಂಪುಗಳ ಎಲ್ಲಾ ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ, ಶೇಕಡಾ 11ರಷ್ಟು ಸ್ವ ಸಹಾಯ ಗುಂಪುಗಳ ಬಹುತೇಕ ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿನವರಾಗಿರಲಿಲ್ಲ. ಶೇಕಡಾ 10ರಷ್ಟು ಸ್ವ ಸಹಾಯ ಗುಂಪುಗಳಲ್ಲಿ 2ರಿಂದ 3 ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ.

ಸದಸ್ಯರ ಸಂಖ್ಯೆ	ಎ	ಬಿ	ಸಿ	ಒಟ್ಟು	ಶೇಕಡಾ
2ರಿಂದ 3 ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿನವರು		2	6	8	10
ಎಲ್ಲಾ ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿನವರು	8	30	25	63	79
ಬಹುತೇಕ ಸದಸ್ಯರುಗಳು ಬಡತನ ರೇಖೆಗಿಂತ ಕೆಳಗಿನವರಲ್ಲದವರು		1	8	9	11
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

**ನಡೆಸಿದ ಸಭೆಗಳು:** ಸ್ವ ಸಹಾಯ ಗುಂಪುಗಳು ವಾರಕ್ಕೆ ಒಂದು ಸಭೆಯನ್ನು ನಡೆಸಬೇಕಾಗಿರುತ್ತದೆ ಅಂದರೆ ತಿಂಗಳಿಗೆ 4ರಿಂದ 5 ಸಭೆಗಳು.ಶೇಕಡಾ 44ರಷ್ಟು ಸ್ವ ಸಹಾಯ ಗುಂಪುಗಳು ಸಾಪ್ತಾಹಿಕ ಸಭೆಗಳನ್ನು ನಡೆಸುತ್ತಿದ್ದಾರೆ. ಶೇಕಡಾ 46ರಷ್ಟು ಸ್ವ ಸಹಾಯ ಗುಂಪುಗಳು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸುತ್ತಿದ್ದರೆ ಶೇಕಡಾ 10ರಷ್ಟು ಸ್ವ ಸಹಾಯ ಗುಂಪುಗಳು ಪ್ರತಿ ತಿಂಗಳು ಎರಡು ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಅಧ್ಯಯನವು ತೋರಿಸಿರುತ್ತದೆ.

ಸಭೆಗಳ ಪುನರಾವರ್ತನೆ	ಎ	ಬಿ	ಸಿ	ಒಟ್ಟು	ಶೇಕಡಾ
ತಿಂಗಳಿಗೆ 1ಸಲ	1	13	23	37	46
ತಿಂಗಳಿಗೆ 2ಸಲ		2	6	8	10
ತಿಂಗಳಿಗೆ 4ರಿಂದ 5ಸಲ	7	18	10	35	44
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

**ಸಭೆಗಳಲ್ಲಿ ಹಾಜರಾತಿ:** ಉತ್ತಮವಾಗಿ ಕಾರ್ಯನಿರ್ವಹಿಸುವ ಗುಂಪುಗಳ ಸಭೆಗಳಲ್ಲಿ ಹಾಜರಾತಿಯು ಸರಾಸರಿ ಶೇಕಡಾ 90ರ ಮೇಲೆ ಇರಬೇಕು. ಸುಮಾರು ಶೇಕಡಾ 78ರಷ್ಟು ಸ್ವ ಸಹಾಯ ಗುಂಪುಗಳು ಶೇಕಡಾ 90ರಷ್ಟು ಹಾಜರಾತಿಯನ್ನು ಹೊಂದಿರುತ್ತವೆ. ಶೇಕಡಾ 16ರಷ್ಟು ಸ್ವ ಸಹಾಯ ಗುಂಪುಗಳು ಶೇಕಡಾ 70ರಿಂದ 80ರಷ್ಟು ಹಾಜರಾತಿಯನ್ನು ಹೊಂದಿರುತ್ತವೆ ಮತ್ತು ಶೇಕಡಾ 6ರಷ್ಟು ಸ್ವ ಸಹಾಯ ಗುಂಪುಗಳು ಶೇಕಡಾ 70ಕ್ಕಿಂತ ಕಡಿಮೆ ಹಾಜರಾತಿಯನ್ನು ಹೊಂದಿರುತ್ತವೆ.

ಸಭೆಗಳಲ್ಲಿ ಹಾಜರಾತಿ	ಎ	ಬಿ	ಸಿ	ಒಟ್ಟು	ಶೇಕಡಾ
ಶೇಕಡಾ 70ರಿಂದ 80ರವರೆಗೆ	1	3	9	13	16
ಶೇಕಡಾ 90ರ ಮೇಲೆ	7	30	25	62	78
ಶೇಕಡಾ 70ಕ್ಕಿಂತ ಕಡಿಮೆ			5	5	6
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

**ಸದಸ್ಯರ ಭಾಗವಹಿಸುವಿಕೆ:** ಸ್ವ ಸಹಾಯ ಗುಂಪುಗಳ ಸಭೆಗಳಲ್ಲಿ ಮತ್ತು ಅವುಗಳ ಕಾರ್ಯಾಚರಣೆಗಳಲ್ಲಿ ಎಲ್ಲಾ ಸದಸ್ಯರುಗಳ ಅತ್ಯುತ್ತಮ ಭಾಗವಹಿಸುವಿಕೆಯು ಶ್ರೇಣೀಕರಣ ವಿಧದ ಅನುಸಾರವಾಗಿ ಆರೋಗ್ಯಕರ ಸಂಕೇತವಾಗಿರುತ್ತದೆ. ಇದು ಶೇಕಡಾ 75ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಕಂಡುಬಂದಿರುತ್ತದೆ. ಶೇಕಡಾ 18ರಷ್ಟು ಗುಂಪುಗಳಲ್ಲಿ ಭಾಗವಹಿಸುವಿಕೆಯು ಸರಾಸರಿಯಾಗಿತ್ತು.ಇದೇ ರೀತಿಯಲ್ಲಿ ಶೇಕಡಾ 8ರಷ್ಟು ಗುಂಪುಗಳಲ್ಲಿ ಭಾಗವಹಿಸುವಿಕೆಯು ಕನಿಷ್ಠವಾಗಿರುತ್ತದೆಯೆಂದು ಕಂಡುಬಂದಿರುತ್ತದೆ.

ಸದಸ್ಯರ ಭಾಗವಹಿಸುವಿಕೆ	ಎ	ಬಿ	ಸಿ	ಒಟ್ಟು	ಶೇಕಡಾ
ಸರಾಸರಿ ಭಾಗವಹಿಸುವಿಕೆ		3	11	14	18
ಅತ್ಯುತ್ತಮ ಭಾಗವಹಿಸುವಿಕೆ	8	30	22	60	75
ಕನಿಷ್ಠ ಭಾಗವಹಿಸುವಿಕೆ			6	6	8
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

**ಸ್ವ ಸಹಾಯ ಗುಂಪಿನ ಉಳಿತಾಯ:** ಸುಮಾರು ಶೇಕಡಾ 70ರಷ್ಟು ಗುಂಪುಗಳು ರೂ. 5000/-, ಶೇಕಡಾ 26ರಷ್ಟು ಗುಂಪುಗಳು ರೂ.3000/-ಕ್ಕಿಂತ ಕಡಿಮೆ ಮತ್ತು ಶೇಕಡಾ 4ರಷ್ಟು ಗುಂಪುಗಳು ರೂ.3000/-ದಿಂದ 5000/- ದಷ್ಟು ಆದಾಯವನ್ನು ಹೊಂದಿರುತ್ತಾರೆ.

ಗ್ರಾಮೀಣ ಭಾಗಕ್ಕೆ ಹೋಲಿಸಿದಾಗ ಪಟ್ಟಣ ಪ್ರದೇಶಗಳಲ್ಲಿ ಸದಸ್ಯರುಗಳ ಸಂಖ್ಯೆಯಲ್ಲಿ ತೀವ್ರತರವಾದ ಕುಸಿತವಾಗಿರುವುದರಿಂದ ಉಳಿತಾಯವು ತೀವ್ರವಾಗಿ ಕುಸಿದಿರುವುದನ್ನು ಕವಿತ ಮತ್ತು ಲಕ್ಷ್ಮಣ ಇವರು (2013ರಲ್ಲಿ) ಅವರ ಅಧ್ಯಯನದಲ್ಲಿಯೂ ತಿಳಿಸಿರುತ್ತಾರೆ.

ಸ್ವ ಸಹಾಯ ಗುಂಪಿನ ಉಳಿತಾಯಗಳು	ಎ	ಬಿ	ಸಿ	ಒಟ್ಟು	ಶೇಕಡಾ
ರೂ. 5000/-ಕ್ಕಿಂತ ಮೇಲ್ಪಟ್ಟು	6	29	21	56	70
ರೂ. 3000/-ಕ್ಕಿಂತ ಕಡಿಮೆ	2	3	16	21	26
ರೂ. 3000/- ದಿಂದ 5000/-ದವರೆಗೆ		1	2	3	4
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

ಸ್ವ ಸಹಾಯಗುಂಪುಗಳಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಾಗಿ ಆಂತರಿಕ ಸಾಲದ ಬಳಕೆ: ಶೇಕಡಾ 71ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಆಂತರಿಕ ಸಾಲವನ್ನು ಆದಾಯ ಉತ್ಪನ್ನ ಚಟುವಟಿಕೆಯ ಉದ್ದೇಶಕ್ಕಾಗಿ ಶೇಕಡಾ 50ಕ್ಕಿಂತ ಹೆಚ್ಚು ಸದಸ್ಯರುಗಳು ಬಳಸಿಕೊಂಡಿರುತ್ತಾರೆ. ಶೇಕಡಾ 16ರಷ್ಟು ಗುಂಪುಗಳಲ್ಲಿ ಆದಾಯ ಉತ್ಪನ್ನ ಚಟುವಟಿಕೆಯ ಉದ್ದೇಶಕ್ಕಾಗಿ ಶೇಕಡಾ 25ರಷ್ಟು ಸದಸ್ಯರುಗಳು ಸಾಲವನ್ನು ಬಳಸಿಕೊಂಡಿರುತ್ತಾರೆ ಮತ್ತು ಶೇಕಡಾ 13ರಷ್ಟು ಗುಂಪುಗಳಲ್ಲಿ ಆದಾಯ ಉತ್ಪನ್ನ ಚಟುವಟಿಕೆಯ ಉದ್ದೇಶಕ್ಕಾಗಿ ಶೇಕಡಾ 25ರಿಂದ 30ರಷ್ಟು ಸದಸ್ಯರುಗಳು ಸಾಲವನ್ನು ಬಳಸಿಕೊಂಡಿರುತ್ತಾರೆ.

ಸ್ವ ಸಹಾಯ ಗುಂಪುಗಳಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಾಗಿ ಆಂತರಿಕ ಸಾಲ	ಎ	ಬಿ	ಸಿ	ಒಟ್ಟು	ಶೇಕಡಾ
ಶೇಕಡಾ 25ರಿಂದ 50ರಷ್ಟು		3	7	10	13
ಶೇಕಡಾ 50ಕ್ಕಿಂತ ಹೆಚ್ಚು	8	30	19	57	71
ಶೇಕಡಾ 25ಕ್ಕಿಂತ ಕಡಿಮೆ			13	13	16
<b>ಒಟ್ಟು</b>	<b>8</b>	<b>33</b>	<b>39</b>	<b>80</b>	<b>100</b>

ಬಡ್ಡಿಯ ದರ: ಅಧ್ಯಯನ ಮಾಡಿದ ಒಟ್ಟು 80 ಸ್ವ ಸಹಾಯ ಗುಂಪುಗಳ ಪೈಕಿ, 75 ಸ್ವ ಸಹಾಯ ಗುಂಪುಗಳು ಆಂತರಿಕ ಸಾಲಕ್ಕಾಗಿ ಶೇಕಡಾ 24ರಷ್ಟು ಬಡ್ಡಿ ದರವನ್ನು ವಿಧಿಸಿರುತ್ತವೆ. ಮೂರು ಗುಂಪುಗಳಲ್ಲಿ ಬಡ್ಡಿ ದರವು ಶೇಕಡಾ 24ರಿಂದ 36ರಷ್ಟು ಇದ್ದರೆ, ಎರಡು ಗುಂಪುಗಳಲ್ಲಿ ಬಡ್ಡಿ ದರವು ಶೇಕಡಾ 36ಕ್ಕಿಂತಲೂ ಹೆಚ್ಚಿನದಾಗಿರುತ್ತದೆ.

ಮರುಪಾವತಿಯ ಪ್ರಮಾಣ: ಅಧ್ಯಯನ ಮಾಡಿದ ಸ್ವ ಸಹಾಯ ಗುಂಪುಗಳ ಪೈಕಿ ಶೇಕಡಾ 84ರಷ್ಟು ಸ್ವ ಸಹಾಯ ಗುಂಪುಗಳ ಮರುಪಾವತಿಯ ಪ್ರಮಾಣವು ಶೇಕಡಾ 90ಕ್ಕಿಂತಲೂ ಹೆಚ್ಚಿನದಾಗಿರುತ್ತದೆ ಆದರೆ ಶೇಕಡಾ 9ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಇದು ಶೇಕಡಾ 80ಕ್ಕಿಂತ ಕಡಿಮೆ ಇರುತ್ತದೆ ಮತ್ತು ಶೇಕಡಾ 8ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಇದು ಶೇಕಡಾ 80 ರಿಂದ 90ರಷ್ಟು ಇರುತ್ತದೆ. ಕವಿತ ಮತ್ತು ಲಕ್ಷ್ಮಣ ಇವರು (2013ರಲ್ಲಿ) ಆಂತರಿಕ ವಸೂಲಾತಿಯು ಬಾಹ್ಯ ವಸೂಲಾತಿಗಿಂತ ಉತ್ತಮವಾಗಿರುತ್ತದೆ ಎಂದು ಊಹಿಸಿರುತ್ತಾರೆ. ಇದು ಸ್ವ ಸಹಾಯ ಗುಂಪುಗಳ ನಾಯಕರು/ಮುಖ್ಯಸ್ಥರು ಸಾಲ ನಿಧಿಯನ್ನು ವಸೂಲು ಮಾಡುವಲ್ಲಿ ಕಟ್ಟುನಿಟ್ಟಾಗಿರುತ್ತಾರೆ ಎಂಬುದನ್ನು ತೋರಿಸಿರುತ್ತದೆ.

ಮರುಪಾವತಿಯ ಪ್ರಮಾಣ	ಎ	ಬಿ	ಸಿ	ಒಟ್ಟು	ಶೇಕಡಾ
ಶೇಕಡಾ 80ರಿಂದ 90ರಷ್ಟು		1	5	6	8
ಶೇಕಡಾ 90ಕ್ಕಿಂತ ಹೆಚ್ಚು	8	32	27	67	84
ಶೇಕಡಾ 80ಕ್ಕಿಂತ ಕಡಿಮೆ			7	7	9
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಸ್ವ ಸಹಾಯ ಗುಂಪುಗಳ ನಿಯಮಗಳ ಬಗ್ಗೆ ಅರಿವು ಇರುವುದು ಮತ್ತು ಅವುಗಳನ್ನು ಪಾಲಿಸುವುದು: ಶೇಕಡಾ 55ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಎಲ್ಲಾ ಸದಸ್ಯರುಗಳು ಸ್ವ ಸಹಾಯ ಗುಂಪುಗಳ ನಿಯಮಗಳ ಬಗ್ಗೆ ಅರಿವನ್ನು ಹೊಂದಿದ್ದು, ಅವುಗಳನ್ನು ಪಾಲಿಸುತ್ತಿದ್ದಾರೆ, ಹಾಗೂ ಶೇಕಡಾ 35ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಕೆಲವು ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ ಮತ್ತು ಶೇಕಡಾ 10ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಯಾವ ಸದಸ್ಯರುಗಳು ಅರಿವನ್ನು ಹೊಂದಿರುವುದಿಲ್ಲ.

ಸ್ವ ಸಹಾಯ ಗುಂಪುಗಳ ನಿಯಮಗಳ ಬಗ್ಗೆ ಅರಿವು ಇರುವುದು ಮತ್ತು ಅವುಗಳನ್ನು ಪಾಲಿಸುವುದು	ಎ	ಬಿ	ಸಿ	ಒಟ್ಟು	ಶೇಕಡಾ
ಎಲ್ಲಾ ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ	6	23	15	44	55
ಕೆಲವು ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ	2	9	17	28	35
ಯಾವ ಸದಸ್ಯರುಗಳು ಅರಿವನ್ನು ಹೊಂದಿರುವುದಿಲ್ಲ			1	7	10
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಲೆಕ್ಕ ಪುಸ್ತಕಗಳ ನಿರ್ವಹಣೆ: ಅಧ್ಯಯನ ಮಾಡಿದ ಶೇಕಡಾ 48ರಷ್ಟು ಸ್ವ ಸಹಾಯ ಗುಂಪುಗಳಲ್ಲಿ, ಮುಖ್ಯ ಪುಸ್ತಕಗಳನ್ನು ನಿರ್ವಹಿಸಲಾಗಿರುತ್ತದೆ. ಶೇಕಡಾ 38ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಎಲ್ಲಾ ಪುಸ್ತಕಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿರುತ್ತದೆ ಮತ್ತು ಶೇಕಡಾ 15ರಷ್ಟು ಗುಂಪುಗಳಲ್ಲಿ ಯಾವುದೇ ಪುಸ್ತಕಗಳನ್ನು ನಿರ್ವಹಿಸಿರುವುದಿಲ್ಲ.

ಲೆಕ್ಕ ಪುಸ್ತಕಗಳ ನಿರ್ವಹಣೆಯ ಸ್ಥಿತಿ	ಎ	ಬಿ	ಸಿ	ಒಟ್ಟು	ಶೇಕಡಾ
ಎಲ್ಲಾ ಪುಸ್ತಕಗಳನ್ನು ವ್ಯವಸ್ಥಿತವಾಗಿ ವ್ಯವಸ್ಥಿತವಾಗಿ ನಿರ್ವಹಿಸಲಾಗಿರುತ್ತದೆ ಮತ್ತು ಇಂದೀಕರಿಸಲಾಗಿರುತ್ತದೆ	8	18	4	30	38
ಮುಖ್ಯ ಪುಸ್ತಕಗಳನ್ನು (ನಡವಳಿಗಳು/ ಉಳಿತಾಯ/ ಆಂತರಿಕ ಸಾಲ) ಮಾತ್ರ ನಿರ್ವಹಿಸಲಾಗಿರುತ್ತದೆ ಮತ್ತು ಇಂದೀಕರಿಸಲಾಗಿರುತ್ತದೆ		12	26	38	48
ಯಾವುದೇ ಪುಸ್ತಕಗಳನ್ನು ನಿರ್ವಹಿಸಿರುವುದಿಲ್ಲ ಮತ್ತು ಇಂದೀಕರಿಸಿರುವುದಿಲ್ಲ		3	9	12	15
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಸರ್ಕಾರದ ಯೋಜನೆಗಳ ಬಗ್ಗೆ ಅರಿವು: ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮತ್ತು ಜೀವನೋಪಾಯ ಸಂಬಂಧಿತ ಯೋಜನೆಗಳು ಸ್ವ ಸಹಾಯ ಗುಂಪುಗಳಿಗೆ ಅತ್ಯಂತ ಪ್ರಸ್ತುತವಾಗಿದ್ದು ಇವುಗಳ ಬಗ್ಗೆ ನಿರ್ದಿಷ್ಟ ಅರಿವನ್ನು ಮೂಡಿಸಲು ಈ ಪ್ರಶ್ನೆಯನ್ನು ಕೇಳಲಾಗಿರುತ್ತದೆ. ಕುತೂಹಲಕಾರಿಯಾಗಿ ಶೇಕಡಾ 46ರಷ್ಟು ಸ್ವ ಸಹಾಯ ಗುಂಪುಗಳ ಕೆಲವೇ ಸದಸ್ಯರುಗಳು ಮಾತ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವನ್ನು ಹೊಂದಿರುತ್ತಾರೆ. ಶೇಕಡಾ 28ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಯಾರೂ ಈ ಬಗ್ಗೆ ತಮಗೆ ಅರಿವು ಇರುವುದಾಗಿ ಹೇಳಿರುವುದಿಲ್ಲ. ಶೇಕಡಾ 26ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಎಲ್ಲಾ ಸದಸ್ಯರುಗಳು ಸರ್ಕಾರದ ಯೋಜನೆಗಳ ಬಗ್ಗೆ ಅರಿವನ್ನು ಹೊಂದಿರುತ್ತಾರೆ.

ಸರ್ಕಾರದ ಯೋಜನೆಗಳ ಬಗ್ಗೆ ಅರಿವು	ಎ	ಬಿ	ಸಿ	ಒಟ್ಟು	ಶೇಕಡಾ
ಎಲ್ಲಾ ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ	7	9	5	21	26
ಕೆಲವೇ ಸದಸ್ಯರುಗಳು ಮಾತ್ರ ಅರಿವನ್ನು ಹೊಂದಿರುತ್ತಾರೆ	1	19	17	37	46
ಅವರಲ್ಲಿ ಯಾರೂ ಅರಿವನ್ನು ಹೊಂದಿರುವುದಿಲ್ಲ		5	17	22	28
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಸಾಮಾನ್ಯ ಶಾಸನಗಳು, ಕಾನೂನುಗಳು ಮತ್ತು ವ್ಯವಹಾರ ನಿಯಮಗಳ ಬಗ್ಗೆ ಅರಿವು: ಶ್ರೇಣೀಕರಣದಿಂದ ಕಂಡುಬಂದಿರುವ ವಿಷಯವೆಂದರೆ ಶೇಕಡಾ 55ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಸಾಮಾನ್ಯ ಶಾಸನಗಳು, ಕಾನೂನುಗಳು ಮತ್ತು ವ್ಯವಹಾರ ನಿಯಮಗಳ ಬಗ್ಗೆ ಅರಿವು ಕಡಿಮೆ ಪ್ರಮಾಣದಲ್ಲಿರುವುದು ಕಂಡುಬಂದಿರುತ್ತದೆ(ಶೇಕಡಾ 50ಕ್ಕಿಂತ ಕಡಿಮೆ ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ), ಶೇಕಡಾ 16ರಷ್ಟು ಗುಂಪುಗಳಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಸದಸ್ಯರಿಗೆ ಅರಿವು ಇರುವುದು ಕಂಡುಬಂದಿರುತ್ತದೆ ಮತ್ತು ಶೇಕಡಾ 50ರಿಂದ 75ರಷ್ಟು ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ.

ಸಾಮಾನ್ಯ ಶಾಸನಗಳು, ಕಾನೂನುಗಳು ಮತ್ತು ವ್ಯವಹಾರ ನಿಯಮಗಳ ಬಗ್ಗೆ ಅರಿವು	ಎ	ಬಿ	ಸಿ	ಒಟ್ಟು	ಶೇಕಡಾ
ಶೇಕಡಾ 50ರಿಂದ 75ರಷ್ಟು ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ	3	7	2	12	15
ಶೇಕಡಾ 75ಕ್ಕಿಂತ ಹೆಚ್ಚು ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ	5	6	2	13	16
ಶೇಕಡಾ 50ಕ್ಕಿಂತ ಕಡಿಮೆ ಸದಸ್ಯರುಗಳು ಅರಿವನ್ನು ಹೊಂದಿರುತ್ತಾರೆ		20	35	55	69
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಸಾಕ್ಷರತೆ: ಶೇಕಡಾ 53ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಶೇಕಡಾ 50ರಷ್ಟು ಸದಸ್ಯರುಗಳು ಓದಲು ಮತ್ತು ಬರೆಯಲು ಮಾತ್ರ ಕಲಿತಿರುತ್ತಾರೆ. ಶೇಕಡಾ 26ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಕೇವಲ ಶೇಕಡಾ 20ರಿಂದ 25ರಷ್ಟು ಸದಸ್ಯರುಗಳು ಓದಲು ಮತ್ತು ಬರೆಯಲು ಕಲಿತಿರುತ್ತಾರೆ ಹಾಗೂ ಶೇಕಡಾ 21ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಶೇಕಡಾ 20ಕ್ಕಿಂತ ಕಡಿಮೆ ಸದಸ್ಯರುಗಳು ಓದಲು ಮತ್ತು ಬರೆಯಲು ಕಲಿತಿರುತ್ತಾರೆ ಎಂದು ಸಾಕ್ಷರತೆ ಮೇಲಿನ ಶೋಧನೆಗಳು ಬಹಿರಂಗ ಪಡಿಸಿರುತ್ತವೆ.

ಸಾಕ್ಷರತೆ	ಎ	ಬಿ	ಸಿ	ಒಟ್ಟು	ಶೇಕಡಾ
ಶೇಕಡಾ 20ರಿಂದ 50ರಷ್ಟು ಸದಸ್ಯರುಗಳು ಓದಲು ಮತ್ತು ಬರೆಯಲು ಕಲಿತಿರುವವರು	1	6	14	21	26
ಶೇಕಡಾ 50ಕ್ಕಿಂತ ಹೆಚ್ಚು ಸದಸ್ಯರುಗಳು ಓದಲು ಮತ್ತು ಬರೆಯಲು ಕಲಿತಿರುವವರು	7	19	16	42	53
ಶೇಕಡಾ 20ಕ್ಕಿಂತ ಕಡಿಮೆ ಸದಸ್ಯರುಗಳು ಓದಲು ಮತ್ತು ಬರೆಯಲು ಕಲಿತಿರುವವರು		8	9	17	21
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ವಯಸ್ಸಿನ ಗುಂಪು: ಶೇಕಡಾ 56ರಷ್ಟು ಸ್ವ ಸಹಾಯ ಗುಂಪುಗಳಲ್ಲಿ, 35ರಿಂದ 55 ವರ್ಷ ವಯಸ್ಸಿನ ಸದಸ್ಯರು ಇರುತ್ತಾರೆ, ಶೇಕಡಾ 31ರಷ್ಟು ಗುಂಪುಗಳಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 56 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಇರುತ್ತಾರೆ ಮತ್ತು ಶೇಕಡಾ 13ರಷ್ಟು ಗುಂಪುಗಳಲ್ಲಿ, 18 ರಿಂದ 35 ವರ್ಷ ವಯಸ್ಸಿನವರು ಇರುತ್ತಾರೆ.

ವಯಸ್ಸಿನ ಶ್ರೇಣಿ	ಎ	ಬಿ	ಸಿ	ಒಟ್ಟು	ಶೇಕಡಾ
18ರಿಂದ 35 ವರ್ಷಗಳು		8	2	10	13
35ರಿಂದ 55 ವರ್ಷಗಳು	1	18	26	45	56
18ವರ್ಷಕ್ಕಿಂತ ಕಡಿಮೆ ಮತ್ತು 55 ವರ್ಷಗಳಿಗಿಂತ ಹೆಚ್ಚು	7	7	11	25	31
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಉತ್ಪಾದಕ/ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸದಸ್ಯರುಗಳು: ಶೇಕಡಾ 66ರಷ್ಟು ಸ್ವ ಸಹಾಯ ಗುಂಪುಗಳಲ್ಲಿ, ಶೇಕಡಾ 55ಕ್ಕಿಂತ ಹೆಚ್ಚು ಸದಸ್ಯರುಗಳು ಉತ್ಪಾದಕ/ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶೇಕಡಾ 19ರಷ್ಟು ಗುಂಪುಗಳಲ್ಲಿ ಶೇಕಡಾ 25ಕ್ಕಿಂತ ಕಡಿಮೆ ಸದಸ್ಯರುಗಳು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಶೇಕಡಾ 15ರಷ್ಟು ಸ್ವ ಸಹಾಯ ಗುಂಪುಗಳಲ್ಲಿ, ಶೇಕಡಾ 25ರಿಂದ 50 ಸದಸ್ಯರುಗಳು ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸದಸ್ಯರುಗಳು	ಎ	ಬಿ	ಸಿ	ಒಟ್ಟು	ಶೇಕಡಾ
ಶೇಕಡಾ 25ರಿಂದ 50		3	9	12	15
ಶೇಕಡಾ 50ಕ್ಕಿಂತ ಹೆಚ್ಚು	8	30	15	53	66
ಶೇಕಡಾ 50ಕ್ಕಿಂತ ಕಡಿಮೆ			15	15	19
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಬಡತನ ಸೂಚಕಗಳು: ಬಹುತೇಕ ಗುಂಪುಗಳ (ಶೇಕಡಾ 64ರಷ್ಟು) ಸದಸ್ಯರುಗಳು ಸ್ವಂತ ಮನೆ/ ಬಣ್ಣದ ಟಿವಿ/ ದ್ವಿಚಕ್ರ ವಾಹನವನ್ನು ಹೊಂದಿರುತ್ತಾರೆ ಹಾಗೂ ಶೇಕಡಾ 29ರಷ್ಟು ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು/ ಟಿವಿಯನ್ನು ಹೊಂದಿರುವುದಿಲ್ಲ/ ದ್ವಿಚಕ್ರ ವಾಹನ ಹೊಂದಿರುವುದಿಲ್ಲ ಮತ್ತು ಶೇಕಡಾ 8ರಷ್ಟು ಗುಂಪುಗಳ ಸದಸ್ಯರುಗಳು ಭೋಗ್ಯದ ಮನೆಯಲ್ಲಿ ವಾಸವಾಗಿದ್ದು/ ಕಪ್ಪು ಬಿಳಿ ಟಿವಿಯನ್ನು/ ಸೈಕಲ್ ಹೊಂದಿರುತ್ತಾರೆ.

ಬಡತನ ಸೂಚಕಗಳು	ಎ	ಬಿ	ಸಿ	ಒಟ್ಟು	ಶೇಕಡಾ
ಭೋಗ್ಯದ ಮನೆ/ ಕಪ್ಪು ಬಿಳಿ ಟಿವಿ/ ಸೈಕಲ್		2	4	6	8
ಸ್ವಂತ ಮನೆ/ ಬಣ್ಣದ ಟಿವಿ/ ದ್ವಿಚಕ್ರ ವಾಹನವ	1	20	30	51	64
ಬಾಡಿಗೆ ಮನೆ/ ಟಿವಿ ಇಲ್ಲದಿರುವುದು/ ದ್ವಿಚಕ್ರ ವಾಹನ ಇಲ್ಲದಿರುವುದು	7	11	5	23	29
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಸದಸ್ಯರುಗಳ ವಲಸೆಯ ಮಾದರಿ: ಬಹುತೇಕ ಅಂದರೆ ಶೇಕಡಾ 90ರಷ್ಟು ಗುಂಪುಗಳ ಕನಿಷ್ಠ 50ರಷ್ಟು ಸದಸ್ಯರುಗಳು ವರ್ಷಗಳಿಂದಲೂ ಅದೇ ಸ್ಥಳದಲ್ಲಿ ವಾಸವಿರುತ್ತಾರೆ ಹಾಗೂ ಶೇಕಡಾ 9ರಷ್ಟು ಗುಂಪುಗಳ ಕನಿಷ್ಠ 50ರಷ್ಟು ಸದಸ್ಯರುಗಳು 1ರಿಂದ 2 ವರ್ಷಗಳಿಂದಲೂ ಅದೇ ಸ್ಥಳದಲ್ಲಿ ವಾಸವಿರುತ್ತಾರೆ.

ವಲಸೆಯ ಪ್ರಮಾಣ	ಎ	ಬಿ	ಸಿ	ಒಟ್ಟು	ಶೇಕಡಾ
ಕನಿಷ್ಠ 50ರಷ್ಟು ಸದಸ್ಯರುಗಳು 1ರಿಂದ 2ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸವಿರುವುದು			7	7	9
ಕನಿಷ್ಠ 50ರಷ್ಟು ಸದಸ್ಯರುಗಳು 2ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸವಿರುವುದು	8	33	31	72	90
ಕನಿಷ್ಠ 50ರಷ್ಟು ಸದಸ್ಯರುಗಳು 1ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅದೇ ಸ್ಥಳದಲ್ಲಿ ವಾಸವಿರುವುದು			1	1	1
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ವಿಕಲಚೇತನ ಮಹಿಳೆಯರು: ಅಧ್ಯಯನ ಮಾಡಿದ ಗುಂಪುಗಳ ಪೈಕಿ, ಶೇಕಡಾ 88ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ವಿಕಲಚೇತನ ಮಹಿಳಾ ಸದಸ್ಯರುಗಳು ಇರುವುದಿಲ್ಲ. ಶೇಕಡಾ 8ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ತಲಾ ಒಬ್ಬರು ವಿಕಲಚೇತನ ಮಹಿಳೆಯಿರುತ್ತಾರೆ ಮತ್ತು ಶೇಕಡಾ 5ರಷ್ಟು ಸ್ವ ಸಹಾಯ ಗುಂಪುಗಳಲ್ಲಿ ಇಬ್ಬರು ಅಥವಾ ಹೆಚ್ಚು ವಿಕಲಚೇತನ ಮಹಿಳೆಯಿರುತ್ತಾರೆ.

ವಿಕಲಚೇತನ ಮಹಿಳೆಯರ ಸಂಖ್ಯೆ	ಎ	ಬಿ	ಸಿ	ಒಟ್ಟು	ಶೇಕಡಾ
ಇಲ್ಲದಿರುವುದು	5	29	36	70	88
ಒಬ್ಬರು		3	3	6	8
ಇಬ್ಬರು ಅಥವಾ ಹೆಚ್ಚು	3		1	4	5
<b>ಒಟ್ಟು ಮೊತ್ತ</b>	<b>8</b>	<b>33</b>	<b>39</b>	<b>80</b>	<b>100</b>

ಕೋಷ್ಟಕ 18 ಶ್ರೇಣೀಕರಣ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡವಿನ ಸಂಬಂಧ

ಆದಾಯ ಉತ್ಪನ್ನ ಚಟುವಟಿಕೆಗಳ ಕ್ಷೇತ್ರಗಳು ಮತ್ತು ವಿಧಗಳು	ಎ ಶ್ರೇಣಿ		ಬಿ ಶ್ರೇಣಿ		ಸಿ ಶ್ರೇಣಿ		ಒಟ್ಟು	
	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ
<b>ಎ. ಪಶುಪಾಲನೆ</b>								
ಜೇನು ಸಾಕಾಣಿಕೆ	0	0	0	0	0	0	0	0
ಎಮ್ಮೆ ಸಾಕಾಣಿಕೆ			62	16	8	3	70	9
ಹಸು ಸಾಕಾಣಿಕೆ	10	9	48	12	21	8	79	10
ಮೀನುಗಾರಿಕೆ	0	0	0	0	1	0	1	0
ಮೇಕೆ ಸಾಕಾಣಿಕೆ	0	0	29	7	7	3	36	5
ಕೋಳಿ ಸಾಕಾಣಿಕೆ	0	0	1	0	4	1	5	1
ಕುರಿ ಸಾಕಾಣಿಕೆ	0	0	10	3	28	10	38	5
ಇತರೆ, ಸೂಚಿಸಿರಿ	0	0	1	0	0	0	1	0
<b>ಉಪ ಮೊತ್ತ</b>	<b>10</b>	<b>9</b>	<b>151</b>	<b>39</b>	<b>69</b>	<b>25</b>	<b>230</b>	<b>30</b>
<b>ಬಿ. ಕೃಷಿಯಾಧಾರಿತ</b>								
ಹೂವಿನ ಕೃಷಿ/ ಮಾರಾಟ	0	0	3	1	2	1%	5	1
ಅಣಬೆ ಬೇಸಾಯ	0	0	0	0	0	0	0	0
ಸಸ್ಯ ನರ್ಸರಿ	0	0	0	0	1	0	1	0
ತರಕಾರಿ/ಹಣ್ಣುಗಳ ವ್ಯಾಪಾರ	4	4	6	2	3	1	13	2
ಎರೆಹುಳು ಜೈವಿಕ ಮಿಶ್ರ ಗೊಬ್ಬರ ವ್ಯಾಪಾರ	0	0	0	0	0	0	0	0
ಇತರೆ, ಸೂಚಿಸಿರಿ	3	3	5	1	0	0	8	1
<b>ಉಪ ಮೊತ್ತ</b>	<b>7</b>	<b>6</b>	<b>14</b>	<b>4</b>	<b>6</b>	<b>2</b>	<b>27</b>	<b>3</b>
<b>ಸಿ. ಸೇವೆಗಳು</b>								
ಬ್ಯೂಟಿ ಪಾರ್ಲರ್	0	0	3	1	3	1	6	1
ಮರಗೆಲಸ/ ಬಡಗಿತನ	0	0	0	0	0	0	0	0
ಹತ್ತಿಯಿಂದ ಬೀಜ ಬಿಡಿಸುವುದು	0	0	0	0	0	0	0	0
ಡಿಟಿಪಿ ಕೇಂದ್ರ ಮತ್ತು ಕಂಪ್ಯೂಟರ್ ಸೇವೆ	0	0	1	0	0	0	1	0
ಹೊಟೆಲ್/ ಚಹಾ ಅಂಗಡಿ	3	3	3	1	6	2	12	2
ಟೈಲರಿಂಗ್	7	6	41	10	43	16	91	12
ಶ್ಯಾವಿಗೇ ಯಂತ್ರ/ ಚಟ್ಟಿ ಪುಡಿ ಮಾಡುವ ಯಂತ್ರ/ ಹಿಟ್ಟು ಮಾಡುವ ಯಂತ್ರ	0	0	1	0	3	1	4	1
ಇತರೆ, ಸೂಚಿಸಿರಿ	4	4	20	5	4	1	28	4
<b>ಉಪ ಮೊತ್ತ</b>	<b>14</b>	<b>13%</b>	<b>69</b>	<b>18</b>	<b>59</b>	<b>21</b>	<b>142</b>	<b>18</b>
<b>ಡಿ. ವ್ಯವಹಾರ/ ಮಾರ್ಕೆಟಿಂಗ್</b>								
ಬಳೆ ಮಾರಾಟ ವ್ಯವಹಾರ	9	8	2	1	2	1	13	2
ಬಟ್ಟೆ ವ್ಯಾಪಾರ	2	2	15	4	25	9	42	5
ಅಲಂಕಾರಿಕ/ ನಾವೆಲ್ಟಿ ಅಂಗಡಿ/ ಲೇಖನ ಸಾಮಗ್ರಿ ಅಂಗಡಿ	0	0	0	0	0	0	0	0

ಆದಾಯ ಉತ್ಪನ್ನ ಚಟುವಟಿಕೆಗಳ ಕ್ಷೇತ್ರಗಳು ಮತ್ತು ವಿಧಗಳು	ಎ ಶ್ರೇಣಿ		ಬಿ ಶ್ರೇಣಿ		ಸಿ ಶ್ರೇಣಿ		ಒಟ್ಟು	
	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ	ತೊಡಗಿಸಿ ಕೊಂಡ ಸದಸ್ಯರ ಸಂಖ್ಯೆ	ಒಟ್ಟು ಶೇಕಡಾ
ಮೀನು ಮಾರಾಟ	0	0	3	1	4	1	7	1
ಕಿರಾಣಿ ಅಂಗಡಿ	3	3	10	3	9	3	22	3
ಮೊಬೈಲ್ ಅಂಗಡಿ	2	2	1	0	0	0	3	0
ಚಿಲ್ಲರೆ (ಡಬ್ಬು/ ಪೆಟ್ಟಿಗೆ/ ಬೀಡಾ ಅಂಗಡಿ)ವ್ಯಾಪಾರ	20	19%	17	4	35	13	72	9
ಅಕ್ಕಿ/ ಧಾನ್ಯಗಳು/ ಸಕ್ಕರೆ/ ಉಪ್ಪು/ ಎಣ್ಣೆ ವ್ಯಾಪಾರ	0	0	1	0	1	0	2	0
ಪಾತ್ರೆ ವ್ಯಾಪಾರ	0	0	3	1	0	0	3	0
ಇತರೆ, ಸೂಚಿಸಿರಿ	18	17%	29	7	22	8	69	9
<b>ಉಪ ಮೊತ್ತ</b>	<b>54</b>	<b>50%</b>	<b>81</b>	<b>21</b>	<b>98</b>	<b>35</b>	<b>233</b>	<b>30</b>
<b>ಇ. ಕರನಿರ್ಮಿತ/ ಕರ ಕುಶಲ ವಸ್ತುಗಳು</b>								
ಅಗರಬತ್ತಿ ತಯಾರಿಕೆ	0	0	1	0	1	0	2	0
ಬ್ಯಾಗ್ ತಯಾರಿಕೆ(ಬಟ್ಟೆ/ಕಾಗದ)	0	0	0	0	0	0	0	0
ಬುಟ್ಟಿ ಹಣೆಗೆ/ ಪೂರಕ ಕಡ್ಡಿಗಳು	0	0	2	1	6	2	8	1
ಬಟ್ಟೆ ನೇಯ್ಗೆ (ಮಗ್ಗ) ಹೊದಿಕೆ ನೇಯ್ಗೆ	3	3	6	2	18	6	27	3
ಮೇಣದ ಬತ್ತಿ/ ಸೀಮೆ ಸುಣ್ಣ ತಯಾರಿಕೆ	0	0	0	0	4	1	4	1
ಅಲಂಕಾರಿಕ ವಸ್ತುಗಳು/ ಕರಕುಶಲ ವಸ್ತುಗಳು	0	0	3	1	1	0	4	1
ಮಾರ್ಜಕ/ ಸಾಬೂನು ತಯಾರಿಕೆ	0	0	0	0	0	0	0	0
ಕಸೂತಿ/ ಹಣೆಗೆ	1	1	1	0	1	0	3	0
ಕೌದಿ/ ಗಾದಿ ತಯಾರಿಕೆ	0	0	0	0	0	0	0	0
ಆಲೂಗಡ್ಡೆ ಚಿಪ್/ ಸಿಹಿ ತಿಂಡಿಗಳು/ ತಿಂಡಿಗಳು/ ಬೇಕರಿ ವಸ್ತುಗಳು	0	0	2	1	2	1	4	1
ಕುಂಬಾರಿಕೆ	1	1	0	0	1	0	2	0
ಹಗ್ಗ ತಯಾರಿಕೆ	0	0	0	0	0	0	0	0
ರೊಟ್ಟಿ/ ಕಾಂಡಿಮೆಂಟ್ಸ್(ಹಪ್ಪಳ/ಸಂಡಿಗೆ) ಚಟಿ/ ಮೆಣಸಿನ ಪುಡಿ ಮೃದು ಆಟಿಕೆ ತಯಾರಿಕೆ	0	0	4	1	11	4	15	2
ಇತರೆ, ಸೂಚಿಸಿರಿ	18	17%	58	15	0	0	76	10
<b>ಉಪ ಮೊತ್ತ</b>	<b>23</b>	<b>21%</b>	<b>77</b>	<b>20</b>	<b>45</b>	<b>16</b>	<b>145</b>	<b>19</b>
<b>ಒಟ್ಟು ಮೊತ್ತ</b>	<b>108</b>	<b>14%</b>	<b>392</b>	<b>50</b>	<b>277</b>	<b>36</b>	<b>777</b>	<b>100</b>



ಮೊದಲೇ ತಿಳಿಸಿದಂತೆ, ಸ್ವ ಸಹಾಯ ಗುಂಪುಗಳನ್ನು ಶ್ರೇಣೀಕರಿಸಲಾಗಿರುತ್ತದೆ ಮತ್ತು 8 ಸ್ವ ಸಹಾಯ ಗುಂಪುಗಳು 'ಎ' ಶ್ರೇಣಿ ಗಳಿಸಿರುತ್ತವೆ, 33 ಸ್ವ ಸಹಾಯ ಗುಂಪುಗಳು 'ಬಿ' ಶ್ರೇಣಿ ಗಳಿಸಿರುತ್ತವೆ ಮತ್ತು 39 ಸ್ವ ಸಹಾಯ ಗುಂಪುಗಳು 'ಸಿ' ಶ್ರೇಣಿ ಗಳಿಸಿರುತ್ತವೆ. ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಒಟ್ಟು 777 ಸದಸ್ಯರು ಇರುವ ಸ್ವ ಸಹಾಯ ಗುಂಪುಗಳನ್ನು ಶ್ರೇಣೀಕರಿಸಲು ನಡೆಸಿದ ಕೇಂದ್ರೀಕೃತ ಗುಂಪು ಚರ್ಚೆಯಿಂದ ಪಡೆದ ದತ್ತಾಂಶ ಮಾಹಿತಿಯನ್ನು ಬಳಸಿ ಮೆಲ್ಕಂಡ ಕೋಷ್ಟಕವನ್ನು ತಯಾರಿಸಲಾಗಿರುತ್ತದೆ. 'ಎ' ಶ್ರೇಣಿಯ ಗುಂಪುಗಳ ಸುಮಾರು ಶೇಕಡಾ 50ರಷ್ಟು ಸದಸ್ಯರುಗಳು ವ್ಯಾಪಾರ/ ಮಾರುಕಟ್ಟೆ ವಲಯದಲ್ಲಿ ಸಂಬಂಧಿತ ಆದಾಯ ಉತ್ಪನ್ನ ಚಟುವಟಿಕೆಗಳಾದ ಸಣ್ಣ ಅಂಗಡಿ, ಚಂದ್ರಿಕೆಯನ್ನು ಬಾಡಿಗೆಗೆ ನೀಡುವುದು ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಹಾಗೂ ಶೇಕಡಾ 21ರಷ್ಟು ಸದಸ್ಯರುಗಳಲ್ಲಿ ಬಹುತೇಕರು ಕರನಿರ್ಮಿತ/ ಕರಕುಶಲ ಸಂಬಂಧಿತ ಆದಾಯ ಉತ್ಪನ್ನ ಚಟುವಟಿಕೆಗಳಾದ ಪಾನಿಪುರಿಗಳನ್ನು ತಯಾರಿಸುವ ರಾಮನಗರ ಜಿಲ್ಲೆಯಲ್ಲಿನ ಗುಂಪನ್ನು ಪ್ರತಿನಿಧಿಸಿರುತ್ತಾರೆ.

'ಬಿ' ಶ್ರೇಣಿಯ ಗುಂಪುಗಳ ಹೆಚ್ಚಿನ ಸದಸ್ಯರುಗಳು(ಶೇಕಡಾ 39ರಷ್ಟು) ಎಮ್ಮೆ ಸಾಕಾಣಿಕೆ, ಹಸು ಸಾಕಾಣಿಕೆ, ಮೇಕೆ ಸಾಕಾಣಿಕೆ ಮುಂತಾದ ಪಶು ಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶೇಕಡಾ 21ರಷ್ಟು ಸದಸ್ಯರುಗಳು ವ್ಯಾಪಾರ/ ಮಾರುಕಟ್ಟೆಗೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಶೇಕಡಾ 18ರಷ್ಟು ಸದಸ್ಯರುಗಳು ಸೇವಾ ವಲಯದಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

'ಸಿ' ಶ್ರೇಣಿಯ ಗುಂಪುಗಳ ಸದಸ್ಯರುಗಳ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆ ರೀತಿಯು ಸ್ವಲ್ಪ ಮಟ್ಟಿಗೆ ಮಿಶ್ರವಾಗಿರುತ್ತದೆ. ಸುಮಾರು ಶೇಕಡಾ 35ರಷ್ಟು ಸದಸ್ಯರುಗಳು ವ್ಯಾಪಾರ/ ಮಾರುಕಟ್ಟೆಗೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಶೇಕಡಾ 25ರಷ್ಟು ಸದಸ್ಯರುಗಳು ಪಶುಸಂಗೋಪನಾ ವಲಯದಲ್ಲಿ ತೊಡಗಿಸಿಕೊಂಡಿದ್ದರೆ, ಶೇಕಡಾ 21ರಷ್ಟು ಸದಸ್ಯರುಗಳು ಸೇವಾ ವಲಯದ ಟೈಲರಿಂಗ್‌ನಂತಹ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಮತ್ತು ಶೇಕಡಾ 16ರಷ್ಟು ಸದಸ್ಯರುಗಳು ಕರನಿರ್ಮಿತ/ ಕರಕುಶಲ ಸಂಬಂಧಿತ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಅಂದರೆ ಬಟ್ಟೆ ನೇಯ್ಗೆ/ ಹೊದಿಕೆ ನೇಯ್ಗೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

**7. ಶ್ರೇಣೀಕೃತ ಸ್ವ ಸಹಾಯ ಗುಂಪುಗಳ ನಡುವಿನ ಪರಸ್ಪರ ಸಂಬಂಧಗಳು ಮತ್ತು ಮಿಥ್ಯ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಫಲಾನುಭವಿಗಳ ಸಂಖ್ಯೆ**

ಶ್ರೇಣೀಕರಿಸಿದ ಗುಂಪುಗಳು ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ಮಾದರಿಗಳ ನಡುವಿನ ಸಾಂಖ್ಯಿಕ ಪ್ರಾಧಾನ್ಯತೆಯನ್ನು ಪಡೆಯಲು ಪ್ರತಿಯೊಂದು ಆದಾಯ ಉತ್ಪನ್ನ ಚಟುವಟಿಕೆಗೆ ಅದರ ಜನಪ್ರಿಯತೆಯ ಅಥವಾ ಅದರ ಸಂಭವಗಳ ಅವರ್ತನದ ಆಧಾರದ ಮೇಲೆ ಹೆಚ್ಚಿನ ಅಂಕ ನೀಡಲ್ಪಟ್ಟಿರುತ್ತದೆ ಮತ್ತು ಹೆಚ್ಚು ಸಂಭವಗಳು ಹೆಚ್ಚು ಅಂಕವನ್ನು ಗಳಿಸುತ್ತವೆ. ನಂತರದಲ್ಲಿ ಎಲ್ಲಾ ಸ್ವ ಸಹಾಯ ಗುಂಪುಗಳಿಗೆ ನೀಡಲಾದ ಹೆಚ್ಚುವರಿ ಅಂಕಗಳನ್ನು ಪ್ರತಿಯೊಂದು ಸ್ವ ಸಹಾಯ ಗುಂಪಿಗೆ ಪರಿಗಣಿಸಿಕೊಂಡು ಅಂಕಗಳ ಮೊತ್ತದಿಂದ 'ಚಟುವಟಿಕೆ ಅಂಕ' ವನ್ನು ಪ್ರತಿಯೊಂದು ಸ್ವ ಸಹಾಯ ಗುಂಪಿಗೆ ನೀಡಲಾಗುತ್ತದೆ. ಈ ಅಂಕವು ಸ್ವ ಸಹಾಯ ಗುಂಪುಗಳ ಒಟ್ಟು ಶ್ರೇಣೀಕರಣ ಅಂಕದೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ.

ಪರಸ್ಪರ ಸಂಬಂಧಿತ ಗುಣಾಂಕ	ವಿವಿಧ ರೀತಿಯ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಫಲಾನುಭವಿಗಳ ಸಂಖ್ಯೆ
ಗುಂಪು ಶ್ರೇಣಿಗಳು	0.4276**

0.01ರ ಮಟ್ಟದಲ್ಲಿ ಗಮನಾರ್ಹವಾಗಿದೆ\*\*

ಶ್ರೇಣೀಕರಿಸಿದ ಸ್ವ ಸಹಾಯ ಗುಂಪುಗಳ ಮತ್ತು ವಿವಿಧ ರೀತಿಯ ಆದಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಫಲಾನುಭವಿಗಳ ಸಂಖ್ಯೆಯ ನಡುವೆ ಹೆಚ್ಚಿನ ಧನಾತ್ಮಕ ಪರಸ್ಪರ ಸಂಬಂಧವಿರುತ್ತದೆ (ಶೇಕಡಾ 42.76). ಅಂದರೆ ಹೆಚ್ಚಿನ ಗುಂಪು ಶ್ರೇಣೀಕರಣವು ಅವರು ವಿವಿಧ ರೀತಿಗಳ ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ.

**8. ಸ್ವ ಸಹಾಯ ಗುಂಪುಗಳಲ್ಲಿನ ಶ್ರೇಣೀಕರಿಸಿದ ಗುಂಪಿನ ಮತ್ತು ವಿವಿಧ ರೀತಿಯ ಆದಾಯ ಉತ್ಪನ್ನ ಚಟುವಟಿಕೆಗಳ ಆದಾಯದ ನಡುವಿನ ಪರಸ್ಪರ ಸಂಬಂಧ**

ಶ್ರೇಣೀಕರಿಸಿದ ಗುಂಪುಗಳು ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ಆದಾಯದ ನಡುವಿನ ಸಾಂಖ್ಯಿಕ ಪ್ರಾಧಾನ್ಯತೆಯನ್ನು ಪಡೆಯಲು ಪ್ರತಿಯೊಂದು ರೀತಿಯ ಆದಾಯ ಉತ್ಪನ್ನ ಚಟುವಟಿಕೆಗೆ ಅದರ ಸರಾಸರಿ ವಾರ್ಷಿಕ ಆದಾಯದ ಆಧಾರದ ಮೇಲೆ ಹೆಚ್ಚಿನ ಅಂಕ ನೀಡಲ್ಪಟ್ಟಿರುತ್ತದೆ ಮತ್ತು ಹೆಚ್ಚು ಸರಾಸರಿ ವಾರ್ಷಿಕ ಆದಾಯಕ್ಕೆ ಹೆಚ್ಚು ಅಂಕವನ್ನು ನೀಡಲಾಗಿರುತ್ತದೆ. ನಂತರದಲ್ಲಿ ಎಲ್ಲಾ ಸ್ವ ಸಹಾಯ ಗುಂಪುಗಳ ಆದಾಯಕ್ಕೆ ನೀಡಲಾದ ಹೆಚ್ಚುವರಿ ಅಂಕಗಳನ್ನು ಪ್ರತಿಯೊಂದು ಸ್ವ ಸಹಾಯ ಗುಂಪಿಗೆ ಪರಿಗಣಿಸಿಕೊಂಡು ಅಂಕಗಳ ಮೊತ್ತದಿಂದ 'ಆದಾಯ ಅಂಕ' ವನ್ನು ಪ್ರತಿಯೊಂದು ಸ್ವ ಸಹಾಯ ಗುಂಪಿಗೆ ನೀಡಲಾಗುತ್ತದೆ. ಈ ಅಂಕವು ಸ್ವ ಸಹಾಯ ಗುಂಪುಗಳ ಒಟ್ಟು ಶ್ರೇಣೀಕರಣ ಅಂಕದೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುತ್ತದೆ.

ಪರಸ್ಪರ ಸಂಬಂಧಿತ ಗುಣಾಂಕ	ಆದಾಯ ಉತ್ಪನ್ನ ಚಟುವಟಿಕೆಗಳು
ಗುಂಪು ಶ್ರೇಣಿಗಳು	0.3717**

0.01ರ ಮಟ್ಟದಲ್ಲಿ ಗಮನಾರ್ಹವಾಗಿದೆ\*\*

ಶ್ರೇಣೀಕರಿಸಿದ ಸ್ವ ಸಹಾಯ ಗುಂಪುಗಳ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳ ನಡುವೆ ಹೆಚ್ಚಿನ ಧನಾತ್ಮಕ ಪರಸ್ಪರ ಸಂಬಂಧವಿರುತ್ತದೆ (37.17%). ಹೆಚ್ಚಿನ ಶ್ರೇಣೀಕರಣ ಅಂದರೆ ವಿವಿಧ ಚಟುವಟಿಕೆಗಳಿಂದ ಆದಾಯ ಹೆಚ್ಚಾಗಿರುತ್ತದೆ.

### 9. ಯೋಜನೆಯನ್ನು ಮುಂದುವರಿಸಬೇಕೆ? ಇಲ್ಲದಿದ್ದರೆ, ಏಕೆ? ಹೌದಾದರೆ, ಯಾವ ಮಾಪಾಡುಗಳೊಂದಿಗೆ/ತಿಳಾರಸ್ಸುಗಳೊಂದಿಗೆ?

ಬಹುಪಾಲು, ಅಂದರೆ ಶೇಕಡಾ 97ರಷ್ಟು ಪ್ರತಿಕ್ರಿಯೆದಾರರು ಕಿರುಸಾಲ ಯೋಜನೆಯನ್ನು ಮುಂದುವರಿಸುವ ಅವಶ್ಯಕತೆಯನ್ನು ವ್ಯಕ್ತಪಡಿಸಿದರೆ, ಸ್ವಲ್ಪ ಅಂದರೆ ಶೇಕಡಾ 3ರಷ್ಟು ಪ್ರತಿಕ್ರಿಯೆದಾರರು ಅದರ ಅಗತ್ಯವಿಲ್ಲ ಎಂದು ವ್ಯಕ್ತಪಡಿಸಿರುತ್ತಾರೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನ ಸುಧಾರಣೆಗಾಗಿ ಸದಸ್ಯರುಗಳು ಕೆಲವು ಮಾರ್ಪಾಡುಗಳನ್ನು ಸೂಚಿಸಿರುತ್ತಾರೆ. ಕೆಳಗಿನ ಕೋಷ್ಟಕದಲ್ಲಿ ಈ ಪ್ರತಿಕ್ರಿಯೆಗಳನ್ನು ಸಂಕ್ಷೇಪಿಸಲಾಗಿರುತ್ತದೆ. ಸಾಮಾನ್ಯವಾದ ಸಲಹೆಗಳ ಪೈಕಿ, ಸಾಲದ ಪ್ರಮಾಣವನ್ನು ಹೆಚ್ಚಿಸುವಂತೆ ಶೇಕಡಾ 75ರಷ್ಟು ಪ್ರತಿಕ್ರಿಯೆದಾರರು ಒಂದು ಸಲಹೆಯನ್ನು ನೀಡಿರುವುದು ಸ್ಪಷ್ಟವಾಗಿರುತ್ತದೆ. ಅರ್ಜಿಯನ್ನು ಸರಳೀಕರಿಸುವುದು (ಶೇಕಡಾ 4), ಬಡ್ಡಿಯ ದರವನ್ನು ಕಡಿಮೆ ಮಾಡುವುದು(ಶೇಕಡಾ 7), ಸಾಲದ ಮೇಲಿನ ಬಡ್ಡಿಯನ್ನು ಉಚಿತಗೊಳಿಸುವುದು(ಶೇಕಡಾ 9), ಮತ್ತು ಸಾಲದ ಅಗತ್ಯತೆಯನ್ನು ಆಧರಿಸಿ ಸಾಲ ವಿತರಣೆ ಮಾಡಬೇಕೇ ಹೊರತು ಎಲ್ಲಾ ಸದಸ್ಯರಿಗೆ ಸಮಾನವಾಗಿ ಸಾಲ ನೀಡುವುದಲ್ಲ(ಶೇಕಡಾ 2) ಮತ್ತು ಇತರೆ ಸಲಹೆಗಳಲ್ಲಿ ಸೇರಿರುತ್ತವೆ. ಸುಮಾರು 11 ಸದಸ್ಯರುಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ.

ಕೋಷ್ಟಕ 19 ಯೋಜನೆಯ ಸುಧಾರಣೆಗಾಗಿ ಪ್ರತಿಕ್ರಿಯೆದಾರರಿಂದ ಸಲಹೆಗಳು

ಸಲಹೆಗಳು	ಸದಸ್ಯರುಗಳು	ಶೇಕಡಾ
ಸಾಲದ ಪ್ರಮಾಣವನ್ನು ಹೆಚ್ಚಿಸುವುದು	377	75
ಅರ್ಜಿಯನ್ನು ಸರಳೀಕರಿಸುವುದು	19	4
ಬಡ್ಡಿಯ ದರವನ್ನು ಕಡಿಮೆ ಮಾಡುವುದು	34	7
ಬಡ್ಡಿಯನ್ನು ಉಚಿತಗೊಳಿಸುವುದು	46	9
ಸಾಲದ ಅಗತ್ಯತೆಯನ್ನು ಆಧರಿಸಿ ಸಾಲ ವಿತರಣೆ ಮಾಡಬೇಕೇ ಹೊರತು ಎಲ್ಲಾ ಸದಸ್ಯರಿಗೆ ಸಮಾನವಾಗಿ ಸಾಲ ನೀಡುವುದಲ್ಲ	9	2
ಇತರೆ	7	1
ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದು	11	2
<b>ಒಟ್ಟು</b>	<b>503</b>	<b>100</b>

## 10.4 ಪ್ರಕರಣದ ಅಧ್ಯಯನಗಳು

### 10.4.1 ಹೆದ್ದಾರಿಯಲ್ಲಿ ಅಡುಗೆ ಒಲೆ

ವಿಜಯಪುರದಲ್ಲಿ ರೊಟ್ಟಿ ತಯಾರಿಸುವ ಉದ್ಯಮ

ರೊಟ್ಟಿ ಹಿಟ್ಟನ್ನು ತಟ್ಟುವಾಗ ಬರುವ ಲಯಬದ್ಧ ನಿನಾದ ಮತ್ತು ಹೊಸದಾಗಿ ನೀರಿನಷ್ಟು ತೆಳುವಾದ ರೊಟ್ಟಿಯನ್ನು ಬೇಯಿಸುವಾಗ ಬರುವ ಪರಿಮಳವು ಈ ಕಾರ್ಯಾಗಾರಕ್ಕೆ ಭೇಟಿ ನೀಡುವವರನ್ನು ಸ್ವಾಗತಿಸುತ್ತಿದೆ. ಆದರೆ ಯಾರೂ ಈ ಕೆಲಸದ ಗತಿಯನ್ನು ಒಂದು ಕಾರ್ಖಾನೆಗೆ ಹೋಲಿಸಲು ಸಾಧ್ಯವಿಲ್ಲ. ಆದಾಗ್ಯೂ ಮಹಿಳೆಯರು ಸಂತಸಭರಿತರಾಗಿ ದೃಷ್ಟಿ ಬೀರಿ ತಮ್ಮ ಕೆಲಸದಲ್ಲಿ ಮಗ್ನರಾಗಿ ತೊಡಗಿಸಿಕೊಂಡರೂ, ತಮ್ಮ ತಮ್ಮ ನಡುವೆ ಹದವಾಗಿ ಮೆಲ್ಲನೆ ಮಾತನಾಡುತ್ತಿದ್ದರೂ ಗಂಭೀರವಾಗಿ ಮಹಿಳೆಯೋರ್ವಳು ಇವರನ್ನು ಕಾಯುತ್ತಿರುವ ದೃಷ್ಟಿಯಿದ್ದರೂ ಸಹಾ ಇದು ಒಂದು ಕಾರ್ಖಾನೆಯ ಏಕತಾನತೆಯಿಂದ ಬಹಳ ದೂರದಲ್ಲಿದ್ದರೆ.

ಪ್ರಸಿದ್ಧ ಗೋಳ ಗುಮ್ಮಟ ನಗರದಿಂದ 10 ಕಿಮೀ ದೂರದಲ್ಲಿರುವ ಹಿಟ್ಟಿನಹಳ್ಳಿಯು ಒಂದು ಗ್ರಾಮ ಪಂಚಾಯತ್ ಹಳ್ಳಿಯಾಗಿದ್ದು, ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿದ್ದು, ಸುಮಾರು 800 ಕುಟುಂಬಗಳನ್ನು ಹೊಂದಿರುತ್ತದೆ. ಗ್ರಾಮದ ಮೂಲಕವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13 ಹಾದುಹೋಗುವ ಅನನ್ಯ ಅನುಕೂಲವನ್ನು ಈ ಗ್ರಾಮವು ಹೊಂದಿರುತ್ತದೆ. ಹಿಟ್ಟಿನಹಳ್ಳಿ ಮತ್ತು ಉತ್ತನಾಲ ಎಂಬ ಹೆಸರಿನ ಎರಡು ಹಳ್ಳಿಗಳನ್ನು ಈ ಗ್ರಾಮ ಪಂಚಾಯತಿಯು ಹೊಂದಿರುತ್ತದೆ.

40 ವರ್ಷ ವಯಸ್ಸಿನ ಸುವರ್ಣ ಬಿ. ಬಿರಾದಾರ ಇವರು ದಾನಮ್ಮದೇವಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಸದಸ್ಯರಾಗಿದ್ದು, ಕೃಷಿ ವಿಜ್ಞಾನ ಕಾಲೇಜಿನಲ್ಲಿ ಚಾಲಕರಾಗಿರುವ ತನ್ನ ಪತಿ ಮತ್ತು ಮಕ್ಕಳೊಂದಿಗೆ ಈ ಗ್ರಾಮದಲ್ಲಿ ಎರಡು ದಶಕಗಳಿಗೂ ಮೀರಿ ವಾಸಿಸುತ್ತಿದ್ದಾರೆ. ಈ ದಂಪತಿಗೆ 21, 19 ಮತ್ತು 17 ವಯಸ್ಸಿನ ಮೂರು ಮಕ್ಕಳಿದ್ದಾರೆ. ಹಿರಿಯ ಹುಡುಗಿಯು ಪದವಿ ವ್ಯಾಸಂಗವನ್ನು ಮಾಡುತ್ತಿದ್ದರೆ, ಇತರ ಎರಡು ಹುಡುಗರು ಪದವಿ ಪೂರ್ವ ಶಿಕ್ಷಣವನ್ನು ಮಾಡುತ್ತಿದ್ದಾರೆ. ವೈವಿಷ್ಟರಹಿತವಾದ, ಸಮಗ್ರತೆಯಿಲ್ಲದ ಈ ಹಳ್ಳಿಯು ಜಿಲ್ಲಾ ಕೇಂದ್ರ ಸ್ಥಾನಕ್ಕೆ ಸುಗಮ ರಸ್ತೆಯಿಂದ ಸಂಪರ್ಕ ಹೊಂದಿ ಬೆಳೆದಿರುವುದನ್ನು ಈ ಮಹಿಳೆಯು ನೋಡಿರುತ್ತಾರೆ. ಆದಾಗ್ಯೂ ಭೂರಹಿತವಾದ, ಆಕೆಯ ಕುಟುಂಬವು ಜೀವನ ಸಾಗಿಸಲು ಹಲವಾರು ಯಾತನೆಗಳನ್ನು ಎದುರಿಸಿರುತ್ತದೆ.

ತನ್ನ ಹಳ್ಳಿಯ ಅನೇಕ ಇತರರಂತೆ ಆಕೆಯು ತನ್ನ ಜೀವನವು ಸುಧಾರಿಸುತ್ತದೆ ಎಂಬ ಭರವಸೆಯಿಂದ 2004ರಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪನ್ನು ಸೇರಿರುತ್ತಾರೆ. ಆ ನಿರ್ಧಾರ ಮತ್ತು ನಿರೀಕ್ಷೆಯು ಇಂದು ಆಕೆಯ ಬಾಳಿನಲ್ಲಿ ದಿನದ ಬೆಳಕನ್ನು ಕಾಣುವಂತೆ ಮಾಡಿರುತ್ತದೆ. ತನ್ನ ಸ್ವ ಸಹಾಯ ಗುಂಪಿನಲ್ಲಿ ಆಕೆಯು ರೂ. 10,800 ಉಳಿತಾಯವನ್ನು ಹೊಂದಿರುತ್ತಾರೆ. ಆರಂಭದಲ್ಲಿ ಈಕೆಯು ಓರ್ವ ಕೃಷಿ ಕಾರ್ಮಿಕಳಾಗಿ ಕೆಲಸ



ಮಾಡಿ ತನ್ನ ಕುಟುಂಬವನ್ನು ಬೆಂಬಲಿಸುತ್ತಿದ್ದರು. “ಸ್ವ ಸಹಾಯ ಗುಂಪಿನಲ್ಲಿದ್ದ ನಾನು ಕ್ರಮೇಣವಾಗಿ ಸ್ವಂತ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಭಾವಿಸಲು ಪ್ರಾರಂಭಿಸಿದೆ. ನಾನು ಎರಡು ತರಬೇತಿ ಕಾರ್ಯಕ್ರಮಗಳಲ್ಲಿ ಹಾಜರಾಗಿರುತ್ತೇನೆ. ಮೊದಲನೆಯದಾಗಿ ಮೇಣದ ಬತ್ತಿಗಳನ್ನು ಮಾಡುವುದು ಮತ್ತು ಇನ್ನೊಂದು ಅಗರಬತ್ತಿ ಕಡ್ಡಿಗಳನ್ನು ಮಾಡುವುದಾಗಿತ್ತು. ಆದರೆ ವಾಸ್ತವವಾಗಿ ಅವುಗಳೆರಡೂ ವ್ಯಾಪಾರ ಯೋಜನೆಗಳಾಗಲಿಲ್ಲ” ಇದರಿಂದ ವಿಚಲಿತರಾಗದ ಸುವರ್ಣಳು ಉದ್ದಿಮೆಯೊಂದನ್ನು ಆರಂಭಿಸುವ ಆಲೋಚನೆ ಮಾಡುವುದನ್ನು ನಿಲ್ಲಿಸಲೇ ಇಲ್ಲ..

2012ರಲ್ಲಿ ಆಕೆಯ ಸ್ವ ಸಹಾಯ ಗುಂಪನ್ನು ಸೂಕ್ಷ್ಮ ಸಾಲ ಯೋಜನೆಯಡಿ ಸಾಲವೊಂದನ್ನು ನೀಡುವುದಕ್ಕಾಗಿ ಆಯ್ಕೆ ಮಾಡಿದಾಗ, ಆಕೆಯು ಹೊಸದಾಗಿ ಆರಂಭವನ್ನು ನೋಡುವಂತಾಯಿತು. ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡಿದ ಆಕೆಯು ತನಗೆ ಚೆನ್ನಾಗಿ ಗೊತ್ತಿರುವ ಒಂದು ಉದ್ಯಮವನ್ನು ಕೈಗೆತ್ತಿಕೊಳ್ಳುವುದು ಉತ್ತಮ ಎಂದು ಭಾವಿಸಿರುತ್ತಾರೆ. ಬಹಳ ಯೋಚಿಸಿದ ನಂತರ, ‘ಸಜ್ಜೆ ರೊಟ್ಟಿ’ (ಜೋಳ/ಸಜ್ಜೆ) ಮಾಡುವ ಮತ್ತು ಅವುಗಳನ್ನು ಮಾರುವ ಕಲ್ಪನೆಯು ಮೂಡಿರುತ್ತದೆ. ಆಕೆಯು ಆಗಿಂದಾಗ್ಗೆ ರೊಟ್ಟಿಗಳನ್ನು ಮಾಡುತ್ತಿದ್ದು ಅದರಲ್ಲಿ ಕೌಶಲ್ಯತೆಯನ್ನು ಪಡೆದು ಕೊಂಡಿರುತ್ತಾರೆ. ಇದಕ್ಕಿಂತ ಹೆಚ್ಚಿನದೇನಿದೆ, ಈ ರೊಟ್ಟಿಗಳು ಆಕೆಯ ಹಳ್ಳಿ ಮತ್ತು ಜಿಲ್ಲಾದ್ಯಂತ ನಡೆಯುವ ಎಲ್ಲಾ ಸಾಂಪ್ರದಾಯಿಕ ಆಚರಣೆಗಳಿಗೆ, ಪೂಜೆಗಳಿಗೆ ಮತ್ತು ಸಮಾರಂಭ ಕೂಟಗಳಿಗೆ ಆಹಾರವಾಗಿರುತ್ತದೆ. ಆಕೆಯು ರೂ.10,000 ಬಂಡವಾಳವನ್ನು (ಇದರಲ್ಲಿ ರೂ.6,600ನ್ನು ಸೂಕ್ಷ್ಮ ಸಾಲವಾಗಿ ಮತ್ತು ರೂ.4,400ನ್ನು ತಾನು ಸ್ವಂತವಾಗಿ) ಹೂಡಿ ತನ್ನ ಅಡಿಗೆ ಮನೆಯಲ್ಲಿ ರೊಟ್ಟಿಗಳನ್ನು ಮಾಡುವುದನ್ನು ಮತ್ತು ಅವುಗಳನ್ನು ಮಾರುವುದನ್ನು ಪ್ರಾರಂಭಿಸಿದರು.

ಆರಂಭದಲ್ಲಿ ಅವರು ಅವುಗಳನ್ನು ತನ್ನ ಹಳ್ಳಿಯ ಜನರಿಗೆ ಮಾರಾಟ ಮಾಡಿದಾಗ, ಶೀಘ್ರದಲ್ಲಿಯೇ ರೊಟ್ಟಿಗಳ ಗುಣಮಟ್ಟದ ಬಗ್ಗೆ ವಿಷಯವು ಹರಡಿರುತ್ತದೆ. ಅಕ್ಕ ಪಕ್ಕದ ಹಳ್ಳಿಗಳ ಜನರು ಉತ್ಪನ್ನಗಳಿಗೆ ಮತ್ತು ಮದುವೆಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆಗಳನ್ನು ನೀಡಲು ಪ್ರಾರಂಭಿಸಿರುತ್ತಾರೆ. ಬೇಡಿಕೆಯು ನಿರಂತರವಾಗಿ ಏರಿರುತ್ತದೆ. ಬೇಡಿಕೆಗಳು ಹೆಚ್ಚಾಗಿದ್ದರಿಂದ ಮತ್ತು ಅವುಗಳನ್ನು ಪೂರೈಸಲು ಆಕೆಯು ಪ್ರತ್ಯೇಕವಾದ ಕಾರ್ಯಾಗಾರ ಶೆಡ್‌ನ್ನು ಮಾಡಿ, ಜನರನ್ನು ನೇಮಿಸಿಕೊಳ್ಳಬೇಕಾಯಿತು. ಈಗ ಆಕೆಯು ಐದು ಮಹಿಳೆಯರನ್ನು ನೇಮಿಸಿಕೊಂಡಿರುತ್ತಾರೆ ಮತ್ತು ದಿನಕ್ಕೆ ಸುಮಾರು 600 ರೊಟ್ಟಿಗಳನ್ನು ಮಾಡುತ್ತಿದ್ದಾರೆ. ಆಕೆಯ ಉದ್ಯಮದ ಕಾರ್ಯಕಾರಿ ವಿವರಗಳು ಈ ಕೆಳಗಿನಂತಿದೆ.

ಕ್ರ. ಸಂ.	ದಿನ ಒಂದಕ್ಕೆ 600 ರೊಟ್ಟಿಗಳನ್ನು ಮಾಡಲು ಬೇಕಾಗುವ ಪದಾರ್ಥಗಳು	ವೆಚ್ಚ (ರೂ.ಗಳಲ್ಲಿ)
1	ಸಜ್ಜೆ ಕಾಳುಗಳು 20 ಕೆಜಿ (ರೂ.20/ರೂ.30/ ಕೆಜಿ)	400
2	ಅಕ್ಕಿ-2ಕೆಜಿ (ರೂ. 15/ಕೆಜಿ)	30
3	ನೀರು-2 ಕೊಡ	-
4	ಇಂಧನ ಕಟ್ಟಿಗೆ-60ಕೆಜಿ(ರೂ.3.5/ಕೆಜಿಗೆ)	210
5	ಹಿಟ್ಟಿನ ಗಿರಣಿಯ ದರ(ರೂ.5/ಕೆಜಿಗೆ)	100
6	ಕೂಲಿ-(ರೂ.1/ರೊಟ್ಟಿಯೊಂದಕ್ಕೆ)*	600
ಎ	ಒಟ್ಟು	1340
ಬಿ	ಮಾರಾಟದ ದರ(ರೂ. 3/ರೊಟ್ಟಿಯೊಂದಕ್ಕೆ)	1800
	ಲಾಭ/ದಿನ (ಬಿ-ಎ)	460
	<b>ಅವರ ಕೆಲಸದ ಕೂಲಿ ಸೇರಿ ಸುವರ್ಣರವರ ಆದಾಯ(ರೂ.200+460)</b>	<b>660</b>
	<b>ತಿಂಗಳಿಗೆ ಆದಾಯ(ರೂ. 660x25)</b>	<b>16500</b>

\*ಇದರಲ್ಲಿ ಸುವರ್ಣರವರ ದಿನಕ್ಕೆ ಗಳಿಸಿದ ಕೂಲಿ ವೆಚ್ಚ ರೂ.200 ಸೇರಿದೆ

ಅವರು ಕಚ್ಚಾ ವಸ್ತುಗಳನ್ನು ಮುಖ್ಯವಾಗಿ ಸಜ್ಜೆ ಕಾಳುಗಳನ್ನು ಹಿಟ್ಟಿನಹಳ್ಳಿಯಲ್ಲಿ ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಅವರು ಪ್ರತಿ ವಾರ ರೂ.640ನ್ನು ಹೂಡಿಕೆ ಮಾಡಿ ಮೇಲೆ ತಿಳಿಸಿದ ಪದಾರ್ಥಗಳನ್ನು ಖರೀದಿಸುತ್ತಾರೆ ಮತ್ತು ಧಾನ್ಯಗಳನ್ನು ಪುಡಿ ಮಾಡಲು ರೂ.100ನ್ನು ಪಾವತಿ ಮಾಡುತ್ತಿದ್ದಾರೆ. ಇದಲ್ಲದೇ ಸಜ್ಜೆ/ಜೋಳದ ರೊಟ್ಟಿಯಲ್ಲದೇ ಅವರು ಮುಸುಕಿನ ಜೋಳದ ರೊಟ್ಟಿಗೂ ಸಹಾ ಬೇಡಿಕೆಗಳನ್ನು ಪಡೆಯುತ್ತಿದ್ದಾರೆ. ಅವರು ಪ್ರತಿ ರೊಟ್ಟಿಗೆ ರೂ.3.50ರಂತೆ ದರ ವಿಧಿಸಿ ಸಂದರ್ಭಗಳನುಸಾರ ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆ.

ಮೌಖಿಕವಾಗಿ ಬರುವ ದೊಡ್ಡ ಬೇಡಿಕೆಗಳಿಗಲ್ಲದೇ, ಅವರು ಬಿಜಾಪುರ ನಗರದ ಕೆಲವು ಹೋಟೆಲುಗಳಿಗೆ ಪೂರೈಸುತ್ತಿದ್ದಾರೆ. ವರ್ಷದುದ್ದಕ್ಕೂ ಬೇಡಿಕೆಗಳು ಬರುತ್ತಿದ್ದು, ಅಲ್ಲಿ ಯಾವುದೇ ದುರ್ಬಲ ಅವಧಿ ಇರುವುದಿಲ್ಲ. ಮನ್ನಾ ಮಾಡುವ ಮೊದಲೇ ಸಾಲವನ್ನು ಬಹುತೇಕ ಸಂಪೂರ್ಣವಾಗಿ ಅವರು ಮರುಪಾವತಿ ಮಾಡಿರುತ್ತಾರೆ. “ಇದನ್ನು ನಂಬಲಾಗುತ್ತಿಲ್ಲ! ಕೃಷಿ ಕಾರ್ಮಿಕಳಾದ ನಾನು ಉದ್ಯೋಗಿಯಾಗಿರುವುದು, ಈ ಯಶಸ್ಸನ್ನು ನಾನು ಕಲ್ಪಿಸಿರಲಿಲ್ಲ. ನನ್ನ ಅಡುಗೆ ಮನೆಯಿಂದ ಏನನ್ನು ಪ್ರಾರಂಭಿಸಿದನೋ ಅದು ಈಗ ಪೂರ್ಣ ಪ್ರಮಾಣದ ಉದ್ಯಮವಾಗಿರುತ್ತದೆ ಮತ್ತು ನನ್ನ ರೊಟ್ಟಿಗಳು ವ್ಯಾಪಕವಾಗಿ ದೂರದ ಪ್ರದೇಶಗಳಲ್ಲಿ ತಿನ್ನಲ್ಪಡುತ್ತಿವೆ. ಇದಕ್ಕಿಂತ ಹೆಚ್ಚಿನ ತೃಪ್ತಿ ಯಾವುದಿರಲು ಸಾಧ್ಯ?”

ಭವಿಷ್ಯದಲ್ಲಿ ಅವರ ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಶಯವನ್ನು ಅವರು ಹೊಂದಿರುತ್ತಾರೆ. “ನಾನು ಕನಿಷ್ಠ 15 ಜನರಿಗೆ ಉದ್ಯೋಗ ನೀಡಬಯಸುತ್ತೇನೆ ಬೇಡಿಕೆಗೆ ಅಭಾವವಿಲ್ಲದ ಕಾರಣ ನನ್ನ ವ್ಯಾಪಾರವನ್ನು ವಿಸ್ತರಿಸಲು ನನಗೆ ಒಂದು ದೊಡ್ಡ ಸಾಲವನ್ನು ಪಡೆಯುವ ವಿಶ್ವಾಸವಿದೆ” ಎಂಬುದಾಗಿ ಸುವರ್ಣ ಹೇಳಿದ್ದಾರೆ. ಕುಟುಂಬದ ಆದಾಯವನ್ನು ಭರ್ತಿ ಮಾಡಲು ಉದ್ಯಮವು ದೊಡ್ಡ ಕೊಡುಗೆಯನ್ನು ನೀಡಿರುತ್ತದೆ. ತನ್ನ ಮನೆಗೆ ಸುಧಾರಣೆಗಳನ್ನು ಮಾಡಲು ಅವರಿಗೆ ಸಾಧ್ಯವಾಗಿರುತ್ತದೆ, ಕೆಲವು ಆಸ್ತಿಗಳನ್ನು ಗಳಿಸಿಕೊಳ್ಳಲು ಮತ್ತು ಅತ್ಯಂತ ಮುಖ್ಯವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿರುತ್ತದೆ. “ಅವರು ಗೃಹ ಬಳಕೆಯ ವಸ್ತುಗಳನ್ನು ಮತ್ತು ತಮ್ಮ ಮಗಳಿಗೆ ಚಿನ್ನವನ್ನು ಸಹಾ ಖರೀದಿಸಿರುತ್ತಾರೆ ನಾವು ಸುವರ್ಣರವರ ಸಾಧನೆಗೆ ಹೆಮ್ಮೆ ಪಡುತ್ತಿದ್ದೇವೆ, ವಾಣಿಜ್ಯ ಉದ್ಯಮಿಯಾಗುವುದರ ಮೂಲಕ ನಿಜವಾದ ನಾಯಕತ್ವವನ್ನು ಅವರು ತೋರಿಸಿರುತ್ತಾರೆ” ಎಂಬುದಾಗಿ ಅದೇ ಸ್ವ ಸಹಾಯ ಸಂಘದ ಸದಸ್ಯರಾದ ಭಾರತಿ ಬೆನಕಾತಿಯವರು ಹೇಳುತ್ತಾರೆ.

“ಅವರು ಯಾವಾಗಲೂ ತಾನು ಸ್ವಂತವಾಗಿ ಏನನ್ನಾದರೂ ಮಾಡಬೇಕೆಂದು ಬಯಸುತ್ತಿದ್ದರು. ನಾನು ತಿಳಿದಂತೆ ಅವಳ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿರುವುದು ಸೂಕ್ಷ್ಮ ಸಾಲವಾಗಿರುತ್ತದೆ ಮತ್ತು ಅವಳ ಮಹತ್ವಾಕಾಂಕ್ಷೆಯನ್ನು ಅರ್ಥೈಸುವಂತೆ ಅದು ಮಾಡಿರುತ್ತದೆ” ಎಂಬುದಾಗಿ ಅವರ ಪತಿಯವರು ಸಂಕ್ಷಿಪ್ತವಾಗಿ ನುಡಿದಿರುತ್ತಾರೆ. ಸುವರ್ಣರವರ ಕಥೆಯು ಸಣ್ಣ ಬೆಂಬಲವೊಂದು ಕನಸಿನ ರೆಕ್ಕೆಗಳನ್ನು ಒದಗಿಸಲು ಸಾಧ್ಯವಾಗಿರುತ್ತದೆ ಮತ್ತು ಹೇಗೆ ಪರಿಣಾಮದ ತರಂಗಗಳನ್ನೆಬ್ಬಿಸಿ ಇನ್ನಿತರನ್ನೂ ಬೆಂಬಲಿಸುತ್ತದೆ ಎಂಬುದಕ್ಕೆ ಉತ್ಕೃಷ್ಟ ಉದಾಹರಣೆಯಾಗಿದೆ.



## 10.4.2 ಆನೆಕಲ್‌ನ ಬಹುಮುಖಿ ಹೊಲಿಗೆಗಾರ್ತಿ

### ಆನೆಕಲ್‌ನ ಕಸೂತಿ ಮತ್ತು ಕರಕುಶಲ ಉದ್ಯಮ

ಈ ಮನೆಯಲ್ಲಿ ಗೋಡೆಯ ಮೇಲಿನ ಸುಂದರ ವರ್ಣ ಚಿತ್ರಗಳನ್ನು ಕೈಯಿಂದ ಬಣ್ಣ ಹಚ್ಚಿದ ಪರದೆಗಳನ್ನು, ಸೋಫಾ ಪರಿಕರಗಳನ್ನು ಮತ್ತು ಉಪಯೋಗಿಯಾಗಿರುವ ಆಸಕ್ತಿದಾಯಕ ಕರಕುಶಲ ವಸ್ತುಗಳು ಹೊಗಳಿಕೆಗೆ ಒಬ್ಬರು ಸಹಾಯ ಮಾಡಲು ಸಾಧ್ಯವಿಲ್ಲ. “ಇದೆಲ್ಲವನ್ನೂ ನಾನೇ ಮಾಡಿರುತ್ತೇನೆ” ಎಂದು ನಂದಿನಿಯು ನಗುತ್ತಾಳೆ ಎಲ್ಲಾ ಕಾಲದಲ್ಲಿಯೂ ಬಿಡುವಿಲ್ಲದ ಅವಳು ಗಂಭೀರವಾಗಿದ್ದರೂ ವಿಶ್ವಾಸಭರಿತಳಾಗಿರುತ್ತಾಳೆ. ಬೆಂಗಳೂರು ನಗರ ಜಿಲ್ಲೆಯ, ಆನೆಕಲ್ ತಾಲ್ಲೂಕಿನ, ಬಹಾದುರಪುರದ ದೀಪಾ ನಗರ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಸದಸ್ಯಳಾದ ಮತ್ತು ಸ್ವ ಸಹಾಯ ಗುಂಪಿನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬಾಗವಹಿಸುವ ನಂದಿನಿಯು ಪ್ರತಿಭೆ ಮತ್ತು ಸೃಜನಶೀಲತೆಯ ಭಂಡಾರವೇ ಆಗಿರುತ್ತಾಳೆ. ಆಕೆಯ ಉಳಿತಾಯವು ರೂ.9475/- ಆಕೆಯೊಂದಿಗೆ ಪರಸ್ಪರವಾಗಿ ಮಾತನಾಡುವ ಸಮಯದಲ್ಲಿತ್ತು.

ಕೇವಲ ಗೃಹಿಣಿಯಾಗಿರುವುದಕ್ಕೆ ಎಂದಿಗೂ ಆಕೆ ತೃಪ್ತರಾಗಿರಲಿಲ್ಲ. ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರುವ ಅವರಿಗೆ ತನ್ನ ಸಮಯವನ್ನು ಉತ್ತಮವಾಗಿ ಬಳಸುವ ಬಗ್ಗೆ ಖಾತರಿ ಇರಲಿಲ್ಲ ಕಾರಣ, ತನಗೊಂದು ಉತ್ತಮ ಕೆಲಸ ಪಡೆಯಲು, ತಾನು ಪಡೆದ ಶಿಕ್ಷಣವು ಸಾಕಾಗುವುದಿಲ್ಲ ಎಂಬ ಅರಿವು ಆಕೆಗಿತ್ತು. ಆಕೆಯ ಪತಿಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿರುತ್ತಾರೆ. ಆಕೆಯು ಸಂಸಾರವನ್ನು ಸಾಗಿಸಲು ಪತಿಗೆ ಬೆಂಬಲಿಸಲು ಮತ್ತು ಆರ್ಥಿಕ ಸ್ವಾವಲಂಬಿಯಾಗಬೇಕೆಂದು ಭಾವಿಸಿರುತ್ತಾರೆ.

2007ರಲ್ಲಿ, ಆಕೆಯು ಸ್ವ ಸಹಾಯ ಗುಂಪನ್ನು ಸೇರಿರುತ್ತಾರೆ ಮತ್ತು ಮನೆಯ ಖರ್ಚು ಭರಿಸಿದ ನಂತರ ಉಳಿಯುವ ಸಣ್ಣ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸಿರುತ್ತಾರೆ. ಕೆಲವು ತರಬೇತಿ ಕಾರ್ಯಕ್ರಮಗಳು ಆಕೆಗೆ ಹೊಸದಾದ ವಿಷಯಗಳನ್ನು ತಿಳಿಯಲು ವಿಶ್ವಾಸ ಮೂಡಿಸಿದೆಯಲ್ಲದೇ ಮತ್ತು ತನ್ನೊಳಗಿನ ಉದ್ಯಮಶೀಲತೆಯ ಬಗ್ಗೆ ಒಳನೋಟವನ್ನು ನೀಡಿರುತ್ತದೆ. ಕೊಂಚ ಯೋಚಿಸಿದ ನಂತರದಲ್ಲಿ ಆಕೆಯು, ಉತ್ತಮ ಹೊಲಿಗೆಗಾರ್ತಿಯಾಗಿರುವ ತನ್ನ ತಾಯಿಯಿಂದ ಹೊಲಿಗೆಯ ಕೌಶಲ್ಯವನ್ನು ಕಲಿಯಲು ಪ್ರಾರಂಭಿಸಿರುತ್ತಾರೆ. ಆಕೆಯು ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಯೋಜಿಸಿದ ಹೊಲಿಗೆ ತರಬೇತಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಶೀಘ್ರದಲ್ಲಿಯೇ ಆಕೆಯು ಬಟ್ಟೆಗಳ ವಿನ್ಯಾಸ ಗೊಳಿಸುವುದರಲ್ಲಿ ಮತ್ತು ಉಡುಪುಗಳನ್ನು ತಯಾರಿಸುವುದರಲ್ಲಿ ಆನಂದಿಸಲು ಪ್ರಾರಂಭಿಸಿರುತ್ತಾರೆ. ತನ್ನಲ್ಲಿರುವ ಸಾಕಷ್ಟು ನೈಪುಣ್ಯ ಮತ್ತು ತನ್ನಲ್ಲಿ ಸ್ವಾಭಾವಿಕವಾಗಿರುವ ಸೃಜನಶೀಲತೆಯನ್ನು ಸಹಾ ಆಕೆಯು ಅರಿತುಕೊಂಡಿರುತ್ತಾರೆ. ಹೊಸದಾದ ಈ ಆತ್ಮವಿಶ್ವಾಸದ ಸಹಾಯದಿಂದ ಉತ್ತೇಜನ ಪಡೆದ ಆಕೆಯು, ಹಲವಾರು ನಮೂನೆಯಲ್ಲಿ, ಕಸೂತಿ ಹಾಕುವುದು, ಕೈಹೆಣಿಗೆ ಮಾಡುವುದು, ಕವಚ ತೊಡಿಸುವುದು, ಮಣಿಗಳನ್ನು ಜೋಡಿಸುವುದು, ದಾರದಿಂದ ಕಸೂತಿ ಹಾಕುವುದು, ಯಂತ್ರದಿಂದ ಕಸೂತಿ ಹಾಕುವುದು ಇತ್ಯಾದಿಗಳನ್ನು ಸಹಾ ಪ್ರಯೋಗಿಸಿರುತ್ತಾರೆ. ತನ್ನ ಸ್ವಂತ ಉಡುಪುಗಳನ್ನು ಹೊಲಿಯುವುದಕ್ಕಾಗಿ ತಾಯಿಯ ಹೊಲಿಗೆ ಯಂತ್ರವನ್ನು ಆಕೆಯು ಉಪಯೋಗಿಸುತ್ತಿದ್ದರು. “ಉಳಿಸಿದ ಹಣ ಗಳಿಸಿದ ಹಣ” ಎಂದು ಆಕೆ ಹೇಳುತ್ತಾರೆ ಆಕೆಯು ಇತರೆ ಮಹಿಳೆಯರಿಗೆ ಕಸೂತಿ ಕಲಿಸಲು ಪ್ರಾರಂಭಿಸಿರುತ್ತಾರೆ ಮತ್ತು ಸ್ವಲ್ಪ ಹಣವನ್ನೂ ಗಳಿಸಿರುತ್ತಾರೆ.

ಕ್ರಮೇಣವಾಗಿ, ತನ್ನ ಸ್ನೇಹಿತರಿಂದ ಕೆಲವು ಉಡುಪುಗಳ ಹೊಲಿಗೆಗೆ ಕೋರಿಕೆಗಳು ಬಂದಿರುತ್ತವೆ. ಈ ಸಮಯದ ಹಂತದಲ್ಲಿ, ಒಂದು ಹೊಲಿಗೆ ಯಂತ್ರವನ್ನು ಖರೀದಿಸುವ ಅವಶ್ಯಕತೆಯು ಮುಂದೆ ಬಂದಿರುತ್ತದೆ. “ನನ್ನ ಗಂಡ ಮತ್ತು ನಾನು ನಮ್ಮ ಒಬ್ಬಳೇ ಮಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ವಾಗ್್ದಾನ ಮಾಡಿರುತ್ತೇವೆ. ಆದ್ದರಿಂದ ಶಿಕ್ಷಣಕ್ಕೆ ವೆಚ್ಚ ಭರಿಸುವುದೇ ಉನ್ನತ ಆದ್ಯತೆಯಾಗಿರುತ್ತದೆ. ನನ್ನ ಮಗಳು



ನರ್ಸಿಂಗ್ ಅಧ್ಯಯನವನ್ನು ಮಾಡಲು ಬಯಸಿದ್ದು, ಇದು ದುಬಾರಿ ಕೋರ್ಸ್ ಆಗಿರುತ್ತದೆ. ಈ ಕೋರ್ಸ್‌ಗಾಗಿ ಹಣ ಉಳಿತಾಯ ಮಾಡಲು ನಾವು ಕಷ್ಟಪಟ್ಟು ದುಡಿಯುತ್ತಿದ್ದೇವೆ, ಆದ್ದರಿಂದ ಹೊಲಿಗೆ ಯಂತ್ರ ಖರೀದಿಯ ಹೊರೆಯನ್ನು ನಾನು ನನ್ನ ಪತಿಯ ಮೇಲೆ ಹೇರಲು ಇಷ್ಟಪಡುವುದಿಲ್ಲ. ಈ ಸಮಯದ ಹಂತದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸೂಕ್ಷ್ಮ ಸಾಲ ಯೋಜನೆಯು ಆಶೀರ್ವಾದದ ರೂಪದಲ್ಲಿ ಬಂದಿರುತ್ತದೆ”

ಆಕೆಯು ರೂ.5,000 ಸಾಲವನ್ನು ಪಡೆದಿರುವುದಲ್ಲದೇ ತನ್ನ ವೈಯಕ್ತಿಕ ಉಳಿತಾಯದಿಂದ ರೂ.5,000ಗಳನ್ನು ಹೂಡಿರುತ್ತಾರೆ. ಮತ್ತು 2014ರಲ್ಲಿ ಹೊಲಿಗೆ ಯಂತ್ರವನ್ನು ಖರೀದಿಸಿರುತ್ತಾರೆ. ನಂತರದಲ್ಲಿ ಅವರು ಹಿಂದಿರುಗಿ ನೋಡಲೇ ಇಲ್ಲ, ಅವರು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಮತ್ತು ದೂರದಿಂದ ತನ್ನ ಬಳಿಗೆ ಬಂದಿರುವ ಗ್ರಾಹಕರಿಗೆ ಸಹಾಯವನ್ನು ಮಾಡಿರುತ್ತಾರೆ. “ಅವರು ಪ್ರತಿಯೊಬ್ಬ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗಳನ್ನು ಪರಿಶೀಲಿಸಿ, ಅತ್ಯುತ್ತಮವಾದ ಸೂಕ್ತವಾದುದನ್ನೇ ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ. ವೈಯಕ್ತಿಕವಾಗಿ ನೆರವಾಗುವ ಅವರ ಈ ವಿಧಾನದಿಂದಾಗಿ ಗ್ರಾಹಕರನ್ನು ಅವರು ಆಕರ್ಷಿಸುತ್ತಿದ್ದಾರೆ” ಎಂಬುದಾಗಿ ಅದೇ ಸ್ವ ಸಹಾಯ ಗುಂಪಿನ ಸದಸ್ಯೆಯಾದ ಜ್ಯೋತಿಲಕ್ಷ್ಮಿಯವರು ಹೇಳಿರುತ್ತಾರೆ. ನಂದಿನಿಯವರು ರವಿಕೆಗಳನ್ನು ವಿನ್ಯಾಸಗೊಳಿಸುವುದರಲ್ಲಿ ಪರಿಣತಿಯನ್ನು ಪಡೆದಿರುತ್ತಾರೆ.

ದಾರ ಮತ್ತು ಪರಿಕರಗಳನ್ನು ಹೊರತುಪಡಿಸಿದರೆ ಇನ್ನಾವುದೇ ಹೆಚ್ಚಿನ ಹೂಡಿಕೆಯು ಈ ಚಟುವಟಿಕೆಯಲ್ಲಿರುವುದಿಲ್ಲ. ಆಕೆಯು ಸಾಮಾನ್ಯ ರವಿಕೆಗೆ ರೂ.200 ಮತ್ತು ವಿನ್ಯಾಸಗೊಳಿಸಿದ ರವಿಕೆಗಳಿಗೆ ರೂ.800ರ ಮೇಲೆ ದರವನ್ನು ವಿಧಿಸುತ್ತಿದ್ದಾರೆ. ಉಡುಪುಗಳಲ್ಲದೇ ಅವರು ಸ್ವೆಟರ್‌ಗಳನ್ನು, ಫೋನ್‌ಕವರ್‌ಗಳನ್ನು, ಪರದೆಗಳನ್ನು, ಪರದೆಗೆ ಕವರ್‌ಗಳನ್ನು ತಯಾರಿಸುತ್ತಾರೆ. ಅವರು ತಿಂಗಳಿಗೆ ಸರಾಸರಿಯಾಗಿ ಸುಮಾರು ರೂ.10,000ದಿಂದ ರೂ.12,000ದವರೆಗೆ ಗಳಿಸುತ್ತಿದ್ದಾರೆ. ಹಬ್ಬಗಳ ಮತ್ತು ಮದುವೆಗಳ ಕಾಲದಲ್ಲಿ ಬೇಡಿಕೆಗಳು ಗಣನೀಯವಾಗಿ ಹೆಚ್ಚಾಗಿರುತ್ತವೆ. ಇಂತಹ ಹಬ್ಬಗಳ ಅವಧಿಯಲ್ಲಿ ಬರುವ ವಿಪರೀತವಾದ ಬೇಡಿಕೆಗಳನ್ನು ಪೂರೈಸಲು ಅವರು ತನ್ನ ಬಳಿಯಲ್ಲೇ ಕಲಿತ ಇತರ ಮಹಿಳೆಯರಿಗೆ ಹೊರಗುತ್ತಿಗೆಯನ್ನು ನೀಡುತ್ತಿದ್ದಾರೆ.

“ಗಳಿಸಿದ ಆದಾಯವನ್ನು ಇನ್ನೂ ಹೆಚ್ಚಿನ ಆಕರ್ಷಕ ಪರಿಕರಗಳನ್ನು ಖರೀದಿಸಲು ಬಳಸಲಾಗುತ್ತಿದ್ದು, ಇದರಲ್ಲಿ ಬಹಳಷ್ಟು ನನ್ನ ಮಗಳ ವಿದ್ಯಾಭ್ಯಾಸಕ್ಕೇ ಖರ್ಚಾಗುತ್ತದೆ. ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದೇ ಅತಿ ದೊಡ್ಡ ತೃಪ್ತಿಯಾಗಿದೆ. ನಾನು ಎಲ್ಲದಕ್ಕೂ ಪತಿಯ ಮೇಲೆಯೇ ಅವಲಂಬಿಸಬೇಕಾಗಿಲ್ಲ” ಎಂದೂ ನಂದಿನಿಯು ಹೇಳುತ್ತಾರೆ. ಅವರು ಇಬ್ಬರು ಮಹಿಳೆಯರನ್ನು ನೇಮಿಸಿಕೊಂಡು ತನ್ನ ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸಿಕೊಳ್ಳುವ ಭರವಸೆಯನ್ನು ಹೊಂದಿರುತ್ತಾರೆ.



### 10.4.3 ಪುರಿಗಳ ಮೂಲಕ ಪ್ರಗತಿ

#### ರಾಮನಗರದಲ್ಲಿ ಪಾನಿ ಪುರಿಯನ್ನು ತಯಾರಿಸುವ ಸಾಮೂಹಿಕ ಉದ್ಯಮ

ಗಾಳಿಯಲ್ಲಿ ತೇಲಿಬರುವ ಬಿಸಿಬಿಸಿಯಾಗಿ ಹುರಿದ ಪರಿಮಳ.ಕೆಲವು ಮಹಿಳೆಯರು ಹಿಟ್ಟನ್ನು ನಾದುವುದು ಮತ್ತು ಅದನ್ನು ಸುತ್ತುತ್ತಾ ಸಣ್ಣ ಸಣ್ಣ ಪುರಿಗಳನ್ನು ತಯಾರಿಸುವುದು ಮತ್ತು ಇತರೆಯವರು ಹುರಿದ ಈ ಪುರಿಗಳನ್ನು ಪ್ಯಾಕಿಂಗ್ ಮಾಡುವುದರಲ್ಲಿ ಬಿಡುವಿಲ್ಲದೇ ನಿರತವಾಗಿರುವುದು, ರವಾನಿಸಲು ನೂರಾರು ಪ್ಯಾಕೆಟ್‌ಗಳನ್ನು ಗೋಡೆಯ ಒಂದು ಮಗ್ಗುಲಿನಲ್ಲಿ ಸಾಲಾಗಿಟ್ಟಿರುವುದು ಒಂದು ಕುಟುಂಬದವರಂತೆ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸುವ ಈ ವಾತಾವರಣವು ಅಲ್ಲಿ ಮದುವೆ ಅಥವಾ ದೊಡ್ಡದಾದ ಸಭೆಯ ಅಡುಗೆಯ ದೃಶ್ಯವನ್ನು ಹೋಲುತ್ತದೆ. ಪ್ರತಿಯೋರ್ವ ಮಹಿಳೆಯು ತನ್ನ ಕೆಲಸದಲ್ಲಿ ಮುಳುಗಿದ್ದು, ತನ್ನ ಕೊಡುಗೆಯು ನಿರ್ಣಾಯಕವಾಗಿದೆ ಎಂದು ಚೆನ್ನಾಗಿ ಸಂಪೂರ್ಣ ಅರಿವನ್ನು ಹೊಂದಿರುತ್ತಾರೆ.ಇಲ್ಲಿ ಏಕತೆಯ ಮತ್ತು ಜವಾಬ್ದಾರಿಯ ಭಾರವನ್ನು ಹಂಚಿಕೊಳ್ಳುವ ಭಾವನೆಯು ಸಾಡುಯಾಗಿರುತ್ತದೆ. ರಾಮನಗರ ಜಿಲ್ಲೆಯ ರಾಮನಗರ ತಾಲ್ಲೂಕಿನ ಚನ್ನಮ್ಮನಹಳ್ಳಿಯ ಚೈತನ್ಯ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಈ ಕಛೆಯಾಗಿದ್ದು, ಇಲ್ಲಿ ಹಂಚಿಕೊಳ್ಳುವ ದೃಷ್ಟಿ ಮತ್ತು ಒಗ್ಗೂಡಿ ಮಾಡುವ ಸಂಘಟಿತ ಪ್ರಯತ್ನಗಳು ಈ ಗುಂಪಿನ ಸದಸ್ಯರಿಗೆ ನವೀನ ಪ್ರಗತಿಯ ಪಥವನ್ನು ನಿರ್ಮಿಸಿರುತ್ತದೆ.

ಚೈತನ್ಯ ಸ್ವ ಸಹಾಯ ಗುಂಪು 2010ರಲ್ಲಿ ಪ್ರಾರಂಭವಾಗಿದ್ದು, 15 ಸದಸ್ಯರನ್ನು ಹೊಂದಿರುತ್ತದೆ.ಬಹಳಷ್ಟು ಸದಸ್ಯರು ಪ್ರಾಥಮಿಕ ಶಾಲಾ ಮಟ್ಟದವರೆಗೆ ಓದಿದ್ದರೆ, ಕೆಲವರು ಎಸ್‌ಎಸ್‌ಎಲ್‌ಸಿಯನ್ನು ಪೂರ್ಣಗೊಳಿಸಿರುತ್ತಾರೆ. ಪ್ರತಿಯೊಬ್ಬ ಸದಸ್ಯರ ಉಳಿತಾಯವು ರೂ.15,877/- ಆಗಿದ್ದು, ಸಂಚಿತಗೊಂಡ ರೂ.2,38,155/-ರವರೆಗೆ ಸೇರಿದ್ದು ಇದು ಒಂದು ಉತ್ತಮ ಮೊತ್ತವಾಗಿರುತ್ತದೆ. ಬಹುತೇಕರು ಭೂರಹಿತ ಅಥವಾ ಅತಿಸಣ್ಣ ರೈತರಾಗಿದ್ದು ಕೃಷಿಯಲ್ಲಿ ಮತ್ತು ಕೃಷಿ ಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸ್ವ ಸಹಾಯ ಗುಂಪಿನ ಸದಸ್ಯರು ಮಾಸಿಕ ಸಭೆಗಳನ್ನು ನಡೆಸುವುದರಲ್ಲಿ ಮತ್ತು ಉಳಿತಾಯ ಮೊತ್ತವನ್ನು ಸಂಗ್ರಹಿಸುವುದರಲ್ಲಿ ಸಾಕಷ್ಟು ಪರಿಶ್ರಮವನ್ನು ಪಡುತ್ತಾರೆ.

“ನಾವು ಒಂದು ಗುಂಪಾಗಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದೇವೆ, ಆದರೆ ಕೆಲವೊಮ್ಮೆ ದಣಿವಾದಾಗ ಹೇಗೋ ಹೊಂದಿಕೊಂಡು ಸರಿಪಡಿಸಿಕೊಳ್ಳುತ್ತೇವೆ, ಆದ್ದರಿಂದ ಒಂದು ಗುಂಪಾಗಿ ನಾವು ನಮ್ಮ ಬಿಡುವಿನ ಸಮಯದಲ್ಲಿ ಏನನ್ನಾದರೂ ಮಾಡಲೇಬೇಕು ಎಂದು ಯೋಚಿಸಿರುತ್ತೇವೆ” ಎಂದು ಗುಂಪಿನ ಸದಸ್ಯೆಯಾದ ಸುನಂದಾರವರು ಹೇಳಿರುತ್ತಾರೆ.ಸದಸ್ಯರು ಕೆಲವು ಜನರನ್ನು ಸಮಾಲೋಚಿಸಿರುತ್ತಾರೆ ಮತ್ತು ಅನೌಪಚಾರಿಕವಾಗಿ ಸ್ಥಳೀಯ ಮಾರುಕಟ್ಟೆಯ ಸಮೀಕ್ಷೆಯೊಂದನ್ನು ಮಾಡಿರುತ್ತಾರೆ.ಅವರು ರಾಮನಗರ ನಗರದಲ್ಲಿ ತಿಂಡಿ ಅಂಗಡಿಗಳಿಗೆ ಅಥವಾ ಗಾಡಿಗಳಿಗೆ ಉತ್ತಮ ಬೇಡಿಕೆಯಿರುವುದನ್ನು ಕಂಡುಹಿಡಿದಿರುತ್ತಾರೆ. ರಾಮನಗರದಲ್ಲಿ ಅನೇಕ ತಿಂಡಿಕೇಂದ್ರಗಳು ಮತ್ತು ಪಾನಿಪುರಿ ಮಾರಾಟಗಾರರಿದ್ದು, ಭಾರಿ ಬೇಡಿಕೆಯಿರುತ್ತದೆ. ಪಾನಿಪುರಿಯು ಅತಿ ಹೆಚ್ಚು ಗ್ರಾಹಕರಿಗೆ ಇಷ್ಟವಾಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಪುರಿಗಳನ್ನು ಮಾಡಿ ಅಂಗಡಿಗಳಿಗೆ/ಉಪಾಹಾರ ಗೃಹಗಳಿಗೆ ಸರಬರಾಜು ಮಾಡುವುದನ್ನು 2014ರಲ್ಲಿ ಗುಂಪು ಪ್ರಾರಂಭಿಸಿರುತ್ತದೆ. ಹಿಟ್ಟನ್ನು ನಾದಲು ಮತ್ತು ಪುರಿಗಳನ್ನು ಸುತ್ತಲು, ಪುರಿಗಳನ್ನು ಹುರಿಯಲು ಮತ್ತು ಪ್ಯಾಕಿಂಗ್ ಮಾಡಲು ತಮ್ಮ ಕೌಶಲ್ಯ ಮತ್ತು ಸಮಯದ ಲಭ್ಯತೆ ಆಧರಿಸಿ ಮಹಿಳೆಯರು ಮೂರು ಗುಂಪುಗಳನ್ನು ರಚಿಸಿಕೊಂಡಿರುತ್ತಾರೆ ಇದನ್ನು ಮನೆಯಲ್ಲಿಯೇ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಮಾಡುತ್ತಿರುವ ಇಬ್ಬರು ಸದಸ್ಯರ ಮೂಲಕವಾಗಿ ಗುಂಪಿನ ಸದಸ್ಯರು ಉಪಹಾರ ಗೃಹಗಳೊಂದಿಗೆ ಸಂಬಂಧವನ್ನು ವೃದ್ಧಿಸಿಕೊಂಡಿರುತ್ತಾರೆ.



ಗುಂಪು ಈ ಅರಿಕಾಲಿಕ ವ್ಯಾಪಾರದಿಂದ ಲಾಭ ಗಳಿಸುವುದರಲ್ಲಿ ಯಶಸ್ವಿಯಾಗಿರುತ್ತದೆ. ಅವರು ಅದನ್ನು ವಿಸ್ತರಿಸಲು ಮತ್ತು ಆರ್ಥಿಕ ಬೆಂಬಲವನ್ನು ಪಡೆಯಲು ಯೋಚಿಸುತ್ತಿರುವಾಗ, ಅವರಿಗೆ ಗಾಯತ್ರಿ ದೇವಿ, ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳೆಯರ ಅಭಿವೃದ್ಧಿ ನಿಗಮ ಮತ್ತು ಮಿಸ್. ನಿಂಬವ್ವಮೇಲ್ವಿಚಾರಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ಸೂಕ್ತ ಸಾಲ ಯೋಜನೆಯನ್ನು ಪರಿಚಯಿಸಿರುತ್ತಾರೆ.

ಈ ಗುಂಪು ರೂ.1,00,000/- ಸಾಲವನ್ನು ಪಡೆದು ಹಿಟ್ಟನ್ನು ನಾದುವ ಮತ್ತು ರುಬ್ಬುವ ಯಂತ್ರ, ಪುರಿಗಳಿಗಾಗಿ ತಟ್ಟುವ ಯಂತ್ರ, ಒಂದು ದೊಡ್ಡ ಒಲೆ, ಜರಡಿ, ದೊಡ್ಡ ಪಾತ್ರೆಗಳು ಮತ್ತು ಹುರಿಯಲು ಕಾವಲಿಗಳನ್ನು ಖರೀದಿಸಿರುತ್ತಾರೆ. “ನಮಗೆ ಈ ಯಂತ್ರಗಳ



ಬಗ್ಗೆ ಗೊತ್ತಿರಲಿಲ್ಲ. ಈ ಹಿಂದೆ ಪುರಿಗಳನ್ನು ಮಾಡುತ್ತಿದ್ದ ನಮ್ಮ ಇಬ್ಬರು ಸದಸ್ಯರು ನಮಗೆ ಸಹಾಯ ಮಾಡಿರುತ್ತಾರೆ ಮತ್ತು ಬೆಂಗಳೂರಿನಿಂದ ಈ ಯಂತ್ರಗಳನ್ನು ಖರೀದಿಸಲು ನಮಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ” ಸೂಕ್ಷ್ಮ ಸಾಲವನ್ನು ಬಳಸುವ ವಿವರಗಳು ಈ ಕೆಳಗಿನಂತಿವೆ:

**ಸೂಕ್ಷ್ಮ ಸಾಲದ ಬಳಕೆ**

ಪದಾರ್ಥಗಳು	ಮೊತ್ತ
ಹಿಟ್ಟು ಕಲೆಸುವ ಯಂತ್ರ	40000
ತಟ್ಟುವ ಯಂತ್ರ	20000
ಕಡಾಯಿ ಮತ್ತು ಜರಡಿ	5000
ಒಲೆ (ಕಚ್ಚಾ ವಸ್ತುಗಳು ಮತ್ತು ನಿರ್ಮಾಣ ವೆಚ್ಚ)	3000
ಬುಟ್ಟಿಗಳು ಮತ್ತು ಟಾರ್ಪಲಿನ್‌ಗಳು	2000
ಪ್ಯಾಕೆಟ್‌ಗಳನ್ನು ಮೊಹರು ಮಾಡುವ ಯಂತ್ರ	500
ತೂಕ ಮಾಡುವ ಯಂತ್ರ	2000
ತಟ್ಟುವ ಯಂತ್ರಕ್ಕೆ ಬಟ್ಟೆ	2000
ಕಾರ್ಯ ಸ್ಥಳಕ್ಕೆ ಮುಂಗಡ	10000
ಮೊದಲ ತಿಂಗಳ ಬಾಡಿಗೆ	2000
ವಿದ್ಯುತ್ ಬಿಲ್	2000
ತಟ್ಟೆ ಮತ್ತು ಕ್ಯಾನ್	500
ಉರುವಲು	2000
ತೈಲ ಮತ್ತು ಪ್ಯಾಕಿಂಗ್ ಕವರುಗಳು	2000
ಗೋಧಿ. ಮೈದಾ ಹಿಟ್ಟು ಮತ್ತು ಚಿರೋಟಿ ರವೆ	6000
ಇತರೆ	1000
<b>ಒಟ್ಟು</b>	<b>100000</b>

ಸಣ್ಣ ಪ್ರಮಾಣದ ಚಟುವಟಿಕೆಯಿಂದ, ಈ ಗುಂಪು ಈಗ ದಿನಕ್ಕೆ ಪುರಿಯ 400 ಪ್ಯಾಕೆಟ್‌ಗಳನ್ನು ಉತ್ಪಾದಿಸುತ್ತಿದೆ. “ತಿಂಡಿ ಅಂಗಡಿ/ಉಪಾಹಾರ ಗೃಹಗಳ ಮಾಲೀಕರು ಇಲ್ಲಿಗೆ ಬಂದು ಇವುಗಳನ್ನು ನೇರವಾಗಿ ನಮ್ಮಿಂದ ಖರೀದಿಸುತ್ತಿದ್ದಾರೆ. ಪ್ರತಿಯೊಂದು ಪ್ಯಾಕೆಟ್ 100 ಪುರಿಗಳನ್ನು ಒಳಗೊಂಡಿರುತ್ತದೆ ಮತ್ತು ಅದನ್ನು ರೂ.23/-ಕ್ಕೆ ಮಾರುತ್ತೇವೆ” ಎಂದು ಸುಜಾತಾರವರು ವಿವರಿಸಿದ್ದಾರೆ.ಮಹಿಳೆಯರು ಈಗ ದಿನಕ್ಕೆ ಮೂರು ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ತಂಡವು ದಿನಕ್ಕೆ ಸುಮಾರು 4 ಗಂಟೆ ಕಾರ್ಯನಿರ್ವಹಿಸುತ್ತಿದೆ. ಉತ್ಪಾದನಾ ಘಟಕವು ಒಂದು ತಿಂಗಳಲ್ಲಿ 25 ದಿನಗಳಂದು ಕಾರ್ಯನಿರ್ವಹಿಸುತ್ತಿದೆ.ದಿನವೊಂದರ ಒಟ್ಟು ಆದಾಯವು ರೂ.9200/- ಆಗಿರುತ್ತದೆ. ಕಚ್ಚಾ ವಸ್ತುಗಳ ವೆಚ್ಚ ಮತ್ತು ಒಬ್ಬ ನೌಕರನಿಗೆ ಪಾವತಿ ಮಾಡಿದ ಕೂಲಿ ವೆಚ್ಚ ಇವುಗಳನ್ನು ಕಳೆದ ನಂತರದಲ್ಲಿ ಉಳಿಯುವ ಹಣ ದಿನಕ್ಕೆ ಸುಮಾರು ರೂ.3200/- ಆಗುತ್ತದೆ. ಪ್ರತಿ ದಿನದಂದು ಕೆಲಸ ಮಾಡಿದ ಗಂಟೆಗಳ ಆಧಾರದ ಮೇಲೆ ಈ ಮೊತ್ತವನ್ನು ಅವರಿಗೆ ನೀಡಲಾಗುತ್ತಿದೆ.ಇದು ಸಾಮಾನ್ಯವಾಗಿ ದಿನಕ್ಕೆ ರೂ.200/- ಆಗಿರುತ್ತದೆ. ಆದ್ದರಿಂದ ಉದ್ಯಮದಿಂದ ಪ್ರತಿ ಸದಸ್ಯನು ರೂ.4800/-ನ್ನು ತಿಂಗಳಿಗೆ ಗಳಿಸುತ್ತಾನೆ. ಉತ್ಪಾದನಾ ಘಟಕವು ಒಂದು ತಿಂಗಳಲ್ಲಿ 25 ದಿನಗಳಂದು ಕಾರ್ಯನಿರ್ವಹಿಸುತ್ತಿದೆ. ಉದ್ಯಮದ ಕಾರ್ಯಾಚರಣೆಯ ವಿವರಗಳು ಈ ಕೆಳಗಿನಂತಿವೆ:

**ದಿನವೊಂದಕ್ಕೆ ಕಚ್ಚಾ ಪದಾರ್ಥಗಳ ವೆಚ್ಚ**

ಪದಾರ್ಥಗಳು	ಪ್ರಮಾಣ	ಮೊತ್ತ ರೂ.ಗಳು
ತೈಲ	20 ಕೆಜಿಗಳು	1500
ಮೈದಾ	30 ಕೆಜಿಗಳು	1500
ಗೋಧಿ ಹಿಟ್ಟು	30 ಕೆಜಿಗಳು	1050
ಚಿರೋಟಿ ರವೆ	30 ಕೆಜಿಗಳು	1200
ಪ್ಯಾಕಿಂಗ್ ಕವರ್‌ಗಳು	4 ಕೆಜಿಗಳು	400
ಉರುವಲು ಕಟ್ಟಿಗೆ		1500
<b>ಎಲ್ಲಾ ಪದಾರ್ಥಗಳು ಒಟ್ಟು</b>		<b>7150</b>

**ಚಾಲ್ತಿ ವೆಚ್ಚ ಮತ್ತು ಮಾಸಿಕ ಆದಾಯ**

ಪದಾರ್ಥಗಳು	ವೆಚ್ಚ	ದಿನಗಳು	ಮೊತ್ತ ರೂ.ಗಳು
ಎಲ್ಲಾ ಒಟ್ಟು ಪದಾರ್ಥಗಳು	7150	25	178750
ಬಾಡಿಗೆ	2000		2000
ವಿದ್ಯುಚ್ಛಕ್ತಿ	2000		2000
ಉದ್ಯೋಗಿ	300	25	7500
ಸೂಕ್ಷ್ಮ ಸಾಲದ ಮರುಪಾವತಿ	5400		5400
ಮಾಸಿಕ ವೆಚ್ಚ			195650
ಪ್ರತಿ ಪ್ರಾಕ್ಟೆಕ್ಟ್‌ಗೆ ರೂ.23ರಂತೆ 400 ಪ್ರಾಕ್ಟೆಕ್ಟ್‌ಗಳ ಮಾರಾಟದಿಂದ ಒಟ್ಟು ಮಾಸಿಕ ಆದಾಯ	5200	25	230000
ಮಾಸಿಕ ವೆಚ್ಚ			195650
ನಿವ್ವಳ ಆದಾಯ			34350
<b>ಆದಾಯ 15 ಸದಸ್ಯರಲ್ಲಿ ವಿಂಗಡಿಸಿದ ಆದಾಯ</b>			<b>2290</b>

ಸದಸ್ಯರು ಕಚ್ಚಾ ಪದಾರ್ಥಗಳನ್ನು ರಾಮನಗರದಿಂದ ಖರೀದಿಸುತ್ತಾರೆ. ವಸ್ತುಗಳ ಉತ್ತಮ ಗುಣ ಮಟ್ಟವನ್ನು ಖಚಿತ ಪಡಿಸಿಕೊಂಡು ಅವರು ಅಂತಹ ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಅವರು ಪುರಿಗಳನ್ನು ಹುರಿಯಲು ಒಬ್ಬ ಕಾರ್ಮಿಕನನ್ನು ತೊಡಗಿಸಿಕೊಂಡು, ದಿನಕ್ಕೆ ರೂ.300ನ್ನು ಆತನಿಗೆ ಪಾವತಿಸುತ್ತಿದ್ದಾರೆ ಭೂಮಿ ಹೊಂದಿರುವ ಸದಸ್ಯರಿಗೆ ಮತ್ತು ಕೃಷಿ ಕಾರ್ಮಿಕ ಸದಸ್ಯರಿಗೆ ಮಾತ್ರ ಬೆಳೆ ಕೊಯ್ಲು ಕಾಲದಲ್ಲಿ ಸಮಯ ಹೊಂದಿಸಲು ಕಷ್ಟವಾಗುತ್ತಿದೆ. ಬೇಡಿಕೆಯಾಧರಿಸಿ ಕ್ರಮೇಣವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಘಟಕವನ್ನು ವಿಸ್ತರಿಸಲು ಗುಂಪು ಯೋಜನೆ ಮಾಡಿರುತ್ತದೆ.

“ಹಿಂದೆ ನಾವು ದೂರದರ್ಶನ ವೀಕ್ಷಿಸುವುದರಲ್ಲಿ, ಅನುಪಯುಕ್ತವಾದ ಹರಟೆಯಲ್ಲಿ ತೊಡಗಿರುತ್ತಿದ್ದೆವು”. ಈಗ ನಾವು ಒಂದು ಸಮೂಹದಂತೆ ಒಟ್ಟಾಗಿ ಸಮಯವನ್ನು ಕಳೆಯುತ್ತಿದ್ದೇವೆ ಮತ್ತು ಸಮಯವನ್ನು ಲಾಭದಾಯಕವಾಗಿ ಬಳಸಿಕೊಳ್ಳುತ್ತಿದ್ದೇವೆ ಇದು ನಮಗೆ ತೃಪ್ತಿದಾಯಕವಾಗಿರುತ್ತದೆ” ಎಂದು ವಿಜಯಮ್ಮ ಹೇಳುತ್ತಾರೆ. “ನಮ್ಮಲ್ಲಿ ಪ್ರತಿಯೊಬ್ಬರು ಇಲ್ಲಿ ಕೆಲಸ ಮಾಡಿ ಒಟ್ಟಾಗಿ ಸಮಯವನ್ನು ಕಳೆಯುತ್ತೇವೆ. ತಂಡ ಸ್ಪೂರ್ತಿಯನ್ನು ನಿರ್ಮಿಸುವುದು, ನಮ್ಮ ಸ್ವ ಸಹಾಯ ಗುಂಪಿಗೆ ಒಳ್ಳೇ ಹೆಸರನ್ನು ತರುವುದು ಮತ್ತು ಕೆಲವು ರೂಪಾಯಿಗಳನ್ನು ಗಳಿಸುವುದಾಗಿದೆ ಲಾಭ ಮಾಡುವುದೊಂದೇ ಈ ಉದ್ಯಮದ ಏಕೈಕ ಉದ್ದೇಶವಲ್ಲ” ಎಂದು ಉಮಾ ಸ್ಪಷ್ಟ ಪಡಿಸಿರುತ್ತಾರೆ. ಈ ಚಾಲನಾ ಶಕ್ತಿಯು ಈ ಸ್ವ ಸಹಾಯ ಮತ್ತು ಉದ್ಯಮದ ಅನನ್ಯ ವೈಶಿಷ್ಟ್ಯತೆಯಾಗಿರುತ್ತದೆ.



## 10.4.4 ಫ್ಯಾಷನ್ ಪ್ರವರ್ಧಮಾನದಿಂದ ಅಭಿವೃದ್ಧಿ ಹೊಂದುವುದು

### ಬಳ್ಳಾರಿಯಲ್ಲಿ ಸಿದ್ಧ ಉಡುಪುಗಳ ಅಂಗಡಿ

ಒಬ್ಬ ಗ್ರಾಹಕರೊಂದಿಗೆ ಮಾತನಾಡುತ್ತಿರುವಾಗ ಒಳಗೆ ಬಂದ ಮತ್ತೊಬ್ಬ ಗ್ರಾಹಕರನ್ನು ಲವಲವಿಕೆಯಿಂದ ನಗುವಿನೊಂದಿಗೆ ಸ್ವಾಗತಿಸಿ ಆಕೆಯು ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗುತ್ತಾಳೆ. ಗ್ರಾಹಕರ ಅವಶ್ಯಕತೆಯೇನೆಂಬುದನ್ನು ಊಹಿಸಿದ ಆಕೆಯು ಅಂದವಾಗಿ ಜೋಡಿಸಿಟ್ಟ ಬಾಕ್ಸ್‌ಗಳನ್ನು ತಕ್ಷಣವೇ ಹೊರಗೆಳೆದು ಬಟ್ಟೆಗಳನ್ನು ಅವರಿಗೆ ತೋರಿಸುತ್ತಾಳೆ. ಕೆಲವೇ ನಿಮಿಷಗಳಲ್ಲಿ ಇಬ್ಬರೂ ಗ್ರಾಹಕರು ಸಂತೋಷದಿಂದ ತಮ್ಮ ಖರೀದಿಗಳೊಂದಿಗೆ ಅಂಗಡಿಯಿಂದ ಹೊರನಡೆಯುತ್ತಾರೆ. “ನಾನು ಅಂತರ್ಮುಖಿಯಾಗಿದ್ದು ಜನರೊಂದಿಗೆ ಅಷ್ಟೇನೂ ಮಾತನಾಡುತ್ತಿರಲಿಲ್ಲ.ನಾನು ತುಂಬಾ ಚೆನ್ನಾಗಿ ಮಾತನಾಡುತ್ತೇನೆ ಮತ್ತು ನನ್ನ ಅಂಗಡಿಯಲ್ಲಿ ಖರೀದಿಸಲು ಸಂತೋಷವಾಗುತ್ತದೆ ಎಂದು ಜನರು ಹೇಳಿದಾಗ ನನಗೆ ಆನಂದವಾಗುತ್ತಿತ್ತು. ಇದಕ್ಕಾಗಿ ನನ್ನ ಸ್ವ ಸಹಾಯ ಗುಂಪಿಗೆ ಮತ್ತು ಈ ಉದ್ಯಮವನ್ನು ಪ್ರಾರಂಭಿಸಲು ಮತ್ತು ಅದನ್ನು ವಿಸ್ತರಿಸಲು ಕಾರಣವಾದ ಸೂಕ್ಷ್ಮ ಸಾಲಕ್ಕೆ ಎಲ್ಲಾ ಧನ್ಯವಾದಗಳು” ಎಂದು ಲಕ್ಷ್ಮಿ ಹೇಳುತ್ತಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ವಿ.ಲಕ್ಷ್ಮಿಯ ಸಿದ್ಧ ಉಡುಪುಗಳ ಅಂಗಡಿಯು ತುಂಬಾ ಬೇಡಿಕೆಯಿರುವ ಅಂಗಡಿಗಳ ಪೈಕಿ ಒಂದಾಗಿರುತ್ತದೆ.

ಪದವೀಧರಳಾದ ಆಕೆಯು ಯಾವಾಗಲೂ ಆರ್ಥಿಕ ಸ್ವಾತಂತ್ರ್ಯವನ್ನು ಬಯಸುತ್ತಿದ್ದರೂ, ಹೂಡಿಕೆಗೆ ಬಂಡವಾಳವಿಲ್ಲದಿರುವುದು ಒಂದು ತೊಡಕಾಗಿತ್ತು. ಈ ಅಂಗಡಿಯನ್ನು ಪ್ರಾರಂಭಿಸುವ ಮೊದಲು ಆಕೆಯ ಪತಿಯು ನಡೆಸುತ್ತಿದ್ದ ಒಂದು ಸಣ್ಣ ಅಂಗಡಿಯೇ ಆದಾಯದ ಏಕೈಕ ಮೂಲವಾಗಿತ್ತು. ಆಕೆಯ ಇಬ್ಬರು ಮಕ್ಕಳೂ ಸಹಾ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸ್ವ ಸಹಾಯ ಗುಂಪನ್ನು ಸೇರಿದ ನಂತರ ಉಳಿತಾಯವನ್ನು ಮಾಡಲು ಪ್ರಾರಂಭಿಸಿದ ಆಕೆಗೆ 2011ರಲ್ಲಿ ಸಾಲ ಪಡೆಯಲು ಮತ್ತು ಈ ಉದ್ಯಮವನ್ನು ಪ್ರಾರಂಭಿಸಲು ಸಾಧ್ಯವಾಗಿರುತ್ತದೆ. ತನ್ನ ತವರಿನ ಹಳ್ಳಿಯಲ್ಲಿ ತಂದೆಯೊಂದಿಗೆ ಬಟ್ಟೆ ಅಂಗಡಿಯನ್ನು ನಡೆಸಿದ ಹಿಂದಿನ ಅನುಭವವು ಆಕೆಗಿದೆ.ತನ್ನ ತಂದೆಯಿಂದ ಮಾರ್ಗದರ್ಶನವನ್ನು ಪಡೆದು, ಅವರ ಸಹಾಯದಿಂದ ಹುಬ್ಬಳ್ಳಿಯಲ್ಲಿರುವ ಪೂರೈಕೆದಾರರೊಂದಿಗೆ ಸಂಪರ್ಕ ಕೊಂಡಿಗಳನ್ನು ಸ್ಥಾಪಿಸಿಕೊಂಡ ಆಕೆಯು ಈ ವ್ಯಾಪಾರವನ್ನು ಪ್ರಾರಂಭಿಸಿರುತ್ತಾರೆ. ಅದೇ ರೀತಿಯ ತಕ್ಕದಾದ ಅಂಗಡಿಗಳು ಗ್ರಾಮದಲ್ಲಿ ಇಲ್ಲವೆಂಬ ವಾಸ್ತವ ವಿಷಯವು ಆಕೆಯ ಉಪಯೋಗಕ್ಕೆ ಬಂದಿರುತ್ತದೆ. ತನ್ನ ಪತಿಯ ಕಿರಾಣಿ ಅಂಗಡಿಯ ಗ್ರಾಹಕರೇ ಬೇಗನೇ ಆಕೆಯ ಅಂಗಡಿಯ ಗ್ರಾಹಕರಾಗಿರುತ್ತಾರೆ.

ಒಂದು ಲಕ್ಷ ರೂ.ಗಳ ಪ್ರಾರಂಭಿಕ ಹೂಡಿಕೆಯೊಂದಿಗೆ ಆಕೆಯು ಆರಂಭದಲ್ಲಿ ಹುಬ್ಬಳ್ಳಿಯಿಂದ ಕೆಲವು ವಿಧದ ಸಿದ್ಧ ಉಡುಪುಗಳನ್ನು ಖರೀದಿಸಿರುತ್ತಾರೆ. ಕ್ರಮೇಣವಾಗಿ ವ್ಯಾಪಾರವು ಅಭಿವೃದ್ಧಿಯಾಗುತ್ತಾ, ಸೌಂದರ್ಯದ ಉಡುಪುಗಳಿಗೆ ಬೇಡಿಕೆಯು ಏರಿಕೆಯಾಗಿರುತ್ತದೆ. ಒಂದೇ ವರ್ಷದಲ್ಲಿ ವ್ಯಾಪಾರವನ್ನು ವಿಸ್ತರಿಸಲು ಆಕೆಯು ಸಿದ್ಧಳಾಗಿರುತ್ತಾಳೆ. ಲಕ್ಷ್ಮಿಯು ಸೂಕ್ಷ್ಮ ಸಾಲ ಯೋಜನೆಯಡಿ ರೂ.5000 ಪಡೆದುಕೊಂಡು ರೂ.20000ವನ್ನು ಸ್ವ ಸಹಾಯ ಗುಂಪಿನ ಸಾಮಾನ್ಯ ನಿಧಿಯಿಂದ ಪಡೆದು ಕೊಂಡಿರುತ್ತಾಳೆ. ಸ್ವ ಸಹಾಯ ಗುಂಪಿನ ಸದಸ್ಯರಿಗೆ ಸೂಕ್ಷ್ಮ ಸಾಲ ಯೋಜನೆಯ ಬಗ್ಗೆ ಪರಿಚಯಿಸಿದಾಗ ಅವರು ತಮ್ಮಲ್ಲಿ ಸಾಲವನ್ನು ಹಂಚಿಕೊಂಡಿರುತ್ತಾರೆ, ಈ ರೂ.25000 ಹೆಚ್ಚುವರಿ ಹೂಡಿಕೆಯೊಂದಿಗೆ ಅವಳಿಗೆ ತನ್ನ ಅಂಗಡಿಯಲ್ಲಿ ಹೊಸ ವಿಧಗಳನ್ನು ಪರಿಚಯಿಸಲು ಸಾಧ್ಯವಾಗಿರುತ್ತದೆ.



ಆಕೆಯು ತನ್ನ ಪತಿಯೊಂದಿಗೆ ತಮ್ಮ ಅಂಗಡಿಗೆ ದಾಸ್ತಾನು ಖರೀದಿಸಲು ಮೂರು ತಿಂಗಳಿಗೊಂದಾವರ್ತಿ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮದೇ ಸ್ವಂತ ಅಂಗಡಿಯಾಗಿರುವುದರಿಂದ, ಅಲ್ಲಿ ಯಾವುದೇ ಬಾಡಿಗೆಯು ಇಲ್ಲ. ಬಟ್ಟೆಗಳಿಗೆಂದು ಮಾಡುವ ಹೂಡಿಕೆಯೊಂದಿಗೆ ತಿಂಗಳಿಗೊಮ್ಮೆ ರೂ.400 ವಿದ್ಯುತ್ ಶುಲ್ಕವು ಮರುಕಳಿಸುವ ಕಾರ್ಯಾಚರಣೆಯ ವೆಚ್ಚವಾಗಿರುತ್ತದೆ.

ಫ್ಯಾಷನ್ನಿನ ಇತ್ತೀಚಿನ ಪ್ರವೃತ್ತಿಯ ಉಡುಪುಗಳನ್ನು ಆಕೆಯು ದಾಸ್ತಾನು ಮಾಡುವುದಲ್ಲದೇ, ಗ್ರಾಹಕರ ಅಗತ್ಯಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಅವರೊಡನೆ ನಗುಮೊಗದಿಂದ ಹೃತ್ಪೂರ್ವಕ ಸಂಭಾಷಣೆಯೊಂದಿಗೆ ವ್ಯವಹರಿಸುತ್ತಾಳೆ. ಆಕೆಯು ಮಕ್ಕಳ ಮತ್ತು ಮಹಿಳೆಯರ ಸಿದ್ಧವಾಗಿರುವ ಧರಿಸುವ ಬಟ್ಟೆಗಳನ್ನು ಅಂದರೆ ಮಕ್ಕಳ ಉಡುಪುಗಳು, ಸೀರೆಗಳು, ಮಹಿಳೆಯರ ಒಳ ಉಡುಪುಗಳು, ರವಿಕೆ ಬಟ್ಟೆಗಳು ಮತ್ತು ಚಾದರಗಳ ಉತ್ತಮ ಸಂಗ್ರಹ ದಾಸ್ತಾನು ಮಾಡಿರುತ್ತಾರೆ. ರವಿಕೆ ಬಟ್ಟೆಗಳು ರೂ.10ರಿಂದ ರೂ.50, ಸೀರೆಗಳು ರೂ.50ರಿಂದ ರೂ.500, ಮತ್ತು ಮಕ್ಕಳ ಉಡುಪುಗಳು ರೂ.50ರಿಂದ ರೂ.200ರ ವ್ಯಾಪ್ತಿಯೊಳಗೆ ದೊರಕುತ್ತಿವೆ. ಆಕೆಯು ತಿಂಗಳಿಗೆ ರೂ.7000 ನಿವ್ವಳ ಆದಾಯವನ್ನು ಗಳಿಸುತ್ತಿದ್ದಾಳೆ. “ನಮಗೆ ನಮ್ಮ ಹಳ್ಳಿಯಲ್ಲಿ ಕೆಲವೇ ಆಯ್ಕೆಗಳಿದ್ದ ಕಾರಣದಿಂದ, ಹಿಂದೆ ನಾವು ಬಟ್ಟೆಗಳನ್ನು ನಮ್ಮ ಹಳ್ಳಿಯಿಂದ 20 ಕಿಮೀ.ದೂರದಲ್ಲಿರುವ ಹೊಸಪೇಟೆಯಿಂದ ಖರೀದಿಸುತ್ತಿದ್ದೆವು. ಈಗ ಲಕ್ಷ್ಮಿಯ ಅಂಗಡಿಯ ಹುಬ್ಬಳ್ಳಿಯಿಂದ ತಂದಿರುವ ಉತ್ತಮ ವಿಧಗಳ ಬಟ್ಟೆ ಮತ್ತು ಉಡುಪುಗಳನ್ನು ಹೊಂದಿರುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಅನೇಕ ಜನರು ಸಹಾ ಇಲ್ಲಿಗೆ ಬರುತ್ತಾರೆ.ಬೆಲೆಯೂ ಸಹಾ ಸಮಂಜಸವಾಗಿದೆ” ಎಂದು ಅದೇ ಸ್ವ ಸಹಾಯ ಸಂಘದ ಸದಸ್ಯೆ ಲಲಿತಾರವರು ಹೇಳುತ್ತಾರೆ.

“ನನ್ನ ವೆಚ್ಚಗಳಿಗಾಗಿ ನಾನು ಯಾರ ಮೇಲೂ ಅವಲಂಬಿತಳಾಗಿಲ್ಲ ಎಂಬುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆರ್ಥಿಕ ಸ್ವಾತಂತ್ರ್ಯವು ನನಗೆ ಬಹಳಷ್ಟು ಆತ್ಮ ವಿಶ್ವಾಸವನ್ನು ನೀಡಿರುತ್ತದೆ. ನನ್ನ ದುಡಿಮೆಯಿಂದ ನಾನು ಚಿನ್ನದ ಆಭರಣವನ್ನು ಖರೀದಿಸಿರುತ್ತೇನೆ. “ನಾನು ನನ್ನ ಸಹೋದರನ ಮದುವೆಗೆ ಮಧುಚಂದ್ರದ ಪ್ರವಾಸವನ್ನು ಕೊಡುಗೆಯಾಗಿ ನೀಡಿದ್ದು, ಇದನ್ನೆಲ್ಲಾ ಮಾಡಲು ನಾನು ಯಾರದೇ ಅನುಮತಿಗಾಗಿ ಕಾಯಬೇಕಾಗಿರಲಿಲ್ಲ” ಎಂದು ಹೆಮ್ಮೆಯಿಂದ ಲಕ್ಷ್ಮಿ ಹೇಳುತ್ತಾರೆ.



“ಅವಳು ತನ್ನ ಕೆಲಸದಲ್ಲಿ ತಾನು ಆನಂದ ಪಡುವುದನ್ನು ನೋಡುವುದರಲ್ಲಿ ತುಂಬಾ ತೃಪ್ತಿದಾಯಕವಾಗಿದೆ. ಆಕೆಯನ್ನು

ಬೆಂಬಲಿಸುವುದು ನನ್ನ ಕರ್ತವ್ಯ” ಎಂಬುದಾಗಿಯೂ ಆಕೆಯ ಪತಿಯವರು ನುಡಿಯುತ್ತಾರೆ. ಆಕೆಯ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಈಗ ಆಕೆಯ ಅನೇಕ ಸ್ನೇಹಿತರು ಎದುರು ನೋಡುತ್ತಿದ್ದಾರೆ. ಹೆಚ್ಚು ನಮೂನೆಗಳೊಂದಿಗೆ ಮತ್ತು ವಿಶಾಲವಾದ ಅಂಗಡಿಗೆ ಕ್ರಮೇಣವಾಗಿ ತನ್ನ ವ್ಯಾಪಾರವನ್ನು ಬದಲಿಸಿ, ಬೆಂಬಲಿಸಿ ವಿಸ್ತರಿಸಲು ಆಕೆಯು ಯೋಚಿಸಿರುತ್ತಾಳೆ. ಯಾವ ರೀತಿಯಲ್ಲಿ ಸ್ವ ಸಹಾಯ ಗುಂಪು ವೇದಿಕೆಯು ಕನಸುಗಳಿಗೆ ರೆಕ್ಕೆಗಳನ್ನು ನೀಡಿರುತ್ತದೆ ಮತ್ತು ಸೂಕ್ಷ್ಮ ಸಾಲವು ಉದ್ಯಮವನ್ನು ಪೋಷಿಸಿರುತ್ತದೆ ಎಂಬುದಕ್ಕೆ ಲಕ್ಷ್ಮಿಯು ಒಂದು ಉದಾಹರಣೆ ಆಗಿರುತ್ತಾಳೆ.

## 10.4.5 ಯಶಸ್ವಿನ ಬಣ್ಣಗಳು

### ಬೀದರ್‌ನ ಮ್ಯಾಚಿಂಗ್ ಮತ್ತು ಹೊಲಿಗೆ ಕೇಂದ್ರ

ಪದಕಗಳು, ಮಣಿಗಳು, ಬಟ್ಟೆ ವಸ್ತುಗಳು, ಜಿಪ್‌ಗಳು, ಗುಂಡಿಗಳು, ರೇಶ್ಮೆ ದಾರಗಳು, ಕಸೂತಿ ಮಾಡಿದ ಬಟ್ಟೆಗಳು, ಉಪಕರಣಗಳು ಮತ್ತು ಅಸಂಖ್ಯಾತ ವರ್ಣಗಳ ಇತರ ಅನೇಕ ಆಸಕ್ತಿದಾಯಕ ವಸ್ತುಗಳನ್ನು ಅಂದವಾಗಿ ಜೋಡಿಸಿ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಈ ಸಣ್ಣ ಅಂಗಡಿಯಲ್ಲಿ ನೇತುಹಾಕಲಾಗಿರುತ್ತದೆ. ಅದರಲ್ಲಿ ಪ್ರತಿಯೊಬ್ಬ ಮಹಿಳೆಗೆ ಆಸಕ್ತಿ ಇರುವುದೇನೋ ಇರುತ್ತದೆ. ಇದು ಸಾಕಾಗಲಿಲ್ಲವೇನೋ ಎನ್ನುವಂತೆ, ಅಲ್ಲಿ ಎರಡು ಹೊಲಿಗೆ ಯಂತ್ರಗಳು ಇದ್ದು, ಒಂದರಲ್ಲಿ ಕಸೂತಿಯನ್ನು ಹಾಕಲೂ ಸಾಧ್ಯವಿದೆ. ವಿವಿಧ ಚಿತ್ರಪ್ರದರ್ಶನಗಳ ಈ ವಸ್ತುಗಳ ನಡುವೆ ಇನ್ನೂ ಉದ್ದವಾದ ಹೆಸರಿನ ಅಂದರೆ ಸುವರ್ಣ ವಿಠಲರಾವ್ ಮೆಖಾಲೆ ಎಂಬ ವಿಶಾಲವಾಗಿ ಮುಗುಳ್ಳಗೆ ಬೀರುತ್ತಿರುವ ಮಧುರ ಧ್ವನಿಯ ಒಬ್ಬ ಪುಟ್ಟ ಮಹಿಳೆ ಇದ್ದಾಳೆ.

34 ವರ್ಷಗಳ ಇವಳು ಅತ್ಯಂತ ಯಶಸ್ವೀ ಉದ್ಯಮಿಯಾಗಿದ್ದು, ಬೀದರ್ ಜಿಲ್ಲೆಯ ಬಸವಕಲ್ಯಾಣದ ಜೈಶಂಕರ್ ಕಾಲೋನಿಯ ಮ್ಯಾಚಿಂಗ್ ಮತ್ತು ಪಿಕೋ ಕೇಂದ್ರದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾಳೆ. ಒಂದು ಹವ್ಯಾಸವಾಗಿ 2002ರಲ್ಲಿ ತನ್ನ ಪತಿಯನ್ನು ಬೆಂಬಲಿಸಲು ಪ್ರಾರಂಭಿಸಿದ ಇದು ಇಂದು ಪೂರ್ಣ ಪ್ರಮಾಣದಲ್ಲಿ ವರ್ಷವಿಡೀ ಸ್ವಯಂ ಉದ್ಯೋಗವಾಗಿರುತ್ತದೆ. ಇವಳು ತನ್ನ ಪತಿ ಮತ್ತು ಓದುತ್ತಿರುವ ಎಲ್ಲಾ ಮೂರು ಮಕ್ಕಳೊಂದಿಗೆ ವಾಸವಾಗಿರುತ್ತಾಳೆ. ಅವರಿಗೆ ಸ್ವಂತ ಕೃಷಿ ಭೂಮಿಯು ಇಲ್ಲದ್ದರಿಂದ ಪ್ರಾರಂಭದಲ್ಲಿ ಆಕೆಯ ಪತಿಯು ಕುಟುಂಬವನ್ನು ಬೆಂಬಲಿಸಲು ಹೊಲಿಯುತ್ತಿದ್ದರು ಆತನನ್ನು ಬೆಂಬಲಿಸಲು, ಸುವರ್ಣಳು ಅವಳ ಬಿಡುವಿನ ವೇಳೆಯಲ್ಲಿ ಆತನಿಂದ ಹೊಲಿಯುವುದನ್ನು ಕಲಿಯಲು ಪ್ರಾರಂಭಿಸಿದಳು. ಕ್ರಮೇಣವಾಗಿ ತಾನು ಇದರಲ್ಲಿ ಉತ್ತಮ ಕೌಶಲ್ಯ ಪಡೆದಿರುತ್ತೇನೆ ಎಂದು ಅವಳು ಅರಿತುಕೊಂಡು, ಇತರರಿಗೆ ಬಟ್ಟೆಗಳನ್ನು ಹೊಲಿಯಲು ಪ್ರಾರಂಭಿಸಿ, ಆದಾಯವನ್ನು ಗಳಿಸಲು ಪ್ರಾರಂಭಿಸಿದಳು. “ಒಂದು ಹೆಮ್ಮೆ ಪಡುವ ಚಾಲನೆ ನಾನೆಂದೂ ಮರೆಯಲು ಸಾಧ್ಯವಿಲ್ಲ” ಎಂದು ಅವಳು ಹೇಳುತ್ತಾಳೆ. ಅವಳು ವನದೇವಿ ಸ್ವ ಸಹಾಯ ಸಂಘದ ಸದಸ್ಯೆಯಾಗಿ ಅವಳು ಗಳಿಸಿದ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸಿದಳು.

ನಾನು ಸರಳವಾಗಿ ಹೊಲಿದ ಮತ್ತು ಕಸೂತಿ ಮಾಡಿದ ಬಟ್ಟೆಗಳಿಗೆ ನನ್ನದೇ ಆಸಕ್ತಿಯಿಂದ ಸಣ್ಣ ಮಣಿಗಳನ್ನು ಮತ್ತು ಕೆಲವು ಅಲಂಕಾರಿಕಗಳನ್ನು ಸೇರಿಸಿ ಅವುಗಳ ಮೌಲ್ಯವನ್ನು ಹೆಚ್ಚಿಸಲು ಪ್ರಾರಂಭಿಸಿರುತ್ತೇನೆ. ಇದು ನನ್ನ ಗ್ರಾಹಕರಿಗೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ನಾನು ಮೌಲ್ಯಧಾರಿತ ಉತ್ಪನ್ನಗಳ ವ್ಯಾಪ್ತಿಯನ್ನು ಅರ್ಥ ಮಾಡಿಕೊಂಡಿರುತ್ತೇನೆ” ಎಂದು ಸುವರ್ಣ ವಿವರಿಸುತ್ತಾಳೆ. ಪಟ್ಟಣದಲ್ಲಿ ಬಹಳಷ್ಟು ಟೈಲರ್‌ಗಳು ಮೂಲಾಧಾರಿತ ಹೊಲಿಗೆ ಕೆಲಸ ಮಾಡಿದರೆ ಗ್ರಾಮದಲ್ಲಿ ಸೀರೆಗಳಿಗೆ ಪಿಕೋ ಮತ್ತು ಫಾಲ್ಸ್ ಹೊಲಿಗೆ ಹಾಕುವುದನ್ನು ಬಿಟ್ಟರೆ ಅಷ್ಟೇನೂ ಆಯ್ಕೆಗಳಿಲ್ಲ ಎಂದು ಅವಳು ಶೀಘ್ರದಲ್ಲಿ ಅರ್ಥಮಾಡಿಕೊಂಡಿರುತ್ತಾಳೆ. ಇದು ಅವಳನ್ನು ಯೋಚಿಸಲು ಪ್ರಾರಂಭಿಕ ನಾಂದಿಯಾಗಿರುತ್ತದೆ. ತನ್ನ ಸ್ವ ಸಹಾಯ ಗುಂಪಿನಿಂದ ಪಡೆದ ರೂ.50,000 ಸಾಲದೊಂದಿಗೆ ತನ್ನ ಪತಿಯೊಂದಿಗೆ ಅವಳು ಅಂಗಡಿಯೊಂದನ್ನು ಪ್ರಾರಂಭಿಸಿ ಅಲ್ಲಿ ಬಟ್ಟೆಗಳನ್ನು ಹೊಲಿಯುತ್ತಿದ್ದರಲ್ಲದೇ ಸೀರೆಗಳಿಗೆ ಫಾಲ್ಸ್ ಮತ್ತು ಪಿಕೋವನ್ನು ಹೊಲಿಯುತ್ತಿದ್ದರು. 2012ರಲ್ಲಿ ಅವಳು ರೂ.10,000 ಸಾಲವನ್ನು ತನ್ನ ಸ್ವ ಸಹಾಯ ಗುಂಪಿನಿಂದ ಸೂಕ್ಷ್ಮ ಸಾಲ ಯೋಜನೆಯಡಿ ಪಡೆದು ಮತ್ತೊಂದು ಕಸೂತಿ ಯಂತ್ರವನ್ನು ಖರೀದಿಸಿರುತ್ತಾಳೆ. ವ್ಯಾಪಾರವು ಉತ್ತಮವಾಗಿ ಅಭಿವೃದ್ಧಿಯಾಗಿದ್ದು, ಅಲ್ಲಿಂದ ಇದು ಹಿಂದಿರುಗಲೇ ಇಲ್ಲ.



ಎಂದು ಅವಳು ಶೀಘ್ರದಲ್ಲಿ ಅರ್ಥಮಾಡಿಕೊಂಡಿರುತ್ತಾಳೆ. ಇದು ಅವಳನ್ನು ಯೋಚಿಸಲು ಪ್ರಾರಂಭಿಕ ನಾಂದಿಯಾಗಿರುತ್ತದೆ. ತನ್ನ ಸ್ವ ಸಹಾಯ ಗುಂಪಿನಿಂದ ಪಡೆದ ರೂ.50,000 ಸಾಲದೊಂದಿಗೆ ತನ್ನ ಪತಿಯೊಂದಿಗೆ ಅವಳು ಅಂಗಡಿಯೊಂದನ್ನು ಪ್ರಾರಂಭಿಸಿ ಅಲ್ಲಿ ಬಟ್ಟೆಗಳನ್ನು ಹೊಲಿಯುತ್ತಿದ್ದರಲ್ಲದೇ ಸೀರೆಗಳಿಗೆ ಫಾಲ್ಸ್ ಮತ್ತು ಪಿಕೋವನ್ನು ಹೊಲಿಯುತ್ತಿದ್ದರು. 2012ರಲ್ಲಿ ಅವಳು ರೂ.10,000 ಸಾಲವನ್ನು ತನ್ನ ಸ್ವ ಸಹಾಯ ಗುಂಪಿನಿಂದ ಸೂಕ್ಷ್ಮ ಸಾಲ ಯೋಜನೆಯಡಿ ಪಡೆದು ಮತ್ತೊಂದು ಕಸೂತಿ ಯಂತ್ರವನ್ನು ಖರೀದಿಸಿರುತ್ತಾಳೆ. ವ್ಯಾಪಾರವು ಉತ್ತಮವಾಗಿ ಅಭಿವೃದ್ಧಿಯಾಗಿದ್ದು, ಅಲ್ಲಿಂದ ಇದು ಹಿಂದಿರುಗಲೇ ಇಲ್ಲ.

ಅವಳು ರವಿಕೆಗಳನ್ನು, ಸಲ್ವಾರ್‌ಗಳನ್ನು, ಪೆಟಿಕೋಟ್‌ಗಳನ್ನು, ವಿನ್ಯಾಸದ ರವಿಕೆಯನ್ನು, ಲೈನಿಂಗ್ ಉಡುಪುಗಳನ್ನು ಹೊಲಿಯುವುದು, ದಾರ ಮತ್ತು ಕೈ ಕಸೂತಿಯನ್ನು, ರವಿಕೆ ಕಣಗಳನ್ನು, ವೈವಿಧ್ಯ ವಸ್ತುಗಳನ್ನು, ಪಿಕ್ಟೋ ಫಾಲ್‌ಗಳನ್ನು, ವಿವಿಧ ಉಪಕರಣಗಳನ್ನು, ಇತ್ಯಾದಿಗಳನ್ನು ಒದಗಿಸುವುದು ಸೇರಿದಂತೆ ವೈವಿಧ್ಯ ಸೇವೆಗಳನ್ನು ಒದಗಿಸುತ್ತಿದ್ದಾಳೆ. 2ರಿಂದ 3ತಿಂಗಳಿಗೊಮ್ಮೆ ಅವಳು ಕೊಲ್ಕಾಪುರ ಮತ್ತು ಹೈದರಾಬಾದ್‌ನಿಂದ ಸುಮಾರು ರೂ.50,000ದಿಂದ ರೂ.1,00,000 ವೆಚ್ಚ ಭರಿಸಿ ತನ್ನ ಅಂಗಡಿಗೆ ವಸ್ತುಗಳನ್ನು ಮತ್ತು ಉತ್ಪನ್ನಗಳನ್ನು ಖರೀದಿಸುತ್ತಿದ್ದಾಳೆ. ಖರೀದಿಯನ್ನು ಅವಳೇ ಸ್ವತಃ ಮಾಡುತ್ತಾಳೆ.ಇಂದು ಸುವರ್ಣಳು ಸುಲಭವಾಗಿ ದಿನವೊಂದಕ್ಕೆ ರೂ.500ರಿಂದ ರೂ.750ರವರೆಗೆ ನಿವ್ವಳ ಲಾಭವನ್ನು ಗಳಿಸುತ್ತಿದ್ದಾಳೆ. ಋತುವನ್ನು ಅವಲಂಬಿಸಿ ಮಾಸಿಕ ಆದಾಯವು, ರೂ.12,000ದಿಂದ ರೂ.18,000ದ ನಡುವೆ ಇರುತ್ತದೆ. ಹಬ್ಬದ ಮತ್ತು ಮದುವೆ ಋತುಗಳು ಉತ್ತಮ ಲಾಭಗಳನ್ನು ತರುತ್ತದೆ. ಅಪಾರವಾದ ವಿವಿಧ ಉಪಕರಣಗಳನ್ನು ಕ್ರಿಯಾತ್ಮಕವಾಗಿ ಗ್ರಾಹಕರಿಗೆ ಒದಗಿಸಲು ಅತ್ಯುತ್ತಮವಾಗಿ ನಿಭಾಯಿಸಿರುತ್ತಾಳೆ. “ಬಹು ದೂರದಿಂದ ಜನರು ತಮ್ಮ ಬಟ್ಟೆಗಳನ್ನು ಹೊಲಿಸಿಕೊಳ್ಳಲು ಅಥವಾ ಇತರೆ ಟೈಲರ್‌ಗಳು ಕೆಲವು ಸಾಮಗ್ರಿಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಾರೆ” ಎಂದು ಅದೇ ಸ್ವ ಸಹಾಯ ಗುಂಪಿನ ಆಕೆಯ ಸ್ನೇಹಿತೆಯಾದ ಶಿವಲೀಲಾ ಹೇಳಿದಳು.

“ಅಂಗಡಿಯೇ ನಮಗೆ ಈ ಪ್ರಮುಖ ಆಧಾರವಾಗಿದೆ. ನಾವು ಬಸವಕಲ್ಯಾಣದಲ್ಲಿ ಮನೆಯನ್ನು ಕಟ್ಟಲು ನಿವೇಶನವೊಂದನ್ನು ಖರೀದಿಸಿದ್ದು, ಇದು ನಮಗೆ ಆದ್ಯತೆಯ ವಿಷಯವಾಗಿರುತ್ತದೆ. ನಾನು ಚಿನ್ನವನ್ನೂ ಸಹಾ ಖರೀದಿಸಿರುತ್ತೇನೆ. ನಮ್ಮ ಮಕ್ಕಳ ಶಿಕ್ಷಣಕ್ಕೆ ಇದು ಅಗಾಧವಾದ ಸಹಾಯವನ್ನು ಮಾಡಿರುತ್ತದೆ” ಎಂದು ಹೊಳಪಿನ ಕಂಗಳಿಂದ ಸುವರ್ಣಳು ಹೇಳುತ್ತಾಳೆ. ಅವಳು ಇನ್ನೂ ವಿಶಾಲವಾದ ಅಂಗಡಿಯಲ್ಲಿ ತನ್ನ ವ್ಯಾಪಾರವನ್ನು ಮುಂದುವರೆಸಲು ಯೋಜನೆ ಮಾಡಿರುತ್ತಾಳೆ.ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಒಳ ಉಡುಪುಗಳ ಲಭ್ಯತೆ ಇಲ್ಲದಿರುವುದು ಆಕೆಗೆ ಅರಿವಾಗಿದ್ದು, ಬೇಡಿಕೆಯು ಹೆಚ್ಚಾಗಿದ್ದರಿಂದ ಅವಳು ತನ್ನ ಅಂಗಡಿಯ ವ್ಯಾಪಾರದಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಸೇರಿಸಲು ಬಯಸಿರುತ್ತಾಳೆ. “ಅವಳ ಯಶಸ್ಸನ್ನು ನೋಡಿದ ನಾನು ನನ್ನ ದಾರಿಯಿಂದ ಹೊರಗೆ ಬರಲು ನಿರ್ಧರಿಸಿದೆ!ಈಗ ನಾನು ಒಂದು ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ಆಕೆಯ ಪತಿಯು ನಗುತ್ತಾರೆ. ಇದು ಸುವರ್ಣಳ ಪ್ರಯತ್ನ, ತಾಳ್ಮೆ ಮತ್ತು ಹೆಮ್ಮೆಯ ಸಾಧನೆಯ ಕಥೆಯಾಗಿದೆ.



## 11. ಪ್ರತಿಫಲನಗಳು ಮತ್ತು ತೀರ್ಮಾನಗಳು

ಪಂಚವಾಷಿಕ ಯೋಜನೆಗಳ ನಮ್ಮ ಆರ್ಥಿಕ ನೀತಿಗಳು ಮತ್ತು ತಂತ್ರಗಳ ರೂಪು ರೇಖೆಯಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಮತ್ತು ಬಡತನ ನಿವಾರಣೆಗಾಗಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿರುತ್ತದೆ. ಗ್ರಾಮೀಣ ಬಡವರಿಗೆ ನ್ಯಾಯ ಸಮ್ಮತ ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ನೀತಿ ರೂಪಿಸುವವರು ಮತ್ತು ಯೋಜಕರು ವಿವಿಧ ವಿಧಾನಗಳನ್ನು ಮತ್ತು ತಂತ್ರಗಳನ್ನು ಅಳವಡಿಸಿಕೊಂಡಿರುತ್ತಾರೆ. ಭಾರತದಲ್ಲಿ ರಾಷ್ಟ್ರೀಯ ಯೋಜನೆಗಳನ್ನು ಪ್ರಾರಂಭಿಸಿದ ನಂತರದಲ್ಲಿ ಸರ್ಕಾರಗಳು ಸತತವಾಗಿ ನ್ಯಾಯಯುತವಾದ ಸರಿಯಾದ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸಿನ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಿರುತ್ತವೆ.<sup>4</sup>

ಸಣ್ಣ ಸಾಲಗಳು ಸುಲಭವಾಗಿ ದೊರೆತು ಬಡವರ ಕಲ್ಯಾಣವನ್ನು ಸುಧಾರಿಸುವುದು ಕಿರು ಸಾಲ ಕ್ಷೇತ್ರದ ಪ್ರಸ್ತಾಪಿತ ಗುರಿಯಾಗಿರುತ್ತದೆ. ಬಡವರಿಗೆ ಸುಲಭವಾಗಿ ಸಾಲ ದೊರೆಯದಿದ್ದಲ್ಲಿ ಕೊರತೆಯಾದಲ್ಲಿ ತಂತ್ರಜ್ಞಾನದ ಅಳವಡಿಕೆ, ಕೃಷಿ ಉತ್ಪಾದಕತೆ, ಆಹಾರ ಭದ್ರತೆ, ಪೌಷ್ಟಿಕತೆ, ಆರೋಗ್ಯದ ಮೇಲೆ, ಮತ್ತು ಬಡವರ ಕುಟುಂಬದ ಒಟ್ಟಾರೆ ಕಲ್ಯಾಣದ ಮೇಲೆ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ಸಾಲಗಳು ಸುಲಭವಾಗಿ ದೊರೆಯುವುದರಿಂದ ಬಡ ಕುಟುಂಬಗಳ ಬಂಡವಾಳ ನಿರ್ಬಂಧವು ನಿವಾರಣೆಯಾಗಿ ಕಲ್ಯಾಣ ಕಾರ್ಯಕ್ರಮದ ಫಲಿತಾಂಶದ ಮೇಲೆ ಉತ್ತಮ ಪರಿಣಾಮವು ಬೀರುತ್ತದೆ. ಸುಲಭವಾಗಿ ಸಾಲವು ದೊರೆಯುವುದರಿಂದ ಬಡ ಕುಟುಂಬಗಳು ತಮ್ಮ ಜವಾಬ್ದಾರಿ ಹೋರುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವ ತಂತ್ರಗಳನ್ನು ಸುಧಾರಿಸಿಕೊಳ್ಳುತ್ತವೆ ಮತ್ತು ಕಾಲಾನಂತರದಲ್ಲಿ ಸಾಲವನ್ನು ಬಳಸಿಕೊಳ್ಳಲು ಶಕ್ತರಾಗುತ್ತಾರೆ. ಈ ರೀತಿ ಮಾಡುವುದರಿಂದ ಬಡವರ ಕಲ್ಯಾಣವನ್ನು ಕಿರು ಸಾಲವು ಸುಧಾರಿಸುತ್ತದೆ ಎಂದು ವಾದಿಸಲಾಗಿರುತ್ತದೆ. (ನವಜಾಸ್, ಎಚ್‌ಆಲ್., 2000; ಡೈಯಾಗ್ನೋಸಿಸ್ ಮತ್ತು ಜೆಲ್ಲರ್, 2001).

ಬಡವರ ಸಹಾಯಕ್ಕಾಗಿ ಸುಧಾರಿತವಾದ ಸುಲಭವಾಗಿ ಸಾಲ ದೊರೆಯುವುದರಿಂದ ಅವರ ಆದಾಯ ಗಳಿಕೆಯ ಸಾಮರ್ಥ್ಯವು ವೃದ್ಧಿಯಾಗಿ, ಅವರು ಬಳಸುವುದು/ವೆಚ್ಚವು ನಿಯಂತ್ರಿಸಲ್ಪಟ್ಟು, ಅವರು ಸ್ವತ್ತುಗಳನ್ನು ನಿರ್ಮಿಸಿಕೊಳ್ಳುವುದರಿಂದ ಆದಾಯದ ಅಸಮಾನತೆಯು ಕಡಿಮೆಯಾಗುವುದಲ್ಲದೇ, ಸಾಮಾಜಿಕವಾಗಿ ಅವರ ಸ್ಥಾನಮಾನವು ವೃದ್ಧಿಯಾಗುವುದಲ್ಲದೇ ಅವರು ತಮ್ಮ ಜೀವನದ ಗುಣಮಟ್ಟವು ವರ್ಧಿಸುತ್ತದೆ. ಆದ್ದರಿಂದ ಆರ್ಥಿಕ ಚಟುವಟಿಕೆಗೆ, ಅಭಿವೃದ್ಧಿ ಮತ್ತು ಬೆಳವಣಿಗೆಯ ನಿರ್ಣಾಯಕವಾದ ಅಂಶಗಳಲ್ಲಿ ಹಣಕಾಸು ಒಂದಾಗಿರುತ್ತದೆ (ದಾಸ್‌ಗುಪ್ತ, 2001).

ಈ ದೃಷ್ಟಿಕೋನದಿಂದ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು, ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಕಿರುಸಾಲ ಯೋಜನೆಯನ್ನು ಪ್ರಾರಂಭಿಸುತ್ತದೆ. ಈ ಯೋಜನೆಯ ಹಿಂದಿರುವ ತಾರ್ಕಿಕತೆಯೆಂದರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ನಿಯಮಿತ ಉಳಿತಾಯದ ಮೂಲಕವಾಗಿ ತೀರಾ ಕಡಿಮೆ ಮೊತ್ತವನ್ನು ಸಂಗ್ರಹಿಸುವುದರಿಂದ ಇದು ಅನೇಕ ಸಂದರ್ಭಗಳಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರ ಆರ್ಥಿಕ ಮತ್ತು ಸಾಲದ ಅಗತ್ಯಗಳನ್ನು ಪೂರೈಸಲು ಅಸಮರ್ಪಕವಾಗಿತ್ತು. ಆದ್ದರಿಂದ ಈ ಯೋಜನೆಯು ಗುಂಪುಗಳ ಉಳಿತಾಯಕ್ಕೆ ಪೂರಕವಾಗಿದ್ದು, ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಸುಲಭವಾಗಿ ಸಾಲವನ್ನು ಒದಗಿಸುವುದರ ಮೂಲಕವಾಗಿ ಉದ್ಯಮಶೀಲತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸುವ ಗುರಿಯನ್ನು ಈ ಯೋಜನೆಯು ಹೊಂದಿರುತ್ತದೆ. ಈ ಯೋಜನೆಯು ಮಹಿಳೆಯರಲ್ಲಿ ಸ್ವಂತ ಬೆಳವಣಿಗೆಗೆ ಅವಕಾಶಗಳನ್ನು ವಿಸ್ತರಿಸುವುದಲ್ಲದೇ, ಅಂತಿಮವಾಗಿ ಸ್ವ ಸಹಾಯ ಗುಂಪಿನ ಮಹಿಳೆಯರು ಹಣಕಾಸಿನಲ್ಲಿ ಸ್ವಯಂಪೂರ್ಣತೆಯನ್ನು ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸಲು ಅನುವು ಮಾಡಿಕೊಡುತ್ತಿದೆ.

### i) ಫಲಾನುಭವಿಗಳ ಆಯ್ಕೆ

ಕಿರುಸಾಲ ಯೋಜನೆಯು ಅನುಷ್ಠಾನದ 6ನೇ ವರ್ಷದಲ್ಲಿದೆ. ಉದ್ದೇಶಿತ ಫಲಾನುಭವಿಗಳ ಗುಂಪಿನವರು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳಾಗಿದ್ದು ಬಡತನ ರೇಖೆಗಿಂತ ಕೇಳಿರುವವರು ಎಂದು ಭಾವಿಸಲಾಗಿರುತ್ತದೆ. ಎಲ್ಲಾ ಯೋಜನೆಗಳಲ್ಲಿರುವಂತೆ ಈ ಯೋಜನೆಯಲ್ಲಿಯೂ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ವಿಕಲಚೇತನರಿಗೆ, ನಿರ್ಗತಿಕರಿಗೆ ಮತ್ತು ವಿಧವೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಆದ್ಯತೆಯನ್ನು ನೀಡುತ್ತಿದೆ. ಮೂಲ ಮಾರ್ಗಸೂಚಿಗಳನ್ನು ಐದನೇ ವರ್ಷದಲ್ಲಿ ಪರಿಷ್ಕರಿಸಲಾಗಿರುತ್ತದೆ. ಆದಾಗ್ಯೂ, ಫಲಾನುಭವಿಗಳನ್ನು ಆಯ್ಕೆ ಮಾಡುವ ಮತ್ತು ಸಾಲ ದಾಖಲೆಗಳ ಮಾನದಂಡಗಳು ಅದೇ ರೀತಿಯಲ್ಲಿ ಉಳಿದಿರುತ್ತವೆ.

ಈ ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸಿದ್ದರೂ ಸಹಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರ ಕಾರ್ಯಕರ್ತರು (ಅಂಗನವಾಡಿ ಕಾರ್ಯಕರ್ತೆಯರು/ಮೇಲ್ವಿಚಾರಕರು) ಫಲಾನುಭವಿಗಳ ಆಯ್ಕೆಯನ್ನು ಮಾಡುತ್ತಾರೆ ಆದರೆ ಸಾಲ ಮರುಪಾವತಿಯ ಜವಾಬ್ದಾರಿಯು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ನಿರೀಕ್ಷಕರ ಮೇಲೆ ಇರುತ್ತದೆ. ಈ ಯೋಜನೆಯಿಂದ ಅನುಕೂಲ ಪಡೆದಿರುವ ಬಹುತೇಕ ಸ್ವ ಸಹಾಯ ಗುಂಪುಗಳೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಿಬ್ಬಂದಿಗಳು ಪರಸ್ಪರ ಸಂವಹನ ನಡೆಸಿರುವುದಿಲ್ಲ. ಒಂದೆಡೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ

<sup>4</sup> The focus on poverty and finance was articulated legendary in the report on the All-India Rural Credit Survey of 1951-52 (RBI, 1954)

ಅಸ್ತಿತ್ವದ ಬಗ್ಗೆ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಅರಿವು ಇರದಿದ್ದರೂ ಮತ್ತೊಂದೆಡೆಯಲ್ಲಿ ಅವರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ನಿರೀಕ್ಷಕರಿಗೆ ಸಾಲವನ್ನು ಮರುಪಾವತಿ ಮಾಡುವುದನ್ನು ನಿರೀಕ್ಷಿಸಲಾಗಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ಸಾಲವನ್ನು ನೀಡಿರುತ್ತದೆ ಎಂದು ಫಲಾನುಭವಿಗಳು ಭಾವಿಸಿರುತ್ತಾರೆ. ಇದು ಹಲವು ಕಾರ್ಯಕರ್ತರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಗೊಂದಲವನ್ನು ಸೃಷ್ಟಿಸಿರುತ್ತದೆ.

ಮಾರ್ಗದರ್ಶಿ ಸೂತ್ರಗಳ ಆಯ್ಕೆ ಮಾಡಲಾದ ಎಲ್ಲಾ ಸ್ವ ಸಹಾಯ ಗುಂಪುಗಳು ವಿಮೆಯನ್ನು ಹೊಂದಿರಬೇಕು ಆದಾಗ್ಯೂ ಮಾದರಿಯ ಯಾವುದೇ ಸ್ವ ಸಹಾಯ ಗುಂಪುಗಳು ವಿಮೆಯನ್ನು ಹೊಂದಿರುವುದಿಲ್ಲ. ಯೋಜನೆಯಲ್ಲಿ ಒಳಗೊಂಡ ಕೆಲವು ಸಿಬ್ಬಂದಿಗಳಿಗೇ ಈ ಮಾನದಂಡದ ಬಗ್ಗೆ ಅರಿವು ಇರಲಿಲ್ಲ ಎಂಬುದನ್ನು ಗಮನಿಸುವುದು ಕುತೂಹಲಕರವಾಗಿರುತ್ತದೆ. ಬಡತನ ನಿವಾರಣೆಯಲ್ಲಿ ತೊಡಗಿರುವ ಔಟ್‌ರೀಚ್, ಎಂಬ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯು ಒಂದು ಸಮಗ್ರ ವಿಧಾನದ ಮೂಲಕ ಸ್ವ ಸಹಾಯ ಗುಂಪುಗಳಿಗೆ ಕಿರು ಸಾಲವನ್ನು ನೀಡುತ್ತಿದೆ. ಸರ್ಕಾರೇತರ ಸಂಸ್ಥೆಯು ಅದರ ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಭಾರತೀಯ ಜೀವ ವಿಮಾ ನಿಗಮದ ಜನಶ್ರೀ ಭೀಮಾ ಯೋಜನೆಗೆ ಸಣ್ಣ ಪ್ರೀಮಿಯಂ ಅಡಿಯಲ್ಲಿ ವಿಮೆಯನ್ನು ಮಾಡಿಸಲಾಗಿರುತ್ತದೆ. ಸ್ವ ಸಹಾಯ ಗುಂಪಿನ ಸದಸ್ಯರ ಸಾವಿನ ಅಥವಾ ಅಪಘಾತದ ಸಮಯದಲ್ಲಿ ವಿಶೇಷವಾಗಿ ಉಪಯುಕ್ತವಾಗುತ್ತದೆ ಎಂದು ಅದರ ಕೆಲವು ಸದಸ್ಯರು ಅಭಿಪ್ರಾಯವನ್ನು ಪಟ್ಟಿರುತ್ತಾರೆ. ವಿಮಾ ಹಣವನ್ನು ಅಂತಹ ಸದಸ್ಯರು ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಬಳಸಬಹುದಾಗಿರುತ್ತದೆ. ಇದರಿಂದಾಗಿ ಎಲ್ಲಾ ಸದಸ್ಯರುಗಳಿಗೆ ಮರುಪಾವತಿಯ ಹೊಣೆಗಾರಿಕೆಯ ಹೊರೆಯನ್ನು ಕಡಿಮೆಗೊಳಿಸಿದಂತಾಗುತ್ತದೆ. ಆದಾಗ್ಯೂ, ವಿಮೆಯ ಮತ್ತು ಅದರ ಉಪಯುಕ್ತತೆಯ ಬಗ್ಗೆ ಅಂತಹ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಅವುಗಳ ಅಗತ್ಯತೆಯ ಚಿಂತನೆಯ ಗಮನಾರ್ಹ ಅವಶ್ಯಕತೆಯಿರುತ್ತದೆ.

ಯಾವುದೇ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಪ್ರಾರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಸ್ವ ಸಹಾಯ ಗುಂಪುಗಳ ಅಸಮರ್ಪಕ ಆಯ್ಕೆಯ ಕೆಲವು ಪ್ರಕರಣಗಳು ನಡೆದಿರುತ್ತವೆ. ಅಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಸಂಭವಿಸಿರುತ್ತದೆ ಅಥವಾ ಈ ಯೋಜನೆಯ ಉದ್ದೇಶಕ್ಕಾಗಿ ಮಾತ್ರ ಸ್ವ ಸಹಾಯ ಗುಂಪುಗಳನ್ನು ಪ್ರಾರಂಭಿಸಲಾಗಿರುತ್ತದೆ. ಸಂದರ್ಶನ ನಡೆಸಿದವರಲ್ಲಿ ಕಾಲುಭಾಗಕ್ಕಿಂತ ಕಡಿಮೆ ಜನರು ಬಡತನ ರೇಖೆಗಿಂತ ಕೆಳಗಿರುವವರು ಎಂಬುದು ಗಮನಾರ್ಹವಾಗಿರುತ್ತದೆ. ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ, ಐದನೇ ಒಂದು ಭಾಗದಷ್ಟು ಸದಸ್ಯರು ಅಂದರೆ ವಿಲಂಬಿತನರು, ನಿರ್ಗತಿಕರು ಮತ್ತು ವಿಧವೆಯಂತಹ ಅನನುಕೂಲ ವರ್ಗಕ್ಕೆ ಸೇರಿದವರಾಗಿರುತ್ತಾರೆ.

## ii) ಸ್ವ ಸಹಾಯ ಗುಂಪಿನ ಶ್ರೇಣೀಕರಣ

ಮಾರ್ಗಸೂಚಿಯ ಪ್ರಕಾರ 'ಎ' ಅಥವಾ 'ಬಿ' ಶ್ರೇಣಿಯ ಗುಂಪುಗಳಿಗೆ ಆದ್ಯತೆಯನ್ನು ನೀಡಬೇಕಾಗಿದೆ. ಆದಾಗ್ಯೂ, ಅಧ್ಯಯನದ ತಂಡವು ನಡೆಸಿದ ಸ್ವ ಸಹಾಯ ಗುಂಪುಗಳ ಶ್ರೇಣೀಕರಣದ ಪ್ರಕಾರ, ಸುಮಾರು ಅರ್ಧದಷ್ಟು ಗುಂಪುಗಳು 'ಸಿ' ಶ್ರೇಣಿಯನ್ನು ಪಡೆದಿರುತ್ತವೆ. ಇದಕ್ಕೆ ಸ್ವ ಸಹಾಯ ಗುಂಪುಗಳ ಕಾರ್ಯನಿರ್ವಹಣೆಯು ಕಾಲಾವಧಿಯಲ್ಲಿ ಹದಗೆಟ್ಟಿರುವುದು, ಸ್ವ ಸಹಾಯ ಗುಂಪುಗಳು ನಿಷ್ಕ್ರಿಯಗೊಂಡಿರುವುದು, ಅಥವಾ ಆರಂಭಿಕ ಶ್ರೇಣೀಕರಣವು ನಿಖರವಾಗಿಲ್ಲದಿರುವುದು ಈ ಹಲವಾರು ಕಾರಣಗಳಿರಬಹುದು.

ಶ್ರೇಣೀಕರಣದ ಸ್ವರೂಪವನ್ನು ನಿರ್ವಹಿಸುವಾಗ, ಹಲವಾರು ಮಾನದಂಡಗಳನ್ನು ಪರಿಷ್ಕರಿಸಬೇಕಾಗಿದೆ ಎಂದು ಭಾವಿಸಲಾಗಿರುತ್ತದೆ. ಉದಾಹರಣೆಗೆ ಸ್ವಂತ ಮನೆಯನ್ನು, ಬಣ್ಣದ ಟಿವಿಯನ್ನು ಮತ್ತು ದ್ವಿಚಕ್ರ ವಾಹನವನ್ನು ಹೊಂದಿರುವುದು ಈ ಬಡತನದ ಸೂಚಕಗಳು 'ತೃಪ್ತಿಕರವಲ್ಲ' ಎಂಬ ಅರ್ಹತೆಯನ್ನು ಸೂಚಿಸುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಬಡ ಕುಟುಂಬಗಳು ಸ್ವಂತ ಮನೆಯನ್ನು ಹೊಂದುವುದು ಮತ್ತು ಬಣ್ಣದ ಟಿವಿಯನ್ನು ಹೊಂದುವುದು ಬಹುತೇಕ ಎಲ್ಲಾ ಕುಟುಂಬಗಳಲ್ಲಿ ಸರ್ವಸಾಮಾನ್ಯವಾದ ಸಂಗತಿಯಾಗಿದೆ. ಪ್ರಸಕ್ತ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ಶ್ರೇಣೀಕರಣದ ಸ್ವರೂಪವನ್ನು ಪರಿಷ್ಕರಿಸಬೇಕಾದ ಅಗತ್ಯತೆ ಇರುತ್ತದೆ

## iii) ಸಾಲದ ದಾಖಲೆಗಳು

ಸಾಲಕ್ಕಾಗಿ ನಿಗದಿ ಪಡಿಸಿದ ದಾಖಲೆಗಳು ಸ್ವಲ್ಪ ಪುನರಾವರ್ತಿತವಾದಂತೆ ತೋರುತ್ತದೆ. ಪ್ರಾಸಂಗಿಕವಾಗಿ ನಾಲ್ಕರಲ್ಲಿ ಮೂರಕ್ಕಿಂತ ಹೆಚ್ಚು ಫಲಾನುಭವಿಗಳು ಅನಕ್ಷರಸ್ಥರಾಗಿರುತ್ತಾರೆ. ಆದ್ದರಿಂದ ದಾಖಲೆಗಳಲ್ಲಿನ ವಿಷಯಗಳ ಬಗ್ಗೆ ಹೆಚ್ಚು ಅರಿವಿಲ್ಲದೆಯೇ ಅವರು ತಮ್ಮ ಹೆಚ್ಚಿನ ಗುರುತನ್ನು ಹಾಕಿರುತ್ತಾರೆ. ಸಂಪೂರ್ಣವಾಗಿ ಭರ್ತಿ ಮಾಡದ ದಾಖಲೆಗಳಿರುವ ಹಲವಾರು ಪ್ರಕರಣಗಳಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರ ಕಾರ್ಯಕರ್ತರು (ಅಂಗನವಾಡಿ ಕಾರ್ಯಕರ್ತೆಯರು/ಮೇಲ್ವಿಚಾರಕರು) ಅವರ ಅಧಿಕಾರ ವ್ಯಾಪ್ತಿ ಪ್ರದೇಶದಲ್ಲಿ ಗುಂಪುಗಳನ್ನು ಉತ್ತೇಜಿಸಲು ಮತ್ತು ಮಾರ್ಗದರ್ಶನ ನೀಡಲು ಸ್ವ ಸಹಾಯ ಗುಂಪುಗಳ ಶ್ರೇಣೀಕರಣವನ್ನು ಮಾಡುವುದರಿಂದ ಪಕ್ಷಪಾತದ ಆಯ್ಕೆಗೆ ಅನುಮತಿಸುವ ಅಪಾಯವಿರುತ್ತದೆ. ಆದ್ದರಿಂದ ಪ್ರಸ್ತುತ ಶ್ರೇಣೀಕರಣ ವಿಧಾನವು ಅತ್ಯಂತ ನಿಖರವಾಗಲೇ ಮತ್ತು ಪಕ್ಷಪಾತರಹಿತ ಆಗಿಲ್ಲದಿರಬಹುದು. ಸ್ವ ಸಹಾಯ ಗುಂಪುಗಳ ವಿಮೆ ಕುರಿತು ಮಾರ್ಗಸೂಚಿಯನ್ನು ಎಲ್ಲಿಯೂ ಅನುಸರಿಸಿರುವುದಿಲ್ಲ.



**iv) ಸಾಲ ವಿತರಣೆ**

ಬಹುತೇಕ ಸ್ವ ಸಹಾಯ ಗುಂಪುಗಳು ಅವುಗಳ ಎಲ್ಲಾ ಸದಸ್ಯರುಗಳಿಗೆ ಸಮಾನವಾಗಿ ಸಾಲದ ಮೊತ್ತವನ್ನು ವಿತರಿಸುವಾಗ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸಿರುತ್ತವೆ. ನಾಲ್ಕನೇ ಒಂದರಷ್ಟು ಪ್ರಕರಣಗಳಲ್ಲಿ ಆದ್ಯತೆಯ ಮೇಲೆ ಸಾಲದ ಅಗತ್ಯತೆ ಇರುವ ಕೆಲವು ಸದಸ್ಯರುಗಳು ಮೊತ್ತವನ್ನು ಬಳಸಿಕೊಂಡಿರುತ್ತಾರೆ ಅಥವಾ ಅದನ್ನು ಕೆಲವು ಪ್ರಬಲ ಸದಸ್ಯರುಗಳು ಬಳಸಿಕೊಂಡಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಈ ನಿರ್ಣಯವು ಪಾಲಿಗ್ರಾಫಿಕ್‌ನನ್ನು ಹೊಂದಿದ್ದರೆ, ಇತರ ಪ್ರಕರಣಗಳಲ್ಲಿ ಇದು ನಿರಂಕುಶವಾಗಿರುತ್ತದೆ. ಆದಾಗ್ಯೂ, ಸಾಲವನ್ನು ಸಮಾನವಾಗಿ ವಿತರಿಸುವ ಬದಲಿಗೆ ಆದ್ಯತೆಯ ಆಧಾರದ ಮೇಲೆ ವಿತರಿಸುವಂತೆ ಸಲಹೆಯನ್ನು ನೀಡಬಹುದಾಗಿದೆ. ವಿತರಣೆಯ ನಿರ್ಧಾರವನ್ನು ಸ್ವ ಸಹಾಯ ಗುಂಪುಗಳಿಗೆ ಬಿಡಬಹುದಾಗಿದೆ.

**v) ಸಾಲದ ಬಳಕೆ**

ಒಟ್ಟಾರೆಯಾಗಿ, ಸುಮಾರು ಶೇಕಡಾ 70ರಷ್ಟು ಪ್ರತಿಕ್ರಿಯೆದಾರರು ಮಂಜೂರಾದ ಉದ್ದೇಶಕ್ಕಾಗಿ ಸಾಲವನ್ನು ಬಳಸಿಕೊಂಡಿರುತ್ತಾರೆ. ಆದರೆ ಉಳಿದವರು ಸಾಲವನ್ನು ತೆಗೆದುಕೊಂಡಿರುವುದಿಲ್ಲ ಅಥವಾ ಮಂಜೂರಾದ ಉದ್ದೇಶಕ್ಕಾಗಿ ಬಳಸಿರುವುದಿಲ್ಲ. ಬಹುತೇಕ ಸದಸ್ಯರುಗಳು ರೂ. 5,000 ದಿಂದ 10,000ದವರೆಗಿನ ಸಾಲವನ್ನು ಪಡೆದಿರುತ್ತಾರೆ. ಅರ್ಥಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆದಾರರು ಪ್ರಸ್ತುತ ವ್ಯಾಪಾರವನ್ನು ವಿಸ್ತರಿಸಲು ಅಥವಾ ಅದನ್ನು ಸುಧಾರಿಸಲು ಮೊತ್ತವನ್ನು ಬಳಸಿಕೊಂಡಿರುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ. ಸಾಲದ ಮೊತ್ತವು ತುಲನಾತ್ಮಕವಾಗಿ ಚಿಕ್ಕದಾಗಿದ್ದರೂ ಸಹಾ, ನಡೆಯುತ್ತಿರುವ ವ್ಯಾಪಾರಗಳನ್ನು ಹುರಿದುಂಬಿಸುವ ಮಟ್ಟಕ್ಕೆ ಇದು ಉಪಯುಕ್ತವಾಗಿರುತ್ತದೆ.

ಅತ್ಯಂತ ಪ್ರಮುಖವಾದ ಆದಾಯ ಉತ್ಪನ್ನ ಚಟುವಟಿಕೆಯು ಟೈಲರಿಂಗ್ ಆಗಿರುತ್ತದೆ, ಆದರೆ ಹೋಟೆಲ್/ಚಹಾ ಅಂಗಡಿಯು ಅತ್ಯಂತ ಲಾಭದಾಯಕವಾಗಿರುತ್ತದೆ. ಶ್ರೇಣೀಕರಿಸಲಾದ ಗುಂಪುಗಳ ನಡುವೆ ಧನಾತ್ಮಕವಾದ ಪರಸ್ಪರ ಸಂಬಂಧವಿದೆ ಅಂದರೆ ಹೆಚ್ಚು ಶ್ರೇಣಿಯ ಗುಂಪು ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿರುತ್ತದೆ. ಇದೇ ರೀತಿ, ಶ್ರೇಣಿಯು ಹೆಚ್ಚಾದಂತೆ ವಿವಿಧ ಚಟುವಟಿಕೆಗಳಿಂದ ಆದಾಯವೂ ಹೆಚ್ಚಾಗಿರುತ್ತದೆ.

**vi) ಸಾಲ ಮರುಪಾವತಿ**

ಅತ್ಯಂತ ಪ್ರಮುಖ ಅಂಶಗಳಲ್ಲಿ ಸಾಲ ಮರುಪಾವತಿಯು ಒಂದಾಗಿದ್ದು, ಇದು ಕಿರುಸಾಲ ಯೋಜನೆಯ ದೃಢತೆ ಮತ್ತು ಯಶಸ್ಸನ್ನು ಸೂಚಿಸುತ್ತದೆ. ಎಲ್ಲ ಜಿಲ್ಲೆಗಳಲ್ಲಿ ಮರುಪಾವತಿಯ ವಿಧಾನವು ಒಂದೇ ರೀತಿಯಲ್ಲಿರುವುದಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಮರುಪಾವತಿಯನ್ನು ನಗದು ರೂಪದಲ್ಲಿ ಮಾಡಲಾಗುತ್ತಿದೆ ಅಂದರೆ ಹಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕರ್ತರಿಗೆ ಹಸ್ತಾಂತರಿಸಲಾಗುತ್ತಿದ್ದು ಕೆಲವೊಂದು ಪ್ರಕರಣಗಳಲ್ಲಿ ನಗದು ಹಣವನ್ನು ಜಿಲ್ಲಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮರುಪಾವತಿಯನ್ನು ಸುರಕ್ಷಿತ ರೀತಿಯಾದ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮಾಡಲಾಗುತ್ತಿದೆ. ಅಪೂರ್ಣ ಮರುಪಾವತಿ ಮಾಡಿರುವ ಸಂದರ್ಭಗಳಲ್ಲಿ ಬಹಳಷ್ಟು ಸ್ವ

ಸಹಾಯ ಗುಂಪುಗಳು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿರುವುದು ತಿಳಿದುಬಂದಿರುತ್ತದೆ. ಸಮೀಕ್ಷೆ ಮಾಡಿರುವ ಯಾವುದೇ ಸ್ವ ಸಹಾಯ ಗುಂಪುಗಳು ಕಿರು ಸಾಲ ಯೋಜನೆಯ ಒಂದು ಪ್ರತ್ಯೇಕವಾದ ಸಾಲದ ರಿಜಿಸ್ಟರ್‌ನ್ನು ನಿರ್ವಹಿಸಿರುವುದಿಲ್ಲ ಇದರಿಂದಾಗಿ ಮರುಪಾವತಿ ವಿವರಗಳ ಪರಿಶೀಲನೆಯು ಕಷ್ಟಕರವಾಗಿರುತ್ತದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಒದಗಿಸಿದ ದ್ವಿತೀಯ ಹಂತದ ದತ್ತಾಂಶ ಮಾಹಿತಿಯಂತೆ, 2011-12ರಿಂದ 2014-15ರವರೆಗೆ ಮಂಜೂರಾದ ಒಟ್ಟು ಸಾಲದ ಮೊತ್ತವು ಕರ್ನಾಟಕದಲ್ಲಿ ರೂ. 8,08,00,000/- ಆಗಿದ್ದು, 13,224 ಫಲಾನುಭವಿಗಳು ಅನುಕೂಲ ಪಡೆದುಕೊಂಡಿರುತ್ತಾರೆ ಮತ್ತು ಇದೇ ಅವಧಿಯಲ್ಲಿ ರೂ. 1,54,28,749/-ಮೊತ್ತವು ಮರುಪಾವತಿಯಾಗಿರುತ್ತದೆ. ಆದಾಗ್ಯೂ 2011-12 ಮತ್ತು 2012-13ರಲ್ಲಿ ಮರುಪಾವತಿ ಮೊತ್ತ ರೂ. 3,06,97,179/-ನ್ನು ಮನ್ನಾ ಮಾಡಲಾಗಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಒದಗಿಸಿದ ಎಲ್ಲಾ ಜಿಲ್ಲೆಗಳ ಮರುಪಾವತಿ ವಿವರಗಳನ್ನು ಅನುಬಂಧ 5ರಲ್ಲಿ ನೀಡಲಾಗಿರುತ್ತದೆ. ಸಾಲದ ಬೇಡಿಕೆ ಅಂಕಿಗಳ ಅಲಭ್ಯತೆಯ ಕಾರಣದಿಂದಾಗಿ ಶೇಕಡಾವಾರು ಮರುಪಾವತಿಯನ್ನು ಲೆಕ್ಕ ಹಾಕಲು ಸಾಧ್ಯವಾಗಿರುವುದಿಲ್ಲ.

**vii) ಮಾದರಿಗೊಳಪಡಿಸಿದ ಸ್ವ ಸಹಾಯ ಗುಂಪುಗಳು ಸಾಲ ಮರುಪಾವತಿ**

ಸ್ವ ಸಹಾಯ ಗುಂಪುಗಳ ಬಳಿ ಲಭ್ಯವಿರುವ ಮರುಪಾವತಿಯ ರಶೀದಿಗಳನ್ನು ಮತ್ತು ಜಿಲ್ಲೆಯ ಮರುಪಾವತಿಯ ರಿಜಿಸ್ಟರ್‌ಗಳನ್ನು ಅವಲೋಕನ ಮಾಡಿದಾಗ ಶೇಕಡಾ 33ರಷ್ಟು (26) ಸ್ವ ಸಹಾಯ ಗುಂಪುಗಳ ಮರುಪಾವತಿಯ ಅಂಕಿಗಳು ಜಿಲ್ಲೆಯ ಮರುಪಾವತಿಯ ಅಂಕಿಗಳೊಂದಿಗೆ ಹೊಂದಾಣಿಕೆಯಾಗಿರುತ್ತದೆ. ಶೇಕಡಾ 11ರಷ್ಟು (9) ಸ್ವ ಸಹಾಯ ಗುಂಪುಗಳಲ್ಲಿ ರಶೀದಿಗಳು ಪರಿಶೀಲನೆಗೆ ಲಭ್ಯವಿರುವುದಿಲ್ಲ.

ಶೇಕಡಾ 23ರಷ್ಟು(18) ಸ್ವ ಸಹಾಯ ಗುಂಪುಗಳಲ್ಲಿ ರಶೀದಿಯ ಅಂಕಿಗಳು ಜಿಲ್ಲೆಯ ಮರುಪಾವತಿಯ ರಿಜಿಸ್ಟರ್‌ಗಳ ಅಂಕಿಗಳಿಗಿಂತ ಹೆಚ್ಚಾಗಿರುತ್ತದೆ. ರಿಜಿಸ್ಟರ್‌ಗಳನ್ನು ಇಂದೀಕರಿಸದಿರುವುದೇ(ಅಪ್‌ಡೇಟ್ ಮಾಡದಿರುವುದೇ)ಇದಕ್ಕೆ ಕಾರಣವಾಗಿರುತ್ತದೆ. ಕೆಲವು

ಪ್ರಕರಣಗಳಲ್ಲಿ ಸ್ವ ಸಹಾಯ ಗುಂಪುಗಳು ಮರುಪಾವತಿಗಾಗಿ ರಶೀದಿಗಳನ್ನು ಸ್ವೀಕರಿಸಿದರೂ, ಹಣವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಗೆ ರವಾನೆ ಮಾಡಿರುವುದಿಲ್ಲ. ಇದರಿಂದಾಗಿ ನಗದು ಮರುಪಾವತಿಯ ಹಣ ರವಾನೆಯ ವಿಶ್ವಾಸಾರ್ಹತೆ ಮತ್ತು ನಗದು ನಿರ್ವಹಣೆ ಮಾಡುವ ಕಛೇರಿಗಳ ದೃಢತೆಯ ಬಗ್ಗೆ ಹೆಚ್ಚಾದ ಕಳವಳವನ್ನು ವ್ಯಕ್ತಪಡಿಸಲಾಗಿರುತ್ತದೆ. ಈ ತರಹದ ಪ್ರಕರಣಗಳು 2011-12 ಮತ್ತು 2012-13ರಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುತ್ತದೆ. ಉದಾಹರಣೆಗೆ, ಬೀದರ್ ಜಿಲ್ಲೆಯಲ್ಲಿ, ಮಾದರಿಗೊಳಪಡಿಸಲಾದ ಎಲ್ಲಾ ಸ್ವ ಸಹಾಯ ಗುಂಪುಗಳು ಸಾಲ ಮರುಪಾವತಿಯ ರಶೀದಿಗಳನ್ನು ಹೊಂದಿದ್ದು, ಇದು ಜಿಲ್ಲೆಯ ರಿಜಿಸ್ಟ್ರಾರ್‌ನಲ್ಲಿ ನಿರ್ವಹಿಸಿರುವ ಅಂಕಿಗಳಿಗಿಂತಲೂ ಹೆಚ್ಚಿನದಾಗಿದ್ದು, ಹೊಂದಾಣಿಕೆಯಾಗದ ಇದು ಒಂದು ಗಂಭೀರ ವಿಷಯವಾಗಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕೇಂದ್ರ ಕಛೇರಿಯಲ್ಲಿ ಲಭ್ಯವಿರುವ ದತ್ತಾಂಶ ಮಾಹಿತಿಯೊಂದಿಗೆ ಪರಿಶೀಲಿಸಲು ಪ್ರಯತ್ನವನ್ನು ಮಾಡಲಾಗಿರುತ್ತದೆ. ಆದಾಗ್ಯೂ ರಾಜ್ಯದ ಕೇಂದ್ರ ಕಛೇರಿಯಲ್ಲಿ ಸ್ವ ಸಹಾಯ ಗುಂಪುವಾರು ಮಾಹಿತಿಯನ್ನು ನಿರ್ವಹಿಸಿರುವುದಿಲ್ಲ, ಆದ್ದರಿಂದ ಹೋಲಿಕೆಯನ್ನು ಮಾಡಲು ಸಾಧ್ಯವಾಗಿರುವುದಿಲ್ಲ. ಇದು ದಾಖಲೆಯ ಅಪೂರ್ಣತೆಗೆ ಕಾರಣವಾಗಿತ್ತು ಹಣಕಾಸು ಸಂಬಂಧಿತ ಯೋಜನೆಗಳಲ್ಲಿ ಇದು ಅತ್ಯಂತ ಗಂಭೀರವಾದ ಅಂಶವಾಗಿರುತ್ತದೆ.

ಶೇಕಡಾ 34ರಷ್ಟು (27) ಸ್ವ ಸಹಾಯ ಗುಂಪುಗಳಲ್ಲಿ, ಮರುಪಾವತಿಯ ಮೊತ್ತವನ್ನು ಸ್ವ ಸಹಾಯ ಗುಂಪುಗಳ ರಶೀದಿಗಳೊಂದಿಗೆ ಹೋಲಿಸಿದಾಗ ಇದು ಜಿಲ್ಲಾ ರಿಜಿಸ್ಟ್ರಾರ್‌ನಲ್ಲಿರುವುದಕ್ಕಿಂತಲೂ ಕಡಿಮೆಯಿರುತ್ತದೆ ಇದಕ್ಕೆ ಕಾರಣವೆಂದರೆ ಸ್ವ ಸಹಾಯ ಗುಂಪುಗಳ ರಶೀದಿಗಳನ್ನು ನಿರ್ವಹಿಸಿರುವುದಿಲ್ಲ ಅಥವಾ ಅದನ್ನು ಪಡೆದಿರುವುದಿಲ್ಲ. ಆದರೆ ಜಿಲ್ಲಾ ರಿಜಿಸ್ಟ್ರಾರ್‌ನಲ್ಲಿ ಇದನ್ನು ಇಂದೀಕರಿಸಲಾಗಿದೆ (ಅಪ್ ಡೇಟ್ ಮಾಡಲಾಗಿರುತ್ತದೆ)

31ನೇ ಮಾರ್ಚ್ 2013ರವರೆಗೆ ಮಂಜೂರಾದ ಸಾಲಗಳನ್ನು ಮನ್ನಾ ಮಾಡಿರುವುದು ಸಾಲ ಮರುಪಾವತಿಯ ಬಗ್ಗೆ ಸ್ವ ಸಹಾಯ ಗುಂಪುಗಳ ನಡುವೆ ಗೊಂದಲವನ್ನು ಉಂಟುಮಾಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ಯಾವ ಸ್ವ ಸಹಾಯ ಗುಂಪುಗಳ ಸಾಲಗಳನ್ನು ಮನ್ನಾ ಮಾಡಿರುವುದಿಲ್ಲವೋ ಅವುಗಳ ಎಲ್ಲಾ ಸಾಲಗಳು ಮನ್ನಾ ಆಗುತ್ತವೆ ಎಂಬ ವದಂತಿಗಳಿಂದಾಗಿ ಸಾಲ ಮರುಪಾವತಿ ಮಾಡುವುದನ್ನೇ ನಿಲ್ಲಿಸಿರುತ್ತಾರೆ. ಆದರೆ ಮತ್ತೊಂದೆಡೆ ಕೆಲವೊಂದು ಅರ್ಹತೆ ಪಡೆದ ಸ್ವ ಸಹಾಯ ಗುಂಪುಗಳು ಸಾಲ ಮನ್ನಾ ಬಗ್ಗೆ ಅವಿನ ಕೊರತೆಯಿಂದಾಗಿ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡಿರುತ್ತಾರೆ(ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಉದಾಹರಣೆಗಳು ಕಂಡುಬಂದಿರುತ್ತವೆ) ಮಾದರಿಯ ಸ್ವ ಸಹಾಯ ಗುಂಪುಗಳ ಗಮನಿಸಲ್ಪಟ್ಟ ಮರುಪಾವತಿಯ ವಿವರಗಳನ್ನು ಅನುಬಂಧ 6ರಲ್ಲಿ ನೀಡಲಾಗಿರುತ್ತದೆ.

2011-12 ಮತ್ತು 2012-13ರಲ್ಲಿ ಸ್ವ ಸಹಾಯ ಗುಂಪುಗಳ ಬೆಂಬಲಿತ ಸಾಲಗಳು ಮನ್ನಾ ಆದ ನಂತರದಲ್ಲಿ ಈ ಎರಡು ವರ್ಷಗಳ ಮರುಪಾವತಿಯನ್ನು, ಮರುಪಾವತಿಯ ಶೇಕಡಾವನ್ನು ವಿಶ್ಲೇಷಿಸಲು ಪರಿಗಣಿಸಿರುವುದಿಲ್ಲ. 2013-14 ಮತ್ತು 2014-15ರಲ್ಲಿ ಸ್ವ ಸಹಾಯ ಗುಂಪುಗಳ ಬೆಂಬಲಿತ ಸಾಲಗಳ ಮರುಪಾವತಿಯನ್ನು ಮತ್ತು ಮಾದರಿಯ ಸ್ವ ಸಹಾಯ ಗುಂಪುಗಳ ನಡುವೆ ಮರುಪಾವತಿಯ ಶೇಕಡಾವನ್ನು ಅರ್ಥೈಸಲು ಜಿಲ್ಲೆಗಳಲ್ಲಿರುವ ಮರುಪಾವತಿಯ ರಿಜಿಸ್ಟ್ರಾರ್‌ನಲ್ಲಿರುವ ಅಂಕಿಗಳನ್ನು ಹಾಗೂ ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆಯನ್ನು ಆಧರಿಸಿ ವಿಶ್ಲೇಷಿಸಲಾಗಿರುತ್ತದೆ.

ಯೋಜನೆಯ ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ, ಸ್ವ ಸಹಾಯ ಗುಂಪುಗಳಿಗೆ ಸಾಲ ಮರುಪಾವತಿಗಾಗಿ 24 ತಿಂಗಳ ಕಾಲಾವಧಿಯು ಇರುತ್ತದೆ ಆದ್ದರಿಂದ ಆದರ್ಶಪ್ರಾಯವಾಗಿ, ಈ ಮೌಲ್ಯಮಾಪನ ಅಧ್ಯಯನವು, 2013-14ರಲ್ಲಿ ಬೆಂಬಲಿತ ಗುಂಪುಗಳು ಸಂಪೂರ್ಣವಾಗಿ ಸಾಲ ಮರುಪಾವತಿಯನ್ನು ಮಾಡಿ ಸಾಲಗಳನ್ನು ಮುಗಿಸಬೇಕಾಗಿರುತ್ತದೆ. ಮರುಪಾವತಿ ಮಾಡಬೇಕಾದ ಸಾಲದ ಮೊತ್ತವು ತಲಾ ಸ್ವ ಸಹಾಯ ಗುಂಪಿಗೆ ರೂ. 1,12,000/- (ರೂ. 1,00,000/- ಸಾಲದ ಮೊತ್ತ ಮತ್ತು ವಾರ್ಷಿಕ ಶೇಕಡಾ 6ರ ಬಡ್ಡಿದರದಲ್ಲಿ ಅಂದರೆ ರೂ. 12,000/- ಆಗುತ್ತದೆ).

**ಕೋಷ್ಟಕ:20 ಮರು ಪಾವತಿಯ ರಿಜಿಸ್ಟ್ರಾರ್ ಅನುಸಾರವಾಗಿ ಮಾದರಿ ಸ್ವ ಸಹಾಯ ಗುಂಪುಗಳ ಸಾಲ ಮರುಪಾವತಿ**

ವರ್ಷ	ಬೆಂಬಲಿತ ಸ್ವ ಸಹಾಯ ಗುಂಪುಗಳ ಸಂಖ್ಯೆ	ವಿತರಿಸಲಾದ ಒಟ್ಟು ಸಾಲದ ಮೊತ್ತ ರೂ.ಗಳಲ್ಲಿ	30-11-2016 ರಂದು ಬಡ್ಡಿ ಸೇರಿ ಮರುಪಾವತಿ ಮಾಡಬೇಕಾದ ಒಟ್ಟು ಮೊತ್ತ ರೂ.ಗಳಲ್ಲಿ	ಜಿಲ್ಲೆಯಲ್ಲಿರುವ ಮರುಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿ ರೂ.ಗಳಲ್ಲಿ	ಜಿಲ್ಲೆಯಲ್ಲಿರುವ ಮರುಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿ ಮಾಡಬೇಕಾದ ಬಾಕಿ ಮೊತ್ತ ರೂ.ಗಳಲ್ಲಿ	ಜಿಲ್ಲೆಯಲ್ಲಿರುವ ಮರುಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿ ಶೇಕಡಾವಾರು ಮರುಪಾವತಿ ರೂ.ಗಳಲ್ಲಿ	ಸ್ವ ಸಹಾಯ ಗುಂಪುಗಳೊಂದಿಗೆ ಪರಿಶೀಲಿಸಿದ ದಾಖಲೆಗಳ ಅನುಸಾರವಾಗಿ ಮರುಪಾವತಿ ರೂ.ಗಳಲ್ಲಿ	ಸ್ವ ಸಹಾಯ ಗುಂಪುಗಳೊಂದಿಗೆ ಪರಿಶೀಲಿಸಿದ ದಾಖಲೆಗಳ ಅನುಸಾರವಾಗಿ ಶೇಕಡಾವಾರು ಮರುಪಾವತಿ
2013-14	12	12,00,000	1344024	797716	535854	59	597751	44
2014-15	33	33,00,000	3097195	2379542	1284688	77	2102079	68
<b>2 ವರ್ಷಗಳಿಗೆ ಒಟ್ಟಾರೆಯಾಗಿ</b>	<b>45</b>	<b>45,00,000</b>	<b>4441219</b>	<b>3177258</b>	<b>1820542</b>	<b>72</b>	<b>2699830</b>	<b>61</b>

2013-14ರಲ್ಲಿ, 30-11-2016ರ ವೇಳೆಗೆ ಯಾವುದೇ ಮರುಪಾವತಿಯನ್ನು ಮಾಡದ ಕಾರಣದಿಂದಾಗಿ ಒಂದು ಗುಂಪು (ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋದಾವರಿ ಸ್ವ ಸಹಾಯ ಗುಂಪು) ಡೀಫಾಲ್ಟ್ (ಪಾವತಿಸಲು ವಿಫಲ) ಆಗಿರುತ್ತದೆ. ಎಂಟು ಗುಂಪುಗಳು ಸಾಲಗಳು ಒವರ್‌ಡ್ಯೂ/ ಮರುಪಾವತಿ ತಡವಾಗಿರುತ್ತದೆ. ಆದರೆ ಮೂರು ಗುಂಪುಗಳು ಸಂಪೂರ್ಣವಾಗಿ ಮರುಪಾವತಿಸಿ ಸಾಲವನ್ನು ಮುಗಿಸಿರುತ್ತವೆ.

2014-15ರಲ್ಲಿ ಬೆಂಬಲಿತ ಎರಡು ಸ್ವ ಸಹಾಯ ಗುಂಪುಗಳು ಡೀಫಾಲ್ಟ್ (ಪಾವತಿಸಲು ವಿಫಲ) ಆಗಿರುತ್ತವೆ. (ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲ್ಲೂಕಿನ ಕಸ್ತೂರಿಬಾಯಿ ಮತ್ತು ಭುವನೇಶ್ವರಿ ಸ್ವ ಸಹಾಯ ಗುಂಪುಗಳು). ಸರಿಯಾದ ಸಮಯಕ್ಕೆ 30 ಗುಂಪುಗಳು ಸಾಲವನ್ನು ಮರುಪಾವತಿ ಮಾಡಿರುತ್ತವೆ. ಆದರೆ ಒಂದು ಗುಂಪು ಸಂಪೂರ್ಣವಾಗಿ ಮರುಪಾವತಿಸಿ ಸಾಲವನ್ನು ಮುಗಿಸಿರುತ್ತದೆ.

ಮೇಲ್ಕಂಡ ಕೋಷ್ಟಕದಲ್ಲಿ, ಜಿಲ್ಲೆಯಲ್ಲಿರುವ ಮರುಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿಯ ಮತ್ತು ಸ್ವ ಸಹಾಯ ಗುಂಪುಗಳೊಂದಿಗೆ ಪರಿಶೀಲಿಸಿದ ದಾಖಲೆಗಳ ಅನುಸಾರವಾಗಿ ಶೇಕಡಾವಾರು ಮರುಪಾವತಿಯ ನಡುವಿನ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಕೆಲವು ಸ್ವ ಸಹಾಯ ಗುಂಪುಗಳಲ್ಲಿ ಪರಿಶೀಲನೆಗಾಗಿ ರಶೀದಿಗಳು ಇರಲಿಲ್ಲ, ಆದಾಗ್ಯೂ ಅವರು ಮರುಪಾವತಿ ಮಾಡಿದ ಮೊತ್ತವನ್ನು ಜಿಲ್ಲಾ ರಿಜಿಸ್ಟ್ರಾರ್‌ನಲ್ಲಿ ಇಂದೀಕರಿಸಲಾಗಿರುತ್ತದೆ (ಅಪ್ ಡೇಟ್ ಮಾಡಲಾಗಿರುತ್ತದೆ)

#### viii) ಸಾಲ ಮರುಪಾವತಿಯ ಮೇಲೆ ಹೋಲಿಕೆ

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ತಾಂತ್ರಿಕ ಸಮಿತಿಯಿಂದ ಸಲಹೆ ಮಾಡಿದಂತೆ, ಕಿರು ಹಣಕಾಸು ಸಂಸ್ಥೆಗಳು ಮತ್ತು ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ಸಂಘಮಿತ್ರ ಇವುಗಳ ಕಾರ್ಯವಿಧಾನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿರುತ್ತದೆ. ಈ ಎರಡು ಸಂಸ್ಥೆಗಳ ವಿವರವಾದ ಪ್ರಕರಣಗಳ ಅಧ್ಯಯನದಿಂದ ದೂರದೃಷ್ಟಿ, ಸಾಲ ಪ್ರಕ್ರಿಯೆಗಳು, ಮರುಪಾವತಿ, ಸವಾಲುಗಳು ಮತ್ತು ಮುಂದೆ ಸಾಗುವ ರೀತಿಗಳು ಇವುಗಳನ್ನು ಅನುಬಂಧ 7ರಲ್ಲಿ ನೀಡಲಾಗಿರುತ್ತದೆ. ಕಿರು ಹಣಕಾಸು ಸಂಸ್ಥೆಗಳೊಂದಿಗೆ ಸಂವಹನ ಮಾಡುವ ಉದ್ದೇಶವೆಂದರೆ ಅವುಗಳ ಮರುಪಾವತಿಯನ್ನು ಅರ್ಥ ಮಾಡಿಕೊಳ್ಳುವುದಾಗಿದೆ ಮತ್ತು ಅದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಿಂತ ಉತ್ತಮವೆಂದು ಕಂಡುಬಂದರೆ ಅದಕ್ಕೆ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ಸಾಲದ ಬೇಡಿಕೆಯ ಅಂಕಿಅಂಶಗಳು ಕಿರು ಹಣಕಾಸು ಸಂಸ್ಥೆಗಳಿಂದ ಲಭ್ಯವಾಗಿರುವುದಿಲ್ಲ. ಆದ್ದರಿಂದ ಮರುಪಾವತಿಯ ಶೇಕಡಾವನ್ನು ಲೆಕ್ಕಹಾಕಲಾಗಲು ಸಾಧ್ಯವಾಗಿರುವುದಿಲ್ಲ. ಆದಾಗ್ಯೂ, ಕಿರು ಹಣಕಾಸು ಸಂಸ್ಥೆಗಳ ಅಧಿಕಾರಿಗಳೊಂದಿಗಿನ ಸಂವಹನದಿಂದ ತಿಳಿದಿರುವುದೇನೆಂದರೆ, ಮರುಪಾವತಿಯು ಶೇಕಡಾವು ಪ್ರತಿಶತ ತೊಂಬತ್ತು ಮೀರಿರುತ್ತದೆ. ಸ್ವ ಸಹಾಯ ಗುಂಪುಗಳು ಬ್ಯಾಂಕುಗಳಿಗೆ ಮರುಪಾವತಿಯ ಮಾಡದಿದ್ದರೆ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗರೂಕರಾಗಿರುವುದರಿಂದ, ನಿಯಮಿತವಾಗಿ ಮರುಪಾವತಿಯನ್ನು ಮಾಡುತ್ತಿದ್ದಾರೆ.

ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ಮರುಪಾವತಿ ಜವಾಬ್ದಾರಿಗಾಗಿ ಮೂರು ರೀತಿಯ ಮಾದರಿಗಳನ್ನು ಹೊಂದಿರುತ್ತವೆ. ಆದರೆ ಅದರ ಪ್ರತಿಸ್ಪರ್ಧಿಗಳು (ಹೆಚ್ಚಾಗಿ ಸರ್ಕಾರೇತರ ಸಂಸ್ಥೆಗಳು) ಸಾಲಗಳ ಮರುಪಾವತಿಯ ಜವಾಬ್ದಾರಿಯನ್ನು ತೆಗೆದುಕೊಂಡರೆ, ಜಂಟಿ ಜವಾಬ್ದಾರಿಯುತ ಗುಂಪುಗಳ ಮೂಲಕ ನೀಡಲಾದ ಸಾಲಗಳನ್ನು ನೇರವಾಗಿ ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ವಸೂಲಾತಿ ಮಾಡುತ್ತದೆ. ಮರುಪಾವತಿಯನ್ನು ನಗದಾಗಿ ವ್ಯಾಪಾರ ಪ್ರತಿನಿಧಿ ಅಥವಾ ಎಲ್ಲಾ ಜಿಲ್ಲೆಗಳಲ್ಲಿರುವ ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್‌ನ ಸಿಬ್ಬಂದಿಗಳ ಮೂಲಕವಾಗಿ ಪಡೆದುಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿರುವ ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್‌ನ ಜಿಲ್ಲಾ ವ್ಯವಸ್ಥಾಪಕರು, ಅವರುಗಳಿಗೆ ಬೆಂಬಲಿಸುವ ಕ್ಷೇತ್ರ ಮೇಲ್ವಿಚಾರಕ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಸಿಬ್ಬಂದಿಗಳು ಮತ್ತು ನೆರವಾಗುವ ಕ್ಷೇತ್ರ ಸಹಾಯಕರು 200ರಿಂದ 250 ಸ್ವ ಸಹಾಯ ಗುಂಪುಗಳನ್ನು ನಿರ್ವಹಿಸುತ್ತಾರೆ.

ಸಂಘಮಿತ್ರವು ಹೆಚ್ಚಾಗಿ ಅದರ ಪೋಷಕ ಸಂಘಟನೆಯಾದ ಮೈಸೂರು ಪುನರ್ವಸತಿ ಮತ್ತು ಅಭಿವೃದ್ಧಿ ಸಂಸ್ಥೆ(ಎಂವೈಆರ್‌ಡಿಎಂ)ಯಿಂದ ಉತ್ತೇಜಿಸಲ್ಪಟ್ಟಿರುವ ಸ್ವ ಸಹಾಯ ಗುಂಪುಗಳನ್ನು ಬೆಂಬಲಿಸುತ್ತದೆ. ಅದೇ ರೀತಿಯಲ್ಲಿ ಅದು ಪ್ರೋತ್ಸಾಹಕವನ್ನು ನೀಡುವಂತಹ ಸಮಾನ ಮನಸ್ಕ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ. ಸಂಸ್ಥೆಯು ಸಾಮರ್ಥ್ಯ ನಿರ್ಮಾಣದ ಮೇಲೆ/ ಪುಸ್ತಕ ಬರಹಗಾರರ ತರಬೇತಿಯ ಮೇಲೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದರ ಮಲೆ ಹೂಡಿಕೆಯನ್ನು ಮಾಡುತ್ತದೆ. ಸಂಸ್ಥೆಯು ಉತ್ತಮವಾಗಿ ತರಬೇತಿ ಪಡೆದ ಸಾಲನೀಡುವ ಅಧಿಕಾರಿಗಳನ್ನು ಹೊಂದಿರುತ್ತದೆ. ಇದಲ್ಲದೇ ವಿವಿಧ ಹಣಕಾಸು ಸಂಸ್ಥೆಗಳಲ್ಲಿರುವ ಎಲ್ಲಾ ಸದಸ್ಯರುಗಳ ಬಾಕಿ ಇರುವ ಸಾಲಗಳನ್ನು ಈಕ್ವಿಫಾಕ್ಸಿ (EQUIFAXY) ಸಾಲದ ಕಛೇರಿಯಿಂದ ಅರ್ಜಿಯನ್ನು ಬಳಸಿಕೊಂಡು ಪರಿಶೀಲಿಸಲಾಗುತ್ತದೆ. ಸದಸ್ಯರ ಸಾಲ ಪಡೆಯುವ ಅರ್ಹತೆಯನ್ನು ಪರಿಶೀಲಿಸಲು ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್ ಸಂಖ್ಯೆಗಳನ್ನು ಬಳಸಲಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಬಹಳಷ್ಟು ಸಾಲಗಳ ಹೊರೆಯಾಗದಂತೆ ನೋಡಿಕೊಳ್ಳುವುದಲ್ಲದೇ, ಸಾಲ ಮರುಪಾವತಿಯನ್ನು ಸುಲಭಗೊಳಿಸುತ್ತದೆ.

ವಿವಿಧ ರೀತಿಯ ಹಣಕಾಸು ಸಂಸ್ಥೆಗಳ ಕಡೆಗೆ ಫಲಾನುಭವಿಗಳ ವಿಭಿನ್ನ ವರ್ತನೆಯ ಹೊರತಾಗಿಯೂ, ಸಂಸ್ಥೆಯು ಮಾಡುತ್ತಿರುವ ನಿಯಮಿತ ಅನುಸರಣೆಯು ಉತ್ತಮ ಮರುಪಾವತಿಯನ್ನು ಖಾತರಿಪಡಿಸಿಕೊಳ್ಳುವಲ್ಲಿ ಒಂದು ಪ್ರಮುಖಂಶವಾಗಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಜಿಲ್ಲಾ ಮಟ್ಟದಲ್ಲಿ ಅತ್ಯಂತ ಕಡಿಮೆ ಸಿಬ್ಬಂದಿಯನ್ನು ಹೊಂದಿದ್ದು, ಮರುಪಾವತಿಯ ಸ್ಥಿತಿಯ ಮೇಲೆ, ಪೂರ್ವಭಾವಿಯಾಗಿ ಸಾಲ ಮನ್ನಾ ಮೇಲೆ ಪರಿಣಾಮ ಬೀರಿರುತ್ತದೆ.

**ix) ಇತರ ಸಾಲಗಳ ಹತೋಟಿ**

ಅಧ್ಯಯನ ಮಾಡಿದ ಸ್ವ ಸಹಾಯ ಗುಂಪುಗಳ ಪೈಕಿ, ಕೆಲವೊಂದು ಸ್ವ ಸಹಾಯ ಗುಂಪುಗಳು ಅಧ್ಯಯನದ ಉಲ್ಲೇಖದ ಅವಧಿಯಲ್ಲಿ ಬ್ಯಾಂಕ್ ಸಂಬಂಧಿತ ಸಾಲಗಳ ಮೇಲೆ ಹತೋಟಿ ತರುವಲ್ಲಿ ಸಮರ್ಥವಾಗಿರುತ್ತವೆ. ಸ್ವ ಸಹಾಯ ಗುಂಪುಗಳೊಂದಿಗಿನ ಚರ್ಚೆಗಳು ಬಹಿರಂಗ ಪಡಿಸಿದಂತೆ, ಬಹುತೇಕವಾಗಿ ಸ್ವ ಸಹಾಯ ಗುಂಪುಗಳು ಬ್ಯಾಂಕ್‌ನೊಂದಿಗೆ ಸ್ಥಾಪಿಸಿರುವ ಬಾಂಧವ್ಯದ ಕಾರಣದಿಂದ ಈ ಸಂಯೋಜನೆಯು ಸಾಧ್ಯವಾಗಿರುತ್ತದೆ. ಕೆಲವೊಂದು ಸ್ವ ಸಹಾಯ ಗುಂಪುಗಳು ಈ ಅವಧಿಯಲ್ಲಿ ಎರಡು ಬ್ಯಾಂಕ್ ಸಾಲಗಳನ್ನು ಸಜ್ಜುಗೊಳಿಸಿರುತ್ತವೆ. ಬಹುತೇಕ ಸ್ವ ಸಹಾಯ ಗುಂಪುಗಳು ಬ್ಯಾಂಕ್ ಸಾಲಗಳನ್ನು ಮರುಪಾವತಿಸಿರುತ್ತಾರೆ. ಆದರೆ ಕೆಲವು ಸ್ವ ಸಹಾಯ ಗುಂಪುಗಳು ಚಾಲ್ತಿಯಲ್ಲಿರುವ ಸಾಲಗಳನ್ನು ಹೊಂದಿರುತ್ತವೆ. ಆದಾಗ್ಯೂ ಕಿರು ಸಾಲ ಯೋಜನೆ ಮತ್ತು ಬ್ಯಾಂಕ್ ಸಂಬಂಧದ ನಡುವೆ ಸ್ಪಷ್ಟವಾದ ಮತ್ತು ಧನಾತ್ಮಕವಾದ ಸಂಪರ್ಕವನ್ನು ಸಾಧಿಸಲಾಗಿರುವುದಿಲ್ಲ.

ಬ್ಯಾಂಕುಗಳಿಗೆ ಮರುಪಾವತಿ ಮಾಡಿರುವುದನ್ನು ನೋಡಿದರೆ, ಅದು ಕಿರು ಸಾಲ ಮರುಪಾವತಿಗಿಂತ ಉತ್ತಮವಾಗಿರುತ್ತದೆ. ಕುತೂಹಲಕಾರಿಯಾಗಿ, ಸಾಲಗಳನ್ನು ಸಜ್ಜುಗೊಳಿಸಿದ ಸ್ವ ಸಹಾಯ ಗುಂಪು 'ಬಿ' ಮತ್ತು 'ಸಿ' ಶ್ರೇಣಿಯನ್ನು ಗಳಿಸಿರುತ್ತದೆ.

**x) ಸಾಮರ್ಥ್ಯ ನಿರ್ಮಾಣ**

ವ್ಯಾಪಾರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ, ಮಾರುಕಟ್ಟೆಯ ಸಂಪರ್ಕ ರೂಪಿಸಲು ಮತ್ತು ಕೆಲವೊಂದು ಉದ್ಯಮಗಳಲ್ಲಿ ಮೌಲ್ಯ ಸೇಪಡೆಗಾಗಿ ನಿರ್ದಿಷ್ಟ ಕೌಶಲ್ಯ ರಚಿಸುವ ದೃಷ್ಟಿಯಿಂದ ಸ್ವ ಸಹಾಯ ಗುಂಪಿನ ಸದಸ್ಯರ ಸಾಮರ್ಥ್ಯ ನಿರ್ಮಾಣದ ಅಗತ್ಯತೆಯಿರುತ್ತದೆ, ಇದರ ಜೊತೆಗೆ ವ್ಯಾಪಾರದ ಕಾನೂನು ಅಂಶಗಳನ್ನು, ಹಣಕಾಸಿನ ಆಯ್ಕೆಗಳನ್ನು ಮತ್ತು ಸಂಬಂಧಿತ ಸರ್ಕಾರಿ ಯೋಜನೆಗಳ ವಿವರಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಸಾಧ್ಯತೆಯಿರುತ್ತದೆ. ಭಾರತದ ತಮಿಳು ನಾಡು ರಾಜ್ಯದ ಸ್ವ ಸಹಾಯ

ಗುಂಪುಗಳ ಕಿರು ಸಾಲ ಕಾರ್ಯಕ್ರಮದ ಅಧ್ಯಯನವೊಂದನ್ನು ಆಧರಿಸಿ, ಸರ್ಕಾರವು ಶಿಕ್ಷಣ ಮಟ್ಟವನ್ನು ಸುಧಾರಿಸಲು ಮತ್ತು ಕಿರು ಸಾಲ ಯೋಜನೆಯ ಪರಿಣಾಮಕಾರಿ ಬಳಕೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾರುಕಟ್ಟೆಗಳಿಗೆ ತರಲು ಮತ್ತು ಹೆಚ್ಚಿನ ಆರ್ಥಿಕ ಶಿಕ್ಷಣವನ್ನು ಒದಗಿಸುವಂತೆ 'ಕಲ್ಯಾಣ ಮತ್ತು ಮುರುಗುನಂದನ್' (2014) ಇವರು ಶಿಫಾರಸ್ಸು ಮಾಡಿರುತ್ತಾರೆ.

**xi) ಗುಂಪು ನಿರ್ವಹಣೆ**

ಸಾಮಾನ್ಯವಾಗಿ, ಸ್ವ ಸಹಾಯ ಗುಂಪಿನ ಕಾರ್ಯ ನಿರ್ವಹಣೆಯ ಗುಣಮಟ್ಟವು ಕುಸಿತವಾದಂತೆ ಕಂಡು ಬಂದಿದೆ. ಕೆಲವು ಸ್ವ ಸಹಾಯ ಗುಂಪುಗಳು ಸದಸ್ಯರುಗಳ ನಡುವಿನ ಆಸಕ್ತಿಯ ಕೊರತೆ ಮತ್ತು ಆಂತರಿಕ ಸಂಘರ್ಷಗಳ ಕಾರಣದಿಂದಾಗಿ ಮುಚ್ಚಿರುತ್ತವೆ. ಸ್ವ ಸಹಾಯ ಗುಂಪುಗಳನ್ನು ಬಲಪಡಿಸಲು ವಿಶೇಷವಾಗಿ ದಾಖಲಾತಿ ಮಾಡುವುದು, ಆರ್ಥಿಕವಾಗಿ ಸಜ್ಜುಗೊಳಿಸುವುದು ಮತ್ತು ಸಂರಕ್ಷಣೆ ಮಾರ್ಗದರ್ಶಿ ಅಥವಾ ಸಾಗುವಂತೆ ಮಾರ್ಗದರ್ಶನ ಮಾಡುವ ಅಗತ್ಯತೆಯು ಇರುತ್ತದೆ.

**xii) ಆರ್ಥಿಕ ಪರಿಣಾಮ**

ಸ್ತ್ರೀ ಶಕ್ತಿ ವೇದಿಕೆಯು ಬಡತನ ನಿವಾರಣೆಗೆ ಒಂದು ವಿಧಾನವಾಗಿದೆ ಎನ್ನುವುದು ಸಂಸ್ಥಾಪಿತ ಸತ್ಯವಾಗಿರುತ್ತದೆ. ಸ್ವಂತ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಕಿರು ಸಾಲ ಯೋಜನೆಯು ಉದ್ದೇಶಿಸಿರುತ್ತದೆ. ಈ ಯೋಜನೆಯು ಸಾಲದ ಮೊತ್ತವನ್ನು ಸಮನಾಗಿ ಸದಸ್ಯರುಗಳ ನಡುವೆ ವಿಭಜಿಸುವುದರಿಂದ, ತಲಾ ವ್ಯಕ್ತಿಯ ಸಾಲದ ಪ್ರಮಾಣವು ಗಣನೀಯವಾಗಿರುವುದಿಲ್ಲ. ಆದಾಗ್ಯೂ, ಸರಾಸರಿ ಸಾಲದ ಮೊತ್ತ ರೂ. 5,000 ದಿಂದ 7,000ವನ್ನು ಸ್ಥಾಪಿತ ಉದ್ಯಮಗಳನ್ನು ಸುಧಾರಿಸಲು ಅಥವಾ ವಿಸ್ತರಿಸಲು ಬಳಸಲಾಗಿದ್ದು, ಪ್ರತಿಕ್ರಿಯೆದಾರರಿಗೆ ಲಾಭವನ್ನು ಸುಧಾರಿಸಲು ಸಹಾಯ ಮಾಡಿರುತ್ತದೆ. ತಳ ಮಟ್ಟದ ಅಂಕಿ ಅಂಶಗಳು ಲಭ್ಯವಿಲ್ಲದಿರುವುದರಿಂದ ಕೇವಲ ಕಿರು ಸಾಲ ಯೋಜನೆಯೊಂದರಿಂದಲೇ, ಆದಾಯ ಅಥವಾ ಆರ್ಥಿಕತೆಯ ವಿಸ್ತರಣೆಯ ಪ್ರಮಾಣವು ಹೆಚ್ಚಾಗಿರುತ್ತದೆ ಎಂದು ನಿಖರವಾಗಿ ಅಳೆಯಲು ಸಾಧ್ಯವಾಗಿರುವುದಿಲ್ಲ.

ಆದಾಯವು ಹೆಚ್ಚಾಗಿರುವುದಲ್ಲದೇ, ಪ್ರತಿಕ್ರಿಯೆದಾರರು ಗ್ರಹಿಸಿರುವಂತೆ, ಇತರೆ ಆರ್ಥಿಕ ಪ್ರಯೋಜನಗಳು ಆಗಿರುತ್ತವೆ. ಸ್ತ್ರೀ ಶಕ್ತಿ ಗುಂಪುಗಳಲ್ಲಿ ಸುಲಭವಾಗಿ ಸಾಲದ ಲಭ್ಯತೆಯಿರುವುದರಿಂದ, ಸ್ಥಳೀಯವಾಗಿ ಸಾಲ ನೀಡುವವರ (ಮನಿ ಲೆಂಡರ್) ಮೇಲೆ ಅವಲಂಬನೆಯು ಗಣನೀಯವಾಗಿ (ಶೇಕಡಾ 90ರಷ್ಟು ಪ್ರತಿಕ್ರಿಯೆದಾರರು ತಿಳಿಸಿದಂತೆ) ಕಡಿಮೆಯಾಗಿರುವುದು ಒಂದು

ಪ್ರೋತ್ಸಾಹದಾಯಕವಾದ ಶೋಧನೆಯಾಗಿರುತ್ತದೆ. ಉಳಿತಾಯದ ಅಭ್ಯಾಸವನ್ನು ಸದಸ್ಯರುಗಳಲ್ಲಿ ಪ್ರಚೋದಿಸಲಾಗಿರುತ್ತದೆ. ಸ್ವ ಸಹಾಯ ಗುಂಪುಗಳು ಕಡಿಮೆ ಬಡ್ಡಿ ದರದೊಂದಿಗೆ ಮಹಿಳೆಯರಿಗೆ ಸಾಲವನ್ನು ದೊರಕಿಸಿ ಕೊಡಲು ಸಹಾಯ ಮಾಡಿರುತ್ತಾರೆ. ಹೆಚ್ಚಾದ ಆದಾಯವು, ಚಿನ್ನ, ಗೃಹೋಪಯೋಗಿ ವಸ್ತುಗಳು, ಇತ್ಯಾದಿ ಆಸ್ತಿಗಳನ್ನು ಖರೀದಿಸಲು ಮತ್ತು ಮನೆಯ ಸುಧಾರಣೆಗಳನ್ನು ಮಾಡಲು ಅವರಿಗೆ ಸಹಾಯ ಮಾಡಿರುತ್ತದೆ.

ಬಹು ಮುಖ್ಯವಾಗಿ, ಅರ್ಥಕ್ಕಿಂತ ಹೆಚ್ಚು ಪ್ರತಿಕ್ರಿಯೆದಾರರು ತಮ್ಮ ವೈಯಕ್ತಿಕ ಬಳಕೆಗಾಗಿ ಆದಾಯವನ್ನು ಗಳಿಸಲು ಸ್ತ್ರೀ ಶಕ್ತಿ ಗುಂಪು ಅವರಿಗೆ ಸಹಾಯ ಮಾಡಿರುವುದಾಗಿ ಒಪ್ಪಿರುತ್ತಾರೆ. ಇದು ಹಿಂದಿನ ಕೊರತೆಯಾಗಿತ್ತು. ಸ್ವ ಸಹಾಯ ಗುಂಪಿನ ಸದಸ್ಯರಾದ ನಂತರದಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದನ್ನು ಅಂಗಡಿ ಮತ್ತು

ಗುಡಗನವರ್(2015) ಇವರು ಕಂಡುಕೊಂಡಿರುತ್ತಾರೆ. ಹಣಕಾಸಿನ ಲಭ್ಯತೆಯಿಂದಾಗಿ ಸದಸ್ಯರುಗಳಿಗೆ ಉದ್ಯೋಗದ ಅವಕಾಶಗಳು ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದಾಗಿ ಸದಸ್ಯರ ಆದಾಯದಲ್ಲಿ ಮತ್ತು ಅವರ ಜೀವನ ಮಟ್ಟದಲ್ಲಿ ಸುಧಾರಣೆಯಾಗಿರುತ್ತದೆ. ಹೊಸದಾಗಿ ಕಂಡುಬಂದ ಆರ್ಥಿಕ ಸ್ವಾತಂತ್ರ್ಯವು ಗಮನಾರ್ಹವಾಗಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿರುತ್ತದೆ. ಆರ್ಥಿಕ ವಿಷಯಗಳ ಬಗ್ಗೆ ಕುಟುಂಬದ ನಿರ್ಣಯವನ್ನು ತೆಗೆದುಕೊಳ್ಳುವಲ್ಲಿ ಮಹಿಳೆಯರ ಹೆಚ್ಚಿದ ಭಾಗವಹಿಸುವಿಕೆಯು ಮತ್ತೊಂದು ಗಮನಾರ್ಹ ಅಂಶವಾಗಿದ್ದು, ಇದು ಸಬಲೀಕರಣದ ಪ್ರಮುಖ ಅಂಶಗಳಲ್ಲಿ ಒಂದಾಗಿರುತ್ತದೆ.

### xiii) ಸಾಮಾಜಿಕ ಪರಿಣಾಮ

ಸ್ವ ಸಹಾಯ ಗುಂಪು ಮುಂತಾದ ಸಮುದಾಯ ಆಧಾರಿತ ಸಂಸ್ಥೆಗಳನ್ನು ಸಜ್ಜುಗೊಳಿಸುವ ಒಂದು ಪ್ರಮುಖ ಉದ್ದೇಶವೆಂದರೆ, ಸಾಮಾಜಿಕ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಮತ್ತು ಸಾಮಾಜಿಕ ಸಬಲೀಕರಣವನ್ನು ಸಾಧಿಸಲು ಅವುಗಳನ್ನು ಶಕ್ತಿಯುತ ಗುಂಪುಗಳನ್ನಾಗಿ ಮಾಡುವುದಾಗಿರುತ್ತದೆ. ಪಾಲ್ಗೊಳ್ಳುವಿಕೆಯ ಸ್ಥಾನಮಾನವನ್ನು ಲೆಕ್ಕಿಸದೇ ಕಾರ್ಯಕ್ರಮದ ಪ್ರದೇಶಗಳಲ್ಲಿ ಸಕಾರಾತ್ಮಕವಾಗಿ ಮಹಿಳಾ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವು ಹೆಚ್ಚಾಗಿರುವುದು ಆಂಧ್ರಪ್ರದೇಶದ ಸ್ವ ಸಹಾಯ ಗುಂಪುಗಳ ಒಂದು ವಿಶಾಲವಾದ ಅಧ್ಯಯನದಲ್ಲಿ ಡೇಯಿನಿಂಜರ್ ಮತ್ತು ಲಿಯು ಇವರಿಗೆ (2008) ಕಂಡು ಬಂದಿರುತ್ತದೆ.

ಸ್ತ್ರೀ ಶಕ್ತಿ ಗುಂಪಿನ ಸದಸ್ಯರಾದ ಕಾರಣದಿಂದ ಅವರ ಆತ್ಮವಿಶ್ವಾಸದಲ್ಲಿ ಗಣನೀಯವಾಗಿ ಸುಧಾರಣೆಯಾಗಿರುವುದಾಗಿ ಬಹುತೇಕ ಪ್ರತಿಕ್ರಿಯೆದಾರರು ತಿಳಿಸಿರುತ್ತಾರೆ. ಇದಲ್ಲದೇ, ಸಾಮಾಜಿಕ ಸಬಲೀಕರಣದ ಮೇಲೆ ಪ್ರಭಾವ ಬೀರುವ ಇತರ ಅಂಶಗಳು ಅಂದರೆ ಚಲನಶೀಲತೆ, ಸಮಾಜದಲ್ಲಿ ಗುರುತಿಸುವಿಕೆ ಮತ್ತು ಹೊರಗಿನವರೊಂದಿಗೆ ಉತ್ತಮವಾದ ಸಂವಹನ ಹೊಂದುವುದು ಇವುಗಳಾಗಿರುತ್ತದೆ.

ಹೆಣ್ಣು ಮಗುವಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ, ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು, ಪೌಷ್ಟಿಕಾಂಶದ ಅಂಶಗಳು, ಆರೋಗ್ಯ ಮತ್ತು ನೈರ್ಮಲ್ಯೀಕರಣ ಸೌಲಭ್ಯಗಳು ಹೆಚ್ಚಿನ ಪ್ರಭಾವವನ್ನು ಬೀರಿರುತ್ತವೆ ಎಂದು ಕಂಡುಬಂದಿರುವುದಿಲ್ಲ. ಅಧ್ಯಯನದ ಅವಧಿಯಲ್ಲಿ ಸಾಕ್ಷರತೆಯ ಮಟ್ಟಗಳು ಗಣನೀಯವಾಗಿ ಪ್ರಭಾವವನ್ನು ಬೀರದಿದ್ದರೂ ಅನಕ್ಷರಸ್ಥರಾದ ಹಲವು ಪ್ರತಿಕ್ರಿಯೆದಾರರು ಸ್ವ ಸಹಾಯ ಗುಂಪಿಗೆ ಸೇರಿದ ನಂತರದಲ್ಲಿ ಸಹಿ ಮಾಡುವುದನ್ನು ಕಲಿತಿರುವುದಾಗಿ ತಿಳಿಸಿದ್ದು, ಇದು ಅವರಿಗೆ ಒಂದು ಪ್ರಮುಖವಾದ ಬೆಳವಣಿಗೆಯಾಗಿರುತ್ತದೆ.

ಮೇಲ್ಕಂಡ ಶೋಧನೆಯ ಪ್ರಕಾರ 'ಮೈಸೂರು ಜಿಲ್ಲೆಯ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕೆಲಸದ ಸ್ಥಿತಿ' ಈ ಅಧ್ಯಯನದಲ್ಲಿ ಕುಮಾರ್ ಅಶೋಕ ಮತ್ತು ಕುಮಾರಿ ಮೋಹನ ಇವರು (2015) ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ಸಾಮಾಜಿಕ ರೂಪಾಂತರದಲ್ಲಿ ಮತ್ತು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತವೆ ಎಂದು ತಿಳಿಸಿರುತ್ತಾರೆ. ಮೈಸೂರು ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಯೋಜನೆಯಡಿ ಸ್ವ ಸಹಾಯ ಗುಂಪುಗಳ ಕಾರ್ಯಕ್ರಮತೆಯು ಕೇವಲ ಮಹಿಳೆಯರಲ್ಲಿ ಆರ್ಥಿಕ ಸ್ಥಿತಿಯನ್ನು ಸುಧಾರಿಸಿರುವುದಲ್ಲದೇ ಅವರ ಸಾಮಾಜಿಕ ಸ್ಥಿತಿಯಲ್ಲಿಯೂ ಸಹಾ ತೀವ್ರ ಬದಲಾವಣೆಗಳನ್ನು ತಂದಿರುತ್ತದೆ. ಈ ಯೋಜನೆಯು ಗ್ರಾಮೀಣ ಬಡ ಮಹಿಳೆಯರಿಗೆ ಮಾನವೀಯ ಘನತೆಯನ್ನು ಮತ್ತು ಹೆಚ್ಚಿನ ಸ್ಥಾನಮಾನವನ್ನು ನೀಡಿರುತ್ತದೆ.

### ತೀರ್ಮಾನ

ಕೊನೆಯಲ್ಲಿ, ಕಿರು ಸಾಲ ಯೋಜನೆಯು ಸ್ವ ಸಹಾಯ ಗುಂಪುಗಳ ಜಾರಿಯಲ್ಲಿರುವ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಪೂರಕವಾಗುವಂತೆ ಸಹಾಯವನ್ನು ಮಾಡಿದ್ದು ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಿರುತ್ತದೆ. ಆದಾಯ ಉತ್ಪನ್ನ ಚಟುವಟಿಕೆಯಿಂದಾಗಿ ಸ್ವಲ್ಪ ಮಟ್ಟಿಗೆ ಆದಾಯವು ಹೆಚ್ಚಾಗಲು ವ್ಯಾಪಾರದಲ್ಲಿನ ಸುಧಾರಣೆಯು ಸಹಾಯವನ್ನು ಮಾಡಿರುತ್ತದೆ. ದೊಡ್ಡ ಆರ್ಥಿಕ ಸಂಪನ್ಮೂಲಗಳನ್ನು ಸ್ವ ಸಹಾಯ ಗುಂಪುಗಳಿಗೆ ಒದಗಿಸಲು ಅವಕಾಶಗಳಿದ್ದು, ಕಿರು ಸಾಲದ ಮೂಲಕವಾಗಿ ಆರ್ಥಿಕ ಸ್ವಯಂ ಪೂರ್ಣತೆಯನ್ನು ಸಾಧಿಸುವುದು ಸ್ವಲ್ಪ ದೂರದ ಮತ್ತು ದೀರ್ಘಾವಧಿಯ ಗುರಿಯಾಗಿರುತ್ತದೆ. ವಿವಿಧ ಕಾರಣಗಳಿಂದ ಬ್ಯಾಂಕ್‌ನಿಂದ ಸಾಲಗಳನ್ನು ಪಡೆಯಲಾಗದ ಸ್ವ ಸಹಾಯ ಗುಂಪುಗಳಿಗೆ ವಿಶೇಷವಾಗಿ ಕಿರು ಸಾಲ ಯೋಜನೆಯು ಉಪಯುಕ್ತವಾಗಿರುತ್ತದೆ. ಸ್ತ್ರೀ ಶಕ್ತಿ ಯೋಜನೆಯಡಿ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ನೀಡಲಾಗುವ ಆರ್ಥಿಕ ಮತ್ತು ಸಾಮಾಜಿಕ ಅನುಕೂಲಗಳನ್ನು ಪ್ರತಿಕ್ರಿಯೆದಾರರು ಗಮನಿಸಿರುತ್ತಾರೆ. ಆದಾಗ್ಯೂ ಈ ಯೋಜನೆಯು ಯಾವುದೇ ಉದ್ಯಮಶೀಲತಾ ಸಂಬಂಧಿ ಸಾಮರ್ಥ್ಯ ನಿರ್ಮಾಣವನ್ನು ಒದಗಿಸದಿದ್ದರೂ, ಸದಸ್ಯ ಮಹಿಳೆಯರು ವ್ಯಾಪಾರದಲ್ಲಿ ಕ್ಷಿಪ್ರಕರವಾದ ಸಂದರ್ಭಗಳನ್ನು ಎದುರಿಸುವಾಗ ಸ್ವ ಸಹಾಯ ಗುಂಪುಗಳು ಸಹಾಯವನ್ನು ಮಾಡಿರುತ್ತವೆ, ಆರ್ಥಿಕ ಸಮರ್ಥತೆಯನ್ನು ಸಾಧಿಸುವವರೆಗೂ ಕೈಚೋಡಿಸುವುದರ ಜೊತೆಗೆ ದಾಖಲೆಗಳ ನಿರ್ವಹಣೆ ಬಗ್ಗೆ, ಕೌಶಲ್ಯದ ಬಗ್ಗೆ ತರಬೇತಿಯನ್ನು ನೀಡುವುದರ ಕುರಿತು ಅಧ್ಯಯನವು ಸ್ವ ಸಹಾಯ ಗುಂಪುಗಳ ಬಲವರ್ಧನೆಯ ಅಗತ್ಯತೆಯ ಬಗ್ಗೆ ಸ್ಪಷ್ಟವಾಗಿ ತಿಳಿಸಿರುತ್ತದೆ. ಮಾರುಕಟ್ಟೆಗಳೊಂದಿಗೆ ಮತ್ತು ಮೂಲಭೂತ ಉದ್ಯಮಶೀಲತೆಯ ತರಬೇತಿಯೊಂದಿಗೆ ಸಂಪರ್ಕವು ಮಹಿಳೆಯರಿಗೆ ಅತ್ಯಂತ ಅಗತ್ಯವಿರುವ ನಿರ್ವಹಣಾ ಕೌಶಲ್ಯವನ್ನು ಒದಗಿಸುತ್ತದೆ. ಆದಾಗ್ಯೂ, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕಾದರೆ, ಸಾಕಷ್ಟು ಮಾನವ ಸಂಪನ್ಮೂಲ, ಗಮನಾರ್ಹವಾದ ಸಾಲದ ಪ್ರಮಾಣ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವೆ ಇರುವ ಪಾತ್ರಗಳು ಮತ್ತು ಜವಾಬ್ದಾರಿಗಳಲ್ಲಿ ಸ್ಪಷ್ಟತೆಯ ಅಗತ್ಯವಿರುತ್ತದೆ.

## 12. ಶಿಫಾರಸ್ಸುಗಳು

2011-12 ರಿಂದ 2014-15ರ ಅವಧಿಯಲ್ಲಿ ಶ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಕಿರು ಸಾಲ ಯೋಜನೆಯನ್ನು ಪರಿಚಯಿಸಿದ ನಂತರದಲ್ಲಿ ಈ ಮೌಲ್ಯಮಾಪನವನ್ನು ಮೊದಲ ಬಾರಿಗೆ ಮಾಡಲಾಗಿರುತ್ತದೆ. 2016ರ ಉತ್ತರಾರ್ಧದಲ್ಲಿ ಈ ಅಧ್ಯಯನವು ಪ್ರಾರಂಭವಾಗಿರುತ್ತದೆ ಮತ್ತು ಮಾರ್ಚ್ 2017ರೊಳಗೆ ಪೂರ್ಣಗೊಂಡಿರುತ್ತದೆ. ಆದರೆ, 2015-16ರಲ್ಲಿ ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿರುತ್ತದೆ. ಆದ್ದರಿಂದ ಈ ಪರಿಷ್ಕರಣೆಯ ನಂತರದಲ್ಲಿ ಮೌಲ್ಯಮಾಪನದ ಸಮಯವು ಹೆಚ್ಚು ಸೂಕ್ತವಾಗಿರುವುದಿಲ್ಲ. ಪ್ರಸ್ತುತ ಬಳಕೆಯಲ್ಲಿರುವ ಮಾರ್ಗಸೂಚಿಗಳು ಈ ಅಧ್ಯಯನದಲ್ಲಿ ಒಳಗೊಂಡಿರುವುದಿಲ್ಲ. ಆದಾಗ್ಯೂ, ಅಧ್ಯಯನದ ತಂಡವು ಯೋಜನೆಯ ಎಲ್ಲಾ ಅಂಶಗಳನ್ನು ಒಳಗೊಳಿಸಲು ಸರ್ವ ಪ್ರಯತ್ನಗಳನ್ನು ಮಾಡಿರುತ್ತದೆ ಮತ್ತು ಯೋಜನೆಯ ಶಿಫಾರಸ್ಸುಗಳನ್ನು ಸಾಧಿಸುವ ಮತ್ತು ಯೋಜನೆಯ ಒಟ್ಟಾರೆ ಪರಿಣಾಮವನ್ನು ಸುಧಾರಿಸುವ ಬೆಳಕಿನಲ್ಲಿ ಈ ಕೆಳಗಿನ ಶಿಫಾರಸ್ಸುಗಳನ್ನು ಮಾಡಲಾಗಿರುತ್ತದೆ.

### ಅಲ್ಪಾವಧಿಯ ಶಿಫಾರಸ್ಸುಗಳು

#### ಎ) ಶ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣ

ಹೆಚ್ಚಿನ ಫಲಾನುಭವಿಗಳು ಸಾಲದ ಮೊತ್ತವನ್ನು ಹೆಚ್ಚಿಸಲು ಮತ್ತು ಬಡ್ಡಿಯ ಘಟಕಗಳನ್ನು ಕಡಿಮೆ ಮಾಡುವಂತೆ ಸೂಚಿಸುತ್ತಾರೆ. ಹೊಸ ಮಾರ್ಗಸೂಚಿಗಳಲ್ಲಿ ಇದನ್ನು ಈಗಾಗಲೇ ಅವಲಂಬಿಸಲಾಗಿದ್ದು, ಅಲ್ಲಿ ಪ್ರತಿಯೊಂದು ಸ್ವ ಸಹಾಯ ಗುಂಪುಗಳಿಗೆ ರೂ. 2 ಲಕ್ಷ ಬಡ್ಡಿ ರಹಿತ ಸಾಲಕ್ಕೆ ಅರ್ಹವಾಗಿರುತ್ತದೆ. ಆದಾಗ್ಯೂ ಎಲ್ಲಾ ಸದಸ್ಯರ ನಡುವೆ ಸಮಾನವಾಗಿ ಸಾಲ ವಿತರಣೆಯ ಬದಲು ಸ್ವ ಸಹಾಯ ಗುಂಪುಗಳು ಗುಂಪು ಉದ್ಯಮಗಳಿಗೆ ಆದ್ಯತೆ ನೀಡಬಹುದು, ಇಲ್ಲದಿದ್ದರೆ ಸಾಲವನ್ನು ವೈಯಕ್ತಿಕ ಚಟುವಟಿಕೆಗಳಿಗೆ, ಆದಾಯ ಉತ್ಪನ್ನ ಚಟುವಟಿಕೆಗಳ ಆದ್ಯತೆಯ ಮತ್ತು ವ್ಯಾಪ್ತಿಯ ಆಧಾರದ ಮೇಲೆ ಸದಸ್ಯರುಗಳ ನಡುವೆ ವಿತರಿಸಬಹುದು. ಉದಾಹರಣೆಗೆ, ಒಬ್ಬ ಸದಸ್ಯರು ಟೈಲರಿಂಗ್ ಉದ್ಯಮ ತೆಗೆದುಕೊಳ್ಳಲು ಬಯಸಿದರೆ, ಅದಕ್ಕಾಗಿ ಮಾಡಬೇಕಾದ ಹೂಡಿಕೆಯು, ಒಂದು ಹಸುವಿನ ಖರೀದಿಗೆ ಹೋಲಿಸಿದರೆ ಕಡಿಮೆಯಾಗಿರುತ್ತದೆ. ಆದಾಗ್ಯೂ ಅಗತ್ಯವಿರುವ ಸದಸ್ಯರುಗಳಿಗೆ ಪ್ರಾಶಸ್ತ್ಯವನ್ನು ಗುಂಪು ನೀಡಬೇಕಾಗಿರುತ್ತದೆ ಮತ್ತು ಒಂದು ಪಾಲೊಳ್ಳುವಿಕೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಗುಂಪು ಒಂದು ಗುಂಪಿನ ಆದಾಯ ಉತ್ಪನ್ನ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದರೆ, ಒಂದು ವ್ಯಾಪಾರ ಯೋಜನೆಯನ್ನು ಬೆಂಬಲದ ದಾಖಲೆಯಾಗಿ ಸಲ್ಲಿಸಬಹುದಾಗಿರುತ್ತದೆ.

#### ಬಿ) ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವುದು

ಪ್ರಸ್ತುತ ಸಾಮಾಜಿಕ-ಆರ್ಥಿಕ ಸನ್ನಿವೇಶಕ್ಕೆ ಅನುಗುಣವಾಗಿ, ಶ್ರೇಣೀಕರಣದ ಸ್ವರೂಪವನ್ನು ಮಾರ್ಪಡಿಸಬೇಕಾಗಿರುತ್ತದೆ. ಗುಂಪುಗಳಿಂದ ನಿರ್ವಹಿಸಲ್ಪಟ್ಟಂತಹ ಪುಸ್ತಕಗಳ ಪರಿಶೀಲನೆಯ ಪ್ರಕ್ರಿಯೆಗೆ ಬ್ಯಾಂಕ್ ವಹಿವಾಟುಗಳು ಒಂದು ಭಾಗವಾಗಬಹುದಾಗಿರುತ್ತದೆ. ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್, ಸಂಘಮಿತ್ರದಂತಹ ಸಂಸ್ಥೆಗಳ ಶ್ರೇಣೀಕರಣದ ಮತ್ತು ಸಾಲದ ಅರ್ಜಿ ದಾಖಲೆಗಳನ್ನು ಉತ್ತಮ ಸೂಕ್ತ ಅಭ್ಯಾಸಗಳನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉಲ್ಲೇಖಿಸಬಹುದಾಗಿರುತ್ತದೆ. (ಅನುಬಂಧ-8ರಲ್ಲಿ ನ್ಯಾಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್‌ನ ಶ್ರೇಣೀಕರಣದ ನಮೂನೆಯನ್ನು ನೋಡಿರಿ) ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ತಪ್ಪಿಸಿರುವುದನ್ನು ಖಚಿತ ಪಡಿಸಿಕೊಳ್ಳಲು, ಶ್ರೇಣೀಕರಣವನ್ನು ತೃತೀಯ ಪಕ್ಷದವರಿಂದ ಮಾಡಬಹುದಾಗಿರುತ್ತದೆ. ಈ ಬಗ್ಗೆ ಆಯ್ಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಂದು ತಂಡಕ್ಕೆ ವಹಿಸಬಹುದಾಗಿರುತ್ತದೆ. ಇದರ ಜೊತೆಗೆ, ಹೆಚ್ಚಿನವು ವೈಯಕ್ತಿಕ ಚಟುವಟಿಕೆಗಳಾಗಿರುವುದರಿಂದ ಒಂದು ಫಲಕದ ಅವಶ್ಯಕತೆಯು ಅಧಿಕವಾಗಿರುತ್ತದೆ.

#### ಸಿ) ಉದ್ಯಮಶೀಲತಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ರಚಿಸಿ, ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿ ತಮ್ಮನ್ನು ಅಭಿವೃದ್ಧಿ ಪಡಿಸಿಕೊಳ್ಳುವುದು

ಕಿರು ಸಾಲ ಬಳಕೆಯ ಸ್ಥಿತಿ, ಮರುಪಾವತಿಯ ಸ್ಥಿತಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಅದರ ಯೋಜನೆಗಳೊಂದಿಗೆ ಪರಿಚಿತರಾಗಿರುವುದರ ಸ್ಥಿತಿಗಳನ್ನು ಖಚಿತ ಪಡಿಸಿಕೊಳ್ಳಲು ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳಿಗೆ ನಿರಂತರ ಭೇಟಿಗಳನ್ನು ನೀಡಬೇಕಾಗಿರುತ್ತದೆ. ಸಮಸ್ಯಾತ್ಮಕ ಅಥವಾ ನಿಷ್ಕ್ರಿಯ ಸ್ವ ಸಹಾಯ ಗುಂಪುಗಳು ಗುರುತಿಸುವ ಅಗತ್ಯತೆ ಇರುತ್ತದೆ ಮತ್ತು ಅಂತಹ ಪ್ರಕರಣಗಳಿಗೆ ತಾರ್ಕಿಕ ತೀರ್ಮಾನವನ್ನು ಕೈಗೊಳ್ಳಲು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆಯಿರುತ್ತದೆ. ಯಾವುದೇ ಹಣಕಾಸಿನ ಸಂಪನ್ಮೂಲವನ್ನು ಬಳಸದ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಮಾಣಿಕವಾಗಿ ಆಸಕ್ತರಾಗಿರುವ ಗುಂಪುಗಳನ್ನು ಗುರುತಿಸಲು ರಾಜ್ಯದಾದ್ಯಂತವಿರುವ ಶ್ರೀ ಶಕ್ತಿ ಗುಂಪುಗಳ ಸಮಗ್ರವಾದ ಅಗತ್ಯ ಮೌಲ್ಯಮಾಪನವನ್ನು

ಮಾಡಬೇಕಾಗಬಹುದು. ಇದೇ ಸಮಯದಲ್ಲಿ ಸರಿಯಾಗಿ ಪ್ರಾಮಾಣಿಕವಾಗಿ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಕಾರ್ಯವನ್ನು ನಿರ್ವಹಿಸುತ್ತಿರುವ ಮತ್ತು ಉತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತಷ್ಟು ಸಾಲದ ಅವಶ್ಯಕತೆಯನ್ನು ಹೊಂದಿರುವ, ಕಿರು ಸಾಲಗಳನ್ನು ಪಡೆದ ಸ್ವ ಸಹಾಯ ಗುಂಪುಗಳನ್ನು ಗುರುತಿಸುವುದು ಸಹಾ ಅತ್ಯಗತ್ಯವಾಗಿರುತ್ತದೆ. ಹಣಕಾಸು ಭದ್ರತೆಗೆ ಮಾರ್ಗದರ್ಶನ ನೀಡುವಂತೆ ಅಂತಹ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕಗಳನ್ನು ಕಲ್ಪಿಸಬಹುದಾಗಿದೆ. ಈ ರೀತಿಯ ಅಗತ್ಯ ಮೌಲ್ಯಮಾಪನವು ನಿಜವಾಗಿಯೂ ಸಾಲದ ಅವಶ್ಯಕತೆ ಇರುವ ಗುಂಪುಗಳ ಆರ್ಥಿಕ ಭದ್ರತೆಗಾಗಿ ಭವಿಷ್ಯದಲ್ಲಿ ವಿತರಣೆಗಾಗಿ ಯೋಜನೆ ಮಾಡಲು ಮತ್ತು ಇತರೆ ಗುಂಪುಗಳೊಂದಿಗೆ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತದೆ. ಜಿಲ್ಲಾ ನಿರೀಕ್ಷಕರುಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವ ಅತಿಯಾದ ಜವಾಬ್ದಾರಿಯನ್ನು ಹೊಂದಿರುವುದರಿಂದ ಉತ್ತಮ ಅನುಭವದ ಸಮಗ್ರತೆ ಇರುವ ಪ್ರತಿಷ್ಠಿತ ಸಂಸ್ಥೆಗಳ ಅಥವಾ ನಿವೃತ್ತ ಬ್ಯಾಂಕ್ ಅಧಿಕಾರಿಗಳ ಬೆಂಬಲವನ್ನು ಈ ಪ್ರಯತ್ನಕ್ಕಾಗಿ ಪಡೆಯಬಹುದಾಗಿರುತ್ತದೆ.

**ಡಿ) ಆರ್ಥಿಕ ಸ್ಥಾವಲಂಬನೆ ಮತ್ತು ಸ್ವ ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು**

ಪ್ರಸ್ತುತ ಅನಾಣ್ಯೇಕರಣ (ಡಿಮಾನಿಟೈಸೇಶನ್)ದ ದೃಷ್ಟಿಯಿಂದ ಮತ್ತು ಸುರಕ್ಷಿತ ಹಣಕಾಸು ಪದ್ಧತಿಗಳ ಬದಲಿಗೆ, ಎಲ್ಲಾ ಮರುಪಾವತಿಗಳನ್ನು ಸ್ವ ಸಹಾಯ ಗುಂಪುಗಳಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಚೆಕ್/ರಿಯಲ್ ಟೈಮ್ ಗ್ರಾಸ್ ಸೆಟ್ಟಿಂಗ್(ಆರ್‌ಟಿಜಿಎಸ್)ಮೂಲಕ ಮಾಡಬಹುದಾಗಿರುತ್ತದೆ. ನಗದು ವಹಿವಾಟುಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಒಂದು ಪ್ರತ್ಯೇಕ ವಸೂಲಾತಿ ಖಾತೆಯನ್ನು ತೆರೆಯಬಹುದಾಗಿರುತ್ತದೆ. ಈ ಖಾತೆಗೆ ಜಮಾ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾದ ಅಗತ್ಯತೆ ಇರುತ್ತದೆ ಮತ್ತು ಜಿಲ್ಲಾ ಕಛೇರಿಯಲ್ಲಿ ಸ್ವ ಸಹಾಯ ಗುಂಪುವಾರು ಮಾಡಲಾದ ಮರುಪಾವತಿಯನ್ನು ದಾಖಲಿಸಲಾಗಿರುತ್ತದೆ. ಪ್ರತಿ ತಿಂಗಳು ಮುಂಚಿತವಾಗಿ ನಿಗದಿಪಡಿಸಿದ ದಿನಾಂಕದಂದು ಕೇಂದ್ರ ಕಛೇರಿಯ ಖಾತೆಗೆ ಮೊತ್ತವನ್ನು ಜಮಾ ಮಾಡಬಹುದಾಗಿರುತ್ತದೆ. ಅದೇ ದಿನದಂದು ಜಮಾ ಮಾಡಿದ ಮರುಪಾವತಿಯ ವಿವರಗಳನ್ನು ಸ್ವ ಸಹಾಯ ಗುಂಪುವಾರು ಸಾಮಾಜಿಕ ಮಾಧ್ಯಮದ ಅಂದರೆ ವಾಟ್‌ಸಾಪ್ ಗ್ರೂಪ್ ಅಥವಾ ಇಮೈಲ್ ಮೂಲಕ ರವಾನಿಸಬಹುದಾಗಿರುತ್ತದೆ. ಈ ರೀತಿಯಾಗಿ, ಯಾವುದೇ ದೋಷಗಳನ್ನು ಅಲ್ಪಾವಧಿಯೊಳಗೆ ಸರಿಪಡಿಸಬಹುದಾಗಿರುತ್ತದೆ.

ಸಾಲದ ದಾಖಲೆಗಳನ್ನು ಸರಳಗೊಳಿಸುವ ಅಗತ್ಯವಿರುತ್ತದೆ.ಇದಕ್ಕಾಗಿ ಔಪಚಾರಿಕವಾಗಿ ಒಂದು ಒಪ್ಪಂದ, ನೈಜ ಶ್ರೇಣೀಕರಣ, ಎಲ್ಲಾ ಸದಸ್ಯರ ಗುರುತಿನ ಪುರಾವೆಗಳು ದಾಖಲೆಗಾಗಿ ಸಾಕಾಗಬಹುದಾಗಿರುತ್ತದೆ. ಸ್ವ ಸಹಾಯ ಗುಂಪಿನ ಮಟ್ಟದಲ್ಲಿ ಪ್ರತ್ಯೇಕವಾದ ಸಾಲದ ರಿಸಿಸ್ಟರ್‌ನ್ನು ನಿರ್ವಹಿಸುವಂತೆ ಅಗತ್ಯವಾಗಿ ಒತ್ತಾಯಿಸುವುದು ಪ್ರಮುಖವಾಗಿರುತ್ತದೆ. ಸ್ವ ಸಹಾಯ ಗುಂಪುಗಳಿಗೆ ಇದನ್ನು ಕಡ್ಡಾಯ ಮಾಡಬಹುದಾಗಿರುತ್ತದೆ. ಕಾರ್ಯ ಚಟುವಟಿಕೆ ಮತ್ತು ದಾಖಲಾತಿಗಳ ವಿಷಯದಲ್ಲಿ ಸ್ವ ಸಹಾಯ ಗುಂಪುಗಳ ಸಾಮರ್ಥ್ಯವನ್ನು ಆಯ್ಕೆ ಮಾಡುವ ಮೊದಲೇ ಪರಿಶೀಲಿಸಬಹುದಾಗಿರುತ್ತದೆ.

**ಮಧ್ಯಮ ಮತ್ತು ದೀರ್ಘಾವಧಿಯ ಶಿಫಾರಸ್ಸುಗಳು**

**ಎ) ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣ**

ಮೇಲ್ವಿಚಾರಣೆ ಮತ್ತು ದಾಖಲೀಕರಣ

ಕಿರು ಸಾಲದ ಬಳಕೆಯನ್ನು ನಿಶ್ಚಿತಗೊಳಿಸಲು ಮತ್ತು ಅಗತ್ಯವಿದ್ದಾಗ ಸ್ವ ಸಹಾಯ ಗುಂಪುಗಳಿಗೆ ಮಾರ್ಗದರ್ಶನ ಮಾಡಲು ದೃಢವಾದ ಅಗತ್ಯಗಳ ಮೇಲ್ವಿಚಾರಣೆಯನ್ನು ಸ್ಥಾಪಿಸಬೇಕಾಗಿರುತ್ತದೆ. ಒದಗಿಸಲಾದ ಬೆಂಬಲ, ಪ್ರಗತಿ, ಮರುಪಾವತಿಗಳು, ಯಶಸ್ಸಿನ ಪ್ರಕರಣಗಳ ಪ್ರದರ್ಶನ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದೊಳಗೆ ಆಂತರಿಕ ಕಲಿಕೆಗಳನ್ನು ತಳಮಟ್ಟದಲ್ಲಿ ದಾಖಲೀಕರಣ ಮಾಡಬೇಕಾಗಿರುತ್ತದೆ. ಮೇಲ್ವಿಚಾರಣೆಯ ಉದ್ದೇಶಕ್ಕಾಗಿ ಆನ್‌ಲೈನ್ ವೇದಿಕೆ/ ಆನ್‌ಲೈನ್ ಅರ್ಜಿಯನ್ನು ಅಭಿವೃದ್ಧಿ ಪಡಿಸಬಹುದು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಫಲಾನುಭವಿಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ವ್ಯಾಪ್ತಿಯ ಮೇಲ್ವಿಚಾರಣೆಗೆ ಅಂತಹ ಒಂದು ವ್ಯವಸ್ಥೆಯು ಸಹಾಯ ಮಾಡುತ್ತದೆ.

**ಬಿ) ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವುದು**

**ಸಾಮರ್ಥ್ಯ ನಿರ್ಮಾಣ**

ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳನ್ನು ಬಲಪಡಿಸುವ ಅಗತ್ಯವಿರುತ್ತದೆ. ಅನುಸರಣೆಯು ಇಲ್ಲದಿರುವುದರಿಂದ ಜಾಗೃತಿಯ ಕೊರತೆ ಮತ್ತು ಅನುಚಿತ ನಿರ್ವಹಣೆಯು ಇರುತ್ತದೆ. ಆದ್ದರಿಂದ ಕಾರ್ಯ ನಿರ್ವಹಿಸಲು ಮತ್ತು ಸಮರ್ಥನೀಯವಾಗಿ ಕಾರ್ಯಗತಗೊಳಿಸಲು ಈ ಗುಂಪುಗಳ ಸಾಮರ್ಥ್ಯ ನಿರ್ಮಾಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೈಗೆತ್ತಿಕೊಳ್ಳಬಹುದಾಗಿರುತ್ತದೆ. ಇನ್ನೊಂದೆಡೆ, ಉದ್ಯಮಶೀಲತಾ ಅಭಿವೃದ್ಧಿ, ಕೌಶಲ್ಯ ತರಬೇತಿ, ಸ್ವ ಸಹಾಯ ಗುಂಪುಗಳಿಗೆ ಮೌಲ್ಯ ಸೇರ್ಪಡೆಯ ಕಾರ್ಯಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ತೆಗೆದುಕೊಳ್ಳಬಹುದಾಗಿರುತ್ತದೆ. ಆದಾಗ್ಯೂ, ಈ ತರಬೇತಿಗಳು ಸಂವಾದಾತ್ಮಕವಾಗಿರಬೇಕು, ಬಹುತೇಕ ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಅನಕ್ಷರಸ್ಥರಾಗಿರುತ್ತಾರೆ ಎಂಬ ಅಂಶವನ್ನು ಪರಿಗಣಿಸಿ, ಸಹಜವಾಗಿ ಕೈಜೋಡಿಸಿಕೊಂಡು ಮತ್ತು ಭಾಗವಹಿಸುವಂತಿರಬೇಕು. ಅಂತಹ ವಿಷಯಗಳಲ್ಲಿ ಪರಿಣತಿ ಹೊಂದಿದ ಅಸ್ತಿತ್ವದಲ್ಲಿರುವ ಸರ್ಕಾರೇತರ ಸಂಸ್ಥೆಗಳ/ ಸಂಘಟನೆಗಳ ಅಂದರೆ ಕರ್ನಾಟಕ ವಾಣಿಜ್ಯೋದ್ಯಮ ಅಭಿವೃದ್ಧಿ ಕೇಂದ್ರ (ಸಿಇಡಿಒಕೆ) ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ

ಸಂಸ್ಥೆ (ಆರೆಯುಡಿಎಸ್ ಇಟಿಐ) ಇತ್ಯಾದಿ ಸಂಸ್ಥೆಗಳ ಹಾಗೂ ಅನುಭವಿ ವ್ಯಕ್ತಿಗಳ ಬೆಂಬಲವನ್ನು ಪಡೆದುಕೊಳ್ಳಬಹುದು. ಅಂತಹ ಸಂಸ್ಥೆಗಳ ಮತ್ತು ವ್ಯಕ್ತಿಗಳ ಒಂದು ಸಂಪನ್ಮೂಲ ಮಾಹಿತಿಯನ್ನು ಜಿಲ್ಲಾವಾರು ಕ್ರೋಢೀಕರಿಸಿ, ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿರುವಂತೆ ಒದಗಿಸಬೇಕಾಗಿದೆ.

೨) ಉದ್ಯಮಶೀಲತಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕಲ್ಪಿಸುವುದು, ಉತ್ತಾದನಾ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸುವುದು

#### ಮಾರುಕಟ್ಟೆ ಸಂಪರ್ಕಗಳು

ಹಲವಾರು ಸರ್ಕಾರೇತರ ಸಂಸ್ಥೆಗಳು, ಏಜೆನ್ಸಿಗಳು, ಮತ್ತು ಕಾಲೇಜುಗಳು ಮಾರುಕಟ್ಟೆಗಾಗಿ ಅವಕಾಶಗಳನ್ನು ಕಲ್ಪಿಸಲು ತೊಡಗಿರುತ್ತವೆ. ಆನ್ ಲೈನ್ ಮಾಧ್ಯಮಗಳ ಮೂಲಕವಾಗಿ ಅಂತಹ ಏಜೆನ್ಸಿಗಳೊಂದಿಗೆ ಮತ್ತು ಮಾರುಕಟ್ಟೆಗಳೊಂದಿಗೆ ಸಂಪರ್ಕಗಳನ್ನು ಮತ್ತು ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸಬೇಕಾಗಿರುತ್ತದೆ. ವಾಸ್ತವವಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಆನ್ ಲೈನ್ ಮಾರ್ಕೆಟಿಂಗ್ ಪೋರ್ಟಲ್‌ನ್ನು ಸ್ಥಾಪಿಸಬಹುದಾಗಿರುತ್ತದೆ. ಅಥವಾ ಸ್ವ ಸಹಾಯ ಗುಂಪುಗಳ ಸದಸ್ಯರ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪ್ರಚಾರ ಮತ್ತು ಮಾರಾಟ ಮಾಡುತ್ತಿರುವ ಪ್ರಸ್ತುತ ಇರುವ ಪೋರ್ಟಲ್‌ಗಳೊಂದಿಗೆ ಸೇರಿಸಬಹುದಾಗಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಡಿ ಕಾರ್ಪೊರೇಟ್ ಸಂಸ್ಥೆಗಳ (ಕಂಪನಿಗಳ) ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ಇದನ್ನು ಮಾಡಬಹುದಾಗಿರುತ್ತದೆ. ಬಹು ಮುಖ್ಯವಾಗಿ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಗ್ರಾಹಕರೊಂದಿಗೆ ಸಂಪರ್ಕವನ್ನು ಕಲ್ಪಿಸುವುದು ಮತ್ತು ಈ ಬಗ್ಗೆ ಜಾಹಿರಾತನ್ನು ನೀಡುವುದು ಮುಖ್ಯವಾಗಿರುತ್ತದೆ.

ಡಿ) ಆರ್ಥಿಕ ಸ್ಥಾವಲಂಜನ ಮತ್ತು ಸ್ವ ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು

#### ಬ್ಯಾಂಕ್ ಮತ್ತು ಸರ್ಕಾರದ ಯೋಜನೆಗಳು ಸಂಪರ್ಕಗಳು

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಈಗಾಗಲೇ ಬ್ಯಾಂಕುಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಸ್ವ ಸಹಾಯ ಗುಂಪುಗಳ ಮತ್ತು ಬ್ಯಾಂಕುಗಳ ನಡುವೆ ಒಂದು ಬಾಂಧವ್ಯವನ್ನು ನಿರ್ಮಿಸುವುದು ಸುಲಭವಾಗಿರುತ್ತದೆ. ಇದು ಬ್ಯಾಂಕ್ ಸಂಪರ್ಕಗಳನ್ನು ವರ್ಧಿಸಲು ಸಹಾಯ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸಮರ್ಥನೀಯತೆಗೆ ಕಾಣಿಕೆಯನ್ನು ನೀಡುತ್ತದೆ. ಇದೇ ರೀತಿಯಲ್ಲಿ, ತಳಮಟ್ಟದಲ್ಲಿ ವಿವಿಧ ಯೋಜನೆಗಳ ಕುರಿತು ಸಂಬಂಧಿತ ಜಾಗೃತಿಯನ್ನು ಹೆಚ್ಚಿಸುವ ಅಗತ್ಯವಿರುತ್ತದೆ. ಮಹಿಳೆಯರು ಬಳಸುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಬ್ಯಾಂಕ್ ಮಟ್ಟದಲ್ಲಿ ಅಥವಾ ಪಂಚಾಯತ್ ಮಟ್ಟದಲ್ಲಿ ಎಲ್ಲಾ ಇಲಾಖೆಗಳನ್ನು ಅಮಂತ್ರಿಸಿ ಒಂದು ಮೇಳ ಅಥವಾ ಕಾರ್ಯಾಗಾರವನ್ನು ಆಯೋಜಿಸಬಹುದಾಗಿರುತ್ತದೆ.

ಇ) ಮೇಲಿನವುಗಳನ್ನು ಹೊರತು ಪಡಿಸಿ ಬಹುಶಃ ಯೋಜನೆಯ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವ ಬೆಳಕಿನಲ್ಲಿ ಈ ಕೆಳಗಿನ ಸಲಹೆಗಳನ್ನು ಪರಿಗಣಿಸಬಹುದಾಗಿರುತ್ತದೆ.

#### ಪಾತ್ರ ಮತ್ತು ಜವಾಬ್ದಾರಿಗಳಲ್ಲಿ ಸ್ಪಷ್ಟತೆ

ಪ್ರಸ್ತುತ ಸಿಬ್ಬಂದಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಕಛೇರಿ ಸ್ಥಳವನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಸಮುದಾಯದಲ್ಲಿ ಪ್ರತ್ಯೇಕ ಗುರುತನ್ನು ಹೊಂದಿಲ್ಲ ಎಂಬ ಅಂಶವು ಮುಂದೆ ಬರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆಗೂಡಿ ಕೆಲಸ ನಿರ್ವಹಿಸುವುದು ಮುಖ್ಯವಾಗಿದ್ದರೂ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಗುರುತಿನ ಮತ್ತು ಚಿತ್ರಣವನ್ನು ರೂಪಿಸುವುದು ಮತ್ತು ಬಲಪಡಿಸುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ತನ್ನಷ್ಟಕ್ಕೆ ಸ್ವತಃ ಜಿಲ್ಲಾ ಮಟ್ಟದಲ್ಲಿ ಒಂದು ಪ್ರತ್ಯೇಕ ಘಟಕವಾಗಿ ಸ್ಥಾಪನೆಯಾಗಲು ಅಗತ್ಯವಿರುವ ಮಾನವಶಕ್ತಿ, ಉಪಕರಣಗಳು ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪಿಸಬೇಕಾಗಿರುತ್ತದೆ ಎಂದು ಹೇಳುವುದು ಅವಶ್ಯಕವಾಗಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವೆ ಸ್ಪಷ್ಟವಾಗಿ ಅವರುಗಳ ಪಾತ್ರ ಮತ್ತು ಜವಾಬ್ದಾರಿಗಳನ್ನು ಸ್ಥಾಪಿಸುವುದು ಮುಖ್ಯವಾಗಿರುತ್ತದೆ. ಫಲಾನುಭವಿಗಳ ಆಯ್ಕೆಯ ವಿಭಾನ ಮತ್ತು ಪ್ರಕ್ರಿಯೆಗಳು, ಮೇಲ್ವಿಚಾರಣೆ ಮತ್ತು ಫಲಿತಾಂಶ (ಔಟ್‌ಪುಟ್) ಪಡೆಯಲು ಜವಾಬ್ದಾರಿಯನ್ನು ವಿವರವಾಗಿ ತಯಾರಿಸಬೇಕಾಗಿರುತ್ತದೆ. ಇದನ್ನು ಒಮ್ಮೆ ಮಾಡಿದರೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಹೆಚ್ಚು ಕೇಂದ್ರೀಕೃತ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಬಹುದಾಗಿರುತ್ತದೆ. ಉದಾಹರಣೆಗೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಿಬ್ಬಂದಿಗಳು ಸ್ವ ಸಹಾಯ ಗುಂಪುಗಳ ಫಲಾನುಭವಿಗಳ ಆಯ್ಕೆಯಲ್ಲಿ ಪಾಲ್ಗೊಂಡಿರುವುದಿಲ್ಲ ಆದರೆ ಅವುಗಳ ಮೇಲ್ವಿಚಾರಣೆ ಮತ್ತು ವಸೂಲಾತಿಗೆ ಸಂಬಂಧಿಸಿದಂತೆ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸುವುದು ಅತ್ಯಂತ ಪರಿಣಾಮಕಾರಿ ಪ್ರಕ್ರಿಯೆ ಎಂದು ತೋರುವುದಿಲ್ಲ.

ಇದರ ಜೊತೆಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳು ಗುರಿ ವಸ್ತುನಿಷ್ಠತೆ ಸಹಕಾರ ಇವುಗಳಲ್ಲಿ ಸ್ಪಷ್ಟವಾಗಿರಬೇಕಾಗಿರುತ್ತದೆ ಮತ್ತು ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ, ಪ್ರಕ್ರಿಯೆಗಳನ್ನು ಅನುಪೇಕ್ಷಿತವಾಗಿ ವಿಳಂಬಗೊಳಿಸುವ ಮತ್ತು ಯೋಜನೆಯ ಸಮಯ ಮತ್ತು ಪರಿಣಾಮಕಾರಿತ್ವವನ್ನು ತಗ್ಗಿಸುವ ಸಮಿತಿಗಳನ್ನು ರಚಿಸುವ ಬದಲಿಗೆ ಫಲಾನುಭವಿಗಳ ಆಯ್ಕೆಯು ಸೇರಿದಂತೆ ಎಲ್ಲವನ್ನು ನಿಗಮದಿಂದಲೇ ನಿರ್ವಹಿಸಬೇಕಾಗಿರುವುದರಿಂದ ನಿಗಮವು ಹೆಚ್ಚಿನ ಅನುಕೂಲತೆಗಳನ್ನು ಹೊಂದಿರಬೇಕಾಗಿರುತ್ತದೆ.



ಸಂಪೂರ್ಣವಾಗಿ ಅಗತ್ಯವಿದ್ದರೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬ್ಯಾಂಕುಗಳು, ಸಾಮಾಜಿಕ ವಿಜ್ಞಾನಿಗಳ, ಜಿಲ್ಲಾ ನಿರೀಕ್ಷಕರುಗಳ ಪ್ರತಿನಿಧಿ ಇತ್ಯಾದಿಯವರನ್ನೊಳಗೊಂಡ ಒಂದು ಸಮಿತಿಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ರಚಿಸಬಹುದಾಗಿರುತ್ತದೆ.

### ಮಾನವ ಸಂಪನ್ಮೂಲ

ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಸಿಬ್ಬಂದಿಯು ಜಿಲ್ಲಾ ನಿರೀಕ್ಷಕರನ್ನು ಒಳಗೊಂಡಿರುತ್ತದೆ. ಅವರಿಗೆ ಕರಾರಿನ ಆಧಾರದ ಮೇಲಿರುವ ಸಿಬ್ಬಂದಿ ಒಬ್ಬರು ಸಹಾಯಕರಿರುತ್ತಾರೆ ಅಂದರೆ ರಾಜ್ಯ ಸಂಪನ್ಮೂಲ ಕೇಂದ್ರದ ಸಲಹೆಗಾರರು, ರಾಜ್ಯಮಟ್ಟದಲ್ಲಿ ಓರ್ವ ವಿಷಯ ನಿರ್ವಾಹಕರು ಹಲವಾರು ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಅಧ್ಯಯನವು ಜಿಲ್ಲೆಯ ಮತ್ತು ರಾಜ್ಯ ಮಟ್ಟದ ಮಾನವ ಸಂಪನ್ಮೂಲದಲ್ಲಿ ಅಸಮರ್ಪಕತೆ ಇರುವುದನ್ನು ತಿಳಿಸಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪರಿಣಾಮಕಾರಿಯಾಗಿ ಯೋಜನೆಯನ್ನು ತಲುಪಿಸಲು ಜಿಲ್ಲಾ ಮಟ್ಟದಲ್ಲಿ ಮತ್ತು ಕೇಂದ್ರ ಕಛೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಗಂಭೀರವಾಗಿ ಪರಿಗಣಿಸುವ ಅಗತ್ಯತೆ ಇರುತ್ತದೆ. ಜಿಲ್ಲೆಯ ಹಂತದಲ್ಲಿ ಜರೂರಾಗಿ ಅಗತ್ಯವಾಗಿ ಬೇಕಾಗಿರುವ ಇಬ್ಬರು ತಕ್ಷಣದ ಸಿಬ್ಬಂದಿಗಳೆಂದರೆ, ಒಬ್ಬರು ಕಂಪ್ಯೂಟರ್ ಆಯೋಜಕರು ಮತ್ತು ಇನ್ನೊಬ್ಬರು ಲೆಕ್ಕಗಣ/ ಆಡಳಿತ ಸಹಾಯಕರು. ಇದರಿಂದಾಗಿ ಜಿಲ್ಲಾ ನಿರೀಕ್ಷಕರು, ಅನುಷ್ಠಾನದ ಮೇಲೆ ಕೇಂದ್ರೀಕರಿಸಬಹುದಾಗಿರುತ್ತದೆ. ದೊಡ್ಡ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಹೆಚ್ಚುವರಿ ಜಿಲ್ಲಾ ನಿರೀಕ್ಷಕರನ್ನು ನೇಮಕ ಮಾಡಿಕೊಳ್ಳಬೇಕಾಗಿರುತ್ತದೆ. ಸಿಬ್ಬಂದಿಗಳಿಗೆ ಯಾವುದೇ ರೀತಿಯ ಸಾರಿಗೆ ಸೌಲಭ್ಯವನ್ನು ಒದಗಿಸಿರುವುದಿಲ್ಲ. ಇದರಿಂದ ಕಾರ್ಯದ ಅನುಸರಣೆಯನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ಒಂದು ವಾಹನವನ್ನು/ವಾಹನ ಭತ್ಯೆಯನ್ನು ಪರಿಣಾಮಕಾರಿಯಾದ ಅನುಸರಣೆ ಕಾರ್ಯಕ್ಕಾಗಿ ಒದಗಿಸಬಹುದಾಗಿರುತ್ತದೆ.

ದೊಡ್ಡ ಪ್ರಮಾಣದ ಕಿರುಸಾಲ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಮಟ್ಟದಲ್ಲಿ ಸಿಬ್ಬಂದಿಯನ್ನು ಸರಿಯಾಗಿ ಸಜ್ಜುಗೊಳಿಸದಿದ್ದರಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಿರು ಸಾಲ ಮತ್ತು ಇತರ ಸಾಲ ಯೋಜನೆಗಳನ್ನು ನಿರ್ವಹಣೆ ಮಾಡುವಂತಹ ಬ್ಯಾಂಕಿಂಗ್/ಕಿರುಸಾಲ ರಂಗದಲ್ಲಿ ಸಂಬಂಧಿತ ಅನುಭವವುಳ್ಳ ಮುಡಿಪಾಗಿಟ್ಟ ವೃತ್ತಿಪರರ/ ಸಮಾಲೋಚಕರ ಒಂದು ತಂಡದ ಅಗತ್ಯತೆಯು ಕೇಂದ್ರ ಕಛೇರಿಯಲ್ಲಿ ಇರುತ್ತದೆ. ಹೀಗಾಗಿ ಸಾಕಷ್ಟು ಮಾನವ ಶಕ್ತಿಯನ್ನು, ಉಪಕರಣಗಳನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಇಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಸಿಬ್ಬಂದಿಗಳಿಗೆ ಒದಗಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಬೇಕಾಗಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಾಲ ಘಟಕಗಳ ಹಲವಾರು ಯೋಜನೆಗಳನ್ನು ಹೊಂದಿದ್ದರೆ, ಸಾಲ ವಸೂಲಾತಿಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತ್ಯೇಕ ಸಿಬ್ಬಂದಿಗಳನ್ನು/ಸಮಾಲೋಚಕರನ್ನು ನೇಮಿಸಿಕೊಳ್ಳಬಹುದಾಗಿರುತ್ತದೆ.

### ಕಾಲದ ನಿರ್ವಹಣೆ

ಜಿಲ್ಲಾ ಮತ್ತು ರಾಜ್ಯ ಸಿಬ್ಬಂದಿಗಳು ವಿಭಿನ್ನವಾದ ಮಧ್ಯಸ್ಥಗಾರರನ್ನು ಹೊಂದಿರುವ ನಿರ್ವಹಿಸಲು ಐದು ಯೋಜನೆಗಳನ್ನು ಹೊಂದಿರುತ್ತಾರೆ. ಹಲವಾರು ಯೋಜನೆಗಳ ಮತ್ತು ಸಮಿತಿಗಳ ಪುರಾವಾರ್ತಿಕ ಸಭೆಗಳಲ್ಲಿ ಮತ್ತು ಹಲವಾರು ಆಂತರಿಕ ಅಧ್ಯಯನಗಳ ದತ್ತಾಂಶ ಸಂಯೋಜನೆಗಾಗಿ ಅಮೂಲ್ಯವಾದ ಸಮಯ ಕಳೆದು ಹೋಗಿರುವುದು ಸ್ಪಷ್ಟವಾಗಿರುತ್ತದೆ ಮತ್ತು ಬಹಳಷ್ಟು ಕಡಿಮೆ ಸಮಯವನ್ನು ಯೋಜನೆಗಳ ನೈಜವಾದ ಅನುಷ್ಠಾನಕ್ಕಾಗಿ ಮತ್ತು ನಿರ್ವಹಣೆಗಾಗಿ ಕಳೆಯಲಾಗಿರುತ್ತದೆ. ಇದರಿಂದ ದಕ್ಷತೆ ಮತ್ತು ಉತ್ಪಾದನೆಯು ಕಡಿಮೆಯಾಗಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಅಂತಹ ಪ್ರಗತಿ ಪರಿಶೀಲನಾ ಸಭೆಗಳಿಗಾಗಿ ತಿಂಗಳಲ್ಲಿ ಕೆಲವು ದಿನಗಳನ್ನು ನಿಗದಿಪಡಿಸುವುದರಿಂದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಯವನ್ನು ಒದಗಿಸಿದಂತಾಗುತ್ತದೆ. ಇದರ ಬಗ್ಗೆ ಅರಿವು ಮೂಡಿಸಲು ಮತ್ತು ಸುಸಂಘಟಿತ ಸಭೆಗಳನ್ನು ಆಯೋಜಿಸಲು ಸಂಬಂಧಿತ ಉನ್ನತ ಅಧಿಕಾರಿಗಳು ಸಹಕರಿಸಬೇಕಾಗಿರುತ್ತದೆ.

## 12.1 ಉಲ್ಲೇಖಗಳು

1. ಅಂಗಡಿ ಸಿ ಎಸ್, ಗುಡಗಣವರ. ಎನ್ ವಿ (2015). ಬಡತನ ನಿವಾರಣೆಯಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು (ಎಸ್‌ಎಸ್‌ಜಿ). ಗ್ಲೋಬಲ್ ಜರ್ನಲ್ ಫಾರ್ ರಿಸರ್ಚ್ ಅನಾಲಿಸಿಸ್ ವಾಲ್ಯೂಮ್:4(7) ಜುಲೈ, ಪಿಪಿ 345ರಿಂದ 346
2. ಭವ್ಯಾ ಕೆ ವಿ ಮತ್ತು ಉಮೇಶ್ ಕೆ ಎಮ್. (2011) ಸ್ತ್ರೀ ಶಕ್ತಿ ಗುಂಪು ಸದಸ್ಯರ ಅಭಿವೃದ್ಧಿ ಮೇಲೆ ಕಿರು ಫೈನಾನ್ಸ್‌ನ ಪರಿಣಾಮ ಬಾಂಗ್ಲಾ ದೇಶ ಜರ್ನಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ವಾಲ್ಯೂಮ್ 36(2, ಜೂನ್ ಪಿಪಿ 333ರಿಂದ 350)
3. ದಾಸ್‌ಗುಪ್ತಾ ಪಾರ್ತಾ.(2001), ವಾಲ್ಯೂಯಿಂಗ್ ಆಬ್ಜೆಕ್ಟ್ಸ್ ಅಂಡ್ ಇವಾಲ್ಯೂಯೇಟಿಂಗ್ ಪಾಲಿಸೀಸ್ ಇನ್ ಇಂಪರ್ಪೆಕ್ಟ್ ಎಕನಾಮಿಕ್ಸ್. ದಿ ಎಕನಾಮಿಕ್ ಜರ್ನಲ್ ವಾಲ್ಯೂಮ್ 111 (471), ಏಪ್ರಿಲ್. ಪಿಪಿ 1ರಿಂದ 29  
<http://onlinelibrary.wiley.com/doi/10.1111/1468-0297.00617/full> ರಲ್ಲಿ ಪಡೆಯಬಹುದು.
4. ಡೇಯಿಂಜರ್ ಕ್ಲಾಸ್ ಮತ್ತು ಲಿಯು ಯಾನ್ಯಾನ್. (2008), ಭಾರತದಲ್ಲಿ ಸ್ವ-ಸಹಾಯ ಗುಂಪುಗಳ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು. ಲೇಖನವನ್ನು ಅಮೇರಿಕನ್ ಅಗ್ರಿಕಲ್ಚರಲ್ ಎಕನಾಮಿಕ್ಸ್ ಅಸೋಸಿಯೇಶನ್ ಆನ್‌ಲೈನ್ ಮೀಟಿಂಗ್, ಓರ್ಲಾಂಡೋ, ಎಫ್‌ಎಲ್, ಜುಲೈ 27ರಿಂದ 29.
5. ಡೆಯಾಗ್ನಿ ಆಲಿಯೊ ಮತ್ತು ರೈಲ್ಡರ್ ಮ್ಯಾನ್‌ಫ್ರೆಡ್.(2001), ಆಕ್ಸ್ ಟೊ ಕ್ರಡಿಟ್ ಅಂಡ್ ಇಟ್ಸ್ ಇಂಪಾಕ್ಟ್ ಆನ್ ವೆಲ್‌ಫೇರ್ ಇನ್ ಮಾಲ್‌ವಾಯಿ. ರಿಸರ್ಚ್ ರಿಪೋರ್ಟ್ 116, ಇಂಟರ್‌ನ್ಯಾಶನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್, ವಾಷಿಂಗ್ಟನ್, ಡಿ.ಸಿ. <http://ageconsearch.umn.edu/bitstream/16530/1/rr010116.pdf> ರಲ್ಲಿ ಪಡೆಯಬಹುದು.
6. ಕಲ್ಯಾಣಿ ಕೆಟಿ ಮತ್ತು ಮುರುಗಾನಂದಮ್ ಡಿ. (2014), ಭಾರತದ ತಮಿಳುನಾಡು ರಾಜ್ಯದಲ್ಲಿ ಸ್ವ-ಸಹಾಯ ಕಿರು ಸಾಲ ಯೋಜನೆಯ ಒಂದು ಅಧ್ಯಯನ. ಜರ್ನಲ್ ಆಫ್ ಫೈನಾನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಇನ್ ಪಬ್ಲಿಕ್ ಸರ್ವಿಸಸ್, ವಾಲ್ಯೂಮ್ 9 (2). ಪಿಪಿ 25ರಿಂದ 38
7. ಕಲ್ಯಾಣಿ ಕೆಟಿ ಮತ್ತು ಮುರುಗಾನಂದಮ್ ಡಿ. (2014), ಭಾರತದ ತಮಿಳುನಾಡು ರಾಜ್ಯದಲ್ಲಿ ಸ್ವ-ಸಹಾಯ ಕಿರು ಸಾಲ ಯೋಜನೆಯ ಒಂದು ಅಧ್ಯಯನ. ಜರ್ನಲ್ ಆಫ್ ಫೈನಾನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಇನ್ ಪಬ್ಲಿಕ್ ಸರ್ವಿಸಸ್, ವಾಲ್ಯೂಮ್ 9 (2). ಪಿಪಿ 25ರಿಂದ 38
8. ಕವಿತಾ. ಎಸ್ ಮತ್ತು ಲಕ್ಷ್ಮಣ. ಪಿ. (2013). ಕರ್ನಾಟಕದಲ್ಲಿ ಸ್ತ್ರೀ ಶಕ್ತಿ ಕಾರ್ಯಕ್ರಮ- ದಾವಣಗೆರೆ ಜಿಲ್ಲೆಯಲ್ಲಿ ಒಂದು ಪ್ರಕರಣದ ಅಧ್ಯಯನ. ಜರ್ನಲ್ ಆಫ್ ಇಂಡಿಯನ್ ರಿಸರ್ಚ್ ವಾಲ್ಯೂಮ್ 1 (3), ಜುಲೈನಿಂದ ಸೆಪ್ಟೆಂಬರ್, ಪಿಪಿ 35ರಿಂದ 53
9. ಕುಮಾರ್ ಅಶೋಕ್ ಮತ್ತು ಕುಮಾರಿ ಮೋಹನ್ ಹೆಚ್. ಎಂ. (2015) ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳ ಕಾರ್ಯ ಸ್ಥಿತಿ. ಇಂಟರ್‌ನ್ಯಾಶನಲ್ ಕಾಂಟಿಂಪೋರಿ ರಿಸರ್ಚ್ ಜರ್ನಲ್ ಇನ್ ಮ್ಯಾನೇಜ್‌ಮೆಂಟ್ ಅಂಡ್ ಸೋಶಿಯಲ್ ಸೈಂಸಸ್, ವಾಲ್ಯೂಮ್ ನಂ.1 (1) ಜನವರಿ. ಪಿಪಿ 47ರಿಂದ 54
10. ಮಹೇಶ್ವರಿ ಮೀನು ಮತ್ತು ಗೋಯಲ್ ಶೋಭಾ. (2014). ಮಹಿಳೆಯರ ಸಾಮಾಜಿಕ-ಆರ್ಥಿಕ ಸಬಲೀಕರಣದಲ್ಲಿ ಸ್ವ ಸಹಾಯ ಗುಂಪುಗಳ ಪಾತ್ರ: ಅಧ್ಯಯನಗಳ ಒಂದು ಪುನರಾವಲೋಕನ: ಪೆಸಿಫಿಕ್ ಬ್ಯುಸಿನೆಸ್ ರಿವ್ಯೂ ಇಂಟರ್‌ನ್ಯಾಶನಲ್, ವಾಲ್ಯೂಮ್ 7(2), ಆಗಸ್ಟ್ ಪಿಪಿ 85ರಿಂದ 93
11. ಮೆಹ್ತಾ ಸುಶೀಲ್ ಕುಮಾರ್, ಮಿಶ್ರ ಹರಿ ಗೋವಿಂದ್ ಮತ್ತು ಮಿಶ್ರ ಹರಿ ಗೋವಿಂದ ಮತ್ತು ಸಿಂಗ್ ಅಮ್‌ಪಿಂದರ್.(2011). ಜಮ್ಮು ಪ್ರದೇಶದ ಬಡ ದುರ್ಬಲರ ಸಾಮಾಜಿಕ-ಆರ್ಥಿಕ ಬದಲಾವಣೆಯಲ್ಲಿ ಸ್ವ ಸಹಾಯ ಗುಂಪುಗಳ ಪಾತ್ರ. ಇಂಟರ್ ನ್ಯಾಶನಲ್ ಕಾನ್‌ಫರೆನ್ಸ್ ಆನ್ ಎಕನಾಮಿಕ್ ಅಂಡ್ ಫೈನಾನ್ಸ್ ರಿಸರ್ಚ್, ಐಎಸಿಎಸ್‌ಐಟಿಪಿ ಪ್ರೆಸ್, ಸಿಂಗಾಪುರ. ಪಿಪಿ519-523
12. ಎಂವೈಆರ್‌ಎಡಿಎ. (2002). ದಕ್ಷಿಣ ಭಾರತದಲ್ಲಿ ಮಹಿಳಾ ಸದಸ್ಯರ ಸಾಮಾಜಿಕ/ ಸಬಲೀಕರಣ ಸ್ಥಿತಿಯ ಮೇಲೆ ಸ್ವಸಹಾಯ ಗುಂಪುಗಳ ಪರಿಣಾಮ(ಗುಂಪು ಪ್ರಕ್ರಿಯೆಗಳು). ಲೇಖನವನ್ನು ನವೆಂಬರ್ 25 ಮತ್ತು 26ರಂದು ನವದೆಹಲಿಯಲ್ಲಿ ಜರುಗಿದ ಸ್ವ ಸಹಾಯ ಗುಂಪು-ಬ್ಯಾಂಕ್‌ನ ಲಿಂಕೇಜ್ ಕಾರ್ಯಕ್ರಮದ ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಲಾಗಿರುತ್ತದೆ.

13. ನಾಗನಗೌಡ ಎಸ್.ಪಿ. (2011). ಕಿರು ಹಣಕಾಸು ಮತ್ತು ಮಹಿಳೆಯರ ಸಬಲೀಕರಣ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಕಾರ್ಯಕ್ರಮದ ಒಂದು ಅಧ್ಯಯನ. ಪಬ್ಲಿಕ್ ಪಾಲಿಸಿ ಅಂಡ್ ಅಡ್ಮಿನಿಸ್ಟ್ರೇಶನ್ ರೀಸರ್ಚ್, ವಾಲ್ಯೂಂ 1 (2)
14. ನವಜಾಸ್ ಸರ್ಜಿಯೋ ಮತ್ತು ಗೊಂಝಾಲೆರೊ- ವೆಗಾ ಕ್ಲಾಡಿಯೊ. (2000). ಇನ್ನೋವೇಟಿವ್ ಅಪ್ರೋಚಸ್ ಟು ರೂರಲ್ ಲೆಂಡಿಂಗ್: ಫೈನಾನ್ಸಿಯೆರಾ ಕಾಲ್ಪಿಯಾ ಇನ್ ಎಲ್ ಸಾಲ್ವೆಡರ್. ಎಕನಾಮಿಕ್ಸ್ ಅಂಡ್ ಸೋಶಿಯಾಲಜಿ ಒಕಾಶನಲ್ ಪೇಪರ್ ನಂ 2571, ಜೂನ್. [http://pdf.usaid.gov/pdf\\_docs/pnacl376.pdf](http://pdf.usaid.gov/pdf_docs/pnacl376.pdf) ರಲ್ಲಿ ಪಡೆಯಬಹುದು.
15. ಶೆಟ್ಟಿ ನವೀನ್. (2008). ದಿ ಮೈಕ್ರೋಫೈನಾನ್ಸ್ ಪ್ರಾಮಿಸ್ ಇನ್ ಫೈನಾನ್ಶಿಯಲ್ ಇನ್ಕ್ಯೂಶನ್ ಅಂಡ್ ವೆಲ್‌ಫೇರ್ ಆಫ್ ದಿ ಪೂರ್: ಎವಿಡೆನ್ಸ್ ಫ್ರಮ್ ಕರ್ನಾಟಕ, ಇಂಡಿಯಾ. ವರ್ಕಿಂಗ್ ಪೇಪರ್ 205 ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್, ಪಿಪಿ 1ರಿಂದ 34
16. ಉಮಾಮಹೇಶ್ವರಿ. ಪಿ, ಗುರುಸಾಮಿ. ಎಂ. ಮತ್ತು ಜಯಕುಮಾರ್. ಎ.(2013). ತಮಿಳುನಾಡಿನ ಮೆಟ್ಟೂರು ತಾಲ್ಲೂಕಿನಲ್ಲಿ ಮಹಿಳೆಯರ ಸ್ವ ಸಹಾಯ ಗುಂಪುಗಳ ಸಾಮಾಜಿಕ ಪರಿಣಾಮಗಳ ಮೇಲೆ ಒಂದು ಅಧ್ಯಯನ. ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಸೋಶಿಯಲ್ ಸೈನ್ಸ್ ಅಂಡ್ ಇಂಟರ್‌ಡಿಸಿಪ್ಲಿನರಿ ರೀಸರ್ಚ್, ವಾಲ್ಯೂಂ.2(3), ಮಾರ್ಚ್. ಪಿಪಿ 1ರಿಂದ16

-----

## 12.2 ಅನುಬಂಧಗಳ ಪಟ್ಟಿ

- ಅನುಬಂಧ 1: ಉಲ್ಲೇಖ ನಿಯಮಗಳು
- ಅನುಬಂಧ 2: ಸಾಲ ಮನ್ನಾದ ಸರ್ಕಾರದ ಆದೇಶ
- ಅನುಬಂಧ 3: ವ್ಯಾಪ್ತಿಗೊಳಪಟ್ಟ ತಾಲ್ಲೂಕುಗಳು
- ಅನುಬಂಧ 4: ಅಧ್ಯಯನ ಸಾಧನಗಳು
- ಎ. ಸ್ತ್ರೀ ಶಕ್ತಿ ಗುಂಪಿಗೆ ಪ್ರಶ್ನಾವಳಿಗಳು
  - ಬಿ. ಶ್ರೇಣೀಕರಣ ನಮೂನೆ
  - ಸಿ. ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ' ಕಿರುಸಾಲ ಫಲಾನುಭವಿಗೆ ಪ್ರಶ್ನಾವಳಿ
  - ಡಿ. ಪ್ರಕರಣದ ಅಧ್ಯಯನ ವರದಿಗಾಗಿ ನಮೂನೆ
  - ಇ. ಜಿಲ್ಲಾ ನಿರೀಕ್ಷಕರಿಗೆ ಪ್ರಶ್ನಾವಳಿಗಳು
  - ಎಫ್. ಕಿರುಸಾಲ ಸಂಸ್ಥೆಯ ಪರಿಶೀಲನಾ ಪಟ್ಟಿ
- ಅನುಬಂಧ 5: 2011-12 ರಿಂದ 2015-16 ರವರೆಗೆ ಕಿರುಸಾಲ ಯೋಜನೆಯಡಿ ನಿಗಮಕ್ಕೆ ಮರುಪಾವತಿಸಿದ ಮೊತ್ತದ ವಿವರಗಳ- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ
- ಅನುಬಂಧ 6: ಕಿರು ಸಾಲ ಯೋಜನೆಯ ಮರುಪಾವತಿ ವಿವರಗಳು- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಒದಗಿಸಿದ ದ್ವಿತೀಯಕ (ಪೂರಕ) ದತ್ತಾಂಶ ಮಾಹಿತಿ
- ಎ. ಸ್ವ ಸಹಾಯ ಗುಂಪುಗಳ ಸ್ವ ಸಹಾಯ ಗುಂಪುಗಳ ಪರಿಶೀಲಿಸಿದ ದಾಖಲೆಗಳ ಪ್ರಕಾರವಾಗಿ ಮಾದರಿಯಾಗಿಸಿದ ಸ್ವ ಸಹಾಯ ಗುಂಪುಗಳ ಮರುಪಾವತಿ
  - ಬಿ. ಜಿಲ್ಲೆಯ ಮರುಪಾವತಿ ರಿಜಿಸ್ಟರ್ ಪ್ರಕಾರವಾಗಿ ಮಾದರಿ ಸ್ವ ಸಹಾಯ ಗುಂಪುಗಳ ಮರುಪಾವತಿ 2013-14 ಮತ್ತು 2014-15ರಲ್ಲಿ ಪ್ರಯೋಜನ ಪಡೆದ ಸ್ವ ಸಹಾಯ ಗುಂಪುಗಳನ್ನು ಪರಿಗಣಿಸಿದೆ
- ಅನುಬಂಧ 7: ಕಿರು ಹಣಕಾಸು ಸಂಸ್ಥೆಗಳ ಪ್ರಕರಣಗಳ ಅಧ್ಯಯನ
- ಅನುಬಂಧ 8: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನ ಆರ್ಥಿಕ ಸೇವೆಗಳು ನಿಯಮಿತದ ಶ್ರೇಣೀಕರಣ ನಮೂನೆ
- ಅನುಬಂಧ 9: ಸ್ವತಂತ್ರ ಮೌಲ್ಯಮಾಪಕರ ಮತ್ತು ತಾಂತ್ರಿಕ ಸಮಿತಿಯ ಸಲಹೆಗಳು

ಅನುಬಂಧ 1: ಉಲ್ಲೇಖ ನಿಯಮಗಳು

**SECTION –III**

**Terms of Reference for the Evaluation of Micro credit scheme for Sthree-Shakthi self-help groups, implemented in the period 2011-12 to 2014-15 by the Karnataka State Women's' Development Corporation**

**1. Study Title:**

The title of the study is “*Evaluation of Micro credit scheme for Sthree-shakthi self help groups, implemented in the period 2011-12 to 2014-15 by the Karnataka State Women's' Development Corporation*”.

**2. Department implementing the scheme:**

The scheme being evaluated is implemented by the Karnataka State Women Development Corporation, Bangalore.

**3. Background Information:**

To bring a revolution for women's participation in the economic development of women and their families, the Sthree-shakthi scheme was launched in 2000-01. It is being implemented throughout the State to empower rural women and make them self reliant. Sthree-shakthi Groups are formed at the village level to inculcate the habit of savings in their members and to empower the women economically. Groups of about 15 to 20 women members, including those who are from Below Poverty Line(BPL) families, landless agricultural laborers, SC/ST etc. have joined together to form 1.40 lakh Sthree-shakthi groups in which 20 lakh women members are organized. Representatives from 10-12 Sthree-shakthi groups have formed clusters on their own, and representatives from 10-12 clusters form Block Level Societies which are registered under the Karnataka Society Registration Act-1960 in 175 taluks of the State.

The microcredit scheme for Self Help Groups (SHGs) commenced in the year 2011-12. Micro credit is given to Sthree-shakthi self help groups to take up small individual business activities, self employment (Cottage Industries, Animal husbandry etc.) and in accordance with a Government of Karnataka order no. WCD 38 WDC 2010 dated: 01.12.2010. The loan amount of Rs.1.00 lakh is given to eligible Sthree-shakthi self-help groups at 6% rate of interest which is to be distributed among the members. The loan amount is Rs 5000 to Rs 10,000 to every member of the group to take up income generating activities which helps them to improve and promote the economic conditions. This avoids the group members availing loans from private parties at high interest rates.

The scheme is being implemented since 2011-12. Since inception of the scheme, Rs.1130.00 lakh is budgeted and Rs.808.00 lakh has been utilized by Sthree-shakthi self help groups till March 2015. Recovery of loan under this scheme by the groups is continuous and it was 60% during 2011-12.

**4. Monitoring Arrangements:**

(a) **State Level:** The Secretary to Government Women and Child Development Department reviews the financial and physical progress of the scheme every month along with heads of line departments, PD & FD.

(b) **District Level:** The Chief Executive Officer of the district Zilla Panchayat reviews the progress every month along with districts officers of Women & Child Development Department.

(c) **Taluk Level:** The nodal officers of the taluk along with taluk executive officer review the progress with Assistant Directors & CDPOs of the Department.

### 5. **Scope of the Study:**

The scheme is implemented in all districts of the state. A woman who is member of a Sthree-shakthi self help group, with or without skill, is eligible under the scheme for financial assistance. The groups are selected as per the norms of the scheme. The financial assistance is given to the SHGs members for small scale business activities like animal husbandry, flowers selling, fruits, vegetables vending, milk business etc.

Details of physical and financial progress from 2011-12 to 2014-15 is as follows:

Sl. no	Year	Target fixed		Achievement	
		Physical (beneficiaries)	Financial (lakh)	Physical (beneficiaries)	Financial (lakh)
1	2011-12	3000	200.00	3393	200.00
2	2012-13	4500	300.00	2373	141.00
3	2013-14	4500	300.00	2195	131.00
4	2014-15	4950	330.00	5263	336.00

The period of evaluation of the study is confined for the years from 2011- 12 to 2014-15. The District wise details of groups assisted, beneficiaries covered and financial progress of the scheme is given in **Annexure A**.

### 6. **Purpose of the Scheme:**

Very meagre amount is deposited through regular savings by the group members. Hence the purpose of the scheme is to-

- Enhance regular savings by groups.
- To meet additional financial needs of SHGs members.
- To build capacity of its members to become a financial sound.
- To have the skill to deal with organizations helping for financial assistants.

### 7. **Objectives of the scheme:**

- To economic empowerment of Sthree-shakthi self help groups.
- To encourage self employment.
- To create opportunities for involving in entrepreneurial activities establish production centers and develop themselves.
- To attain financial self sufficiency and economic empowerment of self help groups.

### 8. **Eligibility criteria to get loan:**

- The Bank account of SHGs and its members should have an active account in the bank.
- Members of the group should be resident of Karnataka.
- There should be no outstanding loan in financial institutions/banks.
- The group should not have been involved in any litigation/legal problems.

- e. The groups should provide the records/documents as required by the Government and they should have been graded under A, B and C category. The preference to be given for sanction of loan to these grades while sanctioning the loan.
- f. There must be group insurance for these groups.

**9. Records to be submitted for getting loan:**

- a. Loan application prescribed by the corporation for groups.
- b. Record of gradation of the groups.
- c. Decision of the SHG for availing the loan.
- d. Copy of the rules formed by the SHG.
- e. Record for opening the bank account and its transaction made by the group.
- f. Records of savings made by the group.
- g. Internal agreement made by all the members of group for availing loan.
- h. Certificate regarding not having availed loan facility in any other financial institutions.

**10. Objectives of the study:**

The study will evaluate the extent of individual women who are empowered economically through Sthree-shakthi self help groups. It will also be tested whether the benefit of the scheme has prevented the beneficiaries (within groups) from going to money lenders to borrow loan at high interest rates. Analysis of SHGs/Individual beneficiaries will be done to arrive at conclusion on the following points.

- a) Current status of individual beneficiaries and impact on economic status of individuals.
- b) Awareness created to face competitive situations and make them self employed.
- c) To identify the constraints in implementation and to suggest measures for the improvement of the existing scheme.
- d) To collate suggested measures for empowerment of individual/group members for improvement of the scheme.

**11. Process of sanction:**

Based on Yearly action plan prepared by KSWDC, the Deputy Director/District Manager of Department of Woman and Child Development calls applications from Sthree-shakthi groups to take Micro credit loan. An eligible SHGs applies in a particular application form, and along with related documents required submit to the Deputy Director/District Manager, KSWDC. District Manager verifies all details and documents of proposals, which are submitted by SHGs. The District Manager recommends to the Managing Director of KSWDC with the indicators of eligibility of SHGs, weekly meeting attendance, financial transactions capacity etc.

The proposals received from District manager are examined in the Corporation's head office and the financial assistance cheques, along with sanction orders regarding the SHGs who are to be given the financial assistance, are issued. The District Manager gets the required security documents from the SHGs, and guides the groups for proper utilization and prompt repayment, by conducting Pre Disbursement Counseling (PDC) and then releases the cheques along with the pass books in the name of the SHGs, which is mentioned in the sanction order. It is the responsibility of District Manager/Development Inspector to distribute the loan amount among member of the group in ensure that the unit is established and send the inspection report of the unit to the corporation once in a quarter. For the established units prominent plaques such as "UNIT FINANCED BY KARNATAKA STATE WOMEN DEVELOPMENT CORPORATION" is to be displayed.

## **12. Security for Loan:**

- a. Inter-se-agreement as Annexure-A for loan amount to be undertaken from all group members.
- b. On-demand Pro-note and consideration receipts agreement in stamp paper of Rs. 50/-

There is no need to get the individual surety from group members and collateral security of any property.

## **13. Repayment of Loan:**

- a. The entire amount of loan provided to the group to be repaid by the each beneficiary at 6% rate of interest. It is to be repaid in 24 monthly installments, including 2 months moratorium period in the beginning.
- b. It is the responsibility of the District Development Inspector to get the principal and interest amount repaid. In case the repayment installment is less than the amount prescribed then full interest to be paid first and remaining amount deducted from principal amount.
- c. The amount recovered to be remitted to the bank account of the Corporation regularly.
- d. If need be, the services of reputed NGOs also can be engaged in recovery and preparation of an MIS for implementation and recovery.

## **14. Evaluation Questions:**

- 1) Whether District Managers are making proper selection of SHGs? In how many cases (percent wise) the selection was found to be faulty? And how?
- 2) Whether the loan amount is distributed among all SHGs members and equally? If not, how it is distributed? And why?
- 3) Whether Sthree-shakthi groups platforms have helped solve the economic and social problems of its members. If yes, to what extent? Interesting cases may please be documented as case studies?
- 4) What are the Skill development training been imparted to members of Sthree-shakthi groups? Whether this training has been helpful? If yes, how and to what extent?
- 5) Whether SHGs have given the correct and full amount of the loan sanctioned to their members timely? If not? What are the deviations and why?
- 6) Whether the SHG members have undertaken small business after availing the benefit? If so, have they continued with the activity? If not, reasons to be furnished?
- 7) In how many units established by SHGs plaques Viz namely **UNIT FINANCED BY KARNATAKA STATE WOMEN DEVELOPMENT CORPORATION** was not displayed and why?
- 8) Whether the beneficiaries are utilizing the loan for the purpose for which it was sanctioned? If not, what action is taken in case of misutilization?
- 9) What is the amount of loan (year wise) taken from banks by the SHGs selected for evaluation? Are banks demanding collateral security for sanctioning loans? Whether the loan has been repaid timely and completely? If not, what is the payment percentage and what are the reasons for cases of non-payment?
- 10) Has the economic condition of the beneficiary families improved? (Evaluator to create indicators for measuring this on perception of the members and then report on its basis). If not, give details.
- 11) Please document 3-4 outstanding examples of success under the scheme which is worthy of



emulation and being flagged as case studies. Similarly, are there some examples of failure that result in learning for future?

- 12) Are the repayment cheques (where repayment is through cheques) sent by the groups sent to the Corporation every month? If not, what is the duration of delay and why?
- 13) What are the constraints of financial flow from government to groups and within the groups? How to further streamline the process?
- 14) Please document taluk wise as to which IGA is most prominent in the taluk and most profitable in the taluk? Is the most prominent IGA the most profitable one too?
- 15) Please identify and document the areas of capacity building requirement of the Sthree-shakthi groups.
- 16) The evaluator is requested to grade the SHGs and various factors of the scheme like Group size, savings, recoveries, meetings, maintenance of books etc. IGA wise. (As was done in a case study of Davanagere District published in September 2013. Copy enclosed). What is the correlation between the groups graded and Income Generating Activities? If so, what is the pattern emerging out of this? Please elaborate.
- 17) Should the scheme be continued? If no, why so? If yes, with what modifications/recommendations?

#### **15. Qualification of Consultant:**

Consultants should have and provide details of evaluation team members having minimum technical qualifications/capability as below-

- i. A Social scientist.
- ii. An MBA or a retired Banker dealing with retail banking.
- iii. An Economist (Masters in Economics)/Statistician.

**And in such numbers that the evaluation is completed within the scheduled time prescribed by the ToR.**

**Consultants not having these number and kind of personnel will not be considered as competent for evaluation.**

#### **16. Deliverables time Schedule:**

The Managing Director, Karnataka State Women Development Corporation will provide year wise and district wise targets and achievement details. The Managing Director, Karnataka State Women Development Corporation will issue necessary instructions to the District Managers Of Karnataka State Women Development Corporation to co-operate and facilitate for collection of the necessary data during the course of study. It is expected to complete the study in 6 months time excluding the time taken for approval. The evaluating agency is expected to adhere to the following timelines and deliverables.

1. Work plan submission : One month after signing the agreement.
2. Field Data Collection : Three months from date of work plan approval
3. Draft report submission : One month after Field Data Collection
4. Final report submission : One month after Draft report submission
5. Total duration : 6 Months

**17. Agency for Evaluation:**

The evaluating agency should be finalized as over provision of the Karnataka Transparency in Public Procurement Act and Rules, but without compromising on the quality.

**18. Evaluation and Sampling Methodology:**

- a. Since SHGs are quite homogenous entities; but it can be expected that variability will vary from region to region, like SHGs in Hyderabad Karnataka region being different from Malnad region, it is important that regional variability is captured in the sample but sample size is not kept needlessly large.

The sampling method used in this study is systematic random sampling using an intensity of four districts for every year since 2011-12 to 2014-15, but with districts where the scheme did not cover any SHG in a year being kept out. The population of district names was arranged in increasing numbers of SHGs covered under the scheme in that district in that year. Districts with same number of SHGs covered in the year were arranged in lexicological order of English language. This way, districts of all scheme intensity are covered in the district sample. Within the districts, the sample SHGs are taken in numbers proportional to their population weight, such that their total is equal to 10% of all the SHGs covered under the scheme in the year. Doing this the sample selected is as follows:

Sl. no.	SAMPLE OF THE YEAR							
	2011-12		2012-13		2013-14		2014-15	
	District	SHGs	District	SHGs	District	SHGs	District	SHGs
1	Karwar	2(4)	Shimoga	2 (4)	Bellary	1 (1)	Chikkamagalur	2 (7)
2	Bidar	4 (10)	Chamarajnar	2 (6)	Chikkabalapur	1 (3)	Ramanagara	3 (10)
3	Bijapur	6 (16)	Kolar	3 (7)	Raichur	3 (8)	Bangalore Urban	8 (16)
4	Tumkur	8 (22)	Chikkaballapur	7 (13)	Tumkur	8 (19)	Bagalkote	20 (60)
		20		14		13		33
	Population	200	24	141	21	131	27	336

\* Figure in bracket indicate population SHGs of the district.

- b. Among the total beneficiaries, physically challenged women, illiterate women, widows, a woman doing business locally, doing business in other places, and those who do not do business to be adequately represented.
- c. All district Manager to provide the list of beneficiaries and SHGs to the evaluator.
- d. All beneficiaries in the taluk to be interviewed regarding micro credit loan scheme and the activities under taken by them and its impact. Detailed reports to be taken from the beneficiaries which substantiate the outcome of the scheme.
- e. FGDs to be conducted with the stake holders at the taluk levels and their views complied and reported.

### **19. Qualities Expected from the Evaluation Report:**

The following are the points, only inclusive and not exhaustive, which need to be mandatorily followed in the preparation of evaluation report:-

- a) By the very look of the evaluation report it should be evident that the study is that of Karnataka State Women Development Corporation of the Government of Karnataka and Karnataka Evaluation Authority (KEA) which has been done by the consultant. It should not intend to convey that the study was initiative and work of the Consultant, merely financed by the Karnataka State Women Development Corporation/Government of Karnataka.
- b) The Terms of Reference (ToR) of the study should from the first Appendix or Addenda of the report.
- c) The results should first correspond to the ToR. In the results chapter, each question of the ToR should be answered, and if possible, put up in a match the pair's kind of table, or equivalent. It is only after all questions framed in the ToR that is answered, that results over and above these be detailed.
- d) In the matter of recommendations, the number of recommendations is measure of the quality of evaluation. Evaluation has to be done with a purpose to be practicable to implement the recommendations. The practicable recommendations should not be lost in the population maze of general recommendations. It is desirable to make recommendations in the report as follows:-

#### **(1) Short Term practicable recommendations**

These may not be more than five in number. These should be such that it can be acted upon without major policy changes.

#### **(2) Long Term practicable recommendations**

There may not be more than ten in number. These should be such that can be implemented in the next four to five financial years, or with sizeable expenditure, or both but does not involve policy changes.

#### **(3) Recommendations requiring change in/of policy:**

These are those which will need lot of time, resources and procedure to implement or those which intend to drastically modify the scheme.

### **20. Cost and schedule of Budget release:**

Output based budget release will be as follows-

- a. the first installment of Consultation fee amounting to 30% of the total fee shall be payable as advance to the Consultant after the approval of the inception report, but only on execution of a bank guarantee of a scheduled nationalized bank valid for a period of at least 12 months from the date of issuance of advance.
- b. The Second Installment of Consultation fee amounting to 50% of the total fee shall be payable to the Consultant after the draft report.
- c. The Second Installment of Consultation fee amounting to 20% of the total fee shall be payable to the Consultant after the receipt of the hard and soft copies of the final report in such format and number as prescribed in the agreement, along with all original documents containing primary and secondary data, processed data outputs, study report and soft

copies of all literature used to the final report.

Tax will be deducted from each payment as per rates in force. In addition, the Consultant/evaluating agency is expected to pay statutory taxes at their end.

**21. Contact person for further details:**

Dr. K N Vijaya Prakash, Managing Director, Karnataka State Women Development Corporation Ltd, 6<sup>th</sup> Floor, Jayanagar Shopping Complex, 4<sup>th</sup> Block, Bengaluru, phone no.26632973 email. [md.kswdc@gmail.com](mailto:md.kswdc@gmail.com) and Sri.N.R. Vijay , General Manager -2 Mobile.no. 9448653542, email-[nrvgmdwc@gmail.com](mailto:nrvgmdwc@gmail.com) will be the contact persons for giving information and details for this study.

**The entire process of evaluation shall be subject to and conform to the letter and spirit of the contents of the Government of order no. PD/8/EVN (2)/2011 dated 11th July 2011 and orders made there under.**

---

**These Terms of Reference were approved by the Technical Committee of KEA in its 19th Meeting held on 18th August 2015.**

**Sd/-**  
Chief evaluation Officer  
Karnataka evaluation Authority

**ANNEXURE-A**

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು  
ಯೋಜನೆಯ ಹೆಸರು: ಸ್ವ ಸಹಾಯ ಸಂಘಗಳಿಗೆ ಕಿರುಸಾಲ ಯೋಜನೆ

ಕ್ರ.ಸಂ	ಜಿಲ್ಲೆಯ ಹೆಸರು	2011-12			2012-13			2013-14			2014-15		
		ಅರ್ಥಿಕ ಸಾಧನೆ (ಲಕ್ಷಗಳಲ್ಲಿ)	ಭೌತಿಕ ಸಾಧನೆ		ಅರ್ಥಿಕ ಸಾಧನೆ (ಲಕ್ಷಗಳಲ್ಲಿ)	ಭೌತಿಕ ಸಾಧನೆ		ಅರ್ಥಿಕ ಸಾಧನೆ (ಲಕ್ಷಗಳಲ್ಲಿ)	ಭೌತಿಕ ಸಾಧನೆ		ಅರ್ಥಿಕ ಸಾಧನೆ (ಲಕ್ಷಗಳಲ್ಲಿ)	ಭೌತಿಕ ಸಾಧನೆ	
			ಸಂಘಗಳು	ಫಲಾನುಭವಿಗಳು		ಸಂಘಗಳು	ಫಲಾನುಭವಿಗಳು		ಸಂಘಗಳು	ಫಲಾನುಭವಿಗಳು		ಸಂಘಗಳು	ಫಲಾನುಭವಿಗಳು
1	ಬೆಂ.ನಗರ	13.00	13	242	6.00	6	113	0.00	0	0	16.00	16	269
2	ಬೆಂ.ಗ್ರಾಮಾಂತರ	2.00	2	38	7.00	7	127	11.00	11	187	10.00	10	184
3	ಬೆಳಗಾವಿ	5.00	5	75	5.00	5	85	1.00	1	15	21.00	21	317
4	ಬಿಜಾಪುರ	8.00	8	142	6.00	6	98	0.00	0	0	7.00	7	105
5	ಬಾಗಲಕೋಟೆ	0.00	0	0	7.00	7	117	0.00	0	0	60.00	60	780
6	ಬಳ್ಳಾರಿ	5.00	5	90	4.00	4	71	1.00	1	20	4.00	4	45
7	ಬೀದರ್	5.00	5	100	0.00	0	0	2.00	2	32	9.00	9	142
8	ಚಾಮರಾಜನಗರ	4.00	4	64	6.00	6	98	0.00	0	0	0.00	0	0
9	ಚಿತ್ರದುರ್ಗ	15.00	15	251	8.00	8	128	12.00	12	200	12.00	12	191
10	ಚಿಕ್ಕಮಗಳೂರು	5.00	5	77	5.00	5	73	4.00	4	49	7.00	7	120
11	ಚಿಕ್ಕಬಳ್ಳಾಪುರ	16.00	16	282	13.00	13	214	3.00	3	50	12.00	12	201
12	ದಾವಣಗೆರೆ	14.00	14	237	9.00	9	171	0.00	0	0	10.00	10	153
13	ದ.ಕ.(ಮಂಗಳೂರು)	0.00	0	0	0.00	0	0	0.00	0	0	3.00	3	60
14	ಧಾರವಾಡ	2.00	2	20	0.00	0	0	0.00	0	0	8.00	8	126
15	ಗದಗ್	6.00	6	97	1.00	1	15	10.00	10	163	12.00	12	200
16	ಗುಲಬರ್ಗಾ	6.00	6	96	10.00	10	176	5.00	5	93	17.00	17	271
17	ಹಾಸನ	11.00	11	173	7.00	7	110	11.00	11	169	17.00	17	269
18	ಹಾವೇರಿ	16.00	16	270	0.00	0	0	18.00	18	300	10.00	10	184

19	ಕೋಲಾರ	11.00	11	186	7.00	7	123	6.00	6	101	15.00	15	262
20	ಕೊಪ್ಪಳ	0.00	0	0	6.00	6	108	1.00	1	13	3.00	3	39
21	ಕೊಡಗು	0.00	0	0	2.00	2	20	0.00	0	0	0.00	0	0
22	ಮಂಡ್ಯ	4.00	4	78	7.00	7	114	8.00	8	143	7.00	7	117
23	ಮೈಸೂರು	4.00	4	80	3.00	3	58	1.00	1	20	0.00	0	0
24	ರಾಯಚೂರು	17.00	17	241	3.00	3	33	8.00	8	120	9.00	9	120
25	ರಾಮನಗರ	6.00	6	112	8.00	8	139	3.00	3	56	10.00	10	167
26	ಶಿವಮೊಗ್ಗ	5.00	5	88	4.00	4	66	5.00	5	93	11.00	11	184
27	ತುಮಕೂರು	15.00	15	269	1.00	1	20	19.00	19	334	25.00	25	410
28	ಉ.ಕ (ಕಾರವಾರ)	3.00	3	55	0.00	0	0	0.00	0	0	1.00	1	18
29	ಉಡುಪಿ	0.00	0	0	0.00	0	0	2.00	2	37	4.00	4	73
30	ಯಾದಗಿರಿ	2.00	2	30	6.00	6	96	0.00	0	0	16.00	16	256
	ಒಟ್ಟು	200.00	200	3393	141.00	141	2373	131.00	131	2195	336.00	336	5263

ಅನುಬಂಧ 2: ಸಾಲ ಮನ್ನಾದ ಸರ್ಕಾರದ ಆದೇಶ



ಕರ್ನಾಟಕ ಸರ್ಕಾರದ ನಡವಳಿಗಳು

**ವಿಷಯ:** ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಫಲಾನುಭವಿಗಳಿಗೆ ನೀಡಲಾದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ.

**ಓದಲಾಗಿದೆ:**

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಪತ್ರ ಸಂಖ್ಯೆ: ಮಅನಿ: ಆಡಳಿತ: ಸಾಮ: 21:2013-14/569, ದಿನಾಂಕ: 29.11.2014.

**ಪ್ರಸ್ತಾವನೆ:**

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಸಂಘ-ಸಂಸ್ಥೆಗಳಿಗೆ ನೀಡಲಾದ ಹಾಗೂ ದಿನಾಂಕ: 31-03-2013ರವರೆಗೆ ಮರುಪಾವತಿಯಾಗದೆ ಬಾಕಿಯಿದ್ದು ಸಾಲದ ಅಸಲು ಹಾಗೂ ಬಡ್ಡಿಮೊತ್ತವನ್ನು ಮನ್ನಾ ಮಾಡಲಾಗುವುದೆಂದು ಮಾನ್ಯ ಮುಖ್ಯ ಮಂತ್ರಿಯವರು 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುತ್ತಾರೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಆಸರೆ ಯೋಜನೆ, ಇ-ಮಹಿಳೆ ಯೋಜನೆ, ಹೈನುಗಾರಿಕೆ, ಟೂಲ್ ಕಿಟ್, ದೇವದಾಸಿ ಮಹಿಳೆಯರಿಗೆ ಗೃಹ ಸಾಲ, ಬೀದಿ ವ್ಯಾಪಾರಿಗಳಿಗೆ ಕಿರುಸಾಲ ಯೋಜನೆಗಳಡಿ ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಸಂಘ-ಸಂಸ್ಥೆಗಳಿಗೆ ಕನಿಷ್ಠ ರೂ. 1000-00 ಗರಿಷ್ಠ ರೂ. 1.00ಲಕ್ಷಗಳ ಸಾಲ ಒದಗಿಸಲಾಗಿತ್ತು. 1993-94 ರಿಂದ 31-3-2013ರವರೆಗೆ ನೀಡಿರುವ ಒಟ್ಟು ಸಾಲ ರೂ.10,47,07,369/-ಗಳಲ್ಲಿ ರೂ.4,13,68,955/- ಗಳನ್ನು ವಸೂಲಿ ಮಾಡಲಾಗಿದೆ. ಮೂಲ ಸಾಲ ಮತ್ತು ಬಡ್ಡಿ ರೂ. 8,25,82,868/- ವಸೂಲಿ ಮಾಡಲು ಸಾಧ್ಯವಾಗಿರುವುದಿಲ್ಲ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ 1993-94 ರಿಂದ 31-3-2013ರವರೆಗೆ ಒದಗಿಸಿರುವ ಸಾಲ ಹಾಗೂ ಬಡ್ಡಿಯ ವಿವರ ಕೆಳಕಂಡಂತಿದೆ.

..2

-2-

1993-94 ರಿಂದ 31-3-2013ರವರೆಗೆ ಒದಗಿಸಿರುವ ಸಾಲ ಹಾಗೂ ಬಡ್ಡಿಯ ವಿವರ

ರೂ. ಲಕ್ಷಗಳಲ್ಲಿ

ಕ್ರ. ಸಂ.	ಯೋಜನೆಗಳು	ಸಾಲ ಪಡೆದಿರುವ ಫಲಾನುಭವಿಗಳ ಒಟ್ಟು ಸಂಖ್ಯೆ	ನೀಡಿರುವ ಸಾಲದ ಒಟ್ಟು ಮೊತ್ತ	ವಸೂಲಾದ ಸಾಲದ ಮೊತ್ತ ಬಡ್ಡಿ ಸಮೇತ	ಬರಬೇಕಾದ ಅಸಲು ಮತ್ತು ಬಡ್ಡಿ ಸೇರಿ ಒಟ್ಟು ಮೊತ್ತ	ಷರಾ
1	ಮಾಜಿ ದೇವದಾಸಿ ಮಹಿಳೆಯರಿಗೆ ಕಿರು ಸಾಲ	1724	85,85,000	30,80,000	62,50,000	
2	ಮಹಿಳಾ ತರಬೇತಿಯಡಿ ಟೂಲ್ ಕಿಟ್ ಯೋಜನೆ	180	2,57,370	1,00,376	4,85,000	
3	ಮಾಜಿ ದೇವದಾಸಿಯರಿಗೆ ಮನೆ ಸಾಲ	181	36,20,000	34,85,000	1,35,000	
4	ಶ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆ	5766	341,00,000	74,94,821	306,97,179	
5	ಇ-ಮಹಿಳೆ ಯೋಜನೆ	106	26,50,000	32,62,915	32,62,915	
6	ಆಸರೆ ಯೋಜನೆ	1776	444,00,000	171,22,879	368,02,121	
7	ಬೀದಿ ವ್ಯಾಪಾರ	240	4,00,000	0	4,80,000	
8	ಹೈನುಗಾರಿಕೆ ಯೋಜನೆ	581	48,44,999	44,30,632	10,12,985	
9	ಸಂಯುಕ್ತ ಸಾಲ ಯೋಜನೆ	234	58,50,000	23,92,332	34,57,668	
	ಒಟ್ಟು	10788	10,47,07,369	413,68,955	825,82,868	

ಮೇಲ್ವಿಚಾರಣೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ದಿನಾಂಕ:31.3.2013ರವರೆಗೆ ಬಿಡುಗಡೆ ಮಾಡಿರುವ ಸಾಲ ಹಾಗೂ ಬಡ್ಡಿಯನ್ನು ಮನ್ನಾ ಮಾಡಲು ಸೂಕ್ತ ಆದೇಶ ಹೊರಡಿಸುವಂತೆ

..3



-3-

ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರು ಮೇಲೆ ಓದಲಾದ ದಿನಾಂಕ: 29.11.2014ರ ಪತ್ರದಲ್ಲಿ ಕೋರಿರುತ್ತಾರೆ.

ಮೇಲಿನ ಎಲ್ಲಾ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಮಮಇ 13 ಮಅನಿ 2014, ಬೆಂಗಳೂರು, ದಿನಾಂಕ: 12.03.2015.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಹಮ್ಮಿಕೊಂಡ ಯೋಜನೆಗಳಾದ, ಆಸರೆ ಯೋಜನೆ, ಇ-ಮಹಿಳೆ ಯೋಜನೆ, ಹೈನುಗಾರಿಕೆ, ಟೂಲ್ ಕಿಟ್, ದೇವದಾಸಿ ಮಹಿಳೆಯರಿಗೆ ಗೃಹ ಸಾಲ, ಬೀದಿ ವ್ಯಾಪಾರಿಗಳಿಗೆ ಕಿರುಸಾಲ ಯೋಜನೆಗಳಡಿ ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಸಂಘ-ಸಂಸ್ಥೆಗಳಿಗೆ 1993-94 ರಿಂದ 31-3-2013ರವರೆಗೆ ನೀಡಿರುವ ಒಟ್ಟು ಸಾಲ ರೂ.10,47,07,369/-ಗಳಲ್ಲಿ ಅನುಬಂಧದಲ್ಲಿರುವಂತೆ ವಸೂಲಿ ಮಾಡಲು ಸಾಧ್ಯವಾಗದ ಮೂಲ ಸಾಲ ಮತ್ತು ಬಡ್ಡಿ ರೂ. 8,25,82,868/- ಗಳನ್ನು (ರೂಪಾಯಿ ಎಂಟುನೂರ ಇಪ್ಪತ್ತೈದು ಲಕ್ಷದ, ಎಂಬತ್ತೆರಡು ಸಾವಿರದ ಎಂಟುನೂರ ಅರವತ್ತೆಂಟು ಮಾತ್ರ) ಮನ್ನಾ ಮಾಡಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:1014 ವೆಚ್ಚ-3 2014, ದಿನಾಂಕ:23-12-2014ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ



(ಲಲಿತ)

ಸರ್ಕಾರದ ಅಧೀನ ಕಾರ್ಯದರ್ಶಿ-2,  
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ  
ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

-4-

ಇವರಿಗೆ:

1. ಪ್ರಧಾನ ಮಹಾಲೇಖಪಾಲರು, (ಜಿ & ಎಸ್‌ಎಸ್‌ಎ/ ಇಆರ್‌ಎಸ್‌ಎ ಮತ್ತು ಎ & ಇ)ಅಂಚೆ ಪೆಟ್ಟಿಗೆ ಸಂಖ್ಯೆ:5398, ಕರ್ನಾಟಕ, ಬೆಂಗಳೂರು - 560 001.
2. ಮಾನ್ಯ ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಮುಖ್ಯ ಮಂತ್ರಿಯವರ ಸಚಿವಾಲಯ, ವಿಧಾನ ಸೌಧ, ಬೆಂಗಳೂರು.
3. ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು.
4. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು.
5. ನಿರ್ದೇಶಕರು, ರಾಜ್ಯ ಹುಜೂರ್ ಖಜಾನೆ, ಬೆಂಗಳೂರು.
6. ಜಂಟಿ ನಿರ್ದೇಶಕರು/ಉಪನಿರ್ದೇಶಕರು, ರಾಜ್ಯ ಹುಜೂರ್ ಖಜಾನೆ, ಬೆಂಗಳೂರು.
7. ಮಾನ್ಯ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರ ಅಪ್ಪ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
8. ಉಪನಿರ್ದೇಶಕರು, ಎನ್.ಎಂ.ಸಿ. ಖನಿಜ ಭವನ ಬೆಂಗಳೂರು.
9. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-3)
10. ಸರ್ಕಾರದ ಪ್ರ.ಕಾ.ರವರ ಅಪ್ಪ ಕಾರ್ಯದರ್ಶಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು.
11. ಸರ್ಕಾರದ ಉ.ಕಾ.ರವರ ಅಪ್ಪ ಸಹಾಯಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಹುಮಹಡಿ ಕಟ್ಟಡ, ಬೆಂಗಳೂರು.
12. ಶಾಖಾಧಿಕಾರಿ, ಸಚಿವ ಸಂಪುಟ ಶಾಖೆ, ಸಿ ಆ ಸು.ಇ- ಪ್ರಕರಣ ಸಂಖ್ಯೆ:ಸಿ-100/2015ರ ಮಾಹಿತಿಗಾಗಿ.
13. ಶಾಖಾಧಿಕಾರಿ, ಸ್ವೀ ಮ ರ, ಸಂಕಲನಕ್ಕಾಗಿ
14. ಶಾಖಾ ರಕ್ಷಾ ಕಡತ/ODGC/ಹೆಚ್ಚುವರಿ ಪ್ರತಿ.

ಸರ್ಕಾರಿ ಆದೇಶ ಸಂಖ್ಯೆ: ಮಮಇ 13 ವಅನಿ 2014, ಬೆಂಗಳೂರು, ದಿನಾಂಕ: 12.03.2015ಕ್ಕೆ ಅನುಬಂಧ

ನಿಗಮದಿಂದ ದಿ:31.03.2013 ರವರೆಗೆ ನೀಡಿರುವ ಸಾಲದ ಮೊತ್ತ ಮತ್ತು ಬಡ್ಡಿ ಸಮೇತ ವಸೂಲಾದ ಮೊತ್ತ ಹಾಗೂ ಬಡ್ಡಿ ಸಮೇತ ಬರಬೇಕಾದ ಅಸಲು ಮೊತ್ತದ ವಿವರ

ರೂ. ಲಕ್ಷಗಳಲ್ಲಿ

ಕ್ರ. ಸಂ.	ಯೋಜನೆಗಳು	ಸಾಲ ಪಡೆದಿರುವ ಫಲಾನುಭವಿಗಳ ಒಟ್ಟು ಸಂಖ್ಯೆ	ನೀಡಿರುವ ಸಾಲದ ಒಟ್ಟು ಮೊತ್ತ	ವಸೂಲಾದ ಸಾಲದ ಮೊತ್ತ ಬಡ್ಡಿ ಸಮೇತ	ಬರಬೇಕಾದ ಅಸಲು ಮತ್ತು ಬಡ್ಡಿ ಸೇರಿ ಒಟ್ಟು ಮೊತ್ತ	ಷರಾ
1	ಮಾಜಿ ದೇವದಾಸಿ ಮಹಿಳೆಯರಿಗೆ ಕಿರು ಸಾಲ	1724	85,85,000	30,80,000	62,50,000	
2	ಮಹಿಳಾ ತರಬೇತಿಯಡಿ ಟೂಲ್ ಕಿಟ್ ಯೋಜನೆ	180	2,57,370	1,00,376	4,85,000	
3	ಮಾಜಿ ದೇವದಾಸಿಯರಿಗೆ ಮನೆ ಸಾಲ	181	36,20,000	34,85,000	1,35,000	
4	ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆ	5766	341,00,000	74,94,821	306,97,179	
5	ಇ-ಮಹಿಳೆ ಯೋಜನೆ	106	26,50,000	32,62,915	32,62,915	
6	ಆಸರೆ ಯೋಜನೆ	1776	444,00,000	171,22,879	368,02,121	
7	ಬೀದಿ ವ್ಯಾಪಾರ	240	4,00,000	0	4,80,000	
8	ಹೈನುಗಾರಿಕೆ ಯೋಜನೆ	581	48,44,999	44,30,632	10,12,985	
9	ಸಂಯುಕ್ತ ಸಾಲ ಯೋಜನೆ	234	58,50,000	23,92,332	34,57,668	
	ಒಟ್ಟು	10788	10,47,07,369	413,68,955	825,82,868	

ಅನುಬಂಧ 3: ವ್ಯಾಪ್ತಿಗೊಳಪಟ್ಟ ತಾಲ್ಲೂಕುಗಳು

ಕ್ರಮ ಸಂಖ್ಯೆ	ಜಿಲ್ಲೆ	ತಾಲ್ಲೂಕು	ಸ್ವ ಸಹಾಯ ಗುಂಪುಗಳ ಸಂಖ್ಯೆ
1	ಬಾಗಲಕೋಟೆ	ಆಮಖಂಡಿ	8
		ಹುನಗುಂದ	4
		ಬಾಗಲಕೋಟೆ	2
		ಮುಧೋಳ	6
2	ಬೆಂಗಳೂರು ನಗರ	ಆನೇಕಲ್	8
3	ಬಳ್ಳಾರಿ	ಹೊಸಪೇಟೆ	1
4	ಬೀದರ	ಬಸವಕಲ್ಯಾಣ	1
		ಬೀದರ	2
		ಹುಮ್ಮಾಬಾದ್	1
5	ಚಾಮರಾಜನಗರ	ಚಾಮರಾಜನಗರ	2
6	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	4
		ಶಿಡ್ಲಘಟ್ಟ	2
		ಬಾಗೇಪಲ್ಲಿ	2
7	ಚಿಕ್ಕಮಗಳೂರು	ಚಿಕ್ಕಮಗಳೂರು	1
		ಕಡೂರು	1
8	ಕೋಲಾರ	ಕೋಲಾರ	2
		ಮುಳಬಾಗಿಲು	1
9	ರಾಯಚೂರು	ರಾಯಚೂರು	2
		ಮಾನ್ವಿ	1
10	ರಾಮನಗರ	ರಾಮನಗರ	1
		ಕನಕಪುರ	2
11	ಶಿವಮೊಗ್ಗ	ಶಿವಮೊಗ್ಗ	2
12	ತುಮಕೂರು	ಗುಬ್ಬಿ	3
		ಶಿರಾ	3
		ತುರುವೇಕೆರೆ	3
		ತುಮಕೂರು	4
		ಚಿಕ್ಕನಾಯಕನಹಳ್ಳಿ	3
13	ವಿಜಯಪುರ	ವಿಜಯಪುರ	1
		ಇಂಡಿ	1
		ಸಿಂಧಗಿ	2
		ಬಸವನಬಾಗೇವಾಡಿ	2
14	ಉತ್ತರ ಕನ್ನಡ	ಶಿರಸಿ	1
		ಸಿದ್ದಾಪುರ	1
	ಒಟ್ಟು		<b>80</b>

ಅನುಬಂಧ 4: ಅಧ್ಯಯನ ಸಾಧನಗಳು

ಅನುಬಂಧ 4ಎ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯ ಮೌಲ್ಯಮಾಪನ ಸ್ತ್ರೀ ಶಕ್ತಿ ಗುಂಪಿಗೆ ಪ್ರಶ್ನೆಪತ್ರಗಳು

ಜಿಲ್ಲೆ \_\_\_\_\_ ತಾಲ್ಲೂಕು \_\_\_\_\_  
 ಗ್ರಾಮ ಪಂಚಾಯತಿ \_\_\_\_\_ ಗ್ರಾಮದ ಹೆಸರು \_\_\_\_\_  
 ಸ್ವ ಸಹಾಯ ಗುಂಪಿನ ಹೆಸರು \_\_\_\_\_ ಸ್ವ ಸಹಾಯ ಗುಂಪಿನ ಜಾತಿ ಸಂಯೋಜನೆ \_\_\_\_\_

ಇತರ ಸ್ವ ಸಹಾಯ ಗುಂಪಿನಲ್ಲಿ ಸದಸ್ಯತ್ವ: ಹೌದು/ಇಲ್ಲ ಹೌದಾದಲ್ಲಿ ರಚಿತವಾಗಿರುವುದು _____		ಅ) ಮಿಶ್ರ ಸಿ) ಪರಿಶಿಷ್ಟ ಪಂಗಡ	ಬಿ) ಪರಿಶಿಷ್ಟ ಜಾತಿ ಡಿ) ಮುಸ್ಲಿಂ		
<b>I. ಸೂಕ್ಷ್ಮ ಸಾಲ ಸ್ಥಿತಿ ಮತ್ತು ವಿವರಗಳು</b>					
1.	ಯಾವ ವರ್ಷದಲ್ಲಿ ಈ ಸ್ವ ಸಹಾಯ ಗುಂಪಿಗೆ ಸಾಲದ ಪ್ರಮಾಣವನ್ನು ಮಂಜೂರು ಮಾಡಲಾಗಿದೆ	ಎ) 2011-12	ಬಿ) 2012-13	ಸಿ) 2013-14	ಡಿ) 2014-15
2.	ಶೇಕಡಾ 6ರ ಬಡ್ಡಿಯೂ ಸೇರಿ 24 ಕಂತುಗಳಲ್ಲಿ ಮರುಪಾವತಿಸಿ ಬೇಕಾದ ಒಟ್ಟು ಪ್ರಮಾಣ	ರೂ,			
3.	ಸಾಲದ ಸ್ಥಿತಿ (ಸಾಲ/ಮರುಪಾವತಿಯ ರಿಜಿಸ್ಟರ್ ಪರಿಶೀಲಿಸಿರಿ)	ಎ) ಸಂಪೂರ್ಣವಾಗಿ ಮರುಪಾವತಿಯಾಗಿದೆ ಮತ್ತು ಸಾಲವು ಸಕಾಲದಲ್ಲಿ ಮುಗಿದಿದೆ ಬಿ) ಮರುಪಾವತಿಯು ಅಪೂರ್ಣವಾಗಿರುತ್ತದೆ ಮತ್ತು ವಿಳಂಬವಾಗಿದೆ/ವಸೂಲಿಯು ಕೈಬಿಟ್ಟು ಹೋಗಿದೆ ಸಿ) ಸರ್ಕಾರದಿಂದ ಸಾಲವು ಭಾಗಶಃ ಮನ್ನಾ ಆಗಿದೆ ಡಿ) ಚಾಲ್ತಿಯಲ್ಲಿರುವ ಸಾಲ			
4.	ಮರುಪಾವತಿಯ ಸ್ಥಿತಿ (ಪ್ರಶ್ನೆ 3ಕ್ಕೆ ಎ, ಬಿ, ಅಥವಾ ಡಿ ಎಂದು ಪ್ರತಿಕ್ರಿಯೆ ಬಂದಾಗ)	ಎ) ಸ್ವ ಸಹಾಯ ಗುಂಪಿನಂತೆ ಈ ದಿನದವರೆಗೆ ಮರುಪಾವತಿಯಾದ ಹಣದ ಪ್ರಮಾಣ..... ಬಿ) ಮರುಪಾವತಿ ಮಾಡಬೇಕಾದ ಬಾಕಿ ಹಣ ರೂ			
5.	ಪ್ರಶ್ನೆ 3ಕ್ಕೆ ಬಿ ಎಂದು ಪ್ರತಿಕ್ರಿಯೆ ಬಂದಾಗ, ಅಪೂರ್ಣವಾಗಿರುವುದಕ್ಕೆ, ವಿಳಂಬಕ್ಕೆ/ಕೈಬಿಟ್ಟು ಹೋಗುವುದಕ್ಕೆ ಕಾರಣ	ಎ) ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವುದು. ಬಿ) ಮರುಪಾವತಿಸಲು ನಿಜವಾಗಿಯೂ ಹಣಕಾಸಿನ ತೊಂದರೆ ಇರುವುದು ಸಿ) ಬೇರೆ ಕಾರಣಗಳಿದ್ದರೆ ನಮೂದಿಸಿರಿ ..			
6.	ಸಾಲದ ರಿಜಿಸ್ಟರ್/ಈ ಸೂಕ್ಷ್ಮ ಸಾಲದ ದಾಖಲೆಯನ್ನು ಗುಂಪು ನಿರ್ವಹಿಸಿರುವುದೇ?	ಎ) ಹೌದು ಬಿ) ಇಲ್ಲ ಹೌದಾದಲ್ಲಿ, ನಿರ್ವಹಣೆಯ ಸ್ಥಿತಿ ..			
7.	ಸಾಲದ ಮರುಪಾವತಿಯ ರೀತಿ ಯಾವುದು? (ಸಾಲದ ರಿಜಿಸ್ಟರ್‌ನ್ನು ಪರಿಶೀಲಿಸಿರಿ)	ಸಿ) ನಗದು ಡಿ) ಅಕೌಂಟ್ ಪೇಯಿ ಚೆಕ್			
8.	ಮರುಪಾವತಿಯನ್ನು ಯಾರಿಗೆ ಮಾಡಲಾಗಿದೆ?	ಎ) ನೇರವಾಗಿ ಜಿಲ್ಲಾ ನಿರೀಕ್ಷಕರಿಗೆ ಬಿ) ಒಕ್ಕೂಟದ ಅಧ್ಯಕ್ಷರಿಗೆ ಸಿ) ಒಕ್ಕೂಟದ ಸದಸ್ಯರಿಗೆ ಡಿ) ಒಕ್ಕೂಟದ ಕಾರ್ಯದರ್ಶಿಗೆ (ಅಂಗನವಾಡಿ ಮೇಲ್ವಿಚಾರಕರಿಗೆ) ಅಂಗನವಾಡಿ ಕಾರ್ಯಕರ್ತರಿಗೆ ಇ) ಯಾರೇ ಇತರರು, ನಮೂದಿಸಿರಿ ..			
9.	ಮರುಪಾವತಿಯ ಪುನರಾವರ್ತನೆ ಯಾವುದು?	ಎ) ತಿಂಗಳ ಕಂತು ಬಿ) ಅರ್ಧ ವಾರ್ಷಿಕ ಸಿ) ವಾರ್ಷಿಕ ಡಿ) ಸ್ವ ಸಹಾಯ ಗುಂಪಿನಲ್ಲಿ/ಒಟ್ಟಾಗಿ ದೊಡ್ಡಮೊತ್ತದಲ್ಲಿ ಹಣವನ್ನು ಸಂಗ್ರಹಿಸಿದಾಗ			
<b>II. ಸೂಕ್ಷ್ಮ ಸಾಲದ ಬಳಕೆ ಮತ್ತು ಮರುಪಾವತಿ</b>					
10.	ಸ್ವ ಸಹಾಯ ಗುಂಪಿನ ಎಲ್ಲಾ ಸದಸ್ಯರ ನಡುವೆ ಸಮಾನವಾಗಿ ಸಾಲದ ಪ್ರಮಾಣವನ್ನು ಹಂಚಲಾಗಿದೆಯೇ? (ಸಾಲದ ರಿಜಿಸ್ಟರ್‌ನ್ನು ಪರಿಶೀಲಿಸಿರಿ)	ಎ) ಹೌದು	ಬಿ) ಇಲ್ಲ		
11.	ಇಲ್ಲ ಎಂದಾದರೆ, ಅದನ್ನು ಹೇಗೆ ವಿತರಿಸಲಾಗುತ್ತದೆ?	ಎ) ಆದ್ಯತೆ/ ಅಗತ್ಯದ ಆಧಾರದ ಮೇಲೆ ಕೆಲವು ಸದಸ್ಯರಿಗೆ ನೀಡಲಾಗಿದೆ			

		ಬಿ) ಪ್ರಬಲ ಸದಸ್ಯ/ ಸದಸ್ಯರಿಗೆ ನೀಡಲಾಗಿದೆ ಸಿ) ಇತರೆ ಯಾವುದೇ ರೀತಿಯಲ್ಲಿ ಎಂದರೆ ಅದನ್ನು ತಿಳಿಸಿರಿ
12.	ಸಮಾನವಾಗಿ ಹಂಚಿಕೆ ಮಾಡದಿರಲು ಕಾರಣ	ಎ) ಮಾರ್ಗದರ್ಶನಗಳ ಬಗ್ಗೆ ಯಾವುದೇ ಜಾಗೃತಿಯಿಲ್ಲದಿರುವುದು ಬಿ) ಕೆಲವೇ ಕೆಲವು ಸದಸ್ಯರಿಗೆ ಮಾತ್ರ ಸಾಲದ ಅಗತ್ಯವಿದೆ ಸಿ) ಕೆಲವು ಸದಸ್ಯರು ಸಾಲವನ್ನು ಪಡೆಯಲು ಒಪ್ಪದಿರುವುದು. ಡಿ) ಪ್ರಬಲರಾದ ಒಬ್ಬ/ ಕೆಲವು/ ಸದಸ್ಯರುಗಳಿಗೆ ನೀಡುವುದು. ಇ) ಇತರೆ ಯಾವುದೇ ರೀತಿಯಲ್ಲಿ ಎಂದರೆ ಅದನ್ನು ತಿಳಿಸಿರಿ
13.	ಸ್ವ ಸಹಾಯ ಗುಂಪು ಸಂಪೂರ್ಣವಾಗಿ ಮಂಜೂರಾಗಿರುವ ರೂ.1 ಲಕ್ಷವನ್ನು ಸದಸ್ಯರುಗಳಿಗೆ ನೀಡಿರುವುದೇ? (ಸಾಲದ ರಿಜಿಸ್ಟ್ರಾರ್‌ನ್ನು ಪರಿಶೀಲಿಸಿರಿ)	ಎ) ಹೌದು ಬಿ) ಇಲ್ಲ
14.	ಇಲ್ಲದಿದ್ದರೆ, ಯಾವ ರೀತಿಯ ಬದಲಾವಣೆಗಳಾಗಿವೆ?	
15.	ಬದಲಾವಣೆಗಳಿಗೆ ಕಾರಣಗಳು	ಎ) ಮಾರ್ಗದರ್ಶನಗಳ ಬಗ್ಗೆ ಯಾವುದೇ ಜಾಗೃತಿಯಿಲ್ಲದಿರುವುದು ಬಿ) ಕೆಲವೇ ಕೆಲವು ಸದಸ್ಯರಿಗೆ ಮಾತ್ರ ಸಾಲದ ಅಗತ್ಯವಿದೆ ಸಿ) ಕೆಲವು ಸದಸ್ಯರು ಸಾಲವನ್ನು ಪಡೆಯಲು ಒಪ್ಪದಿರುವುದು ಡಿ) ಒಬ್ಬ/ ಕೆಲವು/ ಸದಸ್ಯರುಗಳು ಪ್ರಬಲರಾಗಿರುವುದು ಇ) ಇತರೆ ಯಾವುದೇ ರೀತಿಯಲ್ಲಿ ಎಂದರೆ ಅದನ್ನು ತಿಳಿಸಿರಿ
16.	ಗುಂಪಿನಲ್ಲಿ ವಿತರಿಸಿದ ಸಾಲದ ವಿವರಗಳು(ಸಾಲದ ರಿಜಿಸ್ಟ್ರಾರ್‌ನ್ನು ಮತ್ತು ಸಾಲದ ಪರಿಶೀಲಿಸಿರಿ ಸಾಲದ ಪ್ರಸ್ತಾವನೆಯನ್ನು ಪರಿಶೀಲಿಸಿರಿ)	ಎ) ಸ್ವ ಸಹಾಯ ಗುಂಪಿನಲ್ಲಿರುವ ಒಟ್ಟು ಸದಸ್ಯರು ಬಿ) ಮಂಜೂರಾದ ಉದ್ದೇಶಗಳಿಗೆ ಎಷ್ಟು ಸದಸ್ಯರು ಸಾಲವನ್ನು ಬಳಸಿಕೊಂಡಿರುತ್ತಾರೆ? (ನಮೂನೆಯನ್ನು ಭರ್ತಿ ಮಾಡಿರಿ) ಸಿ) ಮಂಜೂರಾದ ಉದ್ದೇಶಗಳಿಗೆ ಎಷ್ಟು ಸದಸ್ಯರು ಸಾಲವನ್ನು ಬಳಸಿಕೊಂಡಿರುವುದಿಲ್ಲ? ಯಾವ ಉದ್ದೇಶಕ್ಕೆ ಅದನ್ನು ಉಪಯೋಗಿಸಿದೆ? _____
		ಡಿ) ಮೇಲ್ಕಂಡವರ ಪೈಕಿ, ಎಷ್ಟು ಜನ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಸಾಲವನ್ನು ಬಳಸಿಕೊಂಡಿರುತ್ತಾರೆ?
		ಇ) ಎಷ್ಟು ಜನರು ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ವಿಸ್ತರಿಸಲು/ ಅಭಿವೃದ್ಧಿಪಡಿಸಲು ಸಾಲವನ್ನು ಬಳಸಿಕೊಂಡಿರುತ್ತಾರೆ?
		ಎಫ್) ವ್ಯಾಪಾರವನ್ನು ಪ್ರಾರಂಭಿಸಿದವರ ಪೈಕಿ ಎಷ್ಟು ಜನ ಈಗ ವ್ಯಾಪಾರವನ್ನು ಮುಂದುವರಿಸುತ್ತಿದ್ದಾರೆ?
		ಜಿ) ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ವಿಸ್ತರಿಸಿದ/ ಅಭಿವೃದ್ಧಿ ಪಡಿಸಿದವರ ಪೈಕಿ ಎಷ್ಟು ಜನ ಈಗ ವ್ಯಾಪಾರವನ್ನು ಮುಂದುವರಿಸುತ್ತಿದ್ದಾರೆ?
17.	ಕೆಲವು ಸದಸ್ಯರು ಹೊಸ ವ್ಯಾಪಾರವನ್ನು ಪ್ರಾರಂಭಿಸಿ/ ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ಅಭಿವೃದ್ಧಿ ಪಡಿಸಿ_ ಸ್ಥಗಿತಗೊಳಿಸಿದ್ದರೆ, ಸ್ಥಗಿತಗೊಳಿಸಲು ಕಾರಣಗಳೇನು?	ಎ) ಅನ್ವಯಿಸುವುದಿಲ್ಲ ಬಿ) ಸಮಯದ ಕೊರತೆ ಸಿ) ಕಚ್ಚಾ ವಸ್ತುಗಳ ಕೊರತೆ ಡಿ) ಮಾರುಕಟ್ಟೆ ಅಯ್ಯಗಳ ಕೊರತೆ ಇ) ತಗ್ಗಿದ ಬೇಡಿಕೆ/ಸಾಮರ್ಥ್ಯ ಎಫ್) ಸರಿಯಾದ ಮಾರ್ಗದರ್ಶನದ ಕೊರತೆ ಜಿ) ಜ್ಞಾನದ/ ಕೌಶಲ್ಯದ ಕೊರತೆ ಹೆಚ್) ಮಾರುಕಟ್ಟೆಯ ಬೇಡಿಕೆಯನ್ನು ಅನುಸರಿಸಲು ಅಸಾಧ್ಯವಾಗಿರುವುದು ಐ) ಇತರೆ ಯಾವುದೇ ಇದ್ದರೆ, ನಮೂದಿಸಿರಿ
18.	ಸಾಲವನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಗುಂಪು ಯಾವುದೇ ಕ್ರಮವನ್ನು ಕೈಗೊಂಡಿರುವುದೇ?	ಎ) ಹೌದು ಬಿ) ಇಲ್ಲ
19.	ಹೌದಾದಲ್ಲಿ, ಯಾವ ಕ್ರಮವನ್ನು ತೆಗೆದುಕೊಂಡಿರುತ್ತದೆ?	
20.	ಯಾರಾದರೂ ಬಾಕಿದಾರರಿದ್ದಾರಾ? ಸ್ವ ಸಹಾಯ ಸಂಘದಲ್ಲಿ ಈ ಸೂಕ್ಷ್ಮ ಸಾಲವನ್ನು ಮರುಪಾವತಿಸುವವರಲ್ಲಿ ಇರುವರೇ?	
21.	ಹೇಗೆ ಗುಂಪು ಬಾಕಿದಾರರೊಂದಿಗೆ ವ್ಯವಹರಿಸುತ್ತದೆ?	ಎ) ಇವರ ಪರವಾಗಿ ಪಾವತಿಸಲು ಇತರೆ ಸದಸ್ಯರನ್ನು ಬಲವಂತಪಡಿಸಲಾಗಿರುತ್ತದೆ ಬಿ) ಅವರ ಉಳಿತಾಯದಿಂದ ಹಣವನ್ನು ತೆಗೆದುಕೊಳ್ಳಲಾಗಿದೆ ಸಿ) ಅವರನ್ನು ಸ್ವ ಸಹಾಯ ಗುಂಪಿನಿಂದ ತೆಗೆದುಹಾಕಲಾಗಿದೆ ಡಿ) ಯಾವುದೇ ಕ್ರಮವನ್ನು ತೆಗೆದು ಕೊಂಡಿರುವುದಿಲ್ಲ ಇ) ಇತರೆ ಯಾವುದೇ ಇದ್ದರೆ, ನಮೂದಿಸಿರಿ

ಸದಸ್ಯರು ಸಾಲದ ಹಣವನ್ನು ಬಳಸಿದ ಉದ್ದೇಶ

ಕ್ರ. ಸಂ.	ಎ. ಪಶುಸಂಗೋಪನೆ		ಬಿ. ಕೃಷಿ ಆಧಾರಿತ		ಸಿ. ಸೇವೆ		ಡಿ. ಉದ್ಯಮ/ ಮಾರ್ಕೆಟಿಂಗ್		ಇ. ಕೈಯಲ್ಲಿ-ನಿರ್ಮಿತ/ ಕರಕುಶಲ	
	ಚಟುವಟಿಕೆ	ಸದಸ್ಯರ ಸಂಖ್ಯೆ	ಚಟುವಟಿಕೆ	ಸದಸ್ಯರ ಸಂಖ್ಯೆ	ಚಟುವಟಿಕೆ	ಸದಸ್ಯರ ಸಂಖ್ಯೆ	ಚಟುವಟಿಕೆ	ಸದಸ್ಯರ ಸಂಖ್ಯೆ	ಚಟುವಟಿಕೆ	ಸದಸ್ಯರ ಸಂಖ್ಯೆ
II	ಜೇನು ಸಾಕಾಣಿಕೆ		ಹೂ ಕೃಷಿ/ ಮಾರಾಟ		ರೂಪಾಯ (ಬ್ಯೂಟಿ ಪಾರ್ಲರ್)		ಬಳೆ ಮಾರಾಟ ವ್ಯಾಪಾರ		ಅಗರಬತ್ತಿ ತಯಾರಿಕೆ	
III	ಎಮ್ಮೆ ಸಾಕಾಣಿಕೆ		ಅಣಬೆ ಕೃಷಿ		ಮರಗೆಲಸ		ಬಟ್ಟೆ ವ್ಯಾಪಾರ		ಬ್ಯಾಗ್ ತಯಾರಿಕೆ (ಬಟ್ಟೆ ಪೇಪರ್)	
IV	ಹಸು ಸಾಕಾಣಿಕೆ		ಗಿಡ ಪೋಷಣೆ (ಫ್ಲಾಂಟ್ ನರ್ಸರಿ)		ಹತ್ತಿ ಬೀಜಗಳ ಬೇರ್ಪಡಿಕೆ		ಅಲಂಕಾರಿಕ/ನವೀನ ವಸ್ತುಗಳ/ ಲೇಖನ ಸಾಮಗ್ರಿಗಳ ಅಂಗಡಿ		ಬುಟ್ಟಿ ಹೇಣಿಗೆ/ಪೊರಕೆ ಕಡ್ಡಿಗಳು	
V	ಮೀನುಗಾರಿಕೆ		ತರಕಾರಿ/ಹಣ್ಣುಗಳ ಮಾರಾಟ		ಡಿಟಿಪಿ ಕೇಂದ್ರ/ ಕಂಪ್ಯೂಟರ್ ಸಂಬಂಧಿತ ಸೇವೆ		ಮೀನು ಮಾರುಕಟ್ಟೆ		ಬಟ್ಟೆ ನೇಯುವುದು (ನೇಯ್ಗೆ) ಕಂಬಳಿ ಹೊದಿಕೆ ನೇಯ್ಗೆ	
VI	ಮೇಕೆ ಪಾಲನೆ		ಹುಳ/ ಸಾವಯವ ಮಿಶ್ರಗೊಬ್ಬರ ವ್ಯಾಪಾರ		ಹೊಟೆಲ್/ಟೀ ಅಂಗಡಿ		ದಿನಸಿ ಅಂಗಡಿ (ಕಿರಾಣಿ ಅಂಗಡಿ)		ಮೇಣದ ಬತ್ತಿ/ ಸೀಮೆಸುಣ್ಣ ಕಡ್ಡಿ ತಯಾರಿಕೆ	
VII	ಕೋಳಿ ಸಾಕಾಣಿಕೆ				ಹೊಲಿಗೆ (ಟೈಲರಿಂಗ್)		ಮೊಬೈಲ್ ಅಂಗಡಿ		ಅಲಂಕಾರಿಕ ವಸ್ತುಗಳು/ ಕರಕುಶಲ ವಸ್ತುಗಳು	
VIII	ಕುರಿ ಸಾಕಾಣಿಕೆ				ಶ್ಯಾವಿಗ್ಗೆ ಯಂತ್ರ/ಮೆಣಸಿನ ಕಾಯಿ ಪುಡಿ ಮಾಡುವ ಯಂತ್ರ/ ಹಿಟ್ಟಿನ ಗಿರಣಿ		ಸಣ್ಣ ( ಡಬ್ಬಾ ಪೆಟ್ಟಿಗೆ/ಎಲೆ ಅಡಿಕೆ ಪಾನ್ ಅಂಗಡಿ) ವ್ಯಾಪಾರ		ಸ್ವಚ್ಛ ಮಾಡುವ/ ಸಾಬೂನು ತಯಾರಿಕೆ	
IX							ಅಕ್ಕಿ/ ಧಾನ್ಯಗಳು/ ಸಕ್ಕರೆ/ ಉಪ್ಪು/ ತೈಲ ವ್ಯಾಪಾರ		ಕಸೂತಿ/ಹೇಣಿಗೆ	
X							ಪಾತ್ರೆ ವ್ಯಾಪಾರ		ಕೌದಿ/ಗಾದಿ ತಯಾರಿಕೆ	
XI									ಆಲೂಗಡ್ಡೆ ಚಿಪ್/ ಸಿಹಿತಿನಿಸುಗಳು/ ತಿಂಡಿಗಳು/ಬೇಕರಿ ವಸ್ತುಗಳು	
XII									ಕುಂಬಾರಿಕೆ	
XIII									ಹಗ್ಗ ತಯಾರಿಕೆ	
XIV									ರೊಟ್ಟಿ/ಮಸಾಲೆ ಪದಾರ್ಥಗಳು(ಹಪ್ಪಳ/ ಸಂಡಿಗೆ)ಚಿಟ್ಟಿ/ ಮೆಣಸಿನಕಾಯಿ ಪುಡಿ	
XV									ಮೃದು ಆಟಿಕೆ ತಯಾರಿಕೆ	

III. ಸೂಕ್ಷ್ಮ ಸಾಲ ಯೋಜನೆಯ ಕಾರ್ಯ ವಿಧಾನಗಳು					
22.	ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಸಾಲದ ಹಣವನ್ನು ಪಡೆಯಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತದೆ?				
23.	ಸರ್ಕಾರದಿಂದ (ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ) ಸ್ವ ಸಹಾಯ ಗುಂಪಿಗೆ ಹಣಕಾಸಿನ ಹರಿವಿಗೆ ನಿರ್ಬಂಧಗಳು ಇದೆಯೇ?	ಎ) ಹೌದು	ಬಿ) ಇಲ್ಲ		
24.	ಹೌದಾದಲ್ಲಿ, ಇರುವ ಸಮಸ್ಯೆಗಳು ಯಾವುದು ಮತ್ತು ದಯಮಾಡಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಲಹೆಗಳನ್ನು ನೀಡಿರಿ				
25.	ಸ್ವ ಸಹಾಯ ಗುಂಪಿನಿಂದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಹಣಕಾಸಿನ ಹರಿವಿಗೆ ಯಾವುದಾದರೂ ನಿರ್ಬಂಧಗಳು ಇದೆಯೇ?	ಎ) ಹೌದು	ಬಿ) ಇಲ್ಲ		
26.	ಹೌದಾದಲ್ಲಿ, ಇರುವ ಸಮಸ್ಯೆಗಳು ಯಾವುದು ಮತ್ತು ದಯಮಾಡಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಲಹೆಗಳನ್ನು ನೀಡಿರಿ				
27.	ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸೂಕ್ಷ್ಮ ಸಾಲ ಪಡೆಯಲು ಯಾವುದೇ ಇತರ ಸಮಸ್ಯೆಗಳು/ ತೊಂದರೆಗಳು ಇದೆಯೇ?	ಎ) ಹೌದು	ಬಿ) ಇಲ್ಲ		
28.	ಹೌದಾದಲ್ಲಿ, ಇರುವ ಸಮಸ್ಯೆಗಳು/ ತೊಂದರೆಗಳು ಯಾವುದು?				
29.	ಈ ಯೋಜನೆಯನ್ನು ಮುಂದುವರಿಸಬೇಕೇ?	ಎ) ಹೌದು	ಬಿ) ಇಲ್ಲ		
30.	ಹೌದಾದಲ್ಲಿ, ಈ ಯೋಜನೆಯನ್ನು ಸುಧಾರಿಸಲು ದಯ ಮಾಡಿ ಸಲಹೆಗಳನ್ನು/ ಶಿಫಾರಸ್ಸುಗಳನ್ನು ನೀಡಿರಿ	ಎ) ಸಾಲದ ಪ್ರಮಾಣವನ್ನು ಹೆಚ್ಚಿಸುವುದು ಬಿ) ಅರ್ಜಿಯ ನಮೂನೆಗಳನ್ನು ಮತ್ತು ಕಾರ್ಯ ವಿಧಾನಗಳನ್ನು ಸರಳೀಕರಿಸುವುದು ಸಿ) ಬಡ್ಡಿ ದರಗಳನ್ನು ಕಡಿಮೆ ಮಾಡುವುದು ಡಿ) ಸಾಲವನ್ನು ಸದಸ್ಯರುಗಳಿಗೆ ಸಮಾನವಾಗಿ ವಿತರಿಸುವ ಬದಲಿಗೆ ಅಗತ್ಯಾನುಸಾರ ವಿತರಿಸುವುದು ಇ) ಇತರ ಯಾವುದೇ ಇದ್ದರೆ, ನಮೂದಿಸಿರಿ			
31.	ಇಲ್ಲ ಎಂದರೆ, ಏಕೆ?	ಎ) ಸೂಕ್ಷ್ಮ ಸಾಲಕ್ಕೆ ಉತ್ತಮ ಆಯ್ಕೆಗಳಿವೆ ಬಿ) ಮರು ಪಾವತಿಯ ಸಮಸ್ಯೆಗಳು ಸಿ) ಸ್ವ ಸಹಾಯ ಗುಂಪಿನೊಳಗಿನ ಘರ್ಷಣೆಗಳು ಡಿ) ಇತರ ಯಾವುದೇ ಇದ್ದರೆ, ನಮೂದಿಸಿರಿ			
IV. ಆರ್ಥಿಕ ಸ್ಥಿತಿಯ ಪರಿಣಾಮ					
32.	ಸ್ತ್ರೀ ಶಕ್ತಿ ಸ್ವಸಹಾಯ ಗುಂಪನ್ನು ಸೇರುವುದರಿಂದ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ/ ಅಡೆತಡೆಗಳನ್ನು ಎದುರಿಸಲು ನೆರವಾಗುತ್ತದೆ ಎಂದು ನೀವು ಭಾವಿಸುತ್ತೀರಾ?	ಎ) ಹೌದು	ಬಿ) ಇಲ್ಲ	ಸಿ) ಹೇಳಲು ಸಾಧ್ಯವಿಲ್ಲ	
33.	ಹೌದಾದಲ್ಲಿ ಎಷ್ಟರ ಮಟ್ಟಿಗೆ	ಎ) ಗಮನಾರ್ಹವಾಗಿ	ಬಿ) ಕೆಲವು ಮಟ್ಟಿಗೆ	ಸಿ) ಸ್ವಲ್ಪ ಮಟ್ಟಿಗೆ	
34.	ಸೂಕ್ಷ್ಮ ಸಾಲವನ್ನು ಪಡೆದ ನಂತರ ನಿಮ್ಮ ಆದಾಯ/ಆರ್ಥಿಕ ಪರಿಸ್ಥಿತಿಯು ಸುಧಾರಿಸಿದೆಯೇ	ಎ) ಹೌದು. ಬಿ) ನಿರ್ದಿಷ್ಟವಾಗಿ ಸೂಕ್ಷ್ಮ ಸಾಲ ಯೋಜನೆಯಿಂದ ಅಲ್ಲ ಸಿ) ಯಾವುದೇ ಬದಲಾವಣೆ ಇರುವುದಿಲ್ಲ ಡಿ) ಹೇಳಲು ಸಾಧ್ಯವಿಲ್ಲ			
35.	ಹೌದಾದರೆ, ಯಾವ ಮಟ್ಟಿಗೆ?	ಎ) ಗಮನಾರ್ಹ ಮಟ್ಟಿಗೆ	ಬಿ) ಕೆಲವು ಮಟ್ಟಿಗೆ	ಸಿ) ಸ್ವಲ್ಪ ಮಟ್ಟಿಗೆ	
36.	ಇಲ್ಲವಾದರೆ ಯಾವುದೇ ಬದಲಾವಣೆ ಏಕೆಲ್ಲ?				
37.	ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಮೂಲಕ ಆರ್ಥಿಕ ಸಬಲೀಕರಣ (✓)	ವಿಷಯ	ಗಮನಾರ್ಹ ಸುಧಾರಣೆಯಾಗಿದೆ	ಕೆಲವು ಮಟ್ಟಿಗೆ ಸುಧಾರಣೆಯಾಗಿದೆ	ಬದಲಾವಣೆ ಆಗಿಲ್ಲ
		ಎ) ಸಾಲ ಸೌಕರ್ಯ			
		ಬಿ) ಉಳಿತಾಯದ ಅಭ್ಯಾಸ			
		ಸಿ) ಕಡಿಮೆ ಬಡ್ಡಿ ದರದ ಜೊತೆಗೆ ಸಾಲ ಸೌಕರ್ಯ			



		ಡಿ) ಆದಾಯದ ವೈವಿಧ್ಯ ಮೂಲಗಳು			
		ಇ) ಕೌಟಂಬಿಕ ಹಣಕಾಸಿನ ವಿಚಾರಗಳಿಗೆ ಮತ್ತು ವೆಚ್ಚಕ್ಕೆ ಸಂಬಂಧಿಸಿದ ತೀರ್ಮಾನ ಮಾಡುವುದರಲ್ಲಿ ತೊಡಗಿಸಿಕೊಳ್ಳುವುದು			
		ಎಫ್) ವೈಯಕ್ತಿಕ ಬಳಕೆಗೆ ಪ್ರತ್ಯೇಕ ಆದಾಯ			
		ಜಿ) ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಕೌಶಲ್ಯಗಳು/ಜ್ಞಾನ			
		ಹೆಚ್) ಆಸ್ತಿಗಳ ಖರೀದಿ			
		ಐ) ಇತರೆ ಯಾವುದೇ ಇದ್ದರೆ ನಮೂದಿಸಿರಿ			
38.	ಸೂಕ್ಷ್ಮ ಸಾಲ/ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಪರಿಣಾಮವಾಗಿ ಲೇವಿದಾರರಿಂದ/ ಇದೇ ರೀತಿಯ ಮೂಲಗಳಿಂದ ಹೆಚ್ಚಿನ ಬಡ್ಡಿ ನೀಡಿ ಸ್ವ ಸಹಾಯ ಗುಂಪಿನ ಸದಸ್ಯರು ಸಾಲ ಪಡೆಯುವುದನ್ನು ತಡೆಗಟ್ಟಲ್ಪಟ್ಟಿದೆಯೇ?	ಎ) ಹೌದು ಬಿ) ಇಲ್ಲ ಸಿ) ಬದಲಾವಣೆಯಾಗಿಲ್ಲ ಡಿ) ಹೇಳಲು ಸಾಧ್ಯವಿಲ್ಲ			
39.	ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪನ್ನು ಸೇರಿರುವ ಪರಿಣಾಮವಾಗಿ ಸಾಮಾಜಿಕ ಸಮಸ್ಯೆಗಳು ಪರಿಹಾರವಾಗಿದೆ/ ಅವುಗಳನ್ನು ಎದುರಿಸಲು ಸಹಾಯವಾಗಿದೆ ಎಂದು ನೀವು ಭಾವಿಸುತ್ತೀರಾ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ			
40.	ಹೌದಾದರೆ, ಎಷ್ಟರ ಮಟ್ಟಿಗೆ?	ಎ) ಗಮನಾರ್ಹವಾಗಿ ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ			
41.	ಸ್ವ ಸಹಾಯ ಗುಂಪಿನ ಮೂಲಕವಾಗಿ ಸಾಮಾಜಿಕ ಸಬಲೀಕರಣ (✓)	ವಿಷಯ	ಗಮನಾರ್ಹ ಸುಧಾರಣೆಯಾಗಿದೆ	ಕೆಲವು ಮಟ್ಟಿಗೆ ಸುಧಾರಣೆಯಾಗಿದೆ	ಬದಲಾವಣೆ ಆಗಿಲ್ಲ
		ಎ) ಆತ್ಮ ವಿಶ್ವಾಸ			
		ಬಿ) ಚಲನ ಶೀಲತೆ			
		ಸಿ) ಕುಟುಂಬದಲ್ಲಿ/ ಸಮುದಾಯದಲ್ಲಿ/ ಗುರುತಿಸುವಿಕೆ			
		ಡಿ) ಹೊರಗಿನವರೊಂದಿಗೆ ಮತ್ತು ಸಂಪರ್ಕ ಜ್ಞಾನಹೊಂದಿದವರೊಂದಿಗೆ ಸಂವಾದ			
		ಇ) ಸಾಕ್ಷರತೆ/ಶಿಕ್ಷಣ			
		ಎಫ್) ನಿಮ್ಮ ಕಾಳಜಿಯ ಧ್ವನಿಗೆ ವೇದಿಕೆ			
		ಜಿ) ಹೆಣ್ಣು ಮಗುವಿನ ಅಭಿವೃದ್ಧಿ ಬಗ್ಗೆ ಜಾಗೃತಿ			
		ಹೆಚ್) ಮಕ್ಕಳಿಗೆ ಸಂಬಂಧಿಸಿದ ವಿಷಯಗಳ ನಿರ್ಧಾರ			
		ಐ) ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ			
		ಜೆ) ಆರೋಗ್ಯ ಮತ್ತು ಪ್ರತಿರಕ್ಷಣಾ ಸೇವೆಗಳು			
		ಕೆ) ನೈರ್ಮಲೀಕರಣ ಸೇವೆ ಸೌಲಭ್ಯಗಳ ಒದಗಿಸುವಿಕೆ			

	ಎಲ್) ಸಂತಾನೋತ್ಪತ್ತಿ ಮಗು ಮತ್ತು ಕುಟುಂಬ ಆರೋಗ್ಯದ ಬಗ್ಗೆ ಜಾಗೃತಿ				
	ಎಂ) ಪೋಷಕಾಂಶಗಳ ಬಗ್ಗೆ ಜಾಗೃತಿ				
<b>V. ಬ್ಯಾಂಕಿನೊಂದಿಗೆ ಸ್ವಸಹಾಯ ಗುಂಪಿನ ಸಂಯೋಜನೆ</b>					
42.	ಸ್ವಸಹಾಯ ಗುಂಪು 2011-12ರಿಂದ 2014-15ರವರೆಗೆ ಬ್ಯಾಂಕಿನಿಂದ ಸಾಲವನ್ನು ಪಡೆದಿದೆಯೇ?	ಎ) ಹೌದು ಬಿ) ಇಲ್ಲ			
43.	ಇದಕ್ಕಾಗಿ ದಾಖಲೆಗಳನ್ನು ಸ್ವಸಹಾಯ ಗುಂಪು ಇಟ್ಟಿರುವುದೇ?	ಎ) ಹೌದು ಬಿ) ಇಲ್ಲ ಸಿ) ಹೌದಾದಲ್ಲಿ, ಇದು ಪರಿಶೀಲನೆಗೆ ಲಭ್ಯವಿರುವುದೇ?			
44.	ದಾಖಲೆಗಳು ಪರಿಶೀಲನೆಗೆ ಲಭ್ಯವಿದ್ದಲ್ಲಿ, ದಯಮಾಡಿ ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿರಿ				
	ಎ) ತೆಗೆದುಕೊಂಡ ಸಾಲದ ವಿವರಗಳು	ವಿಷಯ	ಸಾಲದ ಮೊತ್ತ (ರೂ.ಗಳಲ್ಲಿ)	ಮರುಪಾವತಿ (ರೂ.ಗಳಲ್ಲಿ)	ಬಾಕಿ
		2011-12			
		2012-13			
		2013-14			
		2014-15			
	ಬಿ) ಸಾಲದ ಸ್ಥಿತಿ	ಎ) ಮರುಪಾವತಿ ಸಂಪೂರ್ಣವಾಗಿದೆ ಮತ್ತು ಮುಗಿದಿದೆ ಬಿ) ಕೈಬಿಟ್ಟು ಹೋಗಿದೆ ಸಿ) ಚಾಲ್ತಿಯಲ್ಲಿದೆ			
	ಸಿ) ಕೈಬಿಟ್ಟು ಹೋಗಿದ್ದರೆ/ ಮರುಪಾವತಿ ಸಂಪೂರ್ಣವಾಗಿರದಿದ್ದರೆ ಶೇಕಡಾ ಮರುಪಾವತಿ ಎಷ್ಟು?	.ಶೇಕಡಾ			
	ಡಿ) ಮರುಪಾವತಿಯಾಗದಿರಲು/ ಕೈಬಿಟ್ಟು ಹೋಗಲು ಕಾರಣಗಳು	ಎ) ಸ್ವ ಸಹಾಯ ಗುಂಪು ಬೇಕೆಂದೇ ಕೈಬಿಟ್ಟಿರುತ್ತದೆ ಬಿ) ಕಡಿಮೆಯಾಗುತ್ತಿರುವ ಆದಾಯ ಸಿ) ಸ್ವಸಹಾಯ ಗುಂಪಿನೊಳಗಿನ ಸದಸ್ಯರ ನಡುವಿನ ಸಂಘರ್ಷಗಳು ಡಿ) ಕೆಲವು/ಸ್ವಲ್ಪ ಸದಸ್ಯರು ಕೈಬಿಟ್ಟಿರುತ್ತಾರೆ ಇ) ಇತರೆ ಯಾವುದೇ ಇದ್ದರೆ ನಮೂದಿಸಿರಿ			
<b>VI. ನೈಪುಣ್ಯ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ</b>					
45.	ಗುಂಪಿನ ಸದಸ್ಯರು ಯಾವುದಾದರೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಹಾಜರಾಗಿರುವರೇ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ			
46.	ಹೌದಾದಲ್ಲಿ, ದಯಮಾಡಿ ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿರಿ				
	ಎ) ಹೌದಾದಲ್ಲಿ, ಎಷ್ಟು ಜನ ಸದಸ್ಯರು ಹಾಜರಾಗಿರುತ್ತಾರೆ?	ಎ) ಎಲ್ಲಾ ಬಿ) 5ಕ್ಕಿಂತ ಕಡಿಮೆ ಸಿ) 6-10 ಡಿ) 10-15			
	ಬಿ) ಯಾವ ಇಲಾಖೆ/ಸಂಸ್ಥೆ	ಎ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ) ಕೃಷಿ/ ಜಲಾನಯನ ಅಭಿವೃದ್ಧಿ ಇಲಾಖೆ ಸಿ) ಸಮಾಜ ಕಲ್ಯಾಣ ಇಲಾಖೆ ಡಿ) ಜಿಲ್ಲಾ ಪಂಚಾಯತ್ ಇಲಾಖೆ ಇ) ಸರ್ಕಾರೇತರ ಸಂಸ್ಥೆಗಳು ಎಫ್) ಕಾರ್ಪೊರೇಟ್ ಕಂಪನಿಗಳು ಜಿ) ಇತರೆ ಯಾವುದೇ ಇದ್ದರೆ ನಮೂದಿಸಿರಿ			
	ಸಿ)ಯಾವುದರಲ್ಲಿ ನೈಪುಣ್ಯತೆ	ಎ) ಹೊಲಿಗೆ ಬಿ) ಕಸೂತಿ ಸಿ) ಪಶುಸಂಗೋಪನೆ ಡಿ) ಮೀನುಗಾರಿಕೆ ಇ) ಮಸಾಲೆ (ಹಪ್ಪಳ, ಚಟ್ನಿ ಪುಡಿ ಇತ್ಯಾದಿ) ಎಫ್) ಅಗರಬತ್ತಿ ತಯಾರಿಕೆ ಜಿ) ಮೇಣದ ಬತ್ತಿ ಹೆಚ್) ರೂಪಾಯಿ(ಬ್ಯೂಟಿ ಪಾರ್ಲರ್)			

		ಐ) ಬೇಕರಿ ಮತ್ತು ತಿಂಡಿಗಳು ಜೆ) ಕಂಪ್ಯೂಟರ್‌ಗಳು ಕೆ) ಇತರೆ ಯಾವುದೇ ಇದ್ದರೆ, ನಮೂದಿಸಿರಿ
	ಡಿ) ತರಬೇತಿಯು ಉಪಯೋಗಕರವಾಗಿತ್ತೆ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ
	ಇ) ಹೌದಾದರೆ, ಯಾವ ಮಟ್ಟಿಗೆ?	ಎ) ಗಮನಾರ್ಹವಾಗಿ ಬಿ) ಕೆಲವು ಮಟ್ಟಿಗೆ ಸಿ) ಕಡಿಮೆ ಮಟ್ಟಿಗೆ
	ಎಫ್) ಹೇಗೆ ಅದು ಉಪಯೋಗಕರವಾಗಿತ್ತು ?	ಎ) ಸುಧಾರಿತ ಜ್ಞಾನ ಬಿ) ಸುಧಾರಿತ ನೈಪುಣ್ಯತೆ ಸಿ) ಅಂತರ್‌ನಿರ್ಮಿತ ಆತ್ಮವಿಶ್ವಾಸ ಡಿ) ಮಾರುಕಟ್ಟೆ ಕೊಂಡಿಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಇ) ಆರ್ಥಿಕ ಕೊಂಡಿಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಎಫ್) ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು/ ನಿರ್ವಹಿಸಲು ಉತ್ತಮ ಸನ್ನದ್ಧತೆ ಜೆ) ಇತರೆ ಯಾವುದೇ ಇದ್ದರೆ, ನಮೂದಿಸಿರಿ
47.	ನಿಮಗೆ ಯಾವುದೇ ತರಬೇತಿ ಕಾರ್ಯಕ್ರಮದ ಅಗತ್ಯತೆ ಇರುವುದೇ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ
48.	ಹೌದಾದರೆ, ಯಾವ ವಿಷಯಗಳು?	

ಸ್ವ ಸಹಾಯ ಗುಂಪಿನ ಪ್ರತಿನಿಧಿಯ ಸಹಿ 1:\_\_\_\_\_ ಸಂಪರ್ಕ ಸಂಖ್ಯೆ:\_\_\_\_\_

ಸ್ವ ಸಹಾಯ ಗುಂಪಿನ ಪ್ರತಿನಿಧಿಯ ಸಹಿ 2:\_\_\_\_\_ ಸಂಪರ್ಕ ಸಂಖ್ಯೆ:\_\_\_\_\_

ದಿನಾಂಕ:\_\_\_\_\_

ಕ್ಷೇತ್ರ ಶೋಧಕರ ಹೆಸರು\_\_\_\_\_

ಸ್ಥಳ:\_\_\_\_\_

ಕ್ಷೇತ್ರ ಶೋಧಕರ ಸಹಿ\_\_\_\_\_

ಸ್ವ ಸಹಾಯ ಗುಂಪಿನಿಂದ ಸೂಕ್ಷ್ಮ ಸಾಲಕ್ಕಾಗಿ ಸಲ್ಲಿಸಿದ ದಾಖಲೆಗಳು (ಜಿಲ್ಲಾ ನಿರೀಕ್ಷಕರ ಜೊತೆಗೆ ಪರಿಶೀಲಿಸಿರಿ)

1. ಅರ್ಜಿ.

2. ದಾಖಲೆಯನ್ನು ದರ್ಜೆಗೊಳಿಸುವುದು.

3. ಸೂಕ್ಷ್ಮ ಸಾಲ ಪಡೆಯಲು ಗುಂಪನ್ನು ಪ್ರಾರಂಭಿಸಲು ಸ್ವಸಹಾಯ ಗುಂಪಿನಿಂದ ಸಭೆಯ ತೀರ್ಮಾನದ ಪ್ರತಿ.

4. ಸ್ವ ಸಹಾಯ ಗುಂಪಿನ ನಿಯಮಗಳ ಪ್ರತಿ

5. ಬ್ಯಾಂಕ್ ಖಾತೆಯ ಮತ್ತು ವ್ಯವಹಾರದ ಬಗ್ಗೆ ದಾಖಲಾತಿ ಪುರಾವೆ

6. ಸದಸ್ಯರ ಉಳಿತಾಯಗಳಿಗೆ ದಾಖಲಾತಿ ಪುರಾವೆ

7. ಸಾಲವನ್ನು ಪಡೆಯಲು ಮತ್ತು ಮರುಪಾವತಿಗಾಗಿ ಸರ್ವ ಸದಸ್ಯರು ಸಹಿ ಮಾಡಿದ ಆಂತರಿಕ ಒಪ್ಪಂದ.

8. ಈ ಹಿಂದೆ ಈ ಯೋಜನೆಯಡಿ ಪಡೆದ ಯಾವುದೇ ಇತರೆ ಸಾಲವನ್ನು ಸ್ವ ಸಹಾಯ ಗುಂಪು ಬಾಕಿ ಹೊಂದಿಲ್ಲ ಎಂದು ಖಾತರಿ ಕೊಡುವುದು.

9. ತಮ್ಮ ತಮ್ಮೊಳಗಿನ ಒಪ್ಪಂದ.

10. ಬೇಡಿಕೆಯ ಮೇಲೆ ಪ್ರೊ-ನೋಟ್ ಮತ್ತು ಪರಿಗಣಿಸಿದ ರಶೀದಿ

11. ರೂ. 50/-ರ ಮುದ್ರಾ ಪತ್ರದ ಮೇಲೆ ಒಪ್ಪಂದ

ಅನುಬಂಧ 4ಬ

**Evaluation of Microcredit Scheme for Stthree Shakthi Self –help GroupsScheme implemented in the period 2011-12 to 2014-15 by the Karnataka State Women’s Development Corporation**

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಯೋಜನೆಯ ಮೌಲ್ಯಮಾಪನ

**Grading Format for Stthree Shakthi SHGs under Micro Credit Scheme**

ಶ್ರೇಣೀಕರಣ ನಮೂನೆ - ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆ

1	Name of the Stthree Shakthi SHG and Address ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಹೆಸರು ಮತ್ತು ವಿಳಾಸ	
2	Date of formation ರಚನೆಯಾದ ದಿನಾಂಕ	
3	Name of the Village/ Area/ City ಗ್ರಾಮದ/ಪ್ರದೇಶದ/ ನಗರದ ಹೆಸರು	
4	Name of the constituency/ ward/ slum area ಕ್ಷೇತ್ರ/ವಾರ್ಡ್/ಕೊಳಚೆ ಪ್ರದೇಶದ ಹೆಸರು	
5	Name of the Bank, Address and Account Number where SHG its account ಸ್ವ ಸಹಾಯ ಗುಂಪಿನ ಖಾತೆ ಇರುವ ಬ್ಯಾಂಕಿನ ಹೆಸರು, ವಿಳಾಸ ಮತ್ತು ಖಾತೆ ಸಂಖ್ಯೆ	
6	Name of the Anganwadi worker who formed the SHG and her address ಸಂಘ ರಚನೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯ ಹೆಸರು ಮತ್ತು ಆಕೆಯ ವಿಳಾಸ	
	<b>Grade obtained</b> ಪಡೆದ ಗ್ರೇಡ್	
7	20 - 24 points = A Grade 20-24 ಅಂಕಗಳು= ಎ ಗ್ರೇಡ್	
8	15-19 points = B Grade 15-19 ಅಂಕಗಳು= ಬಿ ಗ್ರೇಡ್	
9	10-14 points = A Grade 10-14 ಅಂಕಗಳು= ಸಿ ಗ್ರೇಡ್	

Date of grading (ಗ್ರೇಡಿಂಗ್ ಮಾಡಿದ ದಿನಾಂಕ):

Name & Signature of the person who did the grading

ಗ್ರೇಡಿಂಗ್ ಮಾಡಿದ ಅಧಿಕಾರಿಯ ಹೆಸರು ಮತ್ತು ಸಹಿ

Designation

ಹುದ್ದೆ

Organization

ಸಂಸ್ಥೆ

## Criteria for Grading Sthree Shakthi SHG

ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಶ್ರೇಣೀಕರಣಕ್ಕೆ ಮಾನದಂಡಗಳು

Tick the appropriate criteria

ಸೂಕ್ತ ಮಾನದಂಡವನ್ನು ಗುರುತಿಸಿರಿ

Sl. No. ಕ್ರ.ಸಂ	Criteria ಮಾನದಂಡ	Excellent ಅತ್ಯುತ್ತಮ	Good ಉತ್ತಮ	Not satisfactory ಅತ್ಯಪ್ಪಿಕರ
1.	Group Size	15 – 20 members	10-14 members	Less than 10 members
	ಸಂಘದ ಗಾತ್ರ	15 ರಿಂದ 20 ಸದಸ್ಯರು	10 ರಿಂದ 14 ಸದಸ್ಯರು	10 ಕ್ಕಿಂತ ಕಡಿಮೆ ಸದಸ್ಯರು
2.	Economic status of members	All are below poverty line	2 – 3 members are BPL	Most members are not BPL
	ಸದಸ್ಯರ ಆರ್ಥಿಕ ಸ್ಥಿತಿಗತಿ	ಎಲ್ಲರೂ ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ	2ರಿಂದ3 ಸದಸ್ಯರು ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ	ಹೆಚ್ಚಿನ ಸದಸ್ಯರು ಬಡತನ ರೇಖೆಗಿಂತ ಕೆಳಗಿನವರಾಗಿರುವುದಿಲ್ಲ.
3.	Meeting conducted	4 – 5 per month	2 per month	1 per month
	ನಡೆಸಿದ ಸಭೆಗಳು	ತಿಂಗಳಲ್ಲಿ 4 ರಿಂದ 5	ತಿಂಗಳಲ್ಲಿ 2	ತಿಂಗಳಲ್ಲಿ 1
4.	Attendance of members in meeting	Above 90%	70 – 80%	Less than 70%
	ಸಭೆಗಳಲ್ಲಿ ಸದಸ್ಯರ ಹಾಜರಾತಿ	ಶೇ.90ಕ್ಕಿಂತ ಹೆಚ್ಚು	ಶೇ.70 ರಿಂದ ಶೇ.80	ಶೇ.70ಕ್ಕಿಂತ ಕಡಿಮೆ
5.	Participation of members	Excellent participation	Average participation	Minimum participation
	ಸದಸ್ಯರ ಭಾಗವಹಿಸುವಿಕೆ	ಅತ್ಯುತ್ತಮ ಭಾಗವಹಿಸುವಿಕೆ	ಸರಾಸರಿ ಭಾಗವಹಿಸುವಿಕೆ	ಕನಿಷ್ಠ ಭಾಗವಹಿಸುವಿಕೆ
6.	SHG Savings	4-5 times a month	Thrice in a month	Twice in a month
	ಸ್ವ ಸಹಾಯ ಸಂಘದ ಉಳಿತಾಯಗಳು	ತಿಂಗಳಲ್ಲಿ4-5 ಬಾರಿ	ತಿಂಗಳಲ್ಲಿ 3 ಬಾರಿ	ತಿಂಗಳಲ್ಲಿ 2 ಬಾರಿ
7.	Cumulative savings	Above Rs. 5000	Rs. 3000 – 5000	Less than Rs. 3000
	ಸಂಚಿತ ಉಳಿತಾಯಗಳು	ರೂ.5000/-ಕ್ಕಿಂತ ಹೆಚ್ಚು	ರೂ.3000/- ದಿಂದ ರೂ.5000/-	ರೂ.3000/-ಕ್ಕಿಂತ ಕಡಿಮೆ
8.	Use of internal loan for IGA purpose	Above 50%	25 – 50%	Less than 25%
	ಆದಾಯ ಉತ್ಪನ್ನ ಚಟುವಟಿಕೆಗೆ ಆಂತರಿಕ ಸಾಲದ ಬಳಕೆ.	ಶೇ.50ಕ್ಕಿಂತ ಹೆಚ್ಚು	ಶೇ.25 ರಿಂದ ಶೇ.50	ಶೇ.25ಕ್ಕಿಂತ ಕಡಿಮೆ
9.	Interest rate on internal loan	24%	24 -36%	Above 36%
	ಆಂತರಿಕ ಸಾಲಕ್ಕೆ ವಿಧಿಸಲಾದ ಬಡ್ಡಿ ದರ	ಶೇ.24	ಶೇ.24 ರಿಂದ ಶೇ.36	ಶೇ.36 ಕ್ಕಿಂತ ಹೆಚ್ಚು
10.	Extent of repayment	Above 90%	80-90%	Less than 80%
	ಸಾಲ ಮರುಪಾವತಿಯ ಪ್ರಮಾಣ	ಶೇ.90 ಕ್ಕಿಂತ ಹೆಚ್ಚು	ಶೇ.80 ರಿಂದ 90	ಶೇ.80 ಕ್ಕಿಂತ ಕಡಿಮೆ

Sl. No. ಕ್ರ.ಸಂ	Criteria ಮಾನದಂಡ	Excellent ಅತ್ಯುತ್ತಮ	Good ಉತ್ತಮ	Not satisfactory ಅತ್ಯಪ್ಪಿಕರ
11.	Awareness & adherence to SHG rules	All members are aware	Few members are aware	None of them are aware
	ಸ್ವ ಸಹಾಯ ಸಂಘದ ನಿಯಮಾವಳಿಗಳ ಬಗ್ಗೆ ಜಾಗೃತಿ ಮತ್ತು ಅನುಸರಣೆ	ಎಲ್ಲಾ ಸದಸ್ಯರು ಜಾಗೃತಿ ಹೊಂದಿದ್ದಾರೆ	ಕೆಲ ಸದಸ್ಯರು ಮಾತ್ರ ಜಾಗೃತಿ ಹೊಂದಿದ್ದಾರೆ	ಅವರಲ್ಲಿ ಯಾರೂ ಜಾಗೃತಿ ಹೊಂದಿರುವುದಿಲ್ಲ
12.	Book maintenance	All books are systematically maintained and updated	Important books (proceedings, savings, internal loan) only are maintained and updated	None of the books are maintained and updated
	ದಾಖಲೆ ಪುಸ್ತಕಗಳ ನಿರ್ವಹಣೆ	ಎಲ್ಲಾ ಪುಸ್ತಕಗಳನ್ನು ನಿಯಮಿತವಾಗಿ ನಿರ್ವಹಿಸಿದ್ದಾರೆ ಹಾಗೂ ಕಾಲೋಚಿತ ಗೊಳಿಸಿದ್ದಾರೆ	ಪ್ರಮುಖ ಪುಸ್ತಕಗಳನ್ನು ಮಾತ್ರ (ನಡವಳಿಗಳ, ಉಳಿತಾಯಗಳ, ಆಂತರಿಕ ಸಾಲದ) ನಿರ್ವಹಿಸಿ ಹಾಗೂ ಕಾಲೋಚಿತಗೊಳಿಸಿದ್ದಾರೆ	ಯಾವುದೇ ಪುಸ್ತಕಗಳನ್ನು ನಿಯಮಿತವಾಗಿ ನಿರ್ವಹಿಸಿರುವುದಿಲ್ಲ ಹಾಗೂ ಕಾಲೋಚಿತಗೊಳಿಸಿಲ್ಲ
13.	Awareness about government schemes	All members are aware	Few members are aware	None of them are aware
	ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ	ಎಲ್ಲಾ ಸದಸ್ಯರು ಜಾಗೃತಿ ಹೊಂದಿದ್ದಾರೆ	ಕೆಲ ಸದಸ್ಯರು ಮಾತ್ರ ಜಾಗೃತಿ ಹೊಂದಿದ್ದಾರೆ	ಅವರಲ್ಲಿ ಯಾರೂ ಜಾಗೃತಿ ಹೊಂದಿರುವುದಿಲ್ಲ
14.	Awareness about common legislations, laws and rules of business	Above 75% are aware	50 - 75% are aware	Less than 50% are aware
	ವ್ಯಾಪಾರ ಚಟುವಟಿಕೆಗಳ ಶಾಸನಗಳು, ಕಾಯ್ದೆಗಳು, ಮತ್ತು ನಿಯಮಗಳ ಬಗ್ಗೆ ಜಾಗೃತಿ	ಶೇ.75 ಕ್ಕಿಂತ ಹೆಚ್ಚು ಸದಸ್ಯರು ಜಾಗೃತಿ ಹೊಂದಿದ್ದಾರೆ	ಶೇ.50 ರಿಂದ ಶೇ. 75 ಸದಸ್ಯರು ಜಾಗೃತಿ ಹೊಂದಿದ್ದಾರೆ	ಶೇ.50 ಕ್ಕಿಂತ ಕಡಿಮೆ ಸದಸ್ಯರು ಜಾಗೃತಿ ಹೊಂದಿದ್ದಾರೆ
15.	Literacy level	Above 50% can read & write	20 - 50% can read & write	Less than 20% can read & write
	ಶೈಕ್ಷಣಿಕ ಮಟ್ಟ	ಶೇ.50 ಕ್ಕಿಂತ ಸದಸ್ಯರು ಹೆಚ್ಚು ಓದು ಬರಹ ಬಲ್ಲವರು	ಶೇ.20 ರಿಂದ ಶೇ.50 ಸದಸ್ಯರು ಓದು ಬರಹ ಬಲ್ಲವರು	ಶೇ.20 ಕ್ಕಿಂತ ಕಡಿಮೆ ಸದಸ್ಯರು ಓದು ಬರಹ ಬಲ್ಲವರು
16.	Number of members engaged in productive/ business activities	Above 50%	25-50%	Less than 25%
	ಉತ್ಪಾದನೆ/ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿರುವ ಸದಸ್ಯರ ಸಂಖ್ಯೆ	ಶೇ.50 ಕ್ಕಿಂತ ಹೆಚ್ಚು	ಶೇ.25 ರಿಂದ ಶೇ.50	ಶೇ.25 ಕ್ಕಿಂತ ಕಡಿಮೆ ಸದಸ್ಯರು
17.	Age range of members	18-35 years	35-55 years	Less than 18 and above 56 years
	ಸದಸ್ಯರ ವಯೋಮಿತಿ	18-35 ವರ್ಷಗಳು	35-55 ವರ್ಷಗಳು	18ಕ್ಕಿಂತ ಕಡಿಮೆ ಮತ್ತು 56 ಕ್ಕಿಂತ ಹೆಚ್ಚು ವರ್ಷಗಳು

Sl. No. ಕ್ರ.ಸಂ	Criteria ಮಾನದಂಡ	Excellent ಅತ್ಯುತ್ತಮ	Good ಉತ್ತಮ	Not satisfactory ಅತ್ಯಪ್ಪಿಕರ
18.	No. of instances where a member has been represented by family/ friends	2 or less than 2 instances	3 -4 instances	Above 5 instances
	ಯಾವುದೇ ಒಬ್ಬ ಸದಸ್ಯೆಯು ಸಂಬಂಧಿಕರಿಂದ/ ಸ್ನೇಹಿತರಿಂದ ವಾರದ ಸಭೆಯಲ್ಲಿ ಪ್ರತಿನಿಧಿಸಲ್ಪಟ್ಟ ಸಂದರ್ಭಗಳು	2 ಅಥವಾ 2 ಕ್ಕಿಂತ ಕಡಿಮೆ ಸಂದರ್ಭಗಳು	3 ರಿಂದ 4 ಸಂದರ್ಭಗಳು	5ಕ್ಕಿಂತ ಹೆಚ್ಚು ಸಂದರ್ಭಗಳು
19.	Change in membership	Once	2-3 times	More than thrice
	ಸಂಘದ ಸದಸ್ಯತ್ವದಲ್ಲಿ ಆದ ಬದಲಾವಣೆ	ಒಂದು ಬಾರಿ ಮಾತ್ರ	2 ರಿಂದ 3 ಬಾರಿ	3 ಕ್ಕಿಂತಲೂ ಹೆಚ್ಚು ಬಾರಿ
20.	Poverty indicators	Rented house, no TV, no 2-wheeler	Leased house, black& white TV, cycle	Own house, colour TV, 2- wheeler
	ಬಡತನದ ಸೂಚಕಗಳು	ಬಾಡಿಗೆ ಮನೆ ಟಿ.ವಿ. ಇಲ್ಲದಿರುವುದು ದ್ವಿಚಕ್ರ ವಾಹನ ಇಲ್ಲದಿರುವುದು	ಭೋಗ್ಯದ ಮನೆ ಕಪ್ಪು ಬಿಳುಪು ಟಿ.ವಿ. ಸೈಕಲ್	ಸ್ವಂತ ಮನೆ ಬಣ್ಣದ ಟಿ.ವಿ. ದ್ವಿಚಕ್ರ ವಾಹನ
21.	Migration pattern of members	Atleast 50% members are residing in the same place for over 2 years	Atleast 50% members are residing in the same place for over 1-2 years	Atleast 50% members are residing in the same place less than 1 year
	ಸದಸ್ಯರ ವಲಸೆಯ ಸ್ವರೂಪ	ಕನಿಷ್ಠ ಶೇ.50 ಕ್ಕಿಂತ ಹೆಚ್ಚು ಸದಸ್ಯರು ಪ್ರಸ್ತುತ ಸ್ಥಳದಲ್ಲಿ 2 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ವಾಸಿಸುತ್ತಿದ್ದಾರೆ.	ಕನಿಷ್ಠ ಶೇ.50ಕ್ಕಿಂತ ಹೆಚ್ಚು ಸದಸ್ಯರು ಪ್ರಸ್ತುತ ಸ್ಥಳದಲ್ಲಿ 1 ಅಥವಾ 2 ವರ್ಷ ಅವಧಿಯಿಂದ ವಾಸಿಸುತ್ತಿದ್ದಾರೆ.	ಕನಿಷ್ಠ ಶೇ.50ಕ್ಕಿಂತ ಹೆಚ್ಚು ಸದಸ್ಯರು ಪ್ರಸ್ತುತ ಸ್ಥಳದಲ್ಲಿ 1 ವರ್ಷಕ್ಕಿಂತ ಕಡಿಮೆ ಅವಧಿಯಿಂದ ವಾಸಿಸುತ್ತಿದ್ದಾರೆ.
22.	No. of members who do not want to take up micro enterprise	Less than 20%	20-50%	Above 50%
	ಕಿರು ಉದ್ಯಮ ಮಾಡಲು ಇಚ್ಛೆ ಪಡದ ಸದಸ್ಯರು	ಶೇ.20 ಕ್ಕಿಂತ ಕಡಿಮೆ	ಶೇ.20 ರಿಂದ ಶೇ.50	ಶೇ.50 ಕ್ಕಿಂತ ಹೆಚ್ಚು
23.	No. of members with a background/ history of business	Above 50%	25- 50%	Less than 25%
	ವ್ಯಾಪಾರದ ಹಿನ್ನೆಲೆ/ಇತಿಹಾಸವುಳ್ಳ ಸದಸ್ಯರ ಸಂಖ್ಯೆ	ಶೇ.50 ಕ್ಕಿಂತ ಹೆಚ್ಚು	ಶೇ.25 ರಿಂದ ಶೇ.50	ಶೇ.25 ಕ್ಕಿಂತ ಕಡಿಮೆ

Sl. No. ಕ್ರ.ಸಂ	Criteria ಮಾನದಂಡ	Excellent ಅತ್ಯುತ್ತಮ	Good ಉತ್ತಮ	Not satisfactory ಅತ್ಯಪ್ಪಿಕರ
24.	No. of physically challenged women	Two or more	One	None
	ಸಂಘದಲ್ಲಿ ವಿಕಲಚೇತನ ಮಹಿಳೆಯರ ಸಂಖ್ಯೆ	ಎರಡು ಅಥವಾ ಹೆಚ್ಚು	ಒಂದು	ಇಲ್ಲ
	<b>Total marks</b>			
	ಒಟ್ಟು ಅಂಕಗಳು			



ಅನುಬಂಧ 4ಸಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯ ಮೌಲ್ಯಮಾಪನ

ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಫಲಾನುಭವಿಗೆ ಪ್ರಶ್ನಾವಳಿ

ಜಿಲ್ಲೆ \_\_\_\_\_ ತಾಲ್ಲೂಕು \_\_\_\_\_ .  
 ಗ್ರಾಮ ಪಂಚಾಯತಿ .. ಗ್ರಾಮದ ಹೆಸರು ..  
 ಆಯ್ಕೆಯು (ಎಫ್) ಆಗಿದ್ದರೆ, ಆಗ ಘಟಕ I, V ಪ್ರತಿಕ್ರಿಯೆದಾರರ ವರ್ಗ ಆಯ್ಕೆಯು (ಜಿ) ಆಗಿದ್ದರೆ, ಆಗ ಘಟಕ I, V ಮತ್ತು VII ನ್ನು ಮತ್ತು VIನ್ನು ಮಾತ್ರ ಭರ್ತಿ ಮಾಡಿರಿ ಮಾತ್ರ ಭರ್ತಿ ಮಾಡಿರಿ

ಎ) ವಿಕಲಾಂಗರು ಬಿ) ಅನಕ್ಷರಸ್ಥರು ಸಿ) ವಿಧವೆ ಡಿ) ಸ್ಥಳೀಯವ್ಯಾಪಾರ (ಹಳ್ಳಿಯ ಒಳಗೆ) ಇ) ಇತರೆ ಪ್ರದೇಶದಲ್ಲಿ ವ್ಯಾಪಾರ ((ಹಳ್ಳಿಯ ಹೊರಗೆ) ಎಫ್) ಹೇಳಿದ ಉದ್ದೇಶಕ್ಕೆ ಸಾಲವನ್ನು ಬಳಸದಿರುವುದು ಜಿ) ಸಾಲವನ್ನು ತೆಗೆದು ಕೊಳ್ಳದಿರುವುದು

1. ಸಾಮಾನ್ಯ ಮಾಹಿತಿ			
1.	ಪ್ರತಿಕ್ರಿಯೆದಾರರ ಹೆಸರು		ಸಂಪರ್ಕ ಸಂಖ್ಯೆ
2.	ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಹೆಸರು		
3.	ವಯಸ್ಸು	.ವರ್ಷಗಳು	
4.	ಶಿಕ್ಷಣ	ಎ) ಅನಕ್ಷರರು	ಬಿ) ಸಹಿ ಮಾಡಲು ಮಾತ್ರ ಬರುವವರು
		ಸಿ) ಪ್ರಾಥಮಿಕ	ಡಿ) ಎಸ್.ಎಸ್.ಎಲ್.ಸಿ.
		ಇ) ಪ್ರಿ-ಯೂನಿವರ್ಸಿಟಿ	ಎಫ್) ಪದವೀಧರರು ಮತ್ತು ಇತರರು
5.	ಜಾತಿ	ಎ) ಇತರರು	ಬಿ) ಪರಿಶಿಷ್ಟ ಜಾತಿ
		ಸಿ) ಪರಿಶಿಷ್ಟ ವರ್ಗ	ಡಿ) ಅಲ್ಪ ಸಂಖ್ಯಾತರು
6.	ಕುಟುಂಬದ ರೀತಿ	ಎ) ವಿಭಕ್ತ ಬಿ) ಜಂಟಿ ಸಿ) ವಿಸ್ತೃತ	
7.	ಭೂ ಹಿಡುವಳಿಯ ರೀತಿ (ಭೂ ರಹಿತರು=0)	..ಎಕರೆಗಳು	
8.	ಪ್ರತಿಕ್ರಿಯೆದಾರರ ಪ್ರಮುಖ ಉದ್ಯೋಗ	ಎ) ಕೃಷಿಕರು	ಬಿ) ಕೃಷಿ ಕಾರ್ಮಿಕರು
		ಸಿ) ಸ್ವ ಉದ್ಯೋಗಿಗಳು	ಡಿ) ಗೃಹ ಕರ್ತವ್ಯದಲ್ಲಿರುವವರು
		ಇ) ಉದ್ಯೋಗಿಗಳು	
9.	ಕುಟುಂಬದ ವಾರ್ಷಿಕ ಸರಾಸರಿ ಆದಾಯ	ರೂ ವರ್ಷವೊಂದಕ್ಕೆ	
10.	ಮನೆಯ ಒಡೆತನ	ಎ) ಸ್ವಂತ	ಬಿ) ಬಾಡಿಗೆ
		ಸಿ) ಗುತ್ತಿಗೆ	
11.	ಕುಡಿಯುವ ನೀರಿನ ಮೂಲ	ಎ) ಕೊಳವೆ ಮೂಲಕವಾಗಿ ಮನೆಗೆ ನೀರು ಸರಬರಾಜು	ಬಿ) ಮೇಲ್ಮೈ ನೀರು (ಕೆರೆ, ಬಾವಿ ಮತ್ತು ನಾಲೆಗಳು)
		ಸಿ) ಸ್ವಂತ ಕೊಳವೆ ಬಾವಿ	ಡಿ) ಸಾರ್ವಜನಿಕ ನಲ್ಲಿ, ಕೊಳವೆ ಬಾವಿ, ತೆರೆದ ಬಾವಿ
		ಇ) ಸಮುದಾಯದ ಶುದ್ಧೀಕರಿಸಿದ ನೀರಿನ ಘಟಕ	
12.	ವಿದ್ಯುದೀಕರಣ	ಎ) ಆಗಿದೆ	ಬಿ) ಇಲ್ಲ
13.	ಶೌಚಾಲಯ ಸೌಲಭ್ಯಗಳು	ಎ) ಇದೆ	ಬಿ) ಇಲ್ಲ

14.	ಅಡುಗೆಯ ಸಾಧನಗಳು	ಎ) ಸಾಂಪ್ರದಾಯಿಕವಾದ ಸೌದೆ ಒಲೆ	ಬಿ) ಸುಧಾರಿತ ಅಡುಗೆ ಒಲೆ (ಸರಳ ಒಲೆ)
		ಸಿ) ಅಡುಗೆ ಅನಿಲ	ಡಿ) ಇಂಡಕ್ಷನ್ ಒಲೆ
		ಇ) ಸೀಮೆ ಎಣ್ಣೆ ಒಲೆ	ಎಫ್) ವಿದ್ಯುತ್/ಕಾಯಿಲ್ ಒಲೆ

**I. ಸೂಕ್ಷ್ಮ ಸಾಲದ ಸ್ಥಿತಿ ಮತ್ತು ವಿವರಗಳು**

15.	ಯಾವ ವರ್ಷ ನೀವು ಸೂಕ್ಷ್ಮ ಸಾಲವನ್ನು ಪಡೆದಿರುತ್ತೀರಿ?	ಎ) 2011-12	ಬಿ) 2012-13	ಸಿ) 2013-14	ಡಿ) 2014-15
16.	ನಿಮ್ಮ ಸ್ವಸಹಾಯ ಗುಂಪಿನಿಂದ ನೀವು ಪಡೆದ ಸೂಕ್ಷ್ಮ ಸಾಲದ ಪ್ರಮಾಣವೆಷ್ಟು?	ರೂ .(ನಿಖರವಾದ ಪ್ರಮಾಣವನ್ನು ದಾಖಲಿಸಿರಿ)			
17.	ಶೇಕಡಾ 6ರ ಬಡ್ಡಿ ದರವೂ ಸೇರಿ ಒಟ್ಟು 24 ಕಂತುಗಳಲ್ಲಿ ಮರುಪಾವತಿ ಮಾಡಬೇಕಾದ ಹಣದ ಒಟ್ಟು ಪ್ರಮಾಣ	ರೂ . (ನಿಖರವಾದ ಪ್ರಮಾಣವನ್ನು ದಾಖಲಿಸಿರಿ)			
18.	ಸಾಲದ ಸ್ಥಿತಿ	ಎ) ಸಂಪೂರ್ಣವಾಗಿ ಮರುಪಾವತಿಯಾಗಿದೆ ಮತ್ತು ಸಾಲವು ಸಕಾಲದಲ್ಲಿ ಮುಗಿದಿದೆ			
		ಬಿ) ಮರುಪಾವತಿಯು ಅಪೂರ್ಣವಾಗಿರುತ್ತದೆ ಮತ್ತು ವಿಳಂಬವಾಗಿದೆ/ವಸೂಲಿಯು ಕೈಬಿಟ್ಟು ಹೋಗಿದೆ			
		ಸಿ) ಸರ್ಕಾರದಿಂದ ಸಾಲವು ಮನ್ನಾ ಆಗಿದೆ.			
		ಡಿ) ಚಾಲ್ತಿಯಲ್ಲಿರುವ ಸಾಲ			
19.	ಪ್ರಶ್ನೆ 18ಕ್ಕೆ ಬಿ, ಸಿ ಅಥವಾ ಡಿ ಎಂದು ಪ್ರತಿಕ್ರಿಯೆ ಬಂದಾಗ ಮರುಪಾವತಿಯ ಸ್ಥಿತಿ	ಎ) ಈ ದಿನದವರೆಗೆ ಮರುಪಾವತಿಯಾದ ಹಣದ ಪ್ರಮಾಣ.....			
		ಬಿ) ಮರುಪಾವತಿ ಮಾಡಬೇಕಾದ ಬಾಕಿ ಹಣ ರೂ ಮನ್ನಾ ಆದ ಸಾಲಕ್ಕೆ ಇದು ಅನ್ವಯಿಸುವುದಿಲ್ಲ)			
20.	ಪ್ರಶ್ನೆ 18ಕ್ಕೆ ಬಿ ಎಂದು ಪ್ರತಿಕ್ರಿಯೆ ಬಂದಾಗ ಅದಕ್ಕೆ ಕಾರಣಗಳೇನು?	ಎ) ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವುದು			
		ಬಿ) ಮರುಪಾವತಿಸಲು ನಿಜವಾಗಿಯೂ ಹಣಕಾಸಿನ ತೊಂದರೆ ಇರುವುದು			
		ಸಿ) ಬೇರೆ ಕಾರಣಗಳಿದ್ದರೆ ನಮೂದಿಸಿರಿ ..			
21.	ಸ್ವಸಹಾಯ ಗುಂಪಿಗೆ ಮರುಪಾವತಿಯ ಪುನರಾವರ್ತನೆಯ ರೀತಿ ಯಾವುದು?	ಎ) ಸಾಪ್ತಾಹಿಕ			
		ಬಿ) ಮಾಸಿಕ			
		ಸಿ) ಅರ್ಧ ವಾರ್ಷಿಕ			
		ಡಿ) ವಾರ್ಷಿಕ			
		ಇ) ಸ್ವ ಸಹಾಯ ಗುಂಪಿನಲ್ಲಿ ಹಣವನ್ನು ಆಗಿಂದಾಗ್ಗೆ ಸಂಗ್ರಹಿಸುವುದು			

**I. ಸೂಕ್ಷ್ಮ ಸಾಲದ ಬಳಕೆ**

22.	ಫಲಾನುಭವಿಯು ಸೂಕ್ಷ್ಮ ಸಾಲವನ್ನು ಯಾವುದಕ್ಕಾಗಿ ಬಳಸಿರುವುದು	ಎ) ಆದಾಯ ಗಳಿಕೆಯ ಹೊಸ ಚಟುವಟಿಕೆಗಾಗಿ	ಬಿ) ಪ್ರಸ್ತುತ ಚಟುವಟಿಕೆಯನ್ನು ಸುಧಾರಿಸಲು/ವಿಸ್ತರಿಸಲು	ಸಿ) ಆದಾಯ ಗಳಿಕೆಯ ಚಟುವಟಿಕೆಗೆ ಸಾಲವನ್ನು ಉಪಯೋಗಿಸದಿರುವುದು
-----	--	---------------------------------	---	---

23.	ಮೇಲಿನ ಪ್ರಶ್ನೆಗೆ ಸಿ) ಅಥವಾ ಡಿ) ಎಂದು ಉತ್ತರವಾದರೆ ಘಟಕ ಗಿ ಕ್ಕೆ ತರಳಿರಿ			
	ಮೇಲಿನ ಪ್ರಶ್ನೆಗೆ ಎ) ಅಥವಾ ಬಿ) ಎಂದು ಉತ್ತರವಾದರೆ ಪ್ರಶ್ನೆ 23 ರಲ್ಲಿ ಮುಂದುವರೆಯಿರಿ			

ಸಾಲವನ್ನು ಯಾವ ಉದ್ದೇಶಕ್ಕೆ ಸದಸ್ಯರು ಬಳಸಿರುತ್ತಾರೆ? (ಪ್ರಸ್ತುತ ಆದಾಯ ಗಳಿಕೆ ಚಟುವಟಿಕೆಯ ರೀತಿ)	ಕೆಳಗಿನ ಆಯ್ಕೆಗಳಲ್ಲಿ ಸೂಕ್ತವಾಗಿರುವುದನ್ನು (✓) ಎಂದು ಗುರುತಿಸಿರಿ
--	---

<b>ಎ. ಪಶುಸಂಗೋಪನೆ</b>	<b>ಬಿ. ಕೃಷಿಯಾಧಾರಿತ</b>
i. ಜೇನು ಸಾಕಾಣಿಕೆ	i. ಪುಷ್ಪ ಕೃಷಿ/ ಮಾರಾಟ
ii. ಎಮ್ಮೆ ಪಾಲನೆ	ii. ಅಣಬೆ ಕೃಷಿ
iii. ಹಸು ಪಾಲನೆ	iii. ಸಸ್ಯ ನರ್ಸರಿ
iv. ಮೀನುಗಾರಿಕೆ	iv. ತರಕಾರಿ/ಹಣ್ಣುಗಳ ವ್ಯಾಪಾರ
v. ಮೇಕೆ ಸಾಕಾಣಿಕೆ	v. ಹುಳಗಳ/ ಸಾವಯವ ಮಿಶ್ರ ಗೊಬ್ಬರ ವ್ಯಾಪಾರ

vi. ಕೋಳಿ ಸಾಕಾಣಿಕೆ vii. ಕುರಿ ಸಾಕಾಣಿಕೆ viii. ಇತರೆ ಯಾವುದೇ ಇದ್ದರೆ ನಮೂದಿಸಿರಿ	vi. ಇತರೆ ಯಾವುದೇ ಇದ್ದರೆ ನಮೂದಿಸಿರಿ
ಸಿ. ಸೇವೆಗಳು	ಡಿ. ವ್ಯಾಪಾರ/ ಮಾರಾಟಗಾರಿಕೆ
i. ರೂಪಾಲಯ (ಬ್ಯೂಟಿ ಪಾರ್ಲರ್) ii. ಮರಕೆಲಸ iii. ಹತ್ತಿಯಿಂದ ಬೀಜ ಬಿಡಿಸುವುದು iv. ಡಿಪಿಟಿ ಕೇಂದ್ರ ಮತ್ತು ಕಂಪ್ಯೂಟರ್ ಸಂಬಂಧಿತ ಸೇವೆ v. ಉಪಾಹಾರ/ ಚಹಾ ಅಂಗಡಿ vi. ಟೈಲರಿಂಗ್ vii. ಶಾವಿಗೆ ಯಂತ್ರ, ಮೆಣಸಿನ ಕಾಯಿ ಪುಡಿ ಯಂತ್ರ, ಹಿಟ್ಟಿನ ಗಿರಣಿ viii. ಇತರೆ ಯಾವುದೇ ಇದ್ದರೆ ನಮೂದಿಸಿರಿ	i. ಬಳೆ ಮಾರಾಟದ ವ್ಯವಹಾರ ii. ಬಟ್ಟೆ ವ್ಯಾಪಾರ iii. ಅಲಂಕಾರಿಕ ವಸ್ತುಗಳ/ ನವೀನ ಪದಾರ್ಥಗಳ/ ಲೇಖನ ಸಾಮಗ್ರಿಗಳ ಅಂಗಡಿ iv. ಮೀನು ಮಾರಾಟ v. ಕಿರಾಣಿ/ದಿನಸಿ ಅಂಗಡಿ vi. ಮೊಬೈಲ್ ಅಂಗಡಿ vii. ಸಣ್ಣ (ಡಬ್ಬಾ/ ಪೆಟ್ಟಿಗೆ/ ಪಾನ್ ಬಿಡಾ ಅಂಗಡಿ) ವ್ಯಾಪಾರ viii. ಅಕ್ಕಿ/ಧಾನ್ಯಗಳು/ಸಕ್ಕರೆ/ಉಪ್ಪು/ತೈಲ ವ್ಯಾಪಾರ. ix. ಪಾತ್ರೆಗಳ ವ್ಯಾಪಾರ x. ಇತರೆ ಯಾವುದೇ ಇದ್ದರೆ ನಮೂದಿಸಿರಿ
ಇ. ಕೈಗಳಿಂದ ಮಾಡಿದ ಕರಕುಶಲ ಉತ್ಪನ್ನಗಳು	
i. ಅಗರಬತ್ತಿ ತಯಾರಿಕೆ ii. ಬ್ಯಾಗ್ ತಯಾರಿಕೆ (ಬಟ್ಟೆ/ ಕಾಗದ) iii. ಬುಟ್ಟಿ ನೇಯ್ಗೆ / ಕಡ್ಡಿಪೂರಕ ತಯಾರಿಕೆ iv. ಬಟ್ಟೆ ನೇಯ್ಗೆ/ಹೊದಿಕೆ ನೇಯ್ಗೆ v. ಮೊಂಬತ್ತಿ/ ಸೀಮೆಸುಣ್ಣ ತುಂಡುಗಳ ತಯಾರಿಕೆ vi. ಅಲಂಕಾರಿಕ ವಸ್ತುಗಳನ್ನು/ ಕರಕುಶಲ ವಸ್ತುಗಳನ್ನು ತಯಾರಿಸುವುದು vii. ಕೊಳೆ ತೆಗೆಯುವ/ ಸಾಬೂನುಗಳ ತಯಾರಿಕೆ viii. ಕಸೂತಿ/ ನೇಯ್ಗೆ ix. ಕೌದಿ/ ಮೆತ್ತೆಗಳ ತಯಾರಿಕೆ x. ಆಲೂಗೆಡ್ಡೆ ಚಿಪ್ಪುಗಳು/ ಸಿಹಿತಿನಿಸುಗಳು/ ತಿಂಡಿಗಳು/ ಬೇಕರಿ ವಸ್ತುಗಳು xi. ಕುಂಬಾರಿಕೆ xii. ಹಗ್ಗ ತಯಾರಿಕೆ xiii. ರೊಟ್ಟಿಗಳು/ ಕಾಂಡಿಮೆಂಟ್‌ಗಳು (ಹಪ್ಪಳಗಳು / ಸಂಡಿಗೆಗಳು)/ ಚಟ್ಟಿ ಪುಡಿ/ ಮೆಣಸಿನಕಾಯಿ ಪುಡಿ xiv. ಮೃದುವಾದ ಆಟಿಕೆಗಳ ತಯಾರಿಕೆ xv. ಇತರೆ ಯಾವುದೇ ಇದ್ದರೆ ನಮೂದಿಸಿರಿ	
24. ನಾಮಫಲಕ ಘಟಕವನ್ನು ಪ್ರದರ್ಶಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಹಣಕಾಸನ್ನು ಒದಗಿಸಲಾಗಿರುವುದೇ?	ಎ) ಹೌದು ಬಿ) ಇಲ್ಲ
25. ಇರದಿದ್ದರೆ ಏಕೆ?	ಎ) ಜಾಗೃತಿಯ ಕೊರತೆ ಬಿ) ಆಸಕ್ತಿ ಇಲ್ಲದಿರುವುದು ಸಿ) ಅದು ಆಕರ್ಷಕವಾಗಿಲ್ಲದಿರುವುದು ಡಿ) ಇತರೆ ಯಾವುದೇ ಇದ್ದರೆ ನಮೂದಿಸಿರಿ
26. ಆದಾಯ ಗಳಿಕೆ ಚಟುವಟಿಕೆಯನ್ನು ಯಾರು ನಿರ್ವಹಿಸುತ್ತಿದ್ದಾರೆ?	ಎ) ಸ್ವಂತವಾಗಿ ಮಾತ್ರ ಬಿ) ಸ್ವಂತವಾಗಿ ಮತ್ತು ಕುಟುಂಬದಿಂದ ಸಿ) ಸ್ವಂತವಾಗಿ ಮತ್ತು ಉದ್ಯೋಗಿ ಕೆಲಸಗಾರರಿಂದ

27.	ಒಂದು ವರ್ಷದಲ್ಲಿ ಎಷ್ಟು ದಿನಗಳಂದು ನೀವು ಆದಾಯ ಗಳಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತೀರಿ?	ಒಂದು ವರ್ಷದಲ್ಲಿ _____ .ದಿನಗಳು
28.	ಆದಾಯ ಗಳಿಕೆ ಚಟುವಟಿಕೆಯಿಂದ ವಾರ್ಷಿಕ ಆದಾಯ	ಒಂದು ವರ್ಷದಲ್ಲಿ ರೂ _____

**III. ಸೂಕ್ಷ್ಮ ಸಾಲ ಯೋಜನೆಯ ಕಾರ್ಯ ವಿಧಾನಗಳು**

29.	ಸ್ವಹಾಯ ಗುಂಪಿಗೆ ಅರ್ಜಿಯನ್ನು ಸಲ್ಲಿಸಿದ ನಂತರ ಸಾಲದ ಹಣವನ್ನು ಪಡೆಯಲು ಎಷ್ಟು ದಿನಗಳಾಗಿರುತ್ತದೆ?	_____ .ದಿನಗಳು		
30.	ನಿಮ್ಮ ಸ್ವಹಾಯ ಗುಂಪಿನಿಂದ ಸೂಕ್ಷ್ಮ ಸಾಲವನ್ನು ಪಡೆಯಲು ಇತರ ನಿರ್ಬಂಧಗಳು/ ಸಮಸ್ಯೆಗಳು/ ತೊಂದರೆಗಳು ಏನಾದರೂ ಇರುತ್ತವೆಯೇ?	ಎ) ಹೌದು	ಬಿ) ಇಲ್ಲ	
31.	ಹೌದು ಎಂದಾದರೆ, ಆ ಸಮಸ್ಯೆಗಳು/ ತೊಂದರೆಗಳು ಯಾವುದು?			
32.	ಈ ಯೋಜನೆಯನ್ನು ಮುಂದುವರಿಸಬೇಕೇ?	ಎ) ಹೌದು	ಬಿ) ಇಲ್ಲ	
33.	ಹೌದು ಎಂದಾದರೆ, ಯೋಜನೆಯನ್ನು ಸುಧಾರಿಸಲು ದಯಮಾಡಿ ಸಲಹೆಗಳನ್ನು/ ಶಿಫಾರಸ್ಸುಗಳನ್ನು ನೀಡಿರಿ	ಎ) ಸಾಲದ ಪ್ರಮಾಣವನ್ನು ಹೆಚ್ಚಿಸಿರಿ ಬಿ) ಅರ್ಜಿ ನಮೂನೆಗಳನ್ನು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಿರಿ ಸಿ) ಬಡ್ಡಿ ದರಗಳನ್ನು ಕಡಿಮೆ ಮಾಡಿರಿ ಡಿ) ಬಡ್ಡಿ ಮುಕ್ತಗೊಳಿಸಿರಿ ಇ) ಅಗತ್ಯತೆ ಆಧರಿಸಿ ಸಾಲವನ್ನು ಸದಸ್ಯರಿಗೆ ನೀಡಬೇಕು, ಸಮಾನವಾಗಿ ವಿತರಿಸುವುದಲ್ಲ ಎಫ್) ಇತರ ಯಾವುದೇ ಇದ್ದರೆ ನಮೂದಿಸಿರಿ_____		
34.	ಇಲ್ಲ ಎಂದರೆ ಏಕೆ?	ಎ) ಅಲ್ಲಿ ಉತ್ತಮವಾದ ಸೂಕ್ಷ್ಮ ಸಾಲಗಳ ಆಯ್ಕೆಗಳಿಗೆ ಅವಕಾಶವಿದೆ ಬಿ) ಮರುಪಾವತಿಯ ಸಮಸ್ಯೆಗಳು ಸಿ) ಸ್ವಸಹಾಯ ಗುಂಪಿನೊಳಗಿನ ಸಂಘರ್ಷಗಳು ಡಿ) ಇತರ ಯಾವುದೇ ಇದ್ದರೆ ನಮೂದಿಸಿರಿ.....		

**IV. ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ**

35.	ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿಗೆ ಸೇರುವುದರಿಂದ ಆರ್ಥಿಕ ಸಮಸ್ಯೆಗಳನ್ನು ಮತ್ತು ಅಡಚಣೆಯನ್ನು ಎದುರಿಸಲು ಸಹಾಯ ದೊರಕುತ್ತದೆ ಎಂದು ನೀವು ಭಾವಿಸುತ್ತೀರಾ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ			
36.	ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿಗೆ ಸೇರುವುದರಿಂದ ಆರ್ಥಿಕ ಸಮಸ್ಯೆಗಳನ್ನು ಮತ್ತು ಅಡಚಣೆಯನ್ನು ಎದುರಿಸಲು ಸಹಾಯ ದೊರಕುತ್ತದೆ ಎಂದು ನೀವು ಭಾವಿಸುತ್ತೀರಾ?	ಎ) ಗಮನಾರ್ಹ ಮಟ್ಟಿಗೆ ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ			
37.	ಸೂಕ್ಷ್ಮ ಸಾಲವನ್ನು ಪಡೆದ ನಂತರ ನಿಮ್ಮ ಆದಾಯ/ಆರ್ಥಿಕ ಪರಿಸ್ಥಿತಿಯು ಸುಧಾರಿಸಿದೆಯೇ?	ಎ) ಹೌದು ಬಿ) ಇಲ್ಲ ಸಿ) ಬದಲಾವಣೆಯಾಗಿಲ್ಲ ಡಿ) ಹೇಳಲು ಸಾಧ್ಯವಿಲ್ಲ			
38.	ಹೌದಾದರೆ, ಯಾವ ಮಟ್ಟಿಗೆ?	ಎ) ಗಮನಾರ್ಹ ಮಟ್ಟಿಗೆ ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ			
39.	ಇಲ್ಲವಾದರೆ ಯಾವುದೇ ಬದಲಾವಣೆ ಏಕೆಲ್ಲ?				
40.	ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಮೂಲಕ ಆರ್ಥಿಕ ಸಬಲೀಕರಣ (✓)	ವಿಷಯ	ಗಮನಾರ್ಹ ಸುಧಾರಣೆಯಾಗಿದೆ	ಕೆಲವು ಮಟ್ಟಿಗೆ ಸುಧಾರಣೆಯಾಗಿದೆ	ಬದಲಾವಣೆ ಆಗಿಲ್ಲ
		ಎ) ಸಾಲ ಸೌಕರ್ಯ			
		ಬಿ) ಉಳಿತಾಯದ ಅಭ್ಯಾಸ			
		ಸಿ) ಕಡಿಮೆ ಬಡ್ಡಿ ದರದ ಜೊತೆಗೆ ಸಾಲ ಸೌಕರ್ಯ			

		ಡಿ) ಆದಾಯದ ವೈವಿಧ್ಯ ಮೂಲಗಳು			
		ಇ) ಕೌಟಂಬಿಕ ಹಣಕಾಸಿನ ವಿಚಾರಗಳಿಗೆ ಮತ್ತು ವೆಚ್ಚಕೆ ಸಂಬಂಧಿಸಿದ ತೀರ್ಮಾನ ಮಾಡುವುದರಲ್ಲಿ ತೊಡಗಿಸಿಕೊಳ್ಳುವುದು			
		ಎಫ್) ವೈಯಕ್ತಿಕ ಬಳಕೆಗೆ ಪ್ರತ್ಯೇಕ ಆದಾಯ			
		ಜಿ) ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಕೌಶಲ್ಯಗಳ /ಜ್ಞಾನ			
		ಹೆಚ್) ಆಸ್ತಿಗಳಖರೀದಿ			
		ಐ) ಇತರೆ ಯಾವುದೇ ಇದ್ದರೆ ನಮೂದಿಸಿರಿ			
41.	ಸೂಕ್ಷ್ಮ ಸಾಲ/ ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಪರಿಣಾಮವಾಗಿ ಲೇವಿದಾರರಿಂದ/ ಇದೇ ರೀತಿಯ ಮೂಲಗಳಿಂದ ಹೆಚ್ಚಿನ ಬಡ್ಡಿ ನೀಡಿ ಸ್ವಸಹಾಯ ಗುಂಪಿನ ಸದಸ್ಯರು ಸಾಲ ಪಡೆಯುವುದನ್ನು ತಡೆಗಟ್ಟಲ್ಪಟ್ಟಿದೆಯೇ?	ಎ) ಹೌದು ಬಿ) ಇಲ್ಲ ಸಿ) ಬದಲಾವಣೆಯಾಗಿಲ್ಲ ಡಿ) ಹೇಳಲು ಸಾಧ್ಯವಿಲ್ಲ			
42.	ಸ್ತ್ರೀ ಶಕ್ತಿ ಸ್ವಸಹಾಯ ಗುಂಪನ್ನು ಸೇರಿರುವ ಪರಿಣಾಮವಾಗಿ ಸಾಮಾಜಿಕ ಸಮಸ್ಯೆಗಳು ಪರಿಹಾರವಾಗಿದೆ/ ಅವುಗಳನ್ನು ಎದುರಿಸಲು ಸಹಾಯವಾಗಿದೆ ಎಂದು ನೀವು ಭಾವಿಸುತ್ತೀರಾ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ			
43.	ಹೌದಾದರೆ, ಎಷ್ಟರ ಮಟ್ಟಿಗೆ?	ಎ) ಗಮನಾರ್ಹ ಮಟ್ಟಿಗೆ ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ			
44.	ಸ್ವಸಹಾಯ ಗುಂಪಿನ ಮೂಲಕವಾಗಿ ಸಾಮಾಜಿಕ ಸಬಲೀಕರಣ (v)	ವಿಷಯ	ಗಮನಾರ್ಹ ಸುಧಾರಣೆಯಾಗಿದೆ	ಕೆಲವು ಮಟ್ಟಿಗೆ ಸುಧಾರಣೆಯಾಗಿದೆ	ಬದಲಾವಣೆ ಆಗಿಲ್ಲ
		ಎ) ಆತ್ಮ ವಿಶ್ವಾಸ			
		ಬಿ) ಚಲನ ಶೀಲತೆ			
		ಸಿ) ಕುಟುಂಬದಲ್ಲಿ/ ಸಮುದಾಯದಲ್ಲಿ/ ಗುರುತಿಸುವಿಕೆ			
		ಡಿ) ಹೊರಗಿನವರೊಂದಿಗೆ ಮತ್ತು ಸಂಪರ್ಕ ಜ್ಞಾನ ಹೊಂದಿದವರೊಂದಿಗೆ ಸಂವಾದ			
		ಇ) ಸಾಕ್ಷರತೆ/ಶಿಕ್ಷಣ			
		ಎಫ್) ನಿಮ್ಮ ಕಾಳಜಿಯ ಧ್ವನಿಗೆ ವೇದಿಕೆ			
		ಜಿ) ಹೆಣ್ಣು ಮಗುವಿನ ಅಭಿವೃದ್ಧಿ ಬಗ್ಗೆ ಜಾಗೃತಿ			
		ಹೆಚ್) ಮಕ್ಕಳಿಗೆ ಸಂಬಂಧಿಸಿದ ವಿಷಯಗಳ ನಿರ್ಧಾರ			
		ಐ) ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ			
		ಜೆ) ಆರೋಗ್ಯ ಮತ್ತು ಪ್ರತಿರಕ್ಷಣಾ ಸೇವೆಗಳು			

	ಕೆ) ನೈರ್ಮಲೀಕರಣ ಸೇವೆ ಸೌಲಭ್ಯಗಳ ಒದಗಿಸುವಿಕೆ			
	ಎಲ್) ಸಂತಾನೋತ್ಪತ್ತಿ, ಮಗು ಮತ್ತು ಕುಟುಂಬ ಆರೋಗ್ಯದ ಬಗ್ಗೆ ಜಾಗೃತಿ			
	ಎಂ) ಪೋಷಕಾಂಶಗಳ ಬಗ್ಗೆ ಜಾಗೃತಿ			

**V. ಅದಾಯ ಗಳಿಕೆ ಚಟುವಟಿಕೆಗೆ ಸಾಲದ ಪ್ರಮಾಣವನ್ನು ಬಳಸದಿರುವುದು**

ನೀಡಿದ ಉದ್ದೇಶಕ್ಕೆ ಬಳಸದಿದ್ದರೆ, ಇತರ ಯಾವ ಉದ್ದೇಶಗಳಿಗಾಗಿ ಹಣವನ್ನು ಬಳಸಲಾಗಿದೆ?	ಎ) ಸಾಲವನ್ನು ಮೂಲ ಅವಶ್ಯಕತೆಗಳಾದ ಆಹಾರ, ಶಿಕ್ಷಣ, ವೈದ್ಯಕೀಯ ವೆಚ್ಚ, ಬಟ್ಟೆ ಇತ್ಯಾದಿಗೆ ಬಳಸಲಾಗಿದೆ ಬಿ) ಕೃಷಿಗೆ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಸಿ) ಸಾಮಾಜಿಕ ಕಟ್ಟುಪಾಡುಗಳಿಗೆ/ ಹಬ್ಬಗಳಿಗೆ/ಮನೋರಂಜನೆಗೆ ಡಿ) ಈ ಸಾಲವನ್ನು ಮತ್ತೊಂದು ಸಾಲವನ್ನು ಮರುಪಾವತಿಸಲು ಬಳಸಲಾಗಿದೆ ಇ) ಆಸ್ತಿಗಳ ಖರೀದಿಗೆ ಎಫ್) ಇತರ ಗೃಹ ಕೃತ್ಯದ ಸಮಸ್ಯೆಗಳಿಗೆ/ಕೌಟಂಬಿಕ ಅಗತ್ಯಗಳಿಗೆ ಜಿ) ಇತರ ಯಾವುದೇ ಇದ್ದರೆ, ನಮೂದಿಸಿರಿ
ಸಾಲವನ್ನು ನೀಡಿದ ಉದ್ದೇಶಕ್ಕೆ ಬಳಸದೇ ಇರಲು ಅಥವಾ ಸಣ್ಣ ವ್ಯಾಪಾರವನ್ನು ಮಾಡದಿರಲು ಕಾರಣಗಳೇನು?	ಎ) ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವುದು ಬಿ) ವ್ಯಾಪಾರವನ್ನು ಪ್ರಾರಂಭಿಸಲು ನಿಜವಾಗಿಯೂ ಹಣಕಾಸಿನ ತೊಂದರೆ ಇರುವುದು ಸಿ) ಸಾಲದ ಪ್ರಮಾಣವು ಅಸಮರ್ಪಕವಾಗಿರುವುದು ಡಿ) ಸಣ್ಣ ಉದ್ಯಮದ ಬಗ್ಗೆ ಕೌಶಲ್ಯ/ ಜ್ಞಾನವು ಅಸಮರ್ಪಕವಾಗಿರುವುದು ಇ) ಕುಟುಂಬದ ಬೆಂಬಲ ಇಲ್ಲದಿರುವುದು ಎಫ್) ಇತರ ಮೂಲಭೂತ ತುರ್ತು ಅಗತ್ಯಗಳಿಗಾಗಿ ಜಿ) ಬೇರೆ ಕಾರಣಗಳಿದ್ದರೆ ನಮೂದಿಸಿರಿ
ನಿಮಗೆ ಭವಿಷ್ಯದಲ್ಲಿ ಅದಾಯ ಗಳಿಕೆ ಚಟುವಟಿಕೆಯನ್ನು ತೆಗೆದುಕೊಳ್ಳುವ ಆಸಕ್ತಿ ಇದೆಯೇ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ

**VI. ಕೌಶಲ್ಯ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ**

45.	ನೀವು ಯಾವುದಾದರೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಾ?	ಎ) ಹೌದು ಬಿ) ಇಲ್ಲ ಸಿ) ಜ್ಞಾಪಕ ಮಾಡಲು ಸಾಧ್ಯವಿಲ್ಲ
46.	ಹೌದಾದರೆ, ದಯಮಾಡಿ ವಿವರಗಳನ್ನು ನೀಡಿರಿ	
	ಎ) ಯಾವ ಇಲಾಖೆ/ ಸಂಸ್ಥೆ?	ಎ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ) ಕೃಷಿ/ ಜಲಾನಯನ ಅಭಿವೃದ್ಧಿ ಇಲಾಖೆ ಸಿ) ಸಮಾಜ ಕಲ್ಯಾಣ ಇಲಾಖೆ ಡಿ) ಕಾರ್ಮಿಕ ಇಲಾಖೆ ಇ) ಜಿಲ್ಲಾ ಪಂಚಾಯತ್ ಎಫ್) ಸರ್ಕಾರೇತರ ಸಂಸ್ಥೆಗಳು ಜಿ) ನಿಗಮ ಕಂಪನಿಗಳು ಹೆಚ್) ಇತರ ಯಾವುದೇ ಇದ್ದರೆ, ನಮೂದಿಸಿರಿ
	ಬಿ) ಯಾವ ಕೌಶಲ್ಯಗಳು?	ಎ) ಹೊಲಿಗೆ ಬಿ) ಕಸೂತಿ ಸಿ) ಪಶುಪಾಲನೆ ಡಿ) ಮೀನುಗಾರಿಕೆ ಇ) ಮಸಾಲೆಗಳು(ಹಪ್ಪಳ, ಚಟ್ಟಿ ಪುಡಿ ಇತ್ಯಾದಿ) ಎಫ್) ಅಗರಬತ್ತಿ ತಯಾರಿಕೆ ಜಿ) ಮೇಣದ ಬತ್ತಿ ತಯಾರಿಕೆ ಹೆಚ್) ರೂಪಾಲಯ (ಬ್ಯೂಟಿ ಪಾರ್ಲರ್)

		ಐ) ಬೇಕರಿ ಮತ್ತು ತಿಂಡಿಗಳು ಜೆ) ಕಂಪ್ಯೂಟರ್‌ಗಳು ಕೆ) ಇತರೆ ಯಾವುದೇ ಇದ್ದರೆ, ನಮೂದಿಸಿರಿ
	ಸಿ) ತರಬೇತಿಯು ಉಪಯೋಗಕಾರಿ ಆಗಿದೆಯೇ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ
	ಡಿ) ಹೌದಾದರೆ, ಎಷ್ಟರ ಮಟ್ಟಿಗೆ?	ಎ) ಗಮನಾರ್ಹವಾಗಿ ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ
	ಇ) ಹೇಗೆ ಅದು ಉಪಯೋಗಕಾರಿ ಆಗಿದೆ?	ಎ) ಸುಧಾರಿತ ಜ್ಞಾನ ಬಿ) ಸುಧಾರಿತ ಕೌಶಲ್ಯತೆ ಸಿ) ಅಂತರ್‌ನಿರ್ಮಿತ ಆತ್ಮವಿಶ್ವಾಸ ಡಿ) ಮಾರುಕಟ್ಟೆ ಕೊಂಡಿಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಇ) ಆರ್ಥಿಕ ಕೊಂಡಿಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಎಫ್) ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು/ ನಿರ್ವಹಿಸಲು ಉತ್ತಮ ಸನ್ನದ್ಧತೆ ಜಿ) ಇತರೆ ಯಾವುದೇ ಇದ್ದರೆ, ನಮೂದಿಸಿರಿ
47.	ನಿಮಗೆ ಯಾವುದೇ ತರಬೇತಿಯ ಅಗತ್ಯತೆ ಇರುವುದೇ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ
48.	ಹೌದಾದರೆ, ಯಾವ ವಿಷಯಗಳು?	

ಪ್ರತಿಕ್ರಿಯೆದಾರರ ಸಹಿ/ ಹೆಚ್ಚಿನ ಗುರುತು \_\_\_\_\_

ದಿನಾಂಕ: \_\_\_\_\_

ಸ್ಥಳ: \_\_\_\_\_

ಕ್ಷೇತ್ರ ಶೋಧಕರ ಸಹಿ

ಕ್ಷೇತ್ರ ಶೋಧಕರ ಹೆಸರು

ಅನುಬಂಧ 4ಡಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯ ಮೌಲ್ಯಮಾಪನ

ಪ್ರಕರಣದ ಅಧ್ಯಯನ ವರದಿಗಾಗಿ ನಮೂನೆ

1. ಸ್ವಸಹಾಯ ಗುಂಪಿನ ಸದಸ್ಯನ ಹಿನ್ನೆಲೆ

- ಜಿಲ್ಲೆ \_\_\_\_\_
- ತಾಲ್ಲೂಕು \_\_\_\_\_
- ಗ್ರಾಮ/ಪಟ್ಟಣ ಪ್ರದೇಶದ ಹೆಸರು \_\_\_\_\_
- ಹೆಸರು \_\_\_\_\_
- ವಯಸ್ಸು \_\_\_\_\_
- ವಿದ್ಯಾಭ್ಯಾಸ \_\_\_\_\_
- ಕುಟುಂಬ ಸದಸ್ಯರ ಸಂಖ್ಯೆ \_\_\_\_\_
- ನಿಮ್ಮ ಪ್ರಮುಖ ಉದ್ಯೋಗ \_\_\_\_\_
- ನಿಮ್ಮ ಪ್ರಮುಖ ಉದ್ಯೋಗದಿಂದ ಮಾಸಿಕ ಆದಾಯ \_\_\_\_\_
- ನಿಮ್ಮ ಗಂಡನ ಉದ್ಯೋಗವೇನು \_\_\_\_\_
- ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ? \_\_\_\_\_
- ಜಮೀನು ಹಿಡುವಳಿ(ಎಕರೆಗಳಲ್ಲಿ) \_\_\_\_\_
- ಎಷ್ಟು ಎಕರೆಗಳನ್ನು ಕೃಷಿ ಮಾಡಲಾಗಿರುತ್ತದೆ(ಎಕರೆಗಳಲ್ಲಿ) \_\_\_\_\_
- ಪಾಳು ಭೂಮಿ ಎಷ್ಟು ಇದೆ (ಎಕರೆಗಳಲ್ಲಿ)
- ಬೆಳೆದ ಮುಂಗಾರು ಬೆಳೆಗಳು \_\_\_\_\_
- ಬೆಳೆದ ಹಿಂಗಾರು ಬೆಳೆಗಳು \_\_\_\_\_

2. ಸ್ವಸಹಾಯ ಗುಂಪಿನ ಸದಸ್ಯತ್ವದ ವಿವರಗಳು

- ಯಾವ ಸ್ವ ಸಹಾಯ ಗುಂಪಿಗೆ ನೀವು ಸೇರಿರುತ್ತೀರಿ?
- ನಿಮ್ಮ ಗುಂಪಿನಲ್ಲಿ ಎಷ್ಟು ಸದಸ್ಯರಿದ್ದಾರೆ?
- ಎಷ್ಟು ಕಾಲದಿಂದ ನೀವು ಈ ಸ್ವ ಸಹಾಯ ಗುಂಪಿನ ಸದಸ್ಯರಾಗಿದ್ದೀರಿ?
- ಈ ದಿನದವರೆಗೆ ಗುಂಪಿನಲ್ಲಿ ನಿಮ್ಮ ಉಳಿತಾಯಗಳೇನು?
- ಸ್ತ್ರೀ ಶಕ್ತಿ ಗುಂಪಿನ ಸದಸ್ಯರಾಗಿ ನೀವು ಯಾವುದಾದರೂ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿರುತ್ತೀರಾ?
- ಹೌದು ಎಂದಾದರೆ ದಯವಿಟ್ಟು ವಿವರಗಳನ್ನು ಒದಗಿಸಿರಿ

3. ಆದಾಯ ಗಳಿಕೆ ಚಟುವಟಿಕೆಗಳ ವಿವರಗಳು

- ಆದಾಯ ಗಳಿಕೆ ಚಟುವಟಿಕೆಯೇನು?
- ಈ ಆದಾಯ ಗಳಿಕೆ ಚಟುವಟಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿದವರು ಯಾರು?
- ಉದ್ಯಮವನ್ನು ಪ್ರಾರಂಭಿಸಲು ಅಥವಾ ಪ್ರಸ್ತುತ ಇರುವ ಉದ್ಯಮವನ್ನು ವಿಸ್ತರಿಸಲು/ ಉತ್ತಮಗೊಳಿಸಲು ಸೂಕ್ತ ಸಾಲವನ್ನು ಉಪಯೋಗಿಸಲಾಗಿದೆಯೇ?
- ಯಾವಾಗ ಇದನ್ನು ಪ್ರಾರಂಭಿಸಲಾಗಿರುತ್ತದೆ?
- ಆದಾಯ ಗಳಿಕೆ ಚಟುವಟಿಕೆಯ ಮೇಲೆ ಹೂಡಿಕೆಯೇನು?
  - ಒಟ್ಟು ಹೂಡಿಕೆ
  - ಸ್ವಯಂ-ಹೂಡಿಕೆ
  - ಸೂಕ್ಷ್ಮ ಸಾಲ
  - ಸ್ವ ಸಹಾಯ ಗುಂಪಿನ ಉಳಿತಾಯಗಳು



- ಬ್ಯಾಂಕ್‌ನಿಂದ ಪಡೆದ ಸಾಲ
  - ಸ್ನೇಹಿತರಿಂದ/ಕುಟುಂಬದಿಂದ ಪಡೆದ ಸಾಲ
  - ಆದಾಯ ಗಳಿಕೆ ಚಟುವಟಿಕೆಯ ಮೇಲೆ ಈ ದಿನಾಂಕದವರೆಗೆ ನೀವು ಎಷ್ಟು ಸಾಲವನ್ನು ಹಿಂದಿರುಗಿಸಬೇಕಾಗಿದೆ?
  - ಪ್ರಸ್ತುತ ಆದಾಯ ಗಳಿಕೆ ಚಟುವಟಿಕೆಗಾಗಿ ನೀವು ಕೌಶಲ್ಯವನ್ನು ಹೊಂದಿದ್ದೀರಾ?
  - ಈ ಆದಾಯ ಗಳಿಕೆ ಚಟುವಟಿಕೆಗಾಗಿ ಯಾವುದಾದರೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದಿದ್ದೀರಾ? ಹೌದು ಎಂದಾದರೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ/ಇತರೆ ಇಲಾಖೆ/ ಸರ್ಕಾರೇತರ ಸಂಸ್ಥೆ ಇವುಗಳಲ್ಲಿ ಯಾವುದರಿಂದ ಪಡೆದಿರುತ್ತೀರಿ?
  - ಈ ಆದಾಯ ಗಳಿಕೆ ಚಟುವಟಿಕೆಯನ್ನು ಕೈಗೊಳ್ಳಲು ಯಾರು ನಿಮ್ಮನ್ನು ಬೆಂಬಲಿಸುತ್ತಾರೆ?
  - ಈ ಚಟುವಟಿಕೆಯ ಕಚ್ಚಾ ವಸ್ತುಗಳ ಮೂಲ
  - ಉತ್ಪನ್ನದ ವಿಧಗಳು ಉದಾಹರಣೆಗೆ, ಹೊಲಿಗೆಯ ವಿಷಯದಲ್ಲಿ, ಯಾವ ರೀತಿಯ ಬಟ್ಟೆಗಳನ್ನು ಹೊಲಿಯಲಾಗಿದೆ? ಪ್ರತಿಯೊಂದು ರೀತಿಯ ಉಡುಪಿಗೆ ಎಷ್ಟು ದರವನ್ನು ವಿಧಿಸಲಾಗುತ್ತಿದೆ? ಪಶು ಸಂಗೋಪನೆ ವಿಷಯದಲ್ಲಿ ಯಾವ ರೀತಿಯ ಹಸು/ಎಮ್ಮೆ ಸಾಕಣೆ ಮಾಡಲಾಗುತ್ತಿದೆ? ದಿನವೊಂದಕ್ಕೆ ಅದು ಎಷ್ಟು ಲೀಟರ್‌ಗಳಷ್ಟು ಇಳುವರಿಯನ್ನು ನೀಡುತ್ತಿದೆ?
  - ಕಚ್ಚಾ ವಸ್ತುಗಳ/ದುರಸ್ತಿಯ/ನಿರ್ವಹಣೆಯ/ಕಾರ್ಯಾಚರಣೆಯ ವೆಚ್ಚ
  - ಉತ್ಪನ್ನಗಳ/ಸೇವೆಯ ಮಾರಾಟ ಬೆಲೆಯೇನು? ಉದಾಹರಣೆಗೆ, ಹೊಲಿಗೆಯ ವಿಷಯದಲ್ಲಿ, ಪ್ರತಿಯೊಂದು ರೀತಿಯ ಉಡುಪಿಗೆ ಎಷ್ಟು ದರವನ್ನು ವಿಧಿಸಲಾಗುತ್ತಿದೆ? ಪಶು ಸಂಗೋಪನೆ ವಿಷಯದಲ್ಲಿ ಹಾಲಿನ ಬೆಲೆಯೇನು?
  - ಮಾರುಕಟ್ಟೆಯು ಎಲ್ಲಿದೆ?
  - ಋತುವಾರು ಬದಲಾವಣೆಗಳು
  - ಆದಾಯ ಗಳಿಕೆ ಚಟುವಟಿಕೆಯಿಂದ ಮಾಸಿಕ ನಿವ್ವಳ ಆದಾಯವೇನು?
- 4. ಪ್ರಭಾವ ಮತ್ತು ಭವಿಷ್ಯದ ಯೋಜನೆ**
- ಆರ್ಥಿಕವಾಗಿ, ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ನಿಮ್ಮನ್ನು ಅಭಿವೃದ್ಧಿ ಹೊಂದಲು ಆದಾಯ ಗಳಿಕೆ ಚಟುವಟಿಕೆಯು ಹೇಗೆ ಸಹಾಯ ಮಾಡಿದೆ?
  - ಆದಾಯ ಗಳಿಕೆ ಚಟುವಟಿಕೆಯಿಂದ ಬಂದ ಆದಾಯವನ್ನು ನೀವು ಹೇಗೆ ಬಳಸಿರುತ್ತೀರಿ?
  - ಈ ಆದಾಯ ಗಳಿಕೆ ಚಟುವಟಿಕೆಗೆ ನಿಮ್ಮ ಭವಿಷ್ಯದ ಯೋಜನೆಯೇನು?
  - ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ನಿಮ್ಮ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಆಕಾಂಕ್ಷೆಗಳು/ಕನಸುಗಳು ಯಾವುವು?
- 5. ಛಾಯಾಚಿತ್ರ**
- ಉತ್ತಮ ಗುಣಮಟ್ಟದ ಸಕ್ರಿಯ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದು (ಉದ್ಯಮಿಯು ಚಟುವಟಿಕೆಯನ್ನು ಕೈಗೊಳ್ಳುತ್ತಿರುವಾಗ)
  - ಫಲಕವು ಸ್ಪಷ್ಟವಾಗಿ ಗೋಚರಿಸುವಂತೆ ಒಂದು ಛಾಯಾಚಿತ್ರ
  - ಅಧ್ಯಯನ ತಂಡದ ಸದಸ್ಯರೊಂದಿಗೆ ಒಂದು ಛಾಯಾಚಿತ್ರ

ಅನುಬಂಧ 4ಇ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯ ಮೌಲ್ಯಮಾಪನ

ಜಿಲ್ಲಾ ನಿರೀಕ್ಷಕರಿಗೆ ಪ್ರಶ್ನೆಪತ್ರಗಳು

ಜಿಲ್ಲೆ \_\_\_\_\_

I. ಸಾಮಾನ್ಯ ಮಾಹಿತಿ			
1.	ಜಿಲ್ಲಾ ನಿರೀಕ್ಷಕರ ಹೆಸರು		ಸಂಪರ್ಕ ಸಂಖ್ಯೆ
2.	ವಯಸ್ಸು	.ವರ್ಷಗಳು	
3.	ಶಿಕ್ಷಣ	ಎ) ಪ್ರಿ-ಯೂನಿವರ್ಸಿಟಿ ಸಿ) ಸ್ನಾತಕೋತ್ತರ- ಪದವೀಧರ	ಬಿ) ಪದವೀಧರ ಡಿ) ಡಿಪ್ಲೊಮಾ ಮತ್ತು ಇತರೆ
4.	ಜಿಲ್ಲಾ ನಿರೀಕ್ಷಕರಾಗಿ ಅನುಭವ ಹೊಂದಿದ ವರ್ಷಗಳ ಸಂಖ್ಯೆ		
II. ಸೂಕ್ಷ್ಮ ಸಾಲ ಮಂಜೂರಾತಿ			
5.	ನೀವು ಸ್ವ ಸಹಾಯ ಗುಂಪಿನ ಆಯ್ಕೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದೀರಾ?	ಎ)ಹೌದು	ಬಿ) ಇಲ್ಲ
6.	ಸ್ವ ಸಹಾಯ ಗುಂಪುಗಳ ಆಯ್ಕೆಗೆ ಇರುವ ಮಾನದಂಡಗಳೇನು?		
7.	ಸ್ವ ಸಹಾಯ ಗುಂಪುಗಳಿಗೆ ನಿಧಿ ಮಂಜೂರಾತಿಯ ಕಾರ್ಯ ವಿಧಾನವೇನು?		
8.	ನೀವು ಅರ್ಜಿಯನ್ನು ತೆಗೆದುಕೊಳ್ಳುವ ಪೂರ್ವದಲ್ಲಿ ಸ್ವ ಸಹಾಯ ಗುಂಪುಗಳನ್ನು ವರ್ಗೀಕರಿಸಿದ್ದೀರಾ?	ಎ) ಹೌದು ಬಿ) ಇಲ್ಲ	
9.	ಸೂಕ್ಷ್ಮ ಸಾಲವನ್ನು ಪಡೆಯುವುದಕ್ಕಾಗಿ ಸ್ವ ಸಹಾಯ ಗುಂಪುಗಳು ಯಾವ ದಾಖಲೆಗಳನ್ನು ಸಲ್ಲಿಸಬೇಕಾಗಿದೆ?		
10.	ಸ್ವ ಸಹಾಯ ಗುಂಪುಗಳಿಂದ ಅರ್ಜಿಗಳನ್ನು ಸ್ವೀಕರಿಸಿದ ನಂತರ ಸೂಕ್ಷ್ಮ ಸಾಲವನ್ನು ಬಿಡುಗಡೆಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತದೆ?		
11.	ನೀವು ಸೂಕ್ಷ್ಮ ಸಾಲ ಯೋಜನೆಯಡಿ ಯಾವುದಾದರೂ ಕೌಶಲ್ಯ ತರಬೇತಿಯನ್ನು ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ನೀಡುತ್ತೀರಾ?	ಎ) ಹೌದು ಬಿ) ಇಲ್ಲ	
12.	ಹೌದಾದರೆ, ತರಬೇತಿಯ ಪುನರಾವರ್ತನೆ, ವಿಷಯಗಳು, ಕಾಲಾವಧಿ ಇವುಗಳ ವಿವರಗಳನ್ನು ದಯವಿಟ್ಟು ಒದಗಿಸಿರಿ		
13.	ಸೂಕ್ಷ್ಮ ಸಾಲವನ್ನು ವಿತರಿಸುವ ಪೂರ್ವದಲ್ಲಿ ಅಥವಾ ನಂತರದಲ್ಲಿ ಅದನ್ನು ಬಳಸುವುದರ ಬಗ್ಗೆ ನೀವು ಯಾವುದೇ ಮಾರ್ಗದರ್ಶನ/ ಸಲಹೆಗಳನ್ನು ಸ್ವ ಸಹಾಯ ಗುಂಪುಗಳಿಗೆ ಒದಗಿಸುತ್ತೀರಾ?	ಎ) ಹೌದು ಬಿ) ಇಲ್ಲ ಹೌದಾದಲ್ಲಿ, ವಿವರಗಳು.....	
III. ಸೂಕ್ಷ್ಮ ಸಾಲ ಬಳಕೆ			
14.	ಮಂಜೂರಾದ ಉದ್ದೇಶಕ್ಕೆ ಸೂಕ್ಷ್ಮ ಸಾಲವನ್ನು ಸಾಮಾನ್ಯವಾಗಿ ಉಪಯೋಗಿಸುವ ಫಲಾನುಭವಿಗಳ ಶೇಕಡಾ ಪ್ರಮಾಣವೆಷ್ಟು?	.%	
15.	ನೀವು ಸೂಕ್ಷ್ಮ ಸಾಲವನ್ನು ದುರುಪಯೋಗ ಪಡಿಸಿಕೊಳ್ಳುವ ಫಲಾನುಭವಿಗಳ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳುತ್ತೀರಾ?	ಎ) ಹೌದು ಬಿ) ಇಲ್ಲ ಹೌದಾದಲ್ಲಿ, ವಿವರಗಳು.....	
16.	ಸೂಕ್ಷ್ಮ ಸಾಲದ ಬಳಕೆಯನ್ನು ಮತ್ತು ಆದಾಯ ಗಳಿಕೆ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಯಾವ ವ್ಯವಸ್ಥೆಯನ್ನು ನೀವು ಹೊಂದಿರುತ್ತೀರಿ?	ಎ) ಹೌದು ಬಿ) ಇಲ್ಲ ಹೌದಾದಲ್ಲಿ, ದಯವಿಟ್ಟು ವಿವರಿಸಿರಿ	
17.	ನೀವು ಯಾವ ವಿಧದ ವರದಿಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ಕಛೇರಿಗೆ ಕಳುಹಿಸುತ್ತಿರುವಿರಿ? ಪುನರಾವರ್ತನೆ ಏನು?		
18.	ನಿಮ್ಮ ಜಿಲ್ಲೆಯ ಅತ್ಯಂತ ಪ್ರಮುಖ ಆದಾಯ ಗಳಿಕೆ ಚಟುವಟಿಕೆ ಯಾವುದು?		
19.	ಯಾವ ಆದಾಯ ಗಳಿಕೆ ಚಟುವಟಿಕೆಯು ಅತ್ಯಂತ ಲಾಭದಾಯಕವಾಗಿದೆ?		

20.	ಕಾರ್ಯ ಲೋಪವೆಸಗುವ ಸ್ವ ಸಹಾಯ ಗುಂಪುಗಳ ಸರಾಸರಿ ಶೇಕಡಾ ಪ್ರಮಾಣವೇನು?	.%
21.	ಕಾರ್ಯಲೋಪಕ್ಕೆ ಕಾರಣಗಳೇನು?	
22.	ಕಾರ್ಯಲೋಪವೆಸಗಿದ ಸ್ವ ಸಹಾಯ ಗುಂಪುಗಳ ವಿರುದ್ಧ ನೀವು ಕ್ರಮವನ್ನು ಕೈಗೊಂಡಿದ್ದೀರಾ?	ಎ) ಹೌದು ಬಿ) ಇಲ್ಲ ಸಿ) ಹೌದಾದಲ್ಲಿ, ಯಾವ ಕ್ರಮ ಕೈಗೊಂಡಿರುವಿರಿ?
23.	ನೀವು ನಿಗಮಕ್ಕೆ ಮರುಪಾವತಿಯ ಚೆಕ್‌ಗಳನ್ನು ಯಾವಾಗ ಕಳುಹಿಸುತ್ತಿರುವಿರಿ?	ಎ) ಪ್ರತಿ ತಿಂಗಳು ಬಿ) ಎರಡು ಮೂರು ತಿಂಗಳಿಗೊಮ್ಮೆ ಸಿ) ಚೆಕ್‌ಗಳು ಸಂಗ್ರಹವಾದಾಗ
	ಪ್ರತಿ ತಿಂಗಳೂ ಅದನ್ನು ಕಳುಹಿಸದಿದ್ದಲ್ಲಿ ಅದಕ್ಕೆ ಕಾರಣಗಳನ್ನು ನೀಡಿರಿ?	
<b>IV. ಪರಿಣಾಮ ಮತ್ತು ಸವಾಲುಗಳು</b>		
24.	ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪನ್ನು ಸೇರುವುದರಿಂದ ಸ್ವ ಸಹಾಯ ಗುಂಪಿನ ಸದಸ್ಯರುಗಳ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿವೆ/ ಆರ್ಥಿಕ ಸಮಸ್ಯೆಗಳನ್ನು/ ಅಡೆತಡೆಗಳನ್ನು ಎದುರಿಸಲು ಸಹಾಯವಾಗಿದೆ ಎಂದು ನೀವು ಭಾವಿಸುತ್ತೀರಾ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ
25.	ಹೌದಾದಲ್ಲಿ ಎಷ್ಟರ ಮಟ್ಟಿಗೆ?	ಎ) ಗಮನಾರ್ಹವಾಗಿ. ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ
26.	ಸೂಕ್ಷ್ಮ ಸಾಲವನ್ನು ಪಡೆದ ನಂತರದಲ್ಲಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪಿನ ಸದಸ್ಯರುಗಳ ಆದಾಯ/ ಆರ್ಥಿಕ ಪರಿಸ್ಥಿತಿಯು ಸುಧಾರಿಸಿದೆಯೇ?	ಎ) ಹೌದು ಬಿ) ಇಲ್ಲ ಸಿ) ಬದಲಾವಣೆಯಾಗಿಲ್ಲ ಡಿ) ಹೇಳಲು ಸಾಧ್ಯವಿಲ್ಲ
27.	ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪನ್ನು ಸೇರುವುದರಿಂದ ಸ್ವ ಸಹಾಯ ಗುಂಪಿನ ಸದಸ್ಯರುಗಳ ಸಾಮಾಜಿಕ ಸಮಸ್ಯೆಗಳು ಪರಿಹಾರವಾಗಿವೆ/ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗಿದೆ ಎಂದು ನೀವು ಭಾವಿಸುತ್ತೀರಾ?	ಎ) ಹೌದು ಬಿ) ಇಲ್ಲ ಸಿ) ಹೇಳಲು ಸಾಧ್ಯವಿಲ್ಲ
28.	ಹೌದಾದಲ್ಲಿ ಎಷ್ಟರ ಮಟ್ಟಿಗೆ?	ಎ) ಗಮನಾರ್ಹವಾಗಿ ಬಿ) ಕೆಲವು ಮಟ್ಟಿಗೆ ಸಿ) ಸ್ವಲ್ಪ ಮಟ್ಟಿಗೆ
29.	ಸೂಕ್ಷ್ಮ ಸಾಲ/ ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಪರಿಣಾಮವಾಗಿ ಲೇವಿದಾರರಿಂದ/ ಇದೇ ರೀತಿಯ ಮೂಲಗಳಿಂದ ಹೆಚ್ಚಿನ ಬಡ್ಡಿ ನೀಡಿ ಸ್ವ ಸಹಾಯ ಗುಂಪಿನ ಸದಸ್ಯರು ಸಾಲ ಪಡೆಯುವುದನ್ನು ತಡೆಗಟ್ಟಲ್ಪಟ್ಟಿದೆಯೇ?	ಎ) ಹೌದು ಬಿ) ನಿರ್ದಿಷ್ಟವಾಗಿ ಸೂಕ್ಷ್ಮ ಸಾಲ ಯೋಜನೆಯ ಕಾರಣದಿಂದಲ್ಲ ಸಿ) ಬದಲಾವಣೆಯಾಗಿಲ್ಲ ಡಿ) ಹೇಳಲು ಸಾಧ್ಯವಿಲ್ಲ
30.	ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದ ನಿಧಿಯನ್ನು ವರ್ಗಾಯಿಸಲು ಇರುವ ನಿರ್ಬಂಧಗಳು ಯಾವುವು?	
31.	ಸೂಕ್ಷ್ಮ ಉದ್ಯಮಗಳನ್ನು/ ಆದಾಯ ಗಳಿಕೆ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಇರುವ ಪ್ರಮುಖ ಸಮಸ್ಯೆಗಳು ಯಾವುವು?	
32.	ಸ್ವ ಸಹಾಯ ಗುಂಪಿನ ಸದಸ್ಯರುಗಳಿಗೆ ಯಾವುದಾದರೂ ಸಾಮರ್ಥ್ಯ ನಿರ್ಮಾಣದ ಅಗತ್ಯವಿದೆಯೆಂದು ನೀವು ಭಾವಿಸುತ್ತೀರಾ?	ಎ) ಹೌದು. ಬಿ) ಇಲ್ಲ. ಸಿ) ಹೇಳಲು ಸಾಧ್ಯವಿಲ್ಲ. ಹೌದಾದಲ್ಲಿ, ಯಾವ ವಿಷಯಗಳಲ್ಲಿ?
33.	ನೀವು ಈ ಯೋಜನೆಯನ್ನು ಮುಂದುವರಿಸಬೇಕೆಂದು ಭಾವಿಸುತ್ತೀರಾ?	ಎ) ಹೌದು ಬಿ) ಇಲ್ಲ. ಸಿ) ಹೇಳಲು ಸಾಧ್ಯವಿಲ್ಲ ಇಲ್ಲವಾದಲ್ಲಿ, ಯಾಕೆ?
34.	ಈ ಯೋಜನೆಯನ್ನು ಸುಧಾರಿಸಲು ಯಾವುದೇ ಇತರ ಸಲಹೆಗಳು	

ಜಿಲ್ಲಾ ನಿರೀಕ್ಷಕರ ಸಹಿ:  
ದಿನಾಂಕ:

ಶೋಧಕರ ಹೆಸರು:  
ಶೋಧಕರ ಸಹಿ:

ಜಿಲ್ಲಾ ನಿರೀಕ್ಷಕರಿಂದ ಸಂಗ್ರಹಿಸಬೇಕಾದ ದಾಖಲೆಗಳು

- ಮಂಜೂರಾತಿ ಬೆಂಬಲಿತ ವಿವರಗಳ ಜೊತೆಗೆ ಸ್ವ ಸಹಾಯ ಗುಂಪುಗಳ ಪಟ್ಟಿ
- ವರ್ಷವಾರು ಮತ್ತು ಸ್ವ ಸಹಾಯ ಗುಂಪುವಾರು ಮರುಪಾವತಿ ವಿವರಗಳು
- ಆಯ್ಕೆಯಾದ ಸ್ವ ಸಹಾಯ ಗುಂಪುಗಳ ಸಾಲದ ಪ್ರಸ್ತಾವನೆಗಳ ಪ್ರತಿಗಳು

ವಿಷಯ ಅಧ್ಯಯನಗಳ/ ಯಾವುದೇ ಇತರ ವರದಿಗಳ ಮತ್ತು ಅವರು ಮಾಡಿದ ಉಪಯುಕ್ತವಾದ ದಸ್ತಾವೇಜುಗಳ ಪ್ರತಿ

ಅನುಬಂಧ 4ಎಫ್

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 2011-12ರಿಂದ 2014-15ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಕಿರುಸಾಲ ಯೋಜನೆಯ ಮೌಲ್ಯಮಾಪನ

ಕಿರುಸಾಲ ಸಂಸ್ಥೆಯ ಪರಿಶೀಲನಾ ಪಟ್ಟಿ

ಸಂಸ್ಥೆಯ ಹೆಸರು	
ನೋಂದಣಿ ಮಾದರಿ	
ಪ್ರತಿಕ್ರಿಯೆದಾರರ ಹೆಸರು	
ಪದನಾಮ	
ಸಂಘ ಸಂಖ್ಯೆ	
ಸಂಸ್ಥೆಯ ಉಗಮ	
ಉದ್ದೇಶ	
ಫಲಾನುಭವಿಗಳು ಗುರಿ	
ಸೂಕ್ಷ್ಮ ಸಾಲ ಉತ್ಪನ್ನಗಳು ಮತ್ತು ಅವರು ನೀಡಬಯಸುತ್ತಿರುವ ಸೇವೆಗಳು	
ಸಾಲ ನೀಡುವ ಪ್ರಕ್ರಿಯೆ ಮತ್ತು ಪದ್ಧತಿ	
ಬಡ್ಡಿಯ ದರ	
ಮರುಪಾವತಿ ರೀತಿ	
ಐದು ವರ್ಷಗಳ ಪ್ರಗತಿ	ವರ್ಷವಾರು ನೀಡಿರುವ ಸಾಲ, ಫಲಾನುಭವಿಗಳು, ಮತ್ತು ಮರುಪಾವತಿಯ ಸ್ಥಿತಿ
ಯಶಸ್ಸುಗಳ ದರ	
ಸವಾಲುಗಳು	
ಸಂರಕ್ಷಣೆಯ ರೀತಿ	
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸೂಕ್ಷ್ಮ ಸಾಲ ಯೋಜನೆಗಿಂತ ಯಾವ ರೀತಿಯಲ್ಲಿ ಮರುಪಾವತಿಯ ದರವು ಉತ್ತಮವಾಗಿದೆ?	
ಸಕಾಲದಲ್ಲಿ ಸಾಲ ಮರುಪಾವತಿಗಾಗಿ ತೆಗೆದುಕೊಂಡ ಕ್ರಮಗಳು ಮತ್ತು ಮರುಪಾವತಿ ಮಾಡದಿರುವವರನ್ನು ಹೇಗೆ ನಿರ್ವಹಿಸಲಾಗುತ್ತದೆ.	
ಫಲಾನುಭವಿಗಳ ಸಂದರ್ಶನಕ್ಕಾಗಿ ವಿವರಗಳು	

ಪ್ರತಿಕ್ರಿಯೆದಾರರ ಸಹಿ

ತೋಧಕರ ಹೆಸರು

ದಿನಾಂಕ

ತೋಧಕರ ಸಹಿ

ಪ್ರಕರಣದ ಸಮಗ್ರ ಅಧ್ಯಯನಕ್ಕಾಗಿ ಮಾಹಿತಿಯನ್ನು ಒದಗಿಸುವ ಇತ್ತೀಚಿನ ಯಾವುದಾದರೂ ದಾಖಲೆ ಅಥವಾ ವಾರ್ಷಿಕ ವರದಿಯನ್ನು ಸಂಗ್ರಹಿಸಿರಿ

ಅನುಬಂಧ 5

2011-12 ರಿಂದ 2015-16 ರವರೆಗೆ ಕಿರುಸಾಲ ಯೋಜನೆಯಡಿ ನಿಗಮಕ್ಕೆ ಮರುಪಾವತಿಸಿದ ಮೊತ್ತದ ವಿವರಗಳ- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ

(ರೂ.ಗಳಲ್ಲಿ)

ಕ್ರ. ಸಂ	ಜಿಲ್ಲೆಗಳು	2011-12			2012-13			2013-14			2014-15			2015-16		
		ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ
1	ಬೆಂಗಳೂರು ನಗರ	13	1300000	0	6	600000	300000	0	0	0	16	1600000	0	8	1600000	0
2	ಬೆಂಗಳೂರು ಗ್ರಾಮಾಂತರ	2	200000	0	7	700000	0	11	1100000	251466	10	1000000	653146	6	1200000	843432.7
3	ಬೆಳಗಾವಿ	5	500000	0	5	500000	94262	1	100000	141597	21	2100000	141054	24	4800000	428013
4	ಬಿಜಾಪುರ	8	800000	0	6	600000	0	0	0	183451	7	700000	0	8	1600000	144000
5	ಬಾಗಲಕೋಟೆ	0	0	0	7	700000	100000	0	0	40000	60	6000000	148000	8	1600000	2545534
6	ಬಳ್ಳಾರಿ	5	500000	0	4	400000	0	1	100000	5000	4	400000	0	12	2400000	20000
7	ಬೀದರ್	5	500000	0	0	0	0	2	200000	0	9	900000	0	5	1000000	111105
8	ಚಾಮರಾಜನಗರ	4	400000	0	6	600000	100000	0	0	332000	0	0	0	7	1400000	0
9	ಚಿತ್ರದುರ್ಗ	15	1500000	0	8	800000	0	12	1200000	559722	12	1200000	14040	7	1400000	1237683
10	ಚಿಕ್ಕಮಗಳೂರು	5	500000	0	5	500000	89335	4	400000	293807	7	700000	202300	5	1000000	194081
11	ಚಿಕ್ಕಬಳ್ಳಾಪುರ	16	1600000	0	13	1300000	427700	3	300000	620815	12	1200000	40000	8	1600000	150000
12	ದಾವಣಗೆರೆ	14	1400000	0	9	900000	0	0	0	0	10	1000000	1272439	8	1600000	433044
13	ದಕ್ಷಿಣ ಕನ್ನಡ	0	0	0	0	0	0	0	0	0	3	300000	0	6	1200000	168339
14	ಧಾರವಾಡ	2	200000	0	0	0	0	0	0	0	8	800000	0	5	1000000	0
15	ಗದಗ	6	600000	0	1	100000	35520	10	1000000	284114	12	1200000	183273	6	1200000	519282
16	ಕಲಬುರ್ಗಿ	6	600000	0	10	1000000	335895	5	500000	0	17	1700000	14800	16	3200000	934047
17	ಹಾಸನ	11	1100000	0	7	700000	657950	11	1100000	931717	17	1700000	507316	11	2200000	1459276
18	ಹಾವೇರಿ	16	1600000	0	0	0	0	18	1800000	0	10	1000000	640000	8	1600000	698404

ಕ್ರ. ಸಂ	ಜಿಲ್ಲೆಗಳು	2011-12			2012-13			2013-14			2014-15			2015-16		
		ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ	ಸಂಘಗಳ ಸಂಖ್ಯೆ	ಕಿರುಸಾಲ ನೀಡಿದ ಒಟ್ಟು ಮೊತ್ತ	ಸಾಲ ತಿರುವಳಿ
19	ಕೋಲಾರ	11	1100000	0	7	700000	0	6	600000	624204	15	1500000	637220	7	1400000	0
20	ಕೊಪ್ಪಳ	0	0	0	6	600000	77052	1	100000	87150	3	300000	25000	5	1000000	35000
21	ಕೊಡಗು	0	0	0	2	200000	0	0	0	0	0	0	79860	4	800000	0
22	ಮಂಡ್ಯ	4	400000	0	7	700000	0	8	800000	100000	7	700000	76000	11	2200000	191800
23	ವೈಸೂರು	4	400000	0	3	300000	76660	1	100000	188400	0	0	20000	11	2200000	10000
24	ರಾಯಚೂರು	17	1700000	0	3	300000	0	8	800000	0	9	900000	280000	9	1800000	91000
25	ರಾಮನಗರ	6	600000	0	8	800000	0	3	300000	0	10	1000000	443316	7	1400000	790941
26	ಶಿವಮೊಗ್ಗ	5	500000	0	4	400000	199287	5	500000	542708	11	1100000	645255	7	1400000	746569
27	ತುಮಕೂರು	15	1500000	0	1	100000	0	19	1900000	763805	25	2500000	323340	16	3200000	1288539
28	ಉ.ಕ (ಕಾರವಾರ)	3	300000	0	0	0	24001	0	0	132970	1	100000	28790	5	1000000	0
29	ಉಡುಪಿ	0	0	0	0	0	0	2	200000	0	4	400000	159012	6	1200000	371028
30	ಯಾದಗಿರಿ	2	200000	0	6	600000	0	0	0	286000	16	1600000	8000	5	1000000	513573
	ಒಟ್ಟು	<b>200</b>	<b>20000000</b>	<b>0</b>	<b>141</b>	<b>14100000</b>	<b>2517662</b>	<b>131</b>	<b>13100000</b>	<b>6368926</b>	<b>336</b>	<b>33600000</b>	<b>6542161</b>	<b>251</b>	<b>50200000</b>	<b>13924691</b>

ಷರಾ: (1) 2011-12 ರಿಂದ 2012-13 ವರೆಗಿನ ಸ್ತ್ರೀಶಕ್ತಿ ಸಂಘಗಳ ಮರುಪಾವತಿ ಮೊತ್ತ ರೂ.3.06,97,179/- ಗಳನ್ನು ಸರ್ಕಾರದಿಂದ ಸಾಲ ಮನ್ನಾ ಮಾಡಲಾಗಿದೆ.

(2) 2012-13ನೇ ಸಾಲಿನಲ್ಲಿ ಮಾರ್ಚ್ 2013ರ ನಂತರ 26 ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ಮಂಜೂರಾಗಿರುತ್ತದೆ. ಆದ್ದರಿಂದ, 2012-13ನೇ ಸಾಲಿನಲ್ಲಿ 115 ಸಂಘಗಳಿಗೆ ಮಾತ್ರ ಸಾಲ ಮನ್ನಾ ಆಗಿರುತ್ತದೆ.

ಅನುಬಂಧ 6ಎ

ಸ್ವ ಸಹಾಯ ಗುಂಪುಗಳ ಪರಿಶೀಲಿಸಿದ ದಾಖಲೆಗಳ ಪ್ರಕಾರವಾಗಿ ಮಾದರಿಯಾಗಿಸಿದ ಸ್ವ ಸಹಾಯ ಗುಂಪುಗಳ ಮರುಪಾವತಿ

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ ಪಂಚಾಯತ್	ಗ್ರಾಮದ ಹೆಸರು	ಸ್ವ ಸಹಾಯ ಗುಂಪಿನ ಹೆಸರು	ಸಾಲವು ಮಂಜೂರಾದ ವರ್ಷ	ಸಾಲದ ಮೊತ್ತ	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆಯಂತೆ ಮರುಪಾವತಿ (ರೂ.ಗಳಲ್ಲಿ)	ಜಿಲ್ಲೆಯ ಮರುಪಾವತಿ ಓಜಿಸ್ಸರ್‌ನಂತೆ/ ಒದಗಿಸಿದ ಮಾಹಿತಿಯಂತೆ 30-11-2016 ರಂದು ಮರುಪಾವತಿ	ಜಿಲ್ಲಾ ಅಂಕಿಗಳಲ್ಲಿ ಸ್ವ ಸಹಾಯ ಗುಂಪುಗಳ ಅಂಕಿಗಳನ್ನು ಕಳೆದಾಗ ಮರುಪಾವತಿ ಮೊತ್ತದಲ್ಲಿ ವ್ಯತ್ಯಾಸ (ರೂ.ಗಳು)	ಬರಬೇಕಾದ ಸಾಲ/ ಬೇಡಿಕೆ ಅಂಕಿಗಳು	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆ ಮಾಡಿದಂತೆ ಮರುಪಾವತಿ ಶೇಕಡಾ	ಷರಾ
1	ಬೀದರ್	ಹುಮ್ಮಾಬಾದ್	ಹುಮ್ಮಾಬಾದ್ ಪುರಸಭೆ	ಕುಘಾಲತೋಡ್ ಪ್ರದೇಶ	ಅಕ್ಕಮಹಾದೇವಿ	2011-12	100000	101800	71260	-30540	ಸಾಲ ಮನ್ನಾ		
2	ಬೀದರ್	ಬೀದರ್	ಬೀದರ್ ಪುರಸಭೆ	ಬ್ರಹ್ಮನಬದಿ	ಭಾಗ್ಯವಂತಿ	2011-12	100000	50900	40720	-10180	ಸಾಲ ಮನ್ನಾ		
3	ಬೀದರ್	ಬೀದರ್	ಬೀದರ್ ಪುರಸಭೆ	ಮೈಲೂರು	ನಂದಾ ದೀಪ	2011-12	100000	86530	40720	-45810	ಸಾಲ ಮನ್ನಾ		
4	ಬೀದರ್	ಬಸವಕಲ್ಯಾಣ	ಬಸವಕಲ್ಯಾಣ ಪುರಸಭೆ	ಜೈ ಶಂಕರ ಕಾಲೋನಿ	ವನದೇವಿ ನಗರ	2011-12	100000	101830	50900	-50930	ಸಾಲ ಮನ್ನಾ		
5	ಕೋಲಾರ	ಕೋಲಾರ	ಶೆಟ್ಟಿಹಳ್ಳಿ	ಅಂದ್ರಳ್ಳಿ	ಬಸವೇಶ್ವರ	2011-12	100000	112000	107000	-5000	ಸಾಲ ಮನ್ನಾ		
6	ಶಿವಮೊಗ್ಗ	ಶಿವಮೊಗ್ಗ	ಶಿವಮೊಗ್ಗ ನಗರ ಸಭೆ	ನವುಲೆ	ಚಿನ್ನಯ	2011-12	100000	112000	113490	1490	ಸಾಲ ಮನ್ನಾ		
7	ತುಮಕೂರು	ಶಿರಾ	ಪುರಸಭೆ	ಶಿರಾ	ಅನ್ನಪೂರ್ಣೇಶ್ವರಿ	2011-12	100000	14000	18200	4200	ಸಾಲ ಮನ್ನಾ		ರೂ.14,000ಕ್ಕೆ ನಿಷ್ಕ್ರಿಯ ಗುಂಪು ರಶೀದಿಯನ್ನು ಪರಿಶೀಲಿಸಿದೆ
8	ತುಮಕೂರು	ತುಮಕೂರು	ಪುರಸಭೆ	ನಾವುಲ ಕೋಟೆ	ಸಂಗಮ	2011-12	100000	96000	96000	0	ಸಾಲ ಮನ್ನಾ		
9	ತುಮಕೂರು	ಶಿರಾ	ಪುರಸಭೆ ಶಿರಾ	ಶಿರಾ ಮುಚುಗರ ಹಟ್ಟಿ	ಶಾ ಷರೀಫ್	2011-12	100000	90500	90500	0	ಸಾಲ ಮನ್ನಾ		
10	ತುಮಕೂರು	ಗುಬ್ಬಿ	ಪುರಸಭೆ ಗುಬ್ಬಿ	ಗುಬ್ಬಿ	ಚಿನ್ನಬಸವೇಶ್ವರ	2011-12	100000	ಅಲಭ್ಯ	106000	ಅಲಭ್ಯ	ಸಾಲ ಮನ್ನಾ		ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು
11	ತುಮಕೂರು	ಶಿರಾ	ಪುರಸಭೆ ಶಿರಾ	ಜಾಜ್ಜಿನಗರ	ಶ್ರೀ ದೇವಿಕ	2011-12	100000	ಅಲಭ್ಯ	107000	ಅಲಭ್ಯ	ಸಾಲ ಮನ್ನಾ		ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು
12	ತುಮಕೂರು	ಗುಬ್ಬಿ	ಪುರಸಭೆ	ಜ್ಯೋತಿ ನಗರ	ಶ್ರೀ ಲಕ್ಷ್ಮಿ	2011-12	100000	46000	50500	4500	ಸಾಲ ಮನ್ನಾ		ನಿಷ್ಕ್ರಿಯ ಗುಂಪು. ರೂ.46,000ಕ್ಕೆ ರಶೀದಿಯನ್ನು ಪರಿಶೀಲಿಸಿದೆ
13	ಉತ್ತರ ಕನ್ನಡ	ಸಿದ್ದಾಪುರ	ಪಟ್ಟಣ ಪಂಚಾಯತ್	ತಿಳಿಸಿರುವುದಿಲ್ಲ	ದೀಪಾ	2011-12	100000	112070	112070	0	ಸಾಲ ಮನ್ನಾ		
14	ಉತ್ತರ ಕನ್ನಡ	ಶಿರಸಿ	ಸದಾಶಿವಳ್ಳಿ	ಸದಾಶಿವಳ್ಳಿ	ಯಶಸ್ವಿನಿ	2011-12	100000	121460	121460	0	ಸಾಲ ಮನ್ನಾ		
15	ವಿಜಯಪುರ	ವಿಜಯಪುರ	ಹಿಟ್ಟಿನಹಳ್ಳಿ	ಹಿಟ್ಟಿನಹಳ್ಳಿ	ದಾನಮ್ಮದೇವಿ	2011-12	100000	112000	112000	0	ಸಾಲ ಮನ್ನಾ		
16	ವಿಜಯಪುರ	ಸಿಂದಗಿ	ಮಾನೂರು	ದೇವೂರು	ರಾಮೇಶ್ವರ	2011-12	100000	115000	115000	0	ಸಾಲ ಮನ್ನಾ		

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ ಪಂಚಾಯತ್	ಗ್ರಾಮದ ಹೆಸರು	ಸ್ವ ಸಹಾಯ ಗುಂಪಿನ ಹೆಸರು	ಸಾಲವು ಮಂಜೂರಾದ ವರ್ಷ	ಸಾಲದ ಮೊತ್ತ	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆಯಂತೆ ಮರುಪಾವತಿ (ರೂ.ಗಳಲ್ಲಿ)	ಜಿಲ್ಲೆಯ ಮರುಪಾವತಿ ರಿಜಿಸ್ಟ್ರಾರನಂತೆ/ ಒದಗಿಸಿದ ಮಾಹಿತಿಯಂತೆ 30-11-2016 ರಂದು ಮರುಪಾವತಿ	ಜಿಲ್ಲಾ ಅಂಕಿಗಳಲ್ಲಿ ಸ್ವ ಸಹಾಯ ಗುಂಪುಗಳ ಅಂಕಿಗಳನ್ನು ಕಳೆದಾಗ ಮರುಪಾವತಿ ಮೊತ್ತದಲ್ಲಿ ವ್ಯತ್ಯಾಸ (ರೂ.ಗಳು)	ಬರಬೇಕಾದ ಸಾಲ/ ಬೇಡಿಕೆ ಅಂಕಿಗಳು	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆ ಮಾಡಿದಂತೆ ಮರುಪಾವತಿ ಶೇಕಡಾ	ಷರಾ
17	ವಿಜಯಪುರ	ಇಂಡಿ	ಭಾತಗುಂಕಿ	ಭಾತಗುಂಕಿ	ಭವಾನಿ	2011-12	100000	37336	37336	0	ಸಾಲ ಮನ್ನಾ		
18	ವಿಜಯಪುರ	ಸಿಂದಗಿ	ಮಾನೂರು	ಮಾನೂರು	ಭುವನೇಶ್ವರಿ	2011-12	100000	105001	105001	0	ಸಾಲ ಮನ್ನಾ		
19	ವಿಜಯಪುರ	ಬಸವನ ಬಾಗೇವಾಡಿ	ಬಸವನ ಬಾಗೇವಾಡಿ	ಬಸವನ ಬಾಗೇವಾಡಿ	ಬಸವತತ್ವ	2011-12	100000	25000	25000	0	ಸಾಲ ಮನ್ನಾ		
20	ವಿಜಯಪುರ	ಬಸವನ ಬಾಗೇವಾಡಿ	ಬಸವನ ಬಾಗೇವಾಡಿ	ಬಸವನ ಬಾಗೇವಾಡಿ	ಗ್ರಾಮದೇವತೆ	2011-12	100000	40000	29334	-10666	ಸಾಲ ಮನ್ನಾ		
							<b>2000000</b>	<b>1479427</b>	<b>1549491</b>	<b>70064</b>	ಸಾಲ ಮನ್ನಾ		
21	ಬಳ್ಳಾರಿ	ಹೊಸಪೇಟೆ	ಮರಿಯಮ್ಮನಹಳ್ಳಿ	ಮರಿಯಮ್ಮನಹಳ್ಳಿ	ಶ್ರೀ ಲಕ್ಷ್ಮಿ ಸ್ವ ಸಹಾಯ ಗುಂಪು	2012-13	100000	100000	112000	12000	ಸಾಲ ಮನ್ನಾ		
22	ಚಾಮರಾಜನಗರ	ಚಾಮರಾಜನಗರ	ಬಿಸಲವಾಡಿ	ಬಿಸಲವಾಡಿ	ಮಂಜುನಾಥ	2012-13	100000	105200	105200	0	ಸಾಲ ಮನ್ನಾ		
23	ಚಾಮರಾಜನಗರ	ಚಾಮರಾಜನಗರ	ನವಿಲೂರು	ಗಾನಗನೂರು	ಸ್ನೂರ್ತಿ	2012-13	100000	61000	61000	0	ಸಾಲ ಮನ್ನಾ		
24	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ ಪಟ್ಟಣ	ಕಲ್ಪತರು	2012-13	100000	115200	96000	-19200	ಸಾಲ ಮನ್ನಾ		
25	ಚಿಕ್ಕಬಳ್ಳಾಪುರ	ಬಾಗೇಪಲ್ಲಿ	ಬಾಗೇಪಲ್ಲಿ ಪುರಸಭೆ	ಕೊಟ್ಟಾಪತಿ	ಪ್ರಗತಿ	2012-13	100000	NA	28800	NA	ಸಾಲ ಮನ್ನಾ	ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು	
26	ಚಿಕ್ಕಬಳ್ಳಾಪುರ	ಶಿಡ್ಲಘಟ್ಟ	ಅಬ್ಬೂಡು	ಅಬ್ಬೂಡು	ಗಾಯತ್ರಿ ದೇವಿ	2012-13	100000	33600	33300	-300	ಸಾಲ ಮನ್ನಾ		
27	ಚಿಕ್ಕಬಳ್ಳಾಪುರ	ಬಾಗೇಪಲ್ಲಿ	ಪರಗೋಡ	ಕೊಟ್ಟಪ್ಪಳ್ಳಿ	ನಾಗಶ್ರೀ	2012-13	100000	28800	28800	0	ಸಾಲ ಮನ್ನಾ		
28	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	ದೊಡ್ಡ ಮರಳಿ	ಡಿ ಹೊಸರು	ಶ್ರೀ ಲಕ್ಷ್ಮಿ	2012-13	100000	67200	67200	0	ಸಾಲ ಮನ್ನಾ		
29	ಚಿಕ್ಕಬಳ್ಳಾಪುರ	ಶಿಡ್ಲಘಟ್ಟ	ವೆಂಕಟಾಪುರ	ವೆಂಕಟಾಪುರ	ಲಕ್ಷ್ಮಿ	2012-13	100000	9900	9900	0	ಸಾಲ ಮನ್ನಾ		
30	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	ಪಟ್ಟೇನಹಳ್ಳಿ	ಅನಕನುರನ	ರಂಗನಾಥಸ್ವಾಮಿ	2012-13	100000	48010	48010	0	ಸಾಲ ಮನ್ನಾ		
31	ಕೋಲಾರ	ಕೋಲಾರ	ಕೋಲಾರ ಟವರ್	ಕೋಲಾರಮ್ಮ ಬಡಾವಣೆ ಕೋಟೆ	ಕೋಲಾರಮ್ಮ ನಗರ	2012-13	100000	75130	60964	-14166	ಸಾಲ ಮನ್ನಾ		
32	ಕೋಲಾರ	ಕೋಲಾರ	ಪುರಸಭೆ	ಹೈದರಿನಗರ	ಬಿಬಿ ಆಯಿಷಾ	2012-13	100000	22375	22375	0	ಸಾಲ ಮನ್ನಾ		
33	ಶಿವಮೊಗ್ಗ	ಶಿವಮೊಗ್ಗ	ಶಿವಮೊಗ್ಗ ನಗರಸಭೆ	ಗುರುಪುರ	ಮಾರಿಕಂಬ	2012-13	100000	112000	112000	0	ಸಾಲ ಮನ್ನಾ		
34	ತುಮಕೂರು	ತುಮಕೂರು	ನಗರಸಭೆ	ಗಾಂಧಿನಗರ	ಲಕ್ಷ್ಮಿ	2012-13	100000	89600	89200	-400	ಸಾಲ ಮನ್ನಾ		
35	ತುಮಕೂರು	ತುಮಕೂರು	ನಗರಸಭೆ	ಭಾವಿಕೆರೆ	ಶ್ರೀ ಮೊಲೊಕಾತಮ್ಮ	2012-13	100000	106000	106000	0	ಸಾಲ ಮನ್ನಾ		
							<b>5500000</b>	<b>3932869</b>	<b>4079731</b>	<b>146862</b>			



ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ ಪಂಚಾಯತ್	ಗ್ರಾಮದ ಹೆಸರು	ಸ್ವ ಸಹಾಯ ಗುಂಪಿನ ಹೆಸರು	ಸಾಲವು ಮಂಜೂರಾದ ವರ್ಷ	ಸಾಲದ ಮೊತ್ತ	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆಯಂತೆ ಮರುಪಾವತಿ (ರೂ.ಗಳಲ್ಲಿ)	ಜಿಲ್ಲೆಯ ಮರುಪಾವತಿ ರಿಜಿಸ್ಟ್ರಾರನಂತೆ/ ಒದಗಿಸಿದ ಮಾಹಿತಿಯಂತೆ 30-11-2016 ರಂದು ಮರುಪಾವತಿ	ಜಿಲ್ಲಾ ಅಂಕಿಗಳಲ್ಲಿ ಸ್ವ ಸಹಾಯ ಗುಂಪುಗಳ ಅಂಕಿಗಳನ್ನು ಕಳೆದಾಗ ಮರುಪಾವತಿ ಮೊತ್ತದಲ್ಲಿ ವ್ಯತ್ಯಾಸ (ರೂ.ಗಳು)	ಬರಬೇಕಾದ ಸಾಲ/ ಬೇಡಿಕೆ ಅಂಕಿಗಳು	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆ ಮಾಡಿದಂತೆ ಮರುಪಾವತಿ ಶೇಕಡಾ	ಷರಾ
36	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	ಪೊಶೆಟ್ಟಹಳ್ಳಿ	ಪೊಶೆಟ್ಟಹಳ್ಳಿ	ಲಕ್ಷ್ಮಿ	2013-14	100000	ಅಲಭ್ಯ	65000	ಅಲಭ್ಯ	112002		ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು
37	ರಾಯಚೂರು	ಮಾನ್ವಿ	ಬೆಟ್ಟದೂರು	ಬೆಟ್ಟದೂರು ತಾಂಡ	ಗೋದಾವರಿ	2013-14	100000	ಅಲಭ್ಯ	0	ಅಲಭ್ಯ	112002		ನಿಷ್ಕ್ರಿಯ ಗುಂಪು. ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು
38	ರಾಯಚೂರು	ರಾಯಚೂರು	ಗುಂಜಳ್ಳಿ	ಗುಂಜಳ್ಳಿ	ಕಾಳಿಕಾಂಬ	2013-14	100000	42298	42298	0	112002	38%	
39	ರಾಯಚೂರು	ರಾಯಚೂರು	ಗುಂಜಳ್ಳಿ	ಗುಂಜಳ್ಳಿ	ಮಾರಿಕಂಬ	2013-14	100000	52298	52298	0	112002	47%	
40	ತುಮಕೂರು	ತುಮಕೂರು	ಓಬಳಾಪುರ	ಮುದ್ದರಾಮಯ್ಯನಪಾಳ್ಯ	ಭುವನೇಶ್ವರಿ	2013-14	100000	112000	106000	-6000	112002	100%	
41	ತುಮಕೂರು	ತುಮಕೂರು	ಶಿರವಾರ	ಬಮ್ಮಯ್ಯನಹಳ್ಳಿ	ಭಾಗ್ಯಲಕ್ಷ್ಮಿ	2013-14	100000	88875	101820	12945	112002	79%	
42	ತುಮಕೂರು	ತುಮಕೂರು	ಬಲಗೇರಿ	ಸೋಪಾನಹಳ್ಳಿ	ಪದ್ಮಶ್ರೀ	2013-14	100000	48680	62330	13650	112002	43%	
43	ತುಮಕೂರು	ತುಮಕೂರು	ಸ್ವಾಂದೇವನಹಳ್ಳಿ	ಸ್ವಾಂದೇವನಹಳ್ಳಿ	ಕಾಮಧೇನು	2013-14	100000	106000	106370	370	112002	95%	
44	ತುಮಕೂರು	ಚಿಕ್ಕನಾಯಕನಹಳ್ಳಿ	ನಗರಸಭೆ	ಚಿಕ್ಕನಾಯಕನಹಳ್ಳಿ	ಭಾರತಾಂಬೆ	2013-14	100000	18400	33400	15000	112002	16%	
45	ತುಮಕೂರು	ಚಿಕ್ಕನಾಯಕನಹಳ್ಳಿ	ಚಿಕ್ಕನಾಯಕನಹಳ್ಳಿ	ಚಿಕ್ಕನಾಯಕನಹಳ್ಳಿ	ಬನಶಂಕರಿ	2013-14	100000	18000	17000	-1000	112002	16%	
46	ತುಮಕೂರು	ಚಿಕ್ಕನಾಯಕನಹಳ್ಳಿ	ನಗರಸಭೆ	ಚಿಕ್ಕನಾಯಕನಹಳ್ಳಿ	ಶ್ರೀ ಲಕ್ಷ್ಮಿ	2013-14	100000	11200	105200	-6000	112002	99%	
47	ತುಮಕೂರು	ಗುಬ್ಬಿ	ನಗರಸಭೆ	ಗುಬ್ಬಿ	ಸಿಡಲು ಬಸವೇಶ್ವರ	2013-14	100000	ಅಲಭ್ಯ	106000	ಅಲಭ್ಯ	112002	-	ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು
							<b>1200000</b>	<b>597751</b>	<b>797716</b>	<b>199965</b>	<b>1344024</b>	<b>44%</b>	
48	ಬಾಗಲಕೋಟೆ	ಮುಧೋಳ	ಮಧುಭಾವಿ	ಸಂಗನಹಟ್ಟಿ	ದಾನೇಶ್ವರಿ	2014-15	100000	79339	70505	-8834	90280	88%	
49		ಮುಧೋಳ	ಮಧುಭಾವಿ	ಸಂಗನಹಟ್ಟಿ	ಲಕ್ಷ್ಮಿ	2014-15	100000	65338	74672	9334	90280	72%	
50	ಬಾಗಲಕೋಟೆ	ಮುಧೋಳ	ಮಧುಭಾವಿ	ಸಂಗನಹಟ್ಟಿ	ದುರ್ಗಾದೇವಿ	2014-15	100000	88673	88673	0	90280	98%	
51		ಜಮಖಂಡಿ	ಪುರಸಭೆ	ಬನಹಟ್ಟಿ	ಅಕ್ಕ ಮಹಾದೇವಿ	2014-15	100000	70005	88686	18681	87565	80%	
52	ಬಾಗಲಕೋಟೆ	ಜಮಖಂಡಿ	ಪುರಸಭೆ	ಬನಹಟ್ಟಿ	ಲಕ್ಷ್ಮಿ	2014-15	100000	65338	88673	23335	96899	67%	
53		ಜಮಖಂಡಿ	ಜಗದಾಳ	ಜಗದಾಳ	ಕಿತ್ತೂರು ಚೆನ್ನಮ್ಮ	2014-15	100000	70013	79339	9326	89432	78%	
54	ಬಾಗಲಕೋಟೆ	ಜಮಖಂಡಿ	ಜಗದಾಳ	ಜಗದಾಳ	ಭಾಗೀರಥಿ	2014-15	100000	70013	79339	9326	91129	77%	
55		ಮುಧೋಳ	ಮುಧಭಾವಿ	ಮುಧಭಾವಿ	ಮಹಾಲಕ್ಷ್ಮಿ	2014-15	100000	79339	74612	-4727	85189	93%	
56	ಬಾಗಲಕೋಟೆ	ಹುನಗುಂದ	ಐಹೋಳ	ಐಹೋಳ	ಗಾಯತ್ರಿ	2014-15	100000	60671	79339	18668	89093	68%	
57		ಹುನಗುಂದ	ಐಹೋಳ	ನಿಂಬುಲ ಗುಂಡಿ	ಅಕ್ಕಮಹಾದೇವಿ	2014-15	100000	65338	79339	14001	102669	64%	

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ ಪಂಚಾಯತ್	ಗ್ರಾಮದ ಹೆಸರು	ಸ್ವ ಸಹಾಯ ಗುಂಪಿನ ಹೆಸರು	ಸಾಲವು ಮಂಜೂರಾದ ವರ್ಷ	ಸಾಲದ ಮೊತ್ತ	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆಯಂತೆ ಮರುಪಾವತಿ (ರೂ.ಗಳಲ್ಲಿ)	ಜಿಲ್ಲೆಯ ಮರುಪಾವತಿ ರಿಜಿಸ್ಟ್ರಾರನಂತೆ/ ಒದಗಿಸಿದ ಮಾಹಿತಿಯಂತೆ 30-11-2016 ರಂದು ಮರುಪಾವತಿ	ಜಿಲ್ಲಾ ಅಂಕಿಗಳಲ್ಲಿ ಸ್ವ ಸಹಾಯ ಗುಂಪುಗಳ ಅಂಕಿಗಳನ್ನು ಕಳೆದಾಗ ಮರುಪಾವತಿ ಮೊತ್ತದಲ್ಲಿ ವ್ಯತ್ಯಾಸ (ರೂ.ಗಳು)	ಬರಬೇಕಾದ ಸಾಲ/ ಬೇಡಿಕೆ ಅಂಕಿಗಳು	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆ ಮಾಡಿದಂತೆ ಮರುಪಾವತಿ ಶೇಕಡಾ	ಷರಾ
58	ಬಾಗಲಕೋಟೆ	ಹುನಗುಂದ	ಐಹೋಳೆ	ಐಹೋಳೆ	ದಾನೇಶ್ವರಿ	2014-15	100000	74672	84006	9334	89093	84%	
59		ಹುನಗುಂದ	ಐಹೋಳೆ	ನಿಂಬುಲ ಗುಂಡಿ	ಭಾಗ್ಯಲಕ್ಷ್ಮಿ	2014-15	100000	65338	79339	14001	102669	64%	
60	ಬಾಗಲಕೋಟೆ	ಜಮಖಂಡಿ	ನಗರಸಭೆ	ಬನಹಟ್ಟಿ	ವಿಜಯಶ್ರೀ	2014-15	100000	65331	74672	9341	94523	69%	
61		ಬಾಗಲಕೋಟೆ	ನಗರಸಭೆ	ಜಯನಗರ ಎಕ್ಸ್‌ಟೆಂಶನ್	ದಾನಮ್ಮ ದೇವಿ	2014-15	100000	79339	98007	18668	103347	77%	
62	ಬಾಗಲಕೋಟೆ	ಜಮಖಂಡಿ	ನಗರಸಭೆ	ಬನಹಟ್ಟಿ	ಗಾಯತ್ರಿ	2014-15	100000	60671	84006	23335	80947	75%	
63		ಬಾಗಲಕೋಟೆ	ನಗರಸಭೆ	ಜಯನಗರ ಬಡಾವಣೆ	ಗಂಗೋತ್ರಿ	2014-15	100000	79339	98007	18668	103347	77%	
64	ಬಾಗಲಕೋಟೆ	ಜಮಖಂಡಿ	ನಗರಸಭೆ	ರಬಕವಿ	ವಿಜಯಲಕ್ಷ್ಮಿ	2014-15	100000	65338	79339	14001	94523	69%	
65		ಜಮಖಂಡಿ	ನಗರಸಭೆ	ರಬಕವಿ	ತುಳಸಿ	2014-15	100000	65338	79339	14001	94523	69%	
66	ಬಾಗಲಕೋಟೆ	ಜಮಖಂಡಿ	ನಗರಸಭೆ	ರಬಕವಿ	ಆಶ್ರಯಗಿರಿ	2014-15	100000	65338	79337	13999	94523	69%	
67		ಜಮಖಂಡಿ	ನಗರಸಭೆ	ರಬಕವಿ	ಜ್ಯೋತಿ	2014-15	100000	79339	79337	-2	94523	84%	
68	ಬೆಂಗಳೂರು ನಗರ	ಆನೆಕಲ್	ಸಮುಂದರ್	ಕುವೆಂಪುನಗರ	ಆದಿಪರಾಶಕ್ತಿ	2014-15	100000	18668	48002	29334	91468	20%	
69	ಬೆಂಗಳೂರು ನಗರ	ಆನೆಕಲ್	ಆನೆಕಲ್	ಬಹಾದುರ್‌ಪುರ	ದೀಪಾನಗರ	2014-15	100000	14001	14001	0	90620	15%	
70	ಬೆಂಗಳೂರು ನಗರ	ಆನೆಕಲ್	ಆನೆಕಲ್	ಬಹಾದುರ್‌ಪುರ	ಭುವನೇಶ್ವರಿ	2014-15	100000	NA	0	NA	90450	-	ನಿಷ್ಕ್ರಿಯ ಗುಂಪು. ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು.
71	ಬೆಂಗಳೂರು ನಗರ	ಆನೆಕಲ್	ಸಮಂದರ್	ಕುವೆಂಪುನಗರ	ಚಾಮುಂಡಿ	2014-15	100000	70005	65338	-4667	90959	77%	
72	ಬೆಂಗಳೂರು ನಗರ	ಆನೆಕಲ್	ಮಂಟಪ	ವಜರಹಳ್ಳಿ	ಲಕ್ಷ್ಮಿ ವೆಂಕಟೇಶ್ವರ	2014-15	100000	NA	9334	NA	89941	-	ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು.
73	ಬೆಂಗಳೂರು ನಗರ	ಆನೆಕಲ್	ಮಂಟಪ	ಮಲೇನಲ್ಲಸಂದ್ರ	ಮೀನಾಕ್ಷಿ	2014-15	100000	46670	65338	18668	90620	52%	
74	ಬೆಂಗಳೂರು ನಗರ	ಆನೆಕಲ್	ಆನೆಕಲ್ ಪೌರ ಸಂಸ್ಥೆ	ಹೊಸೂರ ಬಾಗಿಲು	ಕಸ್ತೂರಿಬಾಯಿ	2014-15	100000	NA	0	NA	90450	-	ನಿಷ್ಕ್ರಿಯ ಗುಂಪು. ಭೇಟಿಯ ಸಮಯದಲ್ಲಿ ಸ್ವ ಸಹಾಯ ಗುಂಪಿನ ಬಳಿ ದಾಖಲೆಗಳು ಅಲಭ್ಯವಾಗಿತ್ತು.
75	ಬೆಂಗಳೂರು ನಗರ	ಆನೆಕಲ್	ಮಂಟಪ	ಮಲೇನಲ್ಲಸಂದ್ರ	ಯಶಸ್ವಿನಿ	2014-15	100000	70000	65338	-4662	90790	77%	

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ ಪಂಚಾಯತ್	ಗ್ರಾಮದ ಹೆಸರು	ಸ್ವ ಸಹಾಯ ಗುಂಪಿನ ಹೆಸರು	ಸಾಲವು ಮಂಜೂರಾದ ವರ್ಷ	ಸಾಲದ ಮೊತ್ತ	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆಯಂತೆ ಮರುಪಾವತಿ (ರೂ.ಗಳಲ್ಲಿ)	ಜಿಲ್ಲೆಯ ಮರುಪಾವತಿ ರಿಜಿಸ್ಟ್ರಾರನಂತೆ/ ಒದಗಿಸಿದ ಮಾಹಿತಿಯಂತೆ 30-11-2016 ರಂದು ಮರುಪಾವತಿ	ಜಿಲ್ಲಾ ಅಂಕಿಗಳಲ್ಲಿ ಸ್ವ ಸಹಾಯ ಗುಂಪುಗಳ ಅಂಕಿಗಳನ್ನು ಕಳೆದಾಗ ಮರುಪಾವತಿ ಮೊತ್ತದಲ್ಲಿ ವ್ಯತ್ಯಾಸ (ರೂ.ಗಳು)	ಬರಬೇಕಾದ ಸಾಲ/ ಬೇಡಿಕೆ ಅಂಕಿಗಳು	ಸ್ವ ಸಹಾಯ ಗುಂಪುಗಳ ದಾಖಲೆಗಳ ಪರಿಶೀಲನೆ ಮಾಡಿದಂತೆ ಮರುಪಾವತಿ ಶೇಕಡಾ	ಷರಾ
76	ಚಿಕ್ಕಮಗಳೂರು	ಚಿಕ್ಕಮಗಳೂರು	ಚಿಕ್ಕಮಗಳೂರು ನಗರ ಪುರಸಭೆ	ಗೃಹ ಮಂಡಳಿ ಪ್ರದೇಶ	ಜನನಿ	2014-15	100000	88730	88730	0	96220	92%	
77	ಚಿಕ್ಕಮಗಳೂರು	ಕಡೂರು	ತಂಗಲಿ	ತಂಗಲಿತಾಂಡ್ಯ	ವೆಂಕಟಲಕ್ಷ್ಮಮ್ಮ	2014-15	100000	90000	90000	0	85699	105%	
78	ರಾಮನಗರ	ಕನಕಪುರ	ದೇವರ ಶಿವನಹಳ್ಳಿ	ತುಳಸಿದೊಡ್ಡಿ	ಶ್ರೀ ಪರಮೇಶ್ವರಿ	2014-15	100000	100000	100000	0	111154	90%	
79	ರಾಮನಗರ	ರಾಮನಗರ	ವಿಭೂತಿಕೆರೆ	ಚನಮನಹಳ್ಳಿ	ಚೈತನ್ಯ	2014-15	100000	104895	104895	0	111154	94%	
80	ರಾಮನಗರ	ಕನಕಪುರ	ಶಿವನಹಳ್ಳಿ	ಕಾಳೇಗೌಡನ ದೊಡ್ಡಿ	ಚೌಡೇಶ್ವರಿ	2014-15	100000	85000	90000	5000	102838	83%	
ಒಟ್ಟು							3300000	2102079	2379542	277463	3097197	68%	0
ಒಟ್ಟು							4500000	2699830	3177258	477428	4441221	61%	

**ಟಿಪ್ಪಣಿ**

□ = ಸ್ವ ಸಹಾಯ ಗುಂಪುಗಳ ರಶೀದಿಗಳ ಅಂಕಿಗಳು ಜಿಲ್ಲಾ ರಿಜಿಸ್ಟ್ರಾರನೊಂದಿಗೆ ತಾಳೆಯಾದ ಸಂದರ್ಭಗಳು	26	33%
ನಕಾರಾತ್ಮಕ ವ್ಯತ್ಯಾಸದ ಮೊತ್ತ = ಸ್ವ ಸಹಾಯ ಗುಂಪುಗಳ ರಶೀದಿಗಳ ಅಂಕಿಗಳು ಜಿಲ್ಲಾ ರಿಜಿಸ್ಟ್ರಾರನಿಂತಲೂ ಹೆಚ್ಚಾಗಿರುವ ಸಂದರ್ಭಗಳು	18	23%
ಧನಾತ್ಮಕ ವ್ಯತ್ಯಾಸದ ಮೊತ್ತ = ಜಿಲ್ಲಾ ರಿಜಿಸ್ಟ್ರಾರ ಅಂಕಿಗಳು ಸ್ವ ಸಹಾಯ ಗುಂಪುಗಳ ರಶೀದಿಗಳಿಗಿಂತಲೂ ಹೆಚ್ಚಾಗಿರುವ ಸಂದರ್ಭಗಳು	27	34%
ಅಲಭ್ಯ = 1 ಸ್ವ ಸಹಾಯ ಗುಂಪುಗಳ ರಶೀದಿಗಳು ಲಭ್ಯವಿಲ್ಲದ ಸಂದರ್ಭಗಳು	9	11%
<b>ಒಟ್ಟು</b>	<b>80</b>	<b>100%</b>

**ಅನುಬಂಧ 6ಬಿ: ಜಿಲ್ಲೆಯ ಮರುಪಾವತಿ ರಿಜಿಸ್ಟರ್ ಪ್ರಕಾರವಾಗಿ ಮಾದರಿ ಸ್ವ ಸಹಾಯ ಗುಂಪುಗಳ ಮರುಪಾವತಿ  
2013-14 ಮತ್ತು 2014-15ರಲ್ಲಿ ಪ್ರಯೋಜನ ಪಡೆದ ಸ್ವ ಸಹಾಯ ಗುಂಪುಗಳನ್ನು ಪರಿಗಣಿಸಿದೆ**

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ/ನಗರ ಪ್ರದೇಶ	ಸ್ವ ಸಹಾಯ ಗುಂಪಿನ ಹೆಸರು	ಸ್ವ ಸಹಾಯ ಗುಂಪಿನ ಒಟ್ಟು ಸದಸ್ಯರ ಸಂಖ್ಯೆ	ಸ್ವಸಹಾಯ ಗುಂಪಿನ ಸದಸ್ಯ ಫಲಾನುಭವಿಗಳ ಸಂಖ್ಯೆ	ಸಾಲವು ಮಂಜೂರಾದ ವರ್ಷ	ಮಂಜೂರಾದ ಸಾಲದ ಮೊತ್ತ	ನಿರ್ದಿಷ್ಟ ಸ್ವ ಸಹಾಯ ಗುಂಪಿಗೆ ಮೊತ್ತವನ್ನು ಜಮಾ ಮಾಡಿದ ದಿನಾಂಕ	30-11-2016 ರಂದು ತಿಂಗಳು	ಹಣ ಬಿಡುಗಡೆ ಆದಾಗಿನಿಂದ ಒಟ್ಟು ತಿಂಗಳು	30-11-2016ರ ಮರು ಪಾವತಿಯ ರಜಾವಧಿ ನಂತರದಲ್ಲಿ ಪಾವತಿಸಿ ಬೇಕಾದ ಕಂತುಗಳ ಸಂಖ್ಯೆ	30-11-2016 ರಂದು ಬೇಡಿಕೆ ಅಂಕಿಗಳು (ರೂಗಳಲ್ಲಿ)	30-11-2016ರಂದು ಜಿಲ್ಲಾ ಮರು ಪಾವತಿ ರಿಜಿಸ್ಟರ್‌ನಂತೆ ಮರುಪಾವತಿ	30-11-2016ರಂದು ಜಿಲ್ಲಾ ಮರು ಪಾವತಿ ರಿಜಿಸ್ಟರ್‌ನಂತೆ ಇರುವ ಬಾಕಿ	ವಸೂಲಾತಿಯ ಶೇಕಡಾ	ಸಾಲದ ಸ್ಥಿತಿ
1	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ	ಮೊಶೆತ್ತಿಶೆಲ್ವೆ	ಲಕ್ಷ್ಮಿ	20	20	2013-14	100000	13-07-2013	30-11-2016	41	22	112002	65000	47000	58%	ಅವಧಿ ಮೀರಿದೆ
2	ರಾಯಚೂರು	ರಾಯಚೂರು	ಗುಂಜಹಳ್ಳಿ	ಮಾರಿಕಾಂಬಹ	15	15	2013-14	100000	01-07-2013	30-11-2016	42	22	112002	52298	62102	47%	ಅವಧಿ ಮೀರಿದೆ
3	ರಾಯಚೂರು	ರಾಯಚೂರು	ಗುಂಜಹಳ್ಳಿ	ಕಾಳಿಕಾಂಬ	15	15	2013-14	100000	01-07-2013	30-11-2016	42	22	112002	42298	72102	38%	ಅವಧಿ ಮೀರಿದೆ
4	ರಾಯಚೂರು	ಮಾನ್ವಿ	ಬೆಟ್ಟೂರುತಾಂಡ	ಗೋದಾವರಿ	16	15	2013-14	100000	01-07-2013	30-11-2016	42	22	112002	0	114400	0%	ತಪ್ಪಿಸಲಾಗಿದೆ
5	ತುಮಕೂರು	ಗುಬ್ಬಿ	ಗುಬ್ಬಿ	ಸಿಡಿಲು ಚನ್ನಬಸವೇಶ್ವರ	16	16	2013-14	100000	31-07-2014	30-11-2016	28	22	112002	106000	0	100%	ಮುಂಚಿತ ಮರುಪಾವತಿ
6	ತುಮಕೂರು	ತುಮಕೂರು	ಸ್ವಂದೇನಳ್ಳಿ	ಕಾಮಧೇನು	19	19	2013-14	100000	16-06-2014	30-11-2016	30	22	112002	106370	0	100%	ಮುಂಚಿತ ಮರುಪಾವತಿ
7	ತುಮಕೂರು	ತುಮಕೂರು	ಬೊಮ್ಮೇನಹಳ್ಳಿ	ಭಾಗ್ಯಲಕ್ಷ್ಮಿ	18	18	2013-14	100000	08-10-2013	30-11-2016	38	22	112002	101820	10180	91%	ಅವಧಿ ಮೀರಿದೆ
8	ತುಮಕೂರು	ತುಮಕೂರು	ಸೋಪಾನಹಳ್ಳಿ	ಪದ್ಮಶ್ರೀ	15	15	2013-14	100000	15-03-2014	30-11-2016	33	22	112002	62330	49670	56%	ಅವಧಿ ಮೀರಿದೆ
9	ತುಮಕೂರು	ತುಮಕೂರು	ಮುದ್ದನರಸಿಂಹನಪಾಳ್ಯ	ಭುವನೇಶ್ವರಿ	20	20	2013-14	100000	03-07-2014	30-11-2016	29	22	112002	106000	0	100%	ಮುಂಚಿತ ಮರುಪಾವತಿ
10	ತುಮಕೂರು	ಚಿಕ್ಕನಾಯಕನಹಳ್ಳಿ	ಚಿಕ್ಕನಾಯಕನಹಳ್ಳಿ	ಭಾರತಾಂಬೆ	20	20	2013-14	100000	24-10-2013	30-11-2016	38	22	112002	33400	78600	30%	ಅವಧಿ ಮೀರಿದೆ
11	ತುಮಕೂರು	ಚಿಕ್ಕನಾಯಕನಹಳ್ಳಿ	ಚಿಕ್ಕನಾಯಕನಹಳ್ಳಿ	ಬನಶಂಕರಿ	18	18	2013-14	100000	20-08-2014	30-11-2016	28	22	112002	17000	95000	15%	ಅವಧಿ ಮೀರಿದೆ

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ/ನಗರ ಪ್ರದೇಶ	ಸ್ವ ಸಹಾಯ ಗುಂಪಿನ ಹೆಸರು	ಸಹಾಯ ಗುಂಪಿನ ಒಟ್ಟು ಸದಸ್ಯರ ಸಂಖ್ಯೆ	ಸ್ವಸಹಾಯ ಗುಂಪಿನ ಸದಸ್ಯ ಫಲಾನುಭವಿಗಳ ಸಂಖ್ಯೆ	ಸಾಲವು ಮಂಜೂರಾದ ವರ್ಷ	ಮಂಜೂರಾದ ಸಾಲದ ಮೊತ್ತ	ನಿರ್ದಿಷ್ಟ ಸಹಾಯ ಗುಂಪಿಗೆ ಮೊತ್ತವನ್ನು ಜಮಾ ಮಾಡಿದ ದಿನಾಂಕ	30-11-2016 ರಂದು ತಿಂಗಳು	ಹಣ ಬಿಡುಗಡೆ ಆದಾಗಿನಿಂದ ಒಟ್ಟು ತಿಂಗಳು	30-11-2016ರ ಮರು ಪಾವತಿಯ ರಜಾವಧಿ ನಂತರದಲ್ಲಿ ಪಾವತಿಸಿ ಬೇಕಾದ ಕಂತುಗಳ ಸಂಖ್ಯೆ	30-11-2016 ರಂದು ಬೇಡಿಕೆ ಅಂಕಿಗಳು (ರೂಗಳಲ್ಲಿ)	30-11-2016ರಂದು ಜಿಲ್ಲಾ ಮರು ಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿ	30-11-2016ರಂದು ಜಿಲ್ಲಾ ಮರು ಪಾವತಿ ರಿಜಿಸ್ಟ್ರಾರ್‌ನಂತೆ ಇರುವ ಬಾಕಿ	ವಸೂಲಾತಿಯ ಶೇಕಡಾ	ಸಾಲದ ಸ್ಥಿತಿ
12	ತುಮಕೂರು	ಚಿಕ್ಕನಾಯಕನಹಳ್ಳಿ	ಚಿಕ್ಕನಾಯಕನಹಳ್ಳಿ	ಶ್ರೀ ಲಕ್ಷ್ಮಿ	20	20	2013-14	100000	06-11-2013	30-11-2016	37	22	112002	105200	6800	94%	ಅವಧಿ ಮೀರಿದೆ
	ಉಪ ಮೊತ್ತ							1200000					1344024	797716	535854	59%	
13	ಬಾಗಲಕೋಟೆ	ಜಮಖಂಡಿ	ಬನಹಟ್ಟಿ	ಅಕ್ಕಮಹಾದೇವಿ	11	11	2014-15	100000	04-05-2015	30-11-2016	19	17	87565	88686	23314	101%	ಸಮಯಕ್ಕೆ ಸರಿಯಾಗಿ
14	ಬಾಗಲಕೋಟೆ	ಜಮಖಂಡಿ	ಬನಹಟ್ಟಿ	ಲಕ್ಷ್ಮಿ	16	16	2014-15	100000	10-03-2015	30-11-2016	21	19	96899	88673	23327	92%	ಸಮಯಕ್ಕೆ ಸರಿಯಾಗಿ
15	ಬಾಗಲಕೋಟೆ	ಜಮಖಂಡಿ	ಬನಹಟ್ಟಿ	ವಿಜಯಶ್ರೀ	12	9	2014-15	100000	24-03-2015	30-11-2016	21	19	94523	74672	37328	79%	ಸಮಯಕ್ಕೆ ಸರಿಯಾಗಿ
16	ಬಾಗಲಕೋಟೆ	ಜಮಖಂಡಿ	ಬನಹಟ್ಟಿ	ಗಾಯತ್ರಿ	10	6	2014-15	100000	12-06-2015	30-11-2016	18	16	80947	84006	27994	104%	ಸಮಯಕ್ಕೆ ಸರಿಯಾಗಿ
17	ಬಾಗಲಕೋಟೆ	ಜಮಖಂಡಿ	ರಬಕವಿ	ವಿಜಯಲಕ್ಷ್ಮಿ	12	12	2014-15	100000	24-03-2015	30-11-2016	21	19	94523	79339	32661	84%	ಸಮಯಕ್ಕೆ ಸರಿಯಾಗಿ
18	ಬಾಗಲಕೋಟೆ	ಜಮಖಂಡಿ	ರಬಕವಿ	ತುಳಸಿ	12	9	2014-15	100000	24-03-2015	30-11-2016	21	19	94523	79339	32661	84%	ಸಮಯಕ್ಕೆ ಸರಿಯಾಗಿ
19	ಬಾಗಲಕೋಟೆ	ಜಮಖಂಡಿ	ರಬಕವಿ	ಜ್ಯೋತಿ	14	13	2014-15	100000	24-03-2015	30-11-2016	21	19	94523	79337	32663	84%	ಸಮಯಕ್ಕೆ ಸರಿಯಾಗಿ
20	ಬಾಗಲಕೋಟೆ	ಜಮಖಂಡಿ	ರಬಕವಿ	ಆಶ್ರಯಗಿರಿ	12	12	2014-15	100000	24-03-2015	30-11-2016	21	19	94523	79337	32663	84%	ಸಮಯಕ್ಕೆ ಸರಿಯಾಗಿ
21	ಬಾಗಲಕೋಟೆ	ಹುನಗುಂದ	ನಿಂಬಲಗುಂದಿ	ಭಾಗ್ಯಲಕ್ಷ್ಮಿ	10	1	2014-15	100000	04-02-2015	30-11-2016	22	20	102669	79339	32661	77%	ಸಮಯಕ್ಕೆ ಸರಿಯಾಗಿ
22	ಬಾಗಲಕೋಟೆ	ಹುನಗುಂದ	ನಿಂಬಲಗುಂದಿ	ಅಕ್ಕಮಹಾದೇವಿ	12	10	2014-15	100000	04-02-2015	30-11-2016	22	20	102669	79339	32661	77%	ಸಮಯಕ್ಕೆ ಸರಿಯಾಗಿ
23	ಬಾಗಲಕೋಟೆ	ಹುನಗುಂದ	ಐಹೊಳೆ	ದಾನೇಶ್ವರಿ	10	3	2014-15	100000	25-04-2015	30-11-2016	20	18	89093	84006	27994	94%	ಸಮಯಕ್ಕೆ ಸರಿಯಾಗಿ
24	ಬಾಗಲಕೋಟೆ	ಹುನಗುಂದ	ಐಹೊಳೆ	ಗಾಯತ್ರಿ	12	1	2014-15	100000	25-04-2015	30-11-2016	20	18	89093	79339	32661	89%	ಸಮಯಕ್ಕೆ ಸರಿಯಾಗಿ

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ/ನಗರ ಪ್ರದೇಶ	ಸ್ವ ಸಹಾಯ ಗುಂಪಿನ ಹೆಸರು	ಸಹಾಯ ಗುಂಪಿನ ಒಟ್ಟು ಸದಸ್ಯರ ಸಂಖ್ಯೆ	ಸ್ವಸಹಾಯ ಗುಂಪಿನ ಸದಸ್ಯ ಫಲಾನುಭವಿಗಳ ಸಂಖ್ಯೆ	ಸಾಲವು ಮಂಜೂರಾದ ವರ್ಷ	ಮಂಜೂರಾದ ಸಾಲದ ಮೊತ್ತ	ನಿರ್ದಿಷ್ಟ ಸಹಾಯ ಗುಂಪಿಗೆ ಮೊತ್ತವನ್ನು ಜಮಾ ಮಾಡಿದ ದಿನಾಂಕ	30-11-2016 ರಂದು ತಿಂಗಳು	ಹಣ ಬಿಡುಗಡೆ ಆದಾಗಿನಿಂದ ಒಟ್ಟು ತಿಂಗಳು	30-11-2016ರ ಮರು ಪಾವತಿಯ ರಜಾವಧಿ ನಂತರದಲ್ಲಿ ಪಾವತಿಸಿ ಬೇಕಾದ ಕಂತುಗಳ ಸಂಖ್ಯೆ	30-11-2016 ರಂದು ಬೇಡಿಕೆ ಅಂಕಗಳು (ರೂಗಳಲ್ಲಿ)	30-11-2016ರಂದು ಜಿಲಾ ಮರು ಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿ	30-11-2016ರಂದು ಜಿಲಾ ಮರು ಪಾವತಿ ರಿಜಿಸ್ಟ್ರಾರ್‌ನಂತೆ ಇರುವ ಬಾಕಿ	ವಸೂಲಾತಿಯ ಶೇಕಡಾ	ಸಾಲದ ಸ್ಥಿತಿ
25	ಬಾಗಲಕೋಟೆ	ಬಾಗಲಕೋಟೆ	ಜಯನಗರ ಎಕ್ಸ್‌ಟೆನ್ಷನ್	ಗಂಗೋತ್ರಿ	13	7	2014-15	100000	31-01-2015	30-11-2016	22	20	103347	98007	13993	95%	ಸಮಯಕ್ಕೆ ಸರಿಯಾಗಿ
26	ಬಾಗಲಕೋಟೆ	ಬಾಗಲಕೋಟೆ	ಜಯನಗರ ಎಕ್ಸ್‌ಟೆನ್ಷನ್	ದಾನಮ್ಮ ದೇವಿ	12	5	2014-15	100000	31-01-2015	30-11-2016	22	20	103347	98007	13993	95%	ಸಮಯಕ್ಕೆ ಸರಿಯಾಗಿ
27	ಬಾಗಲಕೋಟೆ	ಮುಧೋಳ	ಜಗದಾಳ	ಕಿತ್ತೂರ್ ಚೆನ್ನಮ್ಮ	12	12	2014-15	100000	23-04-2015	30-11-2016	20	18	89432	79339	32661	89%	ಸಮಯಕ್ಕೆ ಸರಿಯಾಗಿ
28	ಬಾಗಲಕೋಟೆ	ಮುಧೋಳ	ಜಗದಾಳ	ಬಾಗೇರಥಿ	12	12	2014-15	100000	13-04-2015	30-11-2016	20	18	91129	79339	32661	87%	ಸಮಯಕ್ಕೆ ಸರಿಯಾಗಿ
29	ಬಾಗಲಕೋಟೆ	ಮುಧೋಳ	ಸಂಗನಟ್ಟಿ	ದಾನೇಶ್ವರಿ	12	12	2014-15	100000	18-04-2015	30-11-2016	20	18	90280	70505	41495	78%	ಸಮಯಕ್ಕೆ ಸರಿಯಾಗಿ
30	ಬಾಗಲಕೋಟೆ	ಮುಧೋಳ	ಸಂಗನಟ್ಟಿ	ಶ್ರೀ ದುರ್ಗಾದೇವಿ	10	10	2014-15	100000	18-04-2015	30-11-2016	20	18	90280	88673	23327	98%	ಸಮಯಕ್ಕೆ ಸರಿಯಾಗಿ
31	ಬಾಗಲಕೋಟೆ	ಮುಧೋಳ	ಸಂಗನಟ್ಟಿ	ಶ್ರೀ ಲಕ್ಷ್ಮಿ ದೇವಿ	16	16	2014-15	100000	18-04-2015	30-11-2016	20	18	90280	74672	37328	83%	ಸಮಯಕ್ಕೆ ಸರಿಯಾಗಿ
32	ಬಾಗಲಕೋಟೆ	ಮುಧೋಳ	ಮಾದಭಾವಿ	ಮಹಾಲಕ್ಷ್ಮಿ	11	1	2014-15	100000	18-05-2015	30-11-2016	19	17	85189	74612	37328	88%	ಸಮಯಕ್ಕೆ ಸರಿಯಾಗಿ
33	ಬೆಂಗಳೂರು ನಗರ	ಆನಕಲ್	ಕುವೆಂಪುನಗರ	ಆದಿಪರಾಶಕ್ತಿ	20	17	2014-15	100000	11-04-2015	30-11-2016	20	18	91468	48002	63998	52%	ಸಮಯಕ್ಕೆ ಸರಿಯಾಗಿ
34	ಬೆಂಗಳೂರು ನಗರ	ಆನಕಲ್	ಮಲ್ಲೇನಸಂದ್ರ	ಚಾಮುಂಡಿ	15	10	2014-15	100000	14-04-2015	30-11-2016	20	18	90959	65338	46662	72%	ಸಮಯಕ್ಕೆ ಸರಿಯಾಗಿ
35	ಬೆಂಗಳೂರು ನಗರ	ಆನಕಲ್	ಮಲ್ಲೇನಸಂದ್ರ	ಯಶಸ್ವಿನಿ	20	19	2014-15	100000	15-04-2015	30-11-2016	20	18	90790	65338	46662	72%	ಸಮಯಕ್ಕೆ ಸರಿಯಾಗಿ
36	ಬೆಂಗಳೂರು ನಗರ	ಆನಕಲ್	ಮಲ್ಲೇನಸಂದ್ರ	ಶ್ರೀ ಮೀನಾಕ್ಷಿ	20	20	2014-15	100000	16-04-2015	30-11-2016	20	18	90620	65338	46662	72%	ಸಮಯಕ್ಕೆ ಸರಿಯಾಗಿ
37	ಬೆಂಗಳೂರು ನಗರ	ಆನಕಲ್	ಬಹಾದೂರ್‌ಪುರ	ದೀಪಾ ನಗರ	14	14	2014-15	100000	16-04-2015	30-11-2016	20	18	90620	14001	97999	15%	ಸಮಯಕ್ಕೆ ಸರಿಯಾಗಿ
38	ಬೆಂಗಳೂರು ನಗರ	ಆನಕಲ್	ಬಹಾದೂರ್‌ಪುರ	ಭುವನೇಶ್ವರಿ	15	0	2014-15	100000	17-04-2015	30-11-2016	20	18	90450	0	112000	0%	ತಪ್ಪಿಸಲಾಗಿದೆ

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಗ್ರಾಮ/ನಗರ ಪ್ರದೇಶ	ಸ್ವ ಸಹಾಯ ಗುಂಪಿನ ಹೆಸರು	ಸಹಾಯ ಗುಂಪಿನ ಒಟ್ಟು ಸದಸ್ಯರ ಸಂಖ್ಯೆ	ಸ್ವಸಹಾಯ ಗುಂಪಿನ ಸದಸ್ಯ ಫಲಾನುಭವಿಗಳ ಸಂಖ್ಯೆ	ಸಾಲವು ಮಂಜೂರಾದ ವರ್ಷ	ಮಂಜೂರಾದ ಸಾಲದ ಮೊತ್ತ	ನಿರ್ದಿಷ್ಟ ಸಹಾಯ ಗುಂಪಿಗೆ ಮೊತ್ತವನ್ನು ಜಮಾ ಮಾಡಿದ ದಿನಾಂಕ	30-11-2016 ರಂದು ತಿಂಗಳು	ಹಣ ಬಿಡುಗಡೆ ಆದಾಗಿನಿಂದ ಒಟ್ಟು ತಿಂಗಳು	30-11-2016ರ ಮರು ಪಾವತಿಯ ರಜಾವಧಿ ನಂತರದಲ್ಲಿ ಪಾವತಿಸಿ ಬೇಕಾದ ಕಂತುಗಳ ಸಂಖ್ಯೆ	30-11-2016 ರಂದು ಬೇಡಿಕೆ ಅಂಕಿಗಳು (ರೂಗಳಲ್ಲಿ)	30-11-2016ರಂದು ಜಿಲ್ಲಾ ಮರು ಪಾವತಿ ರಿಜಿಸ್ಟ್ರಾರ್‌ನಂತೆ ಮರುಪಾವತಿ	30-11-2016ರಂದು ಜಿಲ್ಲಾ ಮರು ಪಾವತಿ ರಿಜಿಸ್ಟ್ರಾರ್‌ನಂತೆ ಇರುವ ಬಾಕಿ	ವಸೂಲಾತಿಯ ಶೇಕಡಾ	ಸಾಲದ ಸ್ಥಿತಿ
39	ಬೆಂಗಳೂರು ನಗರ	ಆನೆಕಲ್	ವಜರಳ್ಳಿ	ಶ್ರೀ ಲಕ್ಷ್ಮಿ ವೆಂಕಟೇಶ್ವರ	15	15	2014-15	100000	20-04-2015	30-11-2016	20	18	89941	9334	102666	10%	ಸಮಯಕ್ಕೆ ಸರಿಯಾಗಿ
40	ಬೆಂಗಳೂರು ನಗರ	ಆನೆಕಲ್	ಹೊಸೂರ ಬಾಗಿಲು	ಕಸ್ತೂರಿ ಬಾಯಿ	15	10	2014-15	100000	17-04-2015	30-11-2016	20	18	90450	0	112000	0%	ತಪ್ಪಿಸಲಾಗಿದೆ
41	ಚಿಕ್ಕಮಗಳೂರು	ಚಿಕ್ಕಮಗಳೂರು	ಗೃಹ ಮಂಡಳಿ	ಜನನಿ	15	15	2014-15	100000	14-03-2015	30-11-2016	21	19	96220	88730	17884	92%	ಸಮಯಕ್ಕೆ ಸರಿಯಾಗಿ
42	ಚಿಕ್ಕಮಗಳೂರು	ಕಡೂರು	ತಂಗಲಿ ತಾಂಡಾ	ವೆಂಕಟಲಕ್ಷ್ಮಮ್ಮ	20	20	2014-15	100000	15-05-2015	30-11-2016	19	17	85699	90000	15805	105%	ಸಮಯಕ್ಕೆ ಸರಿಯಾಗಿ
43	ರಾಮನಗರ	ರಾಮನಗರ	ಚಿನ್ನಮ್ಮನಹಳ್ಳಿ	ಚೈತನ್ಯ	18	18	2014-15	100000	16-12-2014	30-11-2016	24	22	111154	104895	0	94%	ಮುಂಚಿತ ಮರುಪಾವತಿ
44	ರಾಮನಗರ	ಕನಕಪುರ	ಕಲ್ಲೇಗೌಡನ ದೊಡ್ಡಿ	ಚೌಡೇಶ್ವರಿ	20	20	2014-15	100000	03-02-2015	30-11-2016	22	20	102838	90000	15383	88%	ಸಮಯಕ್ಕೆ ಸರಿಯಾಗಿ
45	ರಾಮನಗರ	ಕನಕಪುರ	ತುಳಸಿ ದೊಡ್ಡಿ	ಪರಮೇಶ್ವರಿ	16	16	2014-15	100000	16-12-2014	30-11-2016	24	22	111154	100000	5593	90%	ಸಮಯಕ್ಕೆ ಸರಿಯಾಗಿ
	ಉಪ ಮೊತ್ತ							3300000					3097195	2379542	1284688	77%	
	ಒಟ್ಟು				676	583		4500000					4441219	3177258	1820542	72%	

## ಅನುಬಂಧ 7 ಕಿರು ಹಣಕಾಸು ಸಂಸ್ಥೆಗಳ ಪ್ರಕರಣಗಳ ಅಧ್ಯಯನ

### ನಬಾರ್ಡ್ ಹಣಕಾಸು ಸೇವೆಗಳು ನಿಯಮಿತ

#### ಹಿನ್ನೆಲೆ ಮತ್ತು ಉದ್ದೇಶ

ನಬಾರ್ಡ್, ಕರ್ನಾಟಕ ಸರ್ಕಾರ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಧನಲಕ್ಷ್ಮಿ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್‌ಗಳ ಷೇರು ಸಹಭಾಗಿತ್ವದೊಂದಿಗೆ ನಬಾರ್ಡ್ ಹಣಕಾಸು ಸೇವೆಗಳು ನಿಯಮಿತ(ನಾಬ್‌ಫಿನ್) ಇದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ(ನಬಾರ್ಡ್) ಅಂಗಸಂಸ್ಥೆಯಾಗಿರುತ್ತದೆ. ಠೇವಣಿ ತೆಗೆದುಕೊಳ್ಳದ ನಬಾರ್ಡ್ ಹಣಕಾಸು ಸೇವೆಗಳು ನಿಯಮಿತ(ನಾಬ್‌ಫಿನ್)ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ನೋಂದಾಯಿಸಲ್ಪಟ್ಟಿರುತ್ತದೆ ಮತ್ತು ಭಾರತದಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ವಿಶ್ವದ ಅತಿದೊಡ್ಡ ಕಿರು ಹಣಕಾಸು ಚಳುವಳಿಯನ್ನು ಪ್ರದರ್ಶಿಸಿದ ನಮ್ಮ ದೇಶದ ಪ್ರಮುಖವಾದ ಉನ್ನತ ನಬಾರ್ಡ್ ಸಂಸ್ಥೆಯು ನಾಬ್‌ಫಿನ್‌ನ್ನು ಪ್ರಾರಂಭಿಸಿ, ಕಿರು ಹಣಕಾಸು ಸಂಸ್ಥೆಗಳ ನಡುವೆ ಆಡಳಿತ, ಪಾರದರ್ಶಕತೆಯ ಮಟ್ಟಗಳಲ್ಲಿ ಸಮಂಜಸ/ಮಧ್ಯಮ ಬಡ್ಡಿ ದರಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ.

#### ನಬಾರ್ಡ್‌ನ ಉದ್ದೇಶಗಳು ಈ ಕೆಳಗಿನಂತಿವೆ:

ಎರಡು ವಿಶಾಲವಾದ ಕೃಷಿ ಮತ್ತು ಕಿರುಬಂಡವಾಳ ಕ್ಷೇತ್ರಗಳಲ್ಲಿ ಹಣಕಾಸು ಸೇವೆಗಳನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿರುತ್ತದೆ. ನಾಬ್‌ಫಿನ್ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪ್ರಾರಂಭಿಸಲು, ವಿಸ್ತರಿಸಲು, ವಾಣಿಜ್ಯಕರಣಗೊಳಿಸಲು, ಮತ್ತು ಆಧುನೀಕರಿಸಲು ಸಾಲ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತಿದೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾಜದ ಸೌಲಭ್ಯವಂಚಿತ ವರ್ಗಗಳ ಅಭ್ಯುದಯದ ಭದ್ರತೆಗಾಗಿ, ಅಗತ್ಯಗಳನ್ನು ಪೂರೈಸಿಕೊಳ್ಳಲು ನಾಬ್‌ಫಿನ್ ಕಿರು ಹಣಕಾಸು ಸೇವೆಗಳನ್ನು (ಮಿತವಾಗಿ ಅಥವಾ ಮಿತವಾಗಿಯಲ್ಲದೇ) ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿರುತ್ತದೆ.

#### ಕಾರ್ಯ ತಂತ್ರಗಳು

ನಾಬ್‌ಫಿನ್ ಸಾಲಗಳನ್ನು ನೀಡಲು ಬಹು-ಪದ್ಧತಿಯ ಕಾರ್ಯ ತಂತ್ರವನ್ನು ಅಳವಡಿಸಿಕೊಂಡಿರುತ್ತದೆ. ಈ ಸಂಸ್ಥೆಯು ಸ್ವ ಸಹಾಯ ಗುಂಪುಗಳಿಗೆ ವ್ಯಾಪಾರ ಪ್ರತಿನಿಧಿಗಳ ಮತ್ತು ವ್ಯಾಪಾರ ಆಯೋಜಕರ ಮೂಲಕವಾಗಿ ಸಾಲವನ್ನು ಒದಗಿಸುತ್ತಿದೆ. ಇದು ವ್ಯಕ್ತಿಗಳಿಗೆ ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳಿಗೆ ನೇರವಾಗಿ ಸಾಲಗಳನ್ನು ಒದಗಿಸುತ್ತದೆ. ಇದು ಸಂಸ್ಥೆಗಳಿಗೆ ಹಣಕಾಸನ್ನು ಸಹಾ ಒದಗಿಸುತ್ತಿದೆ.



#### ಕಾರ್ಯಾಚರಣೆಯ ಪ್ರದೇಶ

ಆಂಧ್ರಪ್ರದೇಶ, ಭತ್ತೀಸ್‌ಗಢ, ಕರ್ನಾಟಕ, ತಮಿಳುನಾಡು, ಕೇರಳ, ಮಿಜೋರಾಂ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಈ 8 ರಾಜ್ಯಗಳ ವ್ಯಾಪ್ತಿಯನ್ನು ಒಳಗೊಂಡ 92 ಜಿಲ್ಲೆಗಳಲ್ಲಿ ನಾಬ್‌ಫಿನ್ ಕಾರ್ಯವನ್ನು ನಿರ್ವಹಿಸುತ್ತಿದೆ.

#### ಒದಗಿಸುತ್ತಿರುವ ಕಿರು ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳು

ಸಮಾಜದ ಸೌಲಭ್ಯವಂಚಿತ ಮತ್ತು ಬಡ ವರ್ಗಗಳ ಜೀವನವನ್ನು ಸುಧಾರಿಸುವಲ್ಲಿ ನಾಬ್‌ಫಿನ್‌ನ ಚಟುವಟಿಕೆಗಳು ಪ್ರಮುಖವಾಗಿ ಕೇಂದ್ರೀಕರಿಸಲ್ಪಟ್ಟಿವೆ. ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರ ಸಮರ್ಥನೀಯ ಜೀವನೋಪಾಯಕ್ಕೆ ಬೆಂಬಲ ನೀಡುವುದು ನಾಬ್‌ಫಿನ್‌ನ ಪ್ರಮುಖ ಗುರಿಯಾಗಿರುತ್ತದೆ. ರೈತರಿಗೆ, ಕುಶಲಕರ್ಮಿಗಳಿಗೆ ಹಾಗೂ ವ್ಯಕ್ತಿಗಳಿಗೆ; ಸ್ವ ಸಹಾಯ ಗುಂಪುಗಳಿಗೆ, ಜಂಟಿ ಹೊಣೆಗಾರಿಕೆ ಗುಂಪುಗಳಿಗೆ ಮತ್ತು ಸಣ್ಣ ಮತ್ತು ಅಲ್ಪ ಉತ್ಪಾದಕರ ಗುಂಪುಗಳಿಗೆ; ಕಿರು ಹಾಗೂ ಸಣ್ಣ ಉದ್ಯಮಗಳಿಗೆ; ಸ್ವ ಸಹಾಯ ಗುಂಪುಗಳ ಒಕ್ಕೂಟಗಳಿಗೆ, ಉತ್ಪಾದಕರುಗಳ ಕಂಪನಿಗಳಿಗೆ (ವಿಶೇಷವಾಗಿ ಸಣ್ಣ ಮತ್ತು ಅಲ್ಪ ವಿಭಾಗಗಳಿಗೆ); ಪರಸ್ಪರ ಸಹಾಯ ಹೊಂದುತ್ತಿರುವವರಿಗೆ; ಸೌಹಾರ್ದ ಹಾಗೂ ಇತರೆ ಸಹಕಾರ ಸಂಘಗಳಿಗೆ, ಟ್ರಸ್ಟ್‌ಗಳಿಗೆ, ಕೃಷಿ, ರೇಶ್ಮೆಗಾರಿಕೆ, ಕೈಮಗ್ಗಗಳು, ಕರಕುಶಲ ವಸ್ತುಗಳು ಇವುಗಳ ಉತ್ಪನ್ನಗಳನ್ನು/ಸಂಗ್ರಹಣೆಯನ್ನು ಬೆಂಬಲಿಸುವ ಸಂಘಗಳಿಗೆ ಮತ್ತು ಇತರೆ ಸಂಸ್ಥೆಗಳಿಗೆ; ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವ ಕಂಪನಿಗಳು/ ಕಾರ್ಪೊರೇಟರ್ ಸಂಸ್ಥೆಗಳಿಗೆ, ಪ್ರಧಾನವಾಗಿ, ಬಹುದೂರದ(ಕುಗ್ರಾಮ) ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಬಡವರು ಮತ್ತು ಸೌಲಭ್ಯ ವಂಚಿತ ವರ್ಗಗಳಿಗೆ ನಾಬ್‌ಫಿನ್ ಸಾಲಗಳನ್ನು ವಿಸ್ತರಿಸಿರುತ್ತದೆ.



ನೇರವಾಗಿ ಶಾಖೆಗಳ ಮೂಲಕ/ ಹಣಕಾಸು ಸೇವೆಗಳ ಕಛೇರಿಗಳ ಮೂಲಕ ಅಥವಾ ಸೇವೆಗಳ ಆಧಾರದಲ್ಲಿ ಕಮಿಷನ್ ಪಡೆಯುವ ವ್ಯಾಪಾರ ಪ್ರತಿನಿಧಿಗಳೆಂದು ಗುರುತಿಸಲ್ಪಟ್ಟಿರುವ ಪ್ರತಿನಿಧಿಗಳ (ನಗದು ನಿರ್ವಹಿಸುವವರು)/ವ್ಯಾಪಾರ ಆಯೋಜಕರುಗಳ (ನಗದು ನಿರ್ವಹಿಸದೇ ಇರುವವರು)/ಮೂಲಕ ಸಾಲಗಳನ್ನು ವಿಸ್ತರಿಸಲಾಗಿರುತ್ತದೆ.

**ಸಾಲವನ್ನು ನೀಡುವ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳು**

ನಬಾರ್ಡ್ ಮೂರು ವಿಧಾನಗಳ ಮೂಲಕವಾಗಿ ಸಾಲವನ್ನು ಒದಗಿಸುತ್ತಿದೆ. ಮೊದಲನೆಯದಾಗಿ, ವ್ಯಾಪಾರ ಪ್ರತಿನಿಧಿಗಳ ಮೂಲಕವಾಗಿ, ಎರಡನೆಯದಾಗಿ ವ್ಯಾಪಾರ ಆಯೋಜಕರ ಮೂಲಕವಾಗಿ, ಮತ್ತು ಮೂರನೆಯದಾಗಿ ಜಂಟಿ ಹೊಣೆಗಾರಿಕೆ ಗುಂಪುಗಳ/ವ್ಯಕ್ತಿಗಳ ಮೂಲಕವಾಗಿ ಒದಗಿಸುತ್ತಿದೆ. ಸಾಮಾನ್ಯವಾಗಿ ಸ್ವ ಸಹಾಯ ಗುಂಪುಗಳನ್ನು ಗುರುತಿಸುವ ಸರ್ಕಾರೇತರ ಸಂಸ್ಥೆಗಳು ವ್ಯಾಪಾರ ಪ್ರತಿನಿಧಿಗಳಾಗಿದ್ದು, ವಸೂಲಾತಿಯ ಜವಾಬ್ದಾರಿಯನ್ನು ಸಹಾ ವಹಿಸಿಕೊಳ್ಳುತ್ತವೆ. ಅವುಗಳು ಒಟ್ಟು ಶೇಕಡಾ 2ರಷ್ಟು ಪ್ರೋತ್ಸಾಹಕವನ್ನು ಪಡೆಯುತ್ತವೆ. ವ್ಯಾಪಾರ ಆಯೋಜಕರು ಸ್ವ ಸಹಾಯ ಗುಂಪುಗಳನ್ನು ಗುರುತಿಸುತ್ತಾರೆ ಆದರೆ ವಸೂಲಾತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಅವುಗಳು ಎರಡೂ ಸಂದರ್ಭಗಳಲ್ಲಿ ಒಟ್ಟು ಶೇಕಡಾ 1ರಷ್ಟು ಪ್ರೋತ್ಸಾಹಕವನ್ನು ಪಡೆಯುತ್ತವೆ. ಎರಡೂ ಪ್ರಕರಣಗಳಲ್ಲಿ ನಾಬ್‌ಫಿನ್ ಪ್ರತಿನಿಧಿಗಳು ಅವರ ಅರ್ಜಿಗಳನ್ನು ಸ್ವೀಕರಿಸುವ ಮೊದಲು ಸ್ವಸಹಾಯ ಗುಂಪುಗಳನ್ನು ಶ್ರೇಣೀಕರಿಸುತ್ತವೆ.

ಸ್ವಸಹಾಯ ಗುಂಪುಗಳಿಗೆ, ಎಲ್ಲಾ ಸದಸ್ಯರುಗಳ ವಾಸದ ಪುರಾವೆಯು ಸೇರಿದಂತೆ ಗುರುತಿನ ಸಾಕ್ಷಿಯ ಜೊತೆಗೆ ದಾಖಲೆಗಳನ್ನು ಅರ್ಜಿಯೊಂದಿಗೆ ಒದಗಿಸಲಾಗುತ್ತದೆ. ಆದಾಗ್ಯೂ ಶ್ರೇಯಾಂಕದ ಸಮಯದಲ್ಲಿ ನಾಬ್‌ಫಿನ್‌ನಿಂದ ಸಾಲ ಪಡೆಯುವ ತಿರ್ಮಾನವನ್ನು, ಮನೆಯ ಸಮೀಕ್ಷೆಯು, ಸಾಲದ ಪಾಸ್ ಬುಕ್/ ಖಾತಾ ಪುಸ್ತಕ, ಎಲ್ಲಾ ಖಾತೆಗಳ ಪುಸ್ತಕಗಳು, ಎಲ್ಲಾ ಸದಸ್ಯರ ಫೋಟೋಗಳು, ಗುರುತಿನ ಪುರಾವೆ ಮತ್ತು ಬ್ಯಾಂಕ್‌ನ ಖಾತಾ ಪುಸ್ತಕ, ಕಿರು ಹಣಕಾಸು ಸಂಸ್ಥೆಯ ಸಾಲ/ಸಾಲ ಬಾಕಿಯ ಬಗ್ಗೆ ವಿವರಣಾ ಪಟ್ಟಿ(ಬೇಬಾಕಿ ಪ್ರಮಾಣ ಪತ್ರ) ಇವುಗಳನ್ನು ಒದಗಿಸಬೇಕಾಗಿರುತ್ತದೆ.

ನಾಬ್‌ಫಿನ್ ಸೇವೆಗಳನ್ನು ಪಡೆಯಬಯಸುವ ಗ್ರಾಹಕರು ನೇರವಾಗಿ ಹತ್ತಿರದ ಜಿಲ್ಲಾ ವ್ಯವಸ್ಥಾಪಕರನ್ನು, ಹಣಕಾಸು ಸೇವಾ ಅಧಿಕಾರಿಗಳನ್ನು, ವ್ಯವಹಾರ ಪ್ರತಿನಿಧಿಗಳನ್ನು/ಆಯೋಜಕರುಗಳನ್ನು, ಸಹಾಯಕ್ಕಾಗಿ ಸಂಪರ್ಕಿಸಬಹುದಾಗಿರುತ್ತದೆ. ಸಂಪರ್ಕಿಸಬೇಕಾದ ವಿವರಗಳನ್ನು ಅವರ ವೆಬ್‌ಸೈಟ್‌ನಲ್ಲಿ ನೀಡಲಾಗಿರುತ್ತದೆ.

ರೈತರು/ ಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು/ಜಂಟಿ ಹೊಣೆಗಾರಿಕೆ ಗುಂಪುಗಳು ಇತ್ಯಾದಿಗಳು ನಾಬ್‌ಫಿನ್‌ನ ಪ್ರಾದೇಶಿಕ ವ್ಯವಸ್ಥಾಪಕರುಗಳಿಂದ/ಹಣಕಾಸು ಸೇವಾ ಅಧಿಕಾರಿಗಳಿಂದ/ವ್ಯಾಪಾರ ಪ್ರತಿನಿಧಿಗಳಿಂದ/ವ್ಯಾಪಾರ ಆಯೋಜಕರಿಂದ ಮಾರ್ಗದರ್ಶನವನ್ನು ಪಡೆಯಬಹುದಾಗಿರುತ್ತದೆ. ಸಾಂಸ್ಥಿಕ ಸಲಹೆಗಾರರು ತಮ್ಮ ವೆಬ್‌ಸೈಟ್‌ನಲ್ಲಿ ನೀಡಿರುವ ಅರ್ಜಿ ನಮೂನೆಗಳನ್ನು ಬಳಸಬಹುದಾಗಿರುತ್ತದೆ. ಲೆಕ್ಕ ಪರಿಶೋಧಿತ ಹಣಕಾಸು ವಿವರಣಾಪಟ್ಟಿಗಳು, ಬೈಲಾಗಳ /ಅರ್ಟಿಕಲ್ ಆಪ್ ಅಸೋಶಿಯೇಶನ್ ಪ್ರತಿಗಳು ಇತ್ಯಾದಿ ಅವಶ್ಯ ಲಗತ್ತುಗಳೊಂದಿಗೆ ಅರ್ಜಿ ನಮೂನೆಗಳನ್ನು ಪ್ರತ್ಯೇಕ ಕಡತಗಳನ್ನಾಗಿಸಿ ಅಥವಾ ಒಂದು ಜಿಪ್ ಫೈಲ್‌ನ ಫೋಲ್ಡರ್‌ನ್ನಾಗಿಸಿ ಲಗತ್ತಿಸಬಹುದು ಮತ್ತು ವೆಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿರುತ್ತದೆ.

**ಬಡ್ಡಿಯ ದರ ಮತ್ತು ಮರುಪಾವತಿ**

ಸಾಲಗಾರರ ವರ್ಗ	ಸಾಲದ ಮೊತ್ತ	ಬಡ್ಡಿಯ ದರ (ಶೇಕಡಾ)	ಸಂಸ್ಕರಣಾ ಶುಲ್ಕ	ಸೇವಾ ತೆರಿಗೆ	ದಂಡ ಶುಲ್ಕ
ವೈಯಕ್ತಿಕ	ರೂ, 5 ಲಕ್ಷದವರೆಗೆ	ಶೇಕಡಾ 16.50	ಮಂಜೂರಾದ ಮೊತ್ತದ ಶೇಕಡಾ 1	ಸಂಸ್ಕರಣಾ ಶುಲ್ಕದ ಶೇಕಡಾ 15.00	ಇಲ್ಲ
	ರೂ, 5 ಲಕ್ಷಕ್ಕಿಂತ ಮೇಲ್ಪಟ್ಟು	ಶೇಕಡಾ 17.00	ಮಂಜೂರಾದ ಮೊತ್ತದ ಶೇಕಡಾ 1	ಸಂಸ್ಕರಣಾ ಶುಲ್ಕದ ಶೇಕಡಾ 15.00	ಇಲ್ಲ
ಸ್ವ ಸಹಾಯ ಗುಂಪುಗಳು/ ಜಂಟಿ ಹೊಣೆಗಾರಿಕೆ ಗುಂಪುಗಳು/ಇತರೆ ಗುಂಪುಗಳು	ರೂ,2 ಲಕ್ಷದವರೆಗೆ	ಶೇಕಡಾ 15.50	ಮಂಜೂರಾದ ಮೊತ್ತದ ಶೇಕಡಾ 1	ಸಂಸ್ಕರಣಾ ಶುಲ್ಕದ ಶೇಕಡಾ 15.00	ಇಲ್ಲ
	ಸಾಲಗಳು > ರೂ.2 ಲಕ್ಷ ಮತ್ತು ರೂ, 5 ಲಕ್ಷದವರೆಗೆ	ಶೇಕಡಾ 16.70			
	ಸಾಲಗಳು > ರೂ, 5 ಲಕ್ಷದವರೆಗೆ	ಶೇಕಡಾ 16.90			
ಸಂಸ್ಥೆಗಳು	ರೂ, 25 ಲಕ್ಷದವರೆಗೆ	ಶೇಕಡಾ 13.25	ಮಂಜೂರಾದ ಮೊತ್ತದ ಶೇಕಡಾ 1	ಸಂಸ್ಕರಣಾ ಶುಲ್ಕದ ಶೇಕಡಾ 15.00	ಇಲ್ಲ
	ಸಾಲಗಳು > ರೂ, 25 ಲಕ್ಷ ಮತ್ತು ರೂ, 100	ಶೇಕಡಾ 13.75			

ಸಾಲಗಾರರ ವರ್ಗ	ಸಾಲದ ಮೊತ್ತ	ಬಡ್ಡಿಯ ದರ (ಶೇಕಡಾ)	ಸಂಸ್ಕರಣಾ ಶುಲ್ಕ	ಸೇವಾ ತೆರಿಗೆ	ದಂಡ ಶುಲ್ಕ
	ಲಕ್ಷದವರೆಗೆ				
	> ರೂ. 100 ಲಕ್ಷ	ಶೇಕಡಾ 14.00			
ನೇರವಾಗಿ ಸಾಲ-ವ್ಯಕ್ತಿ-ಜಂಟಿ ಹೊಣೆಗಾರಿಕೆ ಗುಂಪುಗಳು	ರೂ. 0.60 ಲಕ್ಷದವರೆಗೆ	ಶೇಕಡಾ 16.50	ಮಂಜೂರಾದ ಮೊತ್ತದ ಶೇಕಡಾ 1	ಸಂಸ್ಕರಣಾ ಶುಲ್ಕದ ಶೇಕಡಾ 15.00	ಇಲ್ಲ
ನೇರವಾಗಿ ಸಾಲ-ವ್ಯಾಪಾರಿ ವ್ಯಕ್ತಿ	ರೂ. 1.00 ಲಕ್ಷದವರೆಗೆ	ಶೇಕಡಾ 16.50	ಮಂಜೂರಾದ ಮೊತ್ತದ ಶೇಕಡಾ 1	ಸಂಸ್ಕರಣಾ ಶುಲ್ಕದ ಶೇಕಡಾ 15.00	ಇಲ್ಲ

\*ಎಲ್ಲೆಲ್ಲಿ ಅನ್ವಯವಾಗುತ್ತದೆಯೋ ಅಲ್ಲಿ ಆಂತರಿಕ ಮತ್ತು ಬಾಹ್ಯ ಸಮಿಶ್ರ ದರಗಳನ್ನು ಆಧರಿಸಿದೆ. ಅಪಾಯದ ಮೌಲ್ಯಮಾಪನವನ್ನು ಆಧರಿಸಿ ಹೆಚ್ಚುವರಿ ಅಪಾಯದ ಪ್ರೀಮಿಯನ್ನು ಸೇರಿಸಿಕೊಳ್ಳಬಹುದು.

ದೈನಂದಿನ ಉತ್ಪನ್ನದ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತಿದೆ(ಅಂದರೆ ಕಡಿಮೆಯಾಗುವ ಬ್ಯಾಲೆನ್ಸ್ ಮೇಲೆ). ಪ್ರಧಾನ ಮರುಪಾವತಿಯು ಸಮಾನ ಕಂತುಗಳಲ್ಲಿ ಅಥವಾ ನಗದು ಹರಿವನ್ನು ಆಧರಿಸಿರುತ್ತದೆ. ಮೇಲ್ಕಂಡ ಕ್ರಮಗಳು ಸಾಲಗಾರರ ಬಡ್ಡಿ ಹೊರೆಯನ್ನು ತಗ್ಗಿಸುತ್ತವೆ.

ಸ್ವ ಸಹಾಯ ಗುಂಪುಗಳ ನಗದು ಹರಿವಿನ ಆಧಾರದ ಮೇಲೆ ಮರುಪಾವತಿಯ ಅವಧಿಯನ್ನು ನಿರ್ಧರಿಸಲಾಗುತ್ತದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಗರಿಷ್ಠ ಮರುಪಾವತಿಯ ಅವಧಿಯು 5 ವರ್ಷಗಳು ಮತ್ತು ಇತರರಿಗೆ ಇದು 3 ವರ್ಷಗಳಾಗಿರುತ್ತದೆ. ಮರುಪಾವತಿಯನ್ನು ನಗದು ರೂಪದಲ್ಲಿ ವ್ಯವಹಾರ ಪ್ರತಿನಿಧಿಗಳ ಅಥವಾ ನಾಬ್‌ಫಿನ್ ಸಿಬ್ಬಂದಿಗಳ ಮೂಲಕವಾಗಿ ಪಡೆಯಲಾಗುತ್ತಿದೆ.

ಮುಖ್ಯ ಕಛೇರಿ ಮಟ್ಟದಲ್ಲಿ ನಾಬ್‌ಫಿನ್‌ನ ಕಾರ್ಯಾಚರಣೆ ವ್ಯವಸ್ಥೆಯು ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಮುಖ್ಯ ಕಾರ್ಯಾಚರಣೆ ಅಧಿಕಾರಿಗಳನ್ನೊಳಗೊಂಡಿರುತ್ತದೆ. ಪ್ರಾದೇಶಿಕ ವ್ಯವಸ್ಥಾಪಕರು 5ರಿಂದ 6ಜಿಲ್ಲೆಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಇವರಿಗೆ ಜಿಲ್ಲಾ ವ್ಯವಸ್ಥಾಪಕರು ಸಹಾಯ ಮಾಡುತ್ತಿದ್ದಾರೆ. ಜಿಲ್ಲಾ ವ್ಯವಸ್ಥಾಪಕರ ಕೆಳಗೆ ಬರುವ 200ರಿಂದ 250 ಸ್ವಸಹಾಯ ಗುಂಪುಗಳನ್ನು ನಿರ್ವಹಿಸುವ ಕ್ಷೇತ್ರ ಮೇಲ್ವಿಚಾರಕ ಅಧಿಕಾರಿಗಳಿಗೆ ಕ್ಷೇತ್ರ ಸಹಾಯಕರು ಸಹಾಯ ಮಾಡುತ್ತಿದ್ದಾರೆ.

**ಪ್ರಗತಿ**

2015-16ರಲ್ಲಿ ಕಂಪನಿಯು 20,868 ಸ್ವ ಸಹಾಯ ಗುಂಪುಗಳನ್ನು ಒಳಗೊಂಡಿರುತ್ತದೆ. ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ ವಿವರಗಳನ್ನು ಮತ್ತು ಸಾಲ ಮರುಪಾವತಿ ಮತ್ತು ಬಾಕಿ ಇರುವುದನ್ನು ಕೆಳಗಿನ ಕೋಷ್ಟಕವು ತೋರಿಸುತ್ತದೆ.

ವರ್ಷ	ವರ್ಷದಲ್ಲಿ ವಿತರಿಸಿದ ಸಾಲ (ರೂ.ಲಕ್ಷಗಳು)	ಬಾಕಿ ಇರುವ ಸಾಲ (ರೂ.ಲಕ್ಷಗಳು)	ವಸೂಲ ಮಾಡಿದ ಸಾಲ (ರೂ.ಲಕ್ಷಗಳು)	ಸ್ವ ಸಹಾಯ ಗುಂಪುಗಳ ಸಂಖ್ಯೆ	ಸ್ವ ಸಹಾಯ ಗುಂಪುವಾರು ಸರಾಸರಿ ಸಾಲದ ಪ್ರಮಾಣ (ರೂ.ಲಕ್ಷಗಳು)
2015-16	83400.00	6000.00	77400.00	21392	3.90
2014-15	79400.00	18100.00	61300.00	20443	3.88
2013-14	64600.00	24100.00	40500.00	17217	3.75
2012-13	41400.00	19200.00	22200.00	12014	3.45
2011-12	21100.00	13600.00	7500.00	6810	3.10
<b>ಒಟ್ಟು</b>	<b>289900.00</b>	<b>81000.00</b>	<b>208900.00</b>	<b>77876</b>	<b>3.72</b>

**ಸವಾಲುಗಳು**

ಕಿರು ಹಣಕಾಸು ಸಂಸ್ಥೆಗಳ ಸನ್ನಿವೇಶದಲ್ಲಿ ಪ್ರಮುಖ ಸವಾಲುಗಳೆಂದರೆ ಸ್ವ ಸಹಾಯ ಗುಂಪು ಒಂದು ಗುಂಪಾಗಿರುವುದಕ್ಕಿಂತ ವೈಯಕ್ತಿಕ ದತ್ತಾಂಶದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದು ಸ್ವ ಸಹಾಯ ಗುಂಪುಗಳಿಗೆ ಸಾಲವನ್ನು ಯಾವ ಉದ್ದೇಶಕ್ಕೆ ನೀಡಲಾಗಿತ್ತೋ ಅದನ್ನು ಸ್ವಯಂ ಸೋಲಿಸುವುದರ ಮೂಲಕ ಆ ಉದ್ದೇಶ ಮತ್ತು ಸಮಯವನ್ನು ವ್ಯರ್ಥವಾಗಿಸಿರುತ್ತದೆ. ನಾಬ್‌ಫಿನ್ ಸ್ವ ಸಹಾಯ ಗುಂಪುಗಳ ಆಂತರಿಕ ಘರ್ಷಣೆ ಮುಂತಾದ ಕೆಲವು ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಪೂರ್ವ ನಿಯೋಜಿತವಾದಂತೆ ಸಾಲವು ಮರುಪಾವತಿಯಾಗಿರುವುದಿಲ್ಲ. ಮಂಜೂರಾದ ಸಾಲವನ್ನೆಲ್ಲಾ ಒಬ್ಬ ಪುಲ ವ್ಯಕ್ತಿಯೇ ಸಂಪೂರ್ಣವಾಗಿ ಬಳಸಿಕೊಳ್ಳುವುದರಿಂದ ಇತರ ಸದಸ್ಯರಿಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕೆಲವು ಸ್ವ ಸಹಾಯ

ಗುಂಪುಗಳಿಗೆ ಅಥವಾ ಅವುಗಳ ಸದಸ್ಯರುಗಳಿಗೆ ಬ್ಯಾಂಕ್ ಖಾತೆಗಳು ಇರುವುದಿಲ್ಲ. ಕೆಲವು ಸ್ಥಳೀಯ ರಾಜಕಾರಣಿಗಳು ಸಾಲವು ಮನ್ನಾ ಆಗುವುದಾಗಿ ಸದಸ್ಯರುಗಳಿಗೆ ತಪ್ಪಾಗಿ ಭರವಸೆ ನೀಡಿರುವುದರ ಫಲಿತಾಂಶವಾಗಿ ಸಾಲದ ಮರುಪಾವತಿಯು ಆಗುವುದಿಲ್ಲ. ಹಲವಾರು ಸ್ವ ಸಹಾಯ ಗುಂಪುಗಳಲ್ಲಿ ಕೆಲವು ಸದಸ್ಯರುಗಳು ಉದ್ಯಮಿಗಳಾಗಿದ್ದು, ಸ್ವ ಸಹಾಯ ಗುಂಪುಗಳು ಸುಲಭವಾಗಿ ನೀಡುವ ಸಾಲಕ್ಕಿಂತಲೂ ದೊಡ್ಡ ಸಾಲಗಳ ಅಗತ್ಯತೆಯಲ್ಲಿರುತ್ತಾರೆ. ದೊಡ್ಡ ಉದ್ಯಮಗಳಿಗೆ ಬೇಕಾಗಿರುವ ರೂ. 2 ಲಕ್ಷಗಳಿಂದ ರೂ.5 ಲಕ್ಷಗಳವರೆಗಿನ ಸಾಲಗಳನ್ನು ಒದಗಿಸಲು ಬ್ಯಾಂಕುಗಳು ಇಷ್ಟ ಪಡುವುದಿಲ್ಲ. ಹಾಗೆಯೇ ಕಿರು ಹಣಕಾಸು ಸಂಸ್ಥೆಗಳು ರೂ. 1 ಲಕ್ಷದ ಮಿತಿಯನ್ನು ಹೊಂದಿರುತ್ತವೆ. ಇದರ ಫಲಿತಾಂಶವಾಗಿ ಬಹುಸಾಲಗಳನ್ನು ಪಡೆಯಬೇಕಾಗುತ್ತದೆ. ನಾಬ್‌ಫಿನ್ ಈ ಅಂತರವನ್ನು ಹೋಗಲಾಡಿಸುವುದಾದರೆ ಅದರ ನೀತಿಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ತರುವ ಅಗತ್ಯತೆಯು ಕಂಡುಬಂದಿರುತ್ತದೆ.

#### ಸಮರ್ಥನೀಯ ಮಾದರಿ/ ಭವಿಷ್ಯದ ಯೋಜನೆ

ನಾಬ್‌ಫಿನ್‌ನ ಆದಾಯವು ಮುಖ್ಯವಾಗಿ ಸಾಲಗಳ ಮೇಲೆ ವಿಧಿಸಲಾದ ಬಡ್ಡಿ ಮತ್ತು ಪ್ರಕ್ರಿಯೆ ಶುಲ್ಕಗಳ ಮೇಲೆ ಅವಲಂಬಿತವಾಗಿರುತ್ತದೆ. ಸಂಸ್ಥೆಯು ಒಂದು ವ್ಯವಸ್ಥಿತವಾದ ರಚನೆ, ಕಾರ್ಯವಿಧಾನಗಳು, ನಿಯಮಗಳನ್ನು ಹೊಂದಿದ್ದು, ಇವುಗಳು ಅದನ್ನು ದೃಢವಾದ ವ್ಯವಸ್ಥೆಯನ್ನಾಗಿಸಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಕಾರ್ಯಾಚರಣೆಗಳನ್ನು ನಿರ್ವಹಿಸಲು ನಿಯೋಜಿಸಲಾದ ಮಾನವ ಸಂಪನ್ಮೂಲವು ಸಾಕಷ್ಟು ಇರುತ್ತದೆ. ಇದೇ ಸಮಯದಲ್ಲಿ, ಸರ್ಕಾರೇತರ ಸಂಸ್ಥೆಗಳು ಮತ್ತು ಎರಡನೇ ಹಂತದ ಸಂಸ್ಥೆಗಳು ಅಂದರೆ ರೈತರ ಉತ್ಪಾದಕ ಕಂಪನಿಗಳು/ಸಹಕಾರ ಸಂಸ್ಥೆಗಳು ಇವುಗಳೊಂದಿಗಿನ ಸಹಭಾಗಿತ್ವವು ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ಸಹಾಯ ಮಾಡಿರುತ್ತದೆ.

ನಾಬ್‌ಫಿನ್ ತಾಂತ್ರಿಕ ಕೌಶಲ್ಯಗಳಲ್ಲಿ ತರಬೇತಿಗಾಗಿ ಸಾಲಗಳನ್ನು ವಿಸ್ತರಿಸಬಹುದು. ಇದು ಪ್ರಸ್ತುತ ಸರ್ಕಾರದ ಪ್ರಮುಖ ಒತ್ತು ಆಗಿರುತ್ತದೆ. ರೈತರ ಸಹಕಾರ ಸಂಘಗಳಂತಹ ಎರಡನೇ ಹಂತದ ಸಂಸ್ಥೆಗಳನ್ನು ರಚಿಸಲು ಹಣಕಾಸು ಮತ್ತು ನಿರ್ವಹಣಾ ಬೆಂಬಲವನ್ನು ಒದಗಿಸುವುದರಿಂದ ಸ್ವ ಸಹಾಯ ಗುಂಪಿನ ಚಳುವಳಿಯನ್ನು ಪ್ರಗತಿಯೆಡೆಗೆ ಕೊಂಡೊಯ್ಯುತ್ತದೆ. ಇದಕ್ಕಾಗಿ ನಾಬ್‌ಫಿನ್ ನವೀನತೆಗಳನ್ನು ಪರಿಚಯಿಸ ಬೇಕಾಗಿರುತ್ತದೆ ಮತ್ತು ಅದರ ಅವಶ್ಯಕತೆಗಳನ್ನು ಗ್ರಾಹಕ ಸ್ನೇಹಿಯನ್ನಾಗಿಸಬೇಕಾಗಿರುತ್ತದೆ. ಇದನ್ನು ಪ್ರೋತ್ಸಾಹಿಸಲು ಸಮರ್ಪಕವಾದ ಕೌಶಲ್ಯದೊಂದಿಗೆ ಸಮರ್ಪಿತವಾದ ಆತಿಥ್ಯವು ಬೇಕಾಗಬಹುದು.

## ಸಂಘಮಿತ್ರ ಗ್ರಾಮೀಣ ಹಣಕಾಸು ಸೇವೆಗಳು

### ಹಿನ್ನೆಲೆ ಮತ್ತು ಉದ್ದೇಶ

ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯು ವಿವಿಧ ಕಾರಣಗಳಿಂದ ಬಡವರಿಗೆ ತಲುಪಲು ಅಸಮರ್ಥವಾಗಿದ್ದರಿಂದ/ ಇಷ್ಟವಿಲ್ಲದ್ದರಿಂದ ಸ್ವಘೋಷಿತ ಸಂಬಂಧ ಗುಂಪುಗಳೊಂದಿಗೆ ಸಂಪರ್ಕ ಸಾಧನವಾಗಿ ಸಂಘಮಿತ್ರವು ಹಣಕಾಸು ಸಂಸ್ಥೆಯಾಗಿ ರೂಪುಗೊಳ್ಳುವ ಆಲೋಚನೆಯು ಮೂಡಿರುತ್ತದೆ. ಇದನ್ನು ಫೆಬ್ರವರಿ 15, 1995ರಂದು ಸೆಕ್ಷನ್ 25ರಡಿ ಕಂಪನಿಯಾಗಿ ಅದರ ಸೀಮಿತ ಸದಸ್ಯರ ಜವಾಬ್ದಾರಿಯ ಗ್ಯಾರಂಟಿಯೊಂದಿಗೆ ಸ್ಥಾಪಿಸಲಾಗಿರುತ್ತದೆ. ಆದಾಗ್ಯೂ, ಸಂಘಮಿತ್ರವು ಮಾರ್ಚ್ 2000ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ರೂ. 10,000ದ ಮೊದಲ ಸಾಲವನ್ನು ಒಂದು ಸ್ವಘೋಷಿತ ಸಂಬಂಧ ಗುಂಪಿಗೆ ನೀಡಿರುತ್ತದೆ. ಅಕ್ಟೋಬರ್ 2000ರಂದು ಅದರ ಸೇವೆಗಳನ್ನು ಬೆಂಗಳೂರು ನಗರದ ಕೊಳಗೇರಿಗಳಿಗೆ ವಿಸ್ತರಿಸಲಾಗಿರುತ್ತದೆ. ಸಂಘಮಿತ್ರವು ಸಮರ್ಥನೀಯವಾಗಿ ಮತ್ತು ಆರ್ಥಿಕ ಹಾಗೂ ಅಭಿವೃದ್ಧಿ ಪರಿಸರಕ್ಕೆ ಸ್ಪಂದನಾತ್ಮಕವಾಗಿ ಬೆಂಬಲಿಸುವ ಒಂದು ಸಮಾಜವನ್ನು ರೂಪಿಸಿರುತ್ತದೆ. ಇಲ್ಲಿ ಪ್ರತಿಯೊಂದು ಸ್ವ ಸಹಾಯ ಸಂಬಂಧಿ ಗುಂಪು ತನ್ನ ಸದಸ್ಯರ ಜೀವನಾಧಾರಕ್ಕಾಗಿ ಅವಕಾಶಗಳನ್ನು ಗರಿಷ್ಠಗೊಳಿಸಲು ಸ್ಪರ್ಧಾತ್ಮಕ ನಿಯಮಗಳೊಂದಿಗೆ ಹಾಗೂ ಕೌಶಲ್ಯಗಳ ಮತ್ತು ಸಂಪರ್ಕತೆಗಳೊಂದಿಗೆ ಬಡವರಿಗೆ ಸಾಲವನ್ನು ಸುಲಭವಾಗಿ ದೊರಕಿಸುತ್ತಿದೆ.

### ಸಂಘಮಿತ್ರದ ಉದ್ದೇಶಗಳು ಕೆಳಕಂಡಂತಿವೆ.

- ಬಡವರು ತಮ್ಮ ಸ್ವಂತ ಪ್ರಯತ್ನಗಳ ಮೇಲೆ ಬಡತನ ರೇಖೆಗಿಂತ ಮೇಲೆ ಬರುವಂತೆ ಮಾಡಲು ಅವರೊಂದಿಗೆ ಕೆಲಸ ಮಾಡುವುದು.
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಗ್ಗಟ್ಟಿನ ಆಧಾರದ ಮೇಲೆ ಒಂದಾಗುವ ಬಡ ವ್ಯಕ್ತಿಗಳ ಗುಂಪುಗಳಿಗೆ ಬಡ್ಡಿ ಅಥವಾ ಇತರೇ ರೀತಿಯಲ್ಲಿ, ಸ್ವಘೋಷಿತ ಸಂಬಂಧ ಗುಂಪು ಬೆಂಬಲದೊಂದಿಗೆ ಉತ್ತೇಜಿಸುವ ಸಂಸ್ಥೆಗಳಿಂದ ಅಂದರೆ, ಸರ್ಕಾರೇತರ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ಬೆಂಬಲದೊಂದಿಗೆ ಸಾಲವನ್ನು ಒದಗಿಸುವುದು.
- ಗ್ರಾಮೀಣ ಮತ್ತು ನಗರ ಭಾರತದಲ್ಲಿ ಆರ್ಥಿಕವಾಗಿ ಬಡವಾಗಿರುವವರಿಗೆ ಮತ್ತು ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿರುವವರಿಗೆ ಹಣಕಾಸು ಸೇವೆಗಳ ಕೇಂದ್ರದಲ್ಲಿ ಮರುಕಳಿಸುವ ಮಾದರಿಗಳನ್ನು ರಚಿಸುವುದು.
- ಸಾಮರ್ಥ್ಯ ನಿರ್ಮಾಣ, ಕೌಶಲ್ಯಾಭಿವೃದ್ಧಿ, ಮತ್ತು ಧನಾತ್ಮಕ ಬದಲಾವಣೆಗಳ ಮೂಲಕವಾಗಿ ಎಲ್ಲ ರೀತಿಯ ಬಡತನವನ್ನು (ಆರ್ಥಿಕ ಬಡತನ, ಮೌಲ್ಯಗಳ ಬಡತನ ಹಾಗೂ ಜನರ ಮತ್ತು ಸಂಸ್ಥೆಗಳೊಂದಿಗಿನ ಸಂಬಂಧದ ಬಡತನವನ್ನು) ನಿವಾರಿಸಲು, ಗ್ರಾಮೀಣ ಬಡವರಿಗೆ ಮತ್ತು ನಗರದ ಬಡವರಿಗೆ ಸಹಾಯ ಮಾಡುವುದು.
- ಸಂಘಮಿತ್ರದಂತೆಯೇ ಉದ್ದೇಶಗಳನ್ನು ಹೊಂದಿರುವ ಜನರು ಮತ್ತು ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಮತ್ತು ಸಹಯೋಗಿಸುವುದು.
- ವಿಶೇಷವಾಗಿ ಆರ್ಥಿಕ ಮತ್ತು ಸಾಮಾಜಿಕ ಆಡಳಿತ ಕ್ಷೇತ್ರಗಳಲ್ಲಿ ಬಡವರ ಮತ್ತು ವಂಚಿತರ ಪರವಾಗಿ ಸಾರ್ವಜನಿಕ ನೀತಿಗಳಲ್ಲಿ ಮತ್ತು ಆಚರಣೆಗಳಲ್ಲಿ ಬದಲಾವಣೆಗಳನ್ನು ತರಲು ಸರ್ಕಾರದ/ಸರ್ಕಾರೇತರ ಸಂಸ್ಥೆಗಳೊಂದಿಗೆ ಸಹಯೋಗಿಸುವುದು

### ಕಾರ್ಯ ತಂತ್ರಗಳು

ಈ ಕೆಳಗಿನ ಕಾರ್ಯತಂತ್ರಗಳನ್ನು ಸಂಘಮಿತ್ರವು ಅಳವಡಿಸಿಕೊಂಡಿರುತ್ತದೆ,

- ಗ್ರಾಹಕರನ್ನು ತಲುಪುವುದು, ಇಲ್ಲದಿದ್ದರೆ ಸಾಲವನ್ನು ಪಡೆಯುವುದು ಕಷ್ಟವಾಗುತ್ತದೆ(ಸೇವಾ ನಿಬಂಧನೆಗಳು)
- ಬಡ ಗ್ರಾಹಕರನ್ನು ತಲುಪಬಹುದಾದ, ಹೊಂದಿಕೊಳ್ಳುವ ಮತ್ತು ಸಮರ್ಥನೀಯ ಸಾಲದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು(ನಾವೀನ್ಯತೆ)
- ಬಡವರು ಸಾಲದಲ್ಲಿ ಶಿಸ್ತು, ಉತ್ಪಾದಕತೆ ಮತ್ತು ಲಾಭದಾಯಕತೆಯಲ್ಲಿರುವುದನ್ನು (ಮುಂದಾಳತ್ವತೆ) ಸಾಬೀತು ಪಡಿಸುವುದು
- ಹೊಸ ಸಾಲ ಒದಗಿಸುವ ಪದ್ಧತಿಯನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ವರ್ಗಾಯಿಸುವುದು.

**ಕಾರ್ಯಾಚರಣೆಯ ಪ್ರದೇಶ**

ಕರ್ನಾಟಕದಲ್ಲಿನ 18 ಜಿಲ್ಲೆಗಳು ಯೋಜನೆಯ ಅನುಷ್ಠಾನದಲ್ಲಿ ಒಳಗೊಂಡಿರುತ್ತವೆ. ಪ್ರಸ್ತುತ ಕಂಪನಿಯು ಪೂರ್ಣ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ, ಕೋಲಾರ, ಗುಲ್ಬರ್ಗ, ಬೀದರ್ ಮತ್ತು ಬೆಂಗಳೂರು ಗ್ರಾಮಾಂತರ ಮತ್ತು ತಮಿಳುನಾಡಿನ ಕಂದಾಯ ಜಿಲ್ಲೆಗಳಾದ ಧರ್ಮಪುರಿ, ಈರೋಡ್, ಕೃಷ್ಣಗಿರಿ, ಮತ್ತು ಸೇಲಂ ಹಾಗೂ ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.



**ಕಿರು ಹಣಕಾಸು ಉತ್ಪನ್ನಗಳು ಮತ್ತು ಒದಗಿಸಲಾದ ಸೇವೆಗಳು**

- 1) ಸಾಮಾನ್ಯ ಸಾಲ
- 2) ಗೃಹ ಸಾಲ
- 3) ನೈರ್ಮಲ್ಯ ಸಾಲ
- 4) ಸಾಲವನ್ನು ಪಡೆದ ಸದಸ್ಯರುಗಳಿಗೆ ವಿಮೆಯನ್ನು ಒದಗಿಸುವುದು

**ವ್ಯವಸ್ಥೆಗಳು ಮತ್ತು ಸಾಲಕ್ಕಾಗಿ ಕಾರ್ಯವಿಧಾನಗಳು**

ಸರ್ಕಾರೇತರ ಸಂಸ್ಥೆಗಳಿಂದ ರಚಿಸಲ್ಪಟ್ಟ ಸ್ವ ಸಹಾಯ ಗುಂಪುಗಳನ್ನು ಮತ್ತು ಕೆಲವೊಮ್ಮೆ ಸರ್ಕಾರದಿಂದ ರಚಿಸಲ್ಪಟ್ಟ ಸ್ವ ಸಹಾಯ ಗುಂಪುಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಸಾಲವನ್ನು ಒದಗಿಸಲು ಸ್ಥಳೀಯ ಸರ್ಕಾರೇತರ ಸಂಸ್ಥೆಗಳೊಂದಿಗೆ(ವ್ಯವಹಾರ ಆಯೋಜಕರೊಂದಿಗೆ) ಸಂಘಮಿತ್ರವು ತಿಳುವಳಿಕೆಯ ಜ್ಞಾಪನವನ್ನು(ಮೆಮೋರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್) ಮಾಡಿಕೊಂಡಿರುತ್ತದೆ. ಸರ್ಕಾರೇತರ ಸಂಸ್ಥೆಯು ಒದಗಿಸಿದ ಪ್ರತಿಕ್ರಿಯೆಯನ್ನು ಮತ್ತು ಸಂಸ್ಥೆಯ ಮಾನದಂಡಗಳನ್ನು ಆಧರಿಸಿ ಕಂಪನಿಯು ಗುಂಪುಗಳಿಗೆ ಸಾಲವನ್ನು ಒದಗಿಸುತ್ತದೆ. ಗುಂಪುಗಳ ದೈನಂದಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿರುವುದಕ್ಕಾಗಿ ಮತ್ತು ಮರುಪಾವತಿಯನ್ನು ನೋಡಿರುವುದಕ್ಕಾಗಿ ಸರ್ಕಾರೇತರ ಸಂಸ್ಥೆಗಳಿಗೆ ಶೇಕಡಾ 10 ರಿಂದ 20 ರವರೆಗೆ ಪ್ರೋತ್ಸಾಹಕವನ್ನು ನೀಡಲಾಗುತ್ತಿದೆ. ಕಂಪನಿಯು ಸ್ವ ಸಹಾಯ ಗುಂಪುಗಳೊಂದಿಗೆ ನೇರವಾದ ಬಾಂಧವ್ಯವನ್ನು ಸ್ಥಾಪಿಸಿರುತ್ತದೆ. ಯಾವುದೇ ಸದಸ್ಯರು ಸಾಲ ಮರುಪಾವತಿ ಮಾಡುವುದನ್ನು ತಪ್ಪಿದರೆ ಸ್ವ ಸಹಾಯ ಗುಂಪಿನ ಪ್ರತಿನಿಧಿಗಳು ಅದರ ಜವಾಬ್ದಾರಿಯು ಸ್ವ ಸಹಾಯ ಗುಂಪಿನ ಪ್ರತಿನಿಧಿಗಳ ಮೇಲೆ ಇರುತ್ತದೆ.

ಸದಸ್ಯರು ಸಾಲವನ್ನು ಪಡೆಯಲು ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ.

- \* ಆಧಾರ್ ಕಾರ್ಡ್
- \* ಸ್ವ ಸಹಾಯ ಗುಂಪಿನ ನಿರಂತರತೆಯ ಬಗ್ಗೆ ಹೇಳಿಕೆ
- \* ಗುಂಪಿನ ವಿವರಗಳು, ಸದಸ್ಯರುಗಳು ಸಹಿ ಮಾಡಿದ ನಿರ್ಣಯ ಮತ್ತು ಸಾಲದ ಅವಶ್ಯಕತೆಯ ವಿವರಗಳು
- \* ಡಿಮಾಂಡ್ ಫೋ ನೋಟ್
- \* ರಸೀದಿಗಳು ಮತ್ತು ಸಂಬಂಧಿತ ಪತ್ರ
- \* ಗುಂಪಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಹಿ ಮಾಡಿರುವ ಇ-ಸ್ವಾಂಪ್ ಪೇಪರ್
- \* ಆರ್ಥಿಕ ಸಹಾಯಕ್ಕಾಗಿ ಸ್ವ ಸಹಾಯ ಗುಂಪಿಗೆ ಮಾಡಲಾದ ಒಪ್ಪಂದ ಪತ್ರ (ಭರ್ತಿ ಮಾಡಲಾದ ನಮೂನೆ)
- \* ಪಾಸ್ ಪುಸ್ತಕದ ಫೋಟೋ ನಕಲು

ಒಮ್ಮೆ ಅರ್ಜಿಯನ್ನು ಸಲ್ಲಿಸಿದರೆ, ಸಾಲ ಸಮಿತಿಯು ಅರ್ಜಿಯನ್ನು ಪರಿಶೀಲಿಸುತ್ತದೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲಗಳು ಬಾಕಿ ಇರುವ ಬಗ್ಗೆ ಎಲ್ಲಾ ಸದಸ್ಯರುಗಳ ವಿವರಗಳನ್ನು ಈಕ್ವಿಟಾಕ್ಸ್ ಕ್ರೆಡಿಟ್ ಬ್ಯೂರೋ ಅಪ್ಲಿಕೇಶನ್‌ನ್ನು ಬಳಸಿ ಪರಿಶೀಲಿಸಲಾಗುತ್ತದೆ. ಮತದಾರರ ಗುರುತಿನ ಪತ್ರ/ಆಧಾರ್ ಕಾರ್ಡ್ ಸಂಖ್ಯೆಗಳನ್ನು ಒಬ್ಬ ಸದಸ್ಯರ ಸಾಲದ ಅರ್ಹತೆಯನ್ನು ಪರಿಶೀಲಿಸಲು ಬಳಸಲಾಗುತ್ತದೆ.

ಪರಿಶೀಲನೆ ಮತ್ತು ಅಂಗೀಕಾರದ ನಂತರ, ಸಾಲದ ಮೊತ್ತವನ್ನು ಸ್ವ ಸಹಾಯ ಗುಂಪಿನ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಅಥವಾ ಚೆಕ್ ಮೂಲಕವಾಗಿ ವರ್ಗಾಯಿಸಲಾಗುತ್ತದೆ. ಸಂಘಮಿತ್ರವು ಗುಂಪುಗಳನ್ನು ರಚಿಸುವುದಿಲ್ಲ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರಚಿಸಿದ ಗುಂಪುಗಳನ್ನು ಅದು ಬಳಸುತ್ತದೆ. ಸಾಲ ಮರುಪಾವತಿಯ ಮೇಲ್ವಿಚಾರಣೆಯನ್ನು ಸ್ಥಳೀಯ ಸರ್ಕಾರೇತರ ಸಂಸ್ಥೆ ಮತ್ತು

ಸಂಘಮಿತ್ರವು ಮಾಡುತ್ತದೆ. ಮಾರ್ಗದರ್ಶನ, ಮರುಪಾವತಿ ಮತ್ತು ಸ್ವ ಸಹಾಯ ಗುಂಪುಗಳ ಇತರ ಚಟುವಟಿಕೆಗಳಿಗಾಗಿ ಸರ್ಕಾರೇತರ ಸಂಸ್ಥೆಗಳಿಗೆ ಸ್ವಲ್ಪ ಮೊತ್ತವನ್ನು (ಸಾಲ ಮೊತ್ತದ ಶೇಕಡಾ 1ರಿಂದ 2ರಷ್ಟು) ನೀಡಲಾಗುತ್ತದೆ.

ಸಂಪರ್ಕ ವ್ಯವಸ್ಥೆಯನ್ನು (ಲಿಂಕ್ ಸಿಸ್ಟಮ್) ಆಧರಿಸಿ ಸಾಲಗಳನ್ನು ನೀಡಲಾಗುತ್ತದೆ. ಒಮ್ಮೆ ಸಾಲವನ್ನು ಪಡೆದು ಅದನ್ನು ಮರುಪಾವತಿ ಮಾಡಿದರೆ ಒಂದು ಸಂಪೂರ್ಣ ಸಂಪರ್ಕ ಹಂತವಾಗುತ್ತದೆ (ಲಿಂಕ್ ಸ್ಟೆಪ್) ರೂ. 3 ಲಕ್ಷ ಮೊತ್ತಕ್ಕಿಂತ ಹೆಚ್ಚು ಸಾಲವನ್ನು ಪಡೆಯಲು ಒಂದು ಸ್ವ ಸಹಾಯ ಗುಂಪು 13 ಸಂಪರ್ಕ ಹಂತಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

### ಬಡ್ಡಿದರ ಮತ್ತು ಮರುಪಾವತಿ

ಸಾಲದ ಅವಧಿಯನ್ನು ಅವಲಂಬಿಸಿ ಸಾಮಾನ್ಯ ಸಾಲಗಳಿಗೆ ಬಡ್ಡಿ ದರವು ಬದಲಾಗುತ್ತದೆ. ರೂ. ಒಂದು ಲಕ್ಷಕ್ಕಿಂತ ಕಡಿಮೆ ಸಾಲಗಳಿಗೆ ವರ್ಷಕ್ಕೆ ಶೇಕಡಾ 18ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ. ರೂ. 1ಲಕ್ಷದಿಂದ ರೂ.3 ಲಕ್ಷಗಳವರೆಗಿನ ಸಾಲಗಳಿಗೆ ವರ್ಷಕ್ಕೆ ಶೇಕಡಾ 19ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ. ರೂ. 3 ಲಕ್ಷಕ್ಕಿಂತ ಹೆಚ್ಚಿನ ಸಾಲಗಳಿಗೆ ವರ್ಷಕ್ಕೆ ಶೇಕಡಾ 20ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ. ಮನೆ ಸಾಲಗಳಿಗೆ ವರ್ಷಕ್ಕೆ ಶೇಕಡಾ 18ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ, ಹಾಗೂ ನೈರ್ಮಲ್ಯ ಸಾಲಗಳಿಗೆ ವರ್ಷಕ್ಕೆ ಶೇಕಡಾ 18ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ. ಬಡ್ಡಿ ದರಗಳು ಇಳಿಕೆಯ ಆಧಾರದ ಮೇಲೆ ಇರುತ್ತವೆ.

ಆರಂಭದಲ್ಲಿ 45 ದಿನಗಳ ಕೃಪಾ(ಗ್ರೇಸ್)ಅವಧಿಯನ್ನು ನೀಡಲಾಗಿರುತ್ತದೆ, ಪ್ರತಿ ಮಾಹೆಯ ಅಂತ್ಯದಲ್ಲಿ ಸಂಸ್ಥೆಯ ಸಾಲದ ಅಧಿಕಾರಿಯವರು ಸಾಲದ ಮರುಪಾವತಿಯನ್ನು ನಗದು/ಚೆಕ್ ಮೂಲಕವಾಗಿ ಸಂಗ್ರಹಿಸುತ್ತಾರೆ. ನಗದನ್ನು ಸಂಗ್ರಹಿಸಿದ ಪಕ್ಷದಲ್ಲಿ ಅದನ್ನು ಸ್ವ ಸಹಾಯ ಗುಂಪಿನ ಖಾತೆಯಲ್ಲಿ ಠೇವಣಿ ಮಾಡಲಾಗುವುದು ಮತ್ತು ನಂತರದಲ್ಲಿ ಚೆಕ್‌ಗಳನ್ನು ಮತ್ತೊಮ್ಮೆ ಗುಂಪುಗಳಿಂದ ತೆಗೆದುಕೊಳ್ಳಲಾಗುತ್ತದೆ. ಓರ್ವ ಸಾಲದ ಅಧಿಕಾರಿಯವರು 150 ಸ್ವ ಸಹಾಯ ಗುಂಪುಗಳಿಗೆ ಜವಾಬ್ದಾರರಾಗಿರುತ್ತಾರೆ.

ಆರಂಭಿಕ ಹಂತದಲ್ಲಿ ಸರಿಯಾದ ಗುಂಪುಗಳ ಆಯ್ಕೆ ಮಾಡಿರುವುದು, ಸರ್ಕಾರೇತರ ಸಂಸ್ಥೆಗಳಿಂದ, ಸಾಲದ ಅಧಿಕಾರಿಯಿಂದ ಮತ್ತು ಗುಂಪಿನ ಸದಸ್ಯರುಗಳಿಂದ ಸಾಲದ ಮರುಪಾವತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿರುವುದು ಮತ್ತು ಅವಶ್ಯಕತೆಯಿರುವ ಜನರಿಗೆ ಸಾಲಗಳನ್ನು ಒದಗಿಸಿರುವುದು ಇವುಗಳು ಪರಿಣಾಮಕಾರಿ ಮರುಪಾವತಿಯನ್ನು ಖಚಿತ ಪಡಿಸಿಕೊಳ್ಳಲು ತೆಗೆದುಕೊಂಡ ಕೆಲವು ಕ್ರಮಗಳಾಗಿರುತ್ತವೆ.

ಸಾಲ ಮರುಪಾವತಿಯಾಗದ ಸಮಸ್ಯೆಯ ಪರಿಹಾರಕ್ಕಾಗಿ ಸಾಲದ ಅಧಿಕಾರಿಯು ಗ್ರಾಮಕ್ಕೆ ತೆರಳಿ ಗುಂಪಿನೊಂದಿಗೆ ಸಭೆಯನ್ನು ನಡೆಸಿರುವುದು ಮೊದಲನೆಯ ಹೆಜ್ಜೆಯಾಗಿರುತ್ತದೆ. ಸ್ವ ಸಹಾಯ ಗುಂಪನ್ನು ವಿಶ್ಲೇಷಿಸಿದ್ದರೆ, ಸಾಲದ ಅಧಿಕಾರಿಯು ಮನೆಯಿಂದ ಮನೆಗೆ ತೆರಳಿ ಸದಸ್ಯರುಗಳೊಂದಿಗೆ ಚರ್ಚಿಸಿ ಮರುಪಾವತಿಗಾಗಿ ಮನವರಿಕೆ ಮಾಡುತ್ತಾರೆ. ಅಗತ್ಯವಿದ್ದಲ್ಲಿ ಸಾಲದ ಅಧಿಕಾರಿಯವರು ಸಮಸ್ಯೆಯ ಪರಿಹಾರಕ್ಕಾಗಿ ಗ್ರಾಮದ ನಾಯಕರ ಬೆಂಬಲವನ್ನು ಪಡೆಯುತ್ತಾರೆ. ಇದಾವುದೂ ಆಗದಿದ್ದರೆ, ಅಂತಿಮಹಂತವಾಗಿ ಕಾನೂನು ನೋಟೀಸ್‌ನ್ನು ತಪ್ಪಿತಸ್ಥರಿಗೆ ನೀಡಲಾಗುವುದು. ಇವುಗಳು ಪರಿಣಾಮಕಾರಿ ಮರುಪಾವತಿಯನ್ನು ಮಾಡದಿರುವವರ ಮೇಲೆ ತೆಗೆದುಕೊಂಡ ಕ್ರಮಗಳಾಗಿರುತ್ತವೆ.

### ಪ್ರಗತಿ

ವರ್ಷವಾರು ವಿತರಿಸಿದ ಸಾಲದ ಮೊತ್ತ, ಬಾಕಿಯಿರುವ ಸಾಲ, ವಸೂಲಾದ ಮೊತ್ತ, ಮತ್ತು ಶೇಕಡಾವಾರು ವಸೂಲಾತಿ ವಿವರಗಳನ್ನು ಕೆಳಗೆ ನೀಡಲಾಗಿರುತ್ತದೆ. ಪ್ರಸ್ತುತ, ಕಂಪನಿಯು ರೂ.13988 ಲಕ್ಷಗಳ ಸಾಲದ ಮೊತ್ತವನ್ನು 6650 ಗುಂಪುಗಳಿಗೆ ವಿತರಿಸಿರುತ್ತದೆ. ವಸೂಲಾತಿಯ ಮೊತ್ತವು ಸಂಚಿತ ಅಂಕಿಗಳಾಗಿರುತ್ತದೆ. ವರ್ಷವಾರು ಸಾಲ ವಸೂಲಾತಿಯ ವಿವರಗಳು ಲಭ್ಯವಿರುವುದಿಲ್ಲ,

ವರ್ಷ	ಸಂಚಿತ ಸಾಲ ವಿತರಣೆ (ರೂ. ಲಕ್ಷಗಳಲ್ಲಿ)	ಬಾಕಿ ಇರುವ ಸಾಲ (ರೂ. ಲಕ್ಷಗಳಲ್ಲಿ)	ಸಾಲ ವಸೂಲಾತಿ (ರೂ. ಲಕ್ಷಗಳಲ್ಲಿ)	ಸ್ವ ಸಹಾಯ ಗುಂಪುಗಳ ಸಂಖ್ಯೆ	ಸ್ವ ಸಹಾಯ ಗುಂಪುವಾರು ಸರಾಸರಿ ಸಾಲದ ಗಾತ್ರ (ರೂ. ಲಕ್ಷಗಳಲ್ಲಿ)
<b>ಕರ್ನಾಟಕ</b>					
2015-16	61670.73	8877.80	52792.93	46760	1.32
2014-15	53210.54	8578.21	44632.33	43186	1.23
2013-14	45139.3	7602.66	37536.64	39300	1.15
2012-13	38133.82	7354.61	30779.21	35664	1.07
<b>ಒಟ್ಟು</b>	<b>198154.39</b>	<b>32413.28</b>	<b>165741.11</b>	<b>164910</b>	<b>1.20</b>
<b>ಸಂಸ್ಥೆಗಳ ಒಟ್ಟು</b>					
2015-16	88526.41	14848.91	73677.5	62449	1.42

ವರ್ಷ	ಸಂಚಿತ ಸಾಲ ವಿತರಣೆ (ರೂ. ಲಕ್ಷಗಳಲ್ಲಿ)	ಬಾಕಿ ಇರುವ ಸಾಲ (ರೂ. ಲಕ್ಷಗಳಲ್ಲಿ)	ಸಾಲ ವಸೂಲಾತಿ (ರೂ. ಲಕ್ಷಗಳಲ್ಲಿ)	ಸ್ವ ಸಹಾಯ ಗುಂಪುಗಳ ಸಂಖ್ಯೆ	ಸ್ವ ಸಹಾಯ ಗುಂಪುವಾರು ಸರಾಸರಿ ಸಾಲದ ಗಾತ್ರ (ರೂ. ಲಕ್ಷಗಳಲ್ಲಿ)
2014-15	74538.12	14047.56	60490.56	55799	1.34
2013-14	61210.92	11991.39	49219.53	48990	1.25
2012-13	49833.82	10497.44	39336.38	43357	1.15
<b>ಒಟ್ಟು</b>	<b>274109.27</b>	<b>51385.3</b>	<b>222723.97</b>	<b>210595</b>	<b>1.30</b>

### ಸವಾಲುಗಳು

ಇತರೆ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಬಾಕಿ ಉಳಿಸಿಕೊಳ್ಳದಿರುವ ಸದಸ್ಯರುಗಳನ್ನು ಗುರುತಿಸುವುದು ಕಂಪನಿಯು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿರುತ್ತದೆ. ಕೆಲವು ಸಂಸ್ಥೆಗಳು ಸೂಕ್ತವಾದ ದಾಖಲೆಗಳಿಲ್ಲದಿದ್ದರೂ, ಉಳಿತಾಯಗಳಿಲ್ಲದಿದ್ದರೂ ಸಾಲಗಳನ್ನು ಒದಗಿಸುತ್ತವೆ ಎಂಬ ಅಂಶವು ಇದಕ್ಕೆ ಕಾರಣವಾಗಿರುತ್ತದೆ. ಇತರೆ ಸರ್ಕಾರೇತರ ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಉತ್ತೇಜಿಸಲ್ಪಟ್ಟಿರುವ ಸ್ವ ಸಹಾಯ ಗುಂಪುಗಳ ಮೇಲೆ ಕಂಪನಿಯು ಅವಲಂಬಿತವಾಗಿದ್ದು, ಅಲ್ಲಿ ಗುಣಮಟ್ಟವು ಕಡಿಮೆಯಾಗಿರುವುದು ಗಮನಿಸಲಾಗಿರುತ್ತದೆ. ಸ್ವ ಸಹಾಯ ಗುಂಪುಗಳ ಸಮರ್ಥನೀಯತೆಯು ಒಂದು ಸಮಸ್ಯೆಯಾಗಿರುತ್ತದೆ. ಸ್ವ ಸಹಾಯ ಗುಂಪೊಂದು ರಚನೆಯಾದ ನಂತರದಲ್ಲಿ ಕನಿಷ್ಠ ಆರು ತಿಂಗಳುಗಳ ಕಾಲ ಕಾರ್ಯ ನಿರ್ವಹಿಸುವುದನ್ನು ಸಂಘಮಿತ್ರದಂತಹ ಕಿರು ಹಣಕಾಸು ಸಂಸ್ಥೆಗಳಿಗೆ ಅವಶ್ಯವಿರುತ್ತದೆ. ಆದಾಗ್ಯೂ, ಸದಸ್ಯರುಗಳಿಗೆ ಈ ಆರಂಭಿಕ ಪ್ರಕ್ರಿಯೆಗಳ ಮೂಲಕ ಸಾಗುವ ತಾಳ್ಮೆಯು ಇರುವುದಿಲ್ಲ ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿಕೊಂಡು, ವ್ಯಕ್ತಿಗಳಿಗೆ ಸಾಲವನ್ನು ನೀಡುವಂತಹ ಕಿರು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಸುಲಭವಾಗಿ ಮತ್ತು ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಸದಸ್ಯರ ವಲಸೆಯು ಮರುಪಾವತಿಯನ್ನು ಖಾತರಿಪಡಿಸುವಲ್ಲಿ ಇನ್ನೊಂದು ಪ್ರಮುಖ ಸವಾಲಾಗಿರುತ್ತದೆ. ಲಾಭೋದ್ದೇಶವಿಲ್ಲದ ಈ ಕಂಪನಿಗೆ ಹೂಡಿಕೆದಾರರನ್ನು ಆಕರ್ಷಿಸಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ, ಬೆಳವಣಿಗೆಯನ್ನು ಮಿತವಾಗಿ ಮಾಡಬೇಕಾಗುತ್ತದೆ. ಸ್ವ ಸಹಾಯ ಗುಂಪಿನ ಪ್ರತಿನಿಧಿಗಳು ಸದಸ್ಯರುಗಳಿಂದ ವಸೂಲಾತಿಗಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳದ ಅಥವಾ ಪಟ್ಟಭದ್ರ ಹಿತಾಸಕ್ತಿಯಿಂದ ಸಾಲಗಳನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳಿರುತ್ತವೆ. ವಾಸ್ತವಿಕವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಾರ್ಯಕ್ರಮವು ಸ್ವಸಹಾಯ ಗುಂಪುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತದೆ ಮತ್ತು ಗುಂಪುಗಳು ಜನರ ಸಂಸ್ಥೆಗಳಂತೆ ಕಾರ್ಯವನ್ನು ನಿರ್ವಹಿಸುತ್ತಿಲ್ಲ. ಇದು ಸಾಲದ ವಿಸ್ತರಣೆ ಮತ್ತು ವಸೂಲಾತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಸರ್ಕಾರೇತರ ಸಂಸ್ಥೆಗಳಿಗೆ ಸುಗಮ ವ್ಯವಹಾರಗಳಿಗಾಗಿ ಹೊಸ ಪೀಳಿಗೆಯ ಖಾಸಗಿ ವಲಯದ ಬ್ಯಾಂಕುಗಳು ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುತ್ತಿವೆ.

### ಸಮರ್ಥನೀಯ ಮಾದರಿ/ಭವಿಷ್ಯದ ಯೋಜನೆ

ಸಂಘಮಿತ್ರವು ತನ್ನ ಶಕ್ತಿಯಾಗಿ ಉತ್ತಮವಾದ ಪದ್ಧತಿಗಳನ್ನು ಮತ್ತು ಕಾರ್ಯವಿಧಾನಗಳನ್ನು, ಉತ್ತಮ ಆಡಳಿತವನ್ನು ಮತ್ತು ಪಾರದರ್ಶಕ ಆಚರಣೆಗಳನ್ನು ಸ್ಥಾಪಿಸಿರುತ್ತದೆ. ಅವರು ಸ್ವ ಸಹಾಯ ಗುಂಪುಗಳಿಗೆ ಕೈಗೆಟಕುವ ಬಡ್ಡಿ ದರದಲ್ಲಿ ಇಳಿಕೆಯ ಆಧಾರದ ಮೇಲೆ ಹೊಂದಿಕೊಳ್ಳುವ ಮರುಪಾವತಿಯ ಅವಧಿಯೊಂದಿಗೆ ಸಾಲವನ್ನು ನೀಡುತ್ತಾರೆ. ಕಂಪನಿಯು ವಸೂಲಾತಿಗಾಗಿ ದಬ್ಬಾಳಿಕೆಯ ವಿಧಾನಗಳನ್ನು ಬಳಸುವುದಿಲ್ಲ. ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಬೀರಿದ ಬಲವಾದ ಒತ್ತಡವನ್ನು ಸಾಲ ವಸೂಲಾತಿಗಾಗಿ ಬಳಸಲಾಗುತ್ತದೆ. ಸ್ವ ಸಹಾಯ ಗುಂಪುಗಳಿಂದ ಸಾಲದ ಮೊತ್ತ ಮತ್ತು ಸಾಲ ಮರುಪಾವತಿಯ ವೇಳಾಪಟ್ಟಿಯು ಗುಂಪಿನ ನಗದು ಹರಿವಿಗೆ ಸಂಬಂಧಿಸಿರುತ್ತದೆ ಹಾಗೂ ಅದು ಹೊಂದಿಕೊಳ್ಳುತ್ತದೆ. ಮರುಪಾವತಿಗೆ ಮಾಸಿಕ ಮಧ್ಯಂತರಗಳನ್ನು ನಿಗದಿಪಡಿಸಲಾಗಿರುತ್ತದೆ. ಅವರು ಸಾಮರ್ಥ್ಯ ನಿರ್ಮಾಣ/ ಪುಸ್ತಕ ಬರಹಗಾರರಿಗೆ ತರಬೇತಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರೋತ್ಸಾಹಗಳನ್ನು ಸಹಾ ನೀಡುತ್ತಾರೆ. ಅವರು ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಿರುತ್ತಾರೆ. ಅವರ ಕಾರ್ಯಾಚರಣಾ ವೆಚ್ಚವು ಮಿತವಾಗಿರುತ್ತದೆ. ಏಕೆಂದರೆ ಅವರು ವೈಯಕ್ತಿಕ ಸದಸ್ಯರಂತೆ ಅಲ್ಲದೇ ಸ್ವ ಸಹಾಯ ಗುಂಪಿನೊಂದಿಗೆ ಒಂದು ಗುಂಪಾಗಿ ವ್ಯವಹರಿಸುತ್ತಾರೆ.

-----

ಅನುಬಂಧ 8: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನ ಆರ್ಥಿಕ ಸೇವೆಗಳು ನಿಯಮಿತದ ಶ್ರೇಣೀಕರಣ ನಮೂನೆ

**SHG – Grading Sheet Format**

**NABARD FINANCIAL SERVICES LIMITED**

[Subsidiary of National Bank for Agriculture and Rural Development]

Critical Rating of SHGs

Ensure that the following documents are produced at the time of Rating:

1. Resolution for borrowing from NABFINS	2. Household Survey
3. Loan Pass Book/Ledger	4. All Books of account
5. Photos of all members	6. KYC (Proof of address/identity)
7. Statement of Bank/MFI loans closure/outstanding (No dues certificate, if relevant)	

**GROUP INFORMATION**

Name of the Group		Village/ Habitation/ Ward/ Nagar/Layout	
Type of SHG/JLG		Urban/ Rural	
Block		District	
State		Date of Formation	
No. of Members		No. of Loanee Members	
Name(s) of Leaders	1	2	
<u>SB A/c No:</u>	<u>IFSC Code</u>	<u>Bank &amp; Branch</u>	
<u>SB A/c Name:</u>			
Frequency of Meeting : Weekly/ Fortnightly/ Monthly		Day/ Time/ Venue of Meeting	
Savings Per Month (each member)	Rs .....	(A) Total Savings (Group)	Rs .....
(B) Accumulated interest	Rs .....	TOTAL CORPUS (A+B)	Rs .....
Previous Loan Details (Outside Agency)			
Bank Branch:			



Loan A/c No:																																																				
Total Loan Amount:	Group Surplus	Rs .....																																																		
Date of Availing Loan:																																																				
Loan Outstanding:																																																				
<b>Following Groups are not eligible for Loan from NABFINS</b>																																																				
No internal lending		<input type="checkbox"/>																																																		
More than 3 members defaulting in saving continuously for 4 weeks/2 fortnights/2 months		<input type="checkbox"/>																																																		
More than 3 members defaulting in loan repayment continuously for 2 installments not Completed		<input type="checkbox"/>																																																		
Not completed 6 months vintage with BC who has sponsored the group		<input type="checkbox"/>																																																		
Low Average savings / Low Growth in savings of the group since formation as per frequency of savings		<input type="checkbox"/>																																																		
<table border="1" style="width: 100%; border-collapse: collapse;"> <thead> <tr> <th style="width: 5%;"></th> <th style="width: 60%;">PART A: NON-FINANCIAL RATING</th> <th style="width: 10%;">SCORE</th> <th style="width: 10%;">GRADING</th> <th style="width: 15%;">RE-GRADING</th> </tr> </thead> <tbody> <tr> <td style="text-align: center;">1</td> <td><b>Group Governance / Homogeneity</b></td> <td style="text-align: center;">(Tick all)</td> <td></td> <td></td> </tr> <tr> <td></td> <td>• Awareness of members about rules &amp; regulations of the Group</td> <td style="text-align: center;">1</td> <td></td> <td></td> </tr> <tr> <td></td> <td>• Leader responsibility sharing by members</td> <td style="text-align: center;">1</td> <td></td> <td></td> </tr> <tr> <td></td> <td>• Awareness about frequency/quantum of savings; interest rate on loans etc</td> <td style="text-align: center;">1</td> <td></td> <td></td> </tr> <tr> <td></td> <td>• Homogeneity / Solidarity / Affinity (Close knit group with concern for each other)</td> <td style="text-align: center;">2</td> <td></td> <td></td> </tr> <tr> <td></td> <td><b>Group Administration/Discipline</b></td> <td></td> <td></td> <td></td> </tr> <tr> <td style="text-align: center;">2</td> <td><b>Conduct of Meetings (during last 6 months)</b></td> <td style="text-align: center;">( TICK ONE)</td> <td></td> <td></td> </tr> <tr> <td></td> <td>• Meetings are held regularly on fixed day, time &amp; place</td> <td style="text-align: center;">8</td> <td></td> <td></td> </tr> <tr> <td></td> <td>• Meetings are held regularly but at convenience of members</td> <td style="text-align: center;">7</td> <td></td> <td></td> </tr> </tbody> </table>				PART A: NON-FINANCIAL RATING	SCORE	GRADING	RE-GRADING	1	<b>Group Governance / Homogeneity</b>	(Tick all)				• Awareness of members about rules & regulations of the Group	1				• Leader responsibility sharing by members	1				• Awareness about frequency/quantum of savings; interest rate on loans etc	1				• Homogeneity / Solidarity / Affinity (Close knit group with concern for each other)	2				<b>Group Administration/Discipline</b>				2	<b>Conduct of Meetings (during last 6 months)</b>	( TICK ONE)				• Meetings are held regularly on fixed day, time & place	8				• Meetings are held regularly but at convenience of members	7		
	PART A: NON-FINANCIAL RATING	SCORE	GRADING	RE-GRADING																																																
1	<b>Group Governance / Homogeneity</b>	(Tick all)																																																		
	• Awareness of members about rules & regulations of the Group	1																																																		
	• Leader responsibility sharing by members	1																																																		
	• Awareness about frequency/quantum of savings; interest rate on loans etc	1																																																		
	• Homogeneity / Solidarity / Affinity (Close knit group with concern for each other)	2																																																		
	<b>Group Administration/Discipline</b>																																																			
2	<b>Conduct of Meetings (during last 6 months)</b>	( TICK ONE)																																																		
	• Meetings are held regularly on fixed day, time & place	8																																																		
	• Meetings are held regularly but at convenience of members	7																																																		

	• Only 80% of scheduled meetings are held	5		
	• More than 20% of scheduled meetings are not held	2		
3	<b>Attendance in Meetings</b>	(TICK ONE)		
	• Above 90% in all group meetings	8		
	• 70% - 90% in all group meetings	6		
	• 50% - 70% in all group meetings	3		
	• Less than 50% in all group meetings	0		
4	<b>Financial Transactions in the Group</b>	(TICK ONE)		
	• All fund collections, financial decisions & disbursement of loans are made during the meetings	8		
	• All fund collections, financial decisions & disbursement are made in the meetings but loans disbursed outside	6		
	• Fund collections are made outside but loan decisions taken in the meeting	2		
	• Both fund collections & financial decisions are taken outside the meeting	0		
5	<b>Awareness about Financial Transactions</b>	(TICK ONE)		
	• Above 80% of members are aware about the financial transactions of the Group	8		
	• 60-80% of members are aware	6		
	• Less than 60% are aware	3		
6	<b>Maintenance of records</b>	(Tick all)		
	• Minutes Book	1		
	• Bye Laws of the Group	1		
	• Attendance register	1		

	PART B: FINANCIAL RATING	SCORE	GRADING	RE-GRADING
1	Regularity of Savings	( TICK ONE)		
	• All members are regular in savings	8		
	• Upto 90% members are regular in savings	6		
	• 70 - 90% members are regular in savings	3		
	• Less than 70% members are regular in savings	0		
2	Regularity in Internal Loan repayment	( TICK ONE)		
	• Regular in 100% repayment of principal + interest	10		
	• Regular payment of interest in full & partial repayment of principal	6		
	• Regular repayment of only interest in full	2		
3	Velocity of Internal Lending:Formula: Total loans disbursed / Corpus (Savings + accum. Interest)	( TICK ONE)		
	• Over 1.5 times	4		
	• Between 1 - 1.5 times	3		
	• Less than one time	0		
4	Pattern of Internal Lending	( TICK ONE)		
	• Need based loan availed by many members	8		
	• Need based loan availed by few members	6		
	• Equal distribution of loan among members	4		
	• Loans extended repeatedly to only to select members in the group	0		
5	Borrower Quality	( TICK ONE)		
	• No defaulting members	10		
	• Only 1 defaulting member	9		

	• Between 2 – 3 members	6		
	• Between 3 – 5 members	5		
	• More than 5 defaulting members	0		
6	Asset Quality = Principal Overdue for more than 3 months / Total Loans Outstanding	(TICK ONE)		
	• No overdues	10		
	• Less than 2%	9		
	• Between 2 – 5%	4		
	• More than 5%	0		
7	Maintenance of Records	(Tick all)		
	• Maintenance of savings ledger upto date	2		
	• Maintenance of loan ledger upto date	2		
	• Member wise savings & loan portfolios	2		
	• Maintenance of General Ledger upto date	2		
	• Maintenance of cash register upto date	2		

Particulars	Maximum Score	Minimum Score for loan eligibility	Actual Score in Grading	Eligible for Loan	Actual Score in Re-grading	Eligible for loan
Non-Financial Parameters (PART-A)	40	32		Y/N		Y/N
Financial Parameters (PART-B)	60	48		Y/N		Y/N
Previous Loan Assessment	N/A	N/A	N/A	Y/N	N/A	Y/N
<b>Total</b>	<b>100</b>	<b>80</b>		<b>Y/N</b>		<b>Y/N</b>

Name of the Grading Officer: \_\_\_\_\_

Designation: \_\_\_\_\_ Signature: \_\_\_\_\_

Date of Grading: \_\_\_\_\_ Place: \_\_\_\_\_

Name of Re-Grading Officer: \_\_\_\_\_

Designation: \_\_\_\_\_ Signature: \_\_\_\_\_

Date of Re-Grading: \_\_\_\_\_ Place: \_\_\_\_\_

Remarks( Any Observation)

.....

.....

.....

.....

.....

WORK SPACE

.....

.....

.....

.....

.....

**CHECK LIST DURING GRADING**

1	Resolution for loan application in SHG Minutes Book	
2	Resolution for reduced tenure	
3	Grading resolution in SHG Minutes Book	
4	Cheque/ Bank Pass Book Photo Copies	
5	FSO Seal and Signature in SHG Minutes Book	
6	District office seal in SHG Minutes Book	
7	Mention of Verified Loan Amount, Tenure, Interest, Frequency and Repayment Start Date in SHG Minutes Book	

**ಅನುಬಂಧ 9: ಸ್ವತಂತ್ರ ಮೌಲ್ಯಮಾಪಕರ ಮತ್ತು ತಾಂತ್ರಿಕ ಸಮಿತಿಯ ಸಲಹೆಗಳು**

ಸ್ವತಂತ್ರ ಮೌಲ್ಯಮಾಪಕರು ವರದಿಯ ಸಮಗ್ರತೆಯನ್ನು ಮತ್ತು ಶೋಧನೆಗಳ ಹಾಗೂ ಸಲಹೆಗಳ ಗುಣಮಟ್ಟವನ್ನು ಶ್ಲಾಘಿಸಿರುತ್ತಾರೆ. ಮಾದರಿಯ ಗಾತ್ರವು ಸ್ವಲ್ಪ ಮಟ್ಟಿಗೆ ದೊಡ್ಡದಾಗಿರಬಹುದಾಗಿತ್ತು ಎಂದು ಗಮನಿಸಲಾಗಿರುತ್ತದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಮಾದರಿಯ ಗಾತ್ರವನ್ನು ರೂಪಿಸಿರುವುದರಿಂದ, ಇದನ್ನು ಭವಿಷ್ಯದಲ್ಲಿ ಕೈಗೊಳ್ಳುವ ಅಧ್ಯಯನಗಳಿಗೆ ಪರಿಗಣಿಸ ಬಹುದಾಗಿರುತ್ತದೆ.

ದಿನಾಂಕ: 01-03-2017ರಂದು ಕರೆಯಲಾದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ 34ನೇ ತಾಂತ್ರಿಕ ಸಮಿತಿಯ ಸಭೆಯು ಮಾಡಿದ ಕೆಳಗಿನ ಸಲಹೆಗಳನ್ನು ಕೆಳಗೆ ವಿವರಿಸಿದಂತೆ ಅನುಸರಿಸಲಾಗಿರುತ್ತದೆ:

ಕ್ರ.ಸಂ	ಸಲಹೆಗಳು/ ಟೀಕೆಗಳು	ಅನುಸರಣೆಗಳು
1	ಪ್ರಾರಂಭಿಕ ಆಧಾರ ಹಂತದ ದತ್ತಾಂಶದ ಅಲಭ್ಯತೆ ಮತ್ತು ಆರ್ಥಿಕ/ಸಾಮಾಜಿಕ ಪರಿಸ್ಥಿತಿಗಳ ಸುಧಾರಣೆಯ ವಿಶ್ಲೇಷಣೆ ವಿಧಾನದ ಮೇಲಿನ (ವಿಶೇಷವಾಗಿ ಪ್ರತಿಕ್ರಿಯೆಯಾಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂಬ ಅಂಶವನ್ನು) ಅದರ ಪ್ರಭಾವವನ್ನು ಹಾಗೂ ಸಬಲೀಕರಣವನ್ನು ಸ್ಪಷ್ಟವಾಗಿ ವಿವರಿಸಬಹುದಾಗಿರುತ್ತದೆ.	ಪ್ರಮುಖ ಅಧ್ಯಯನದ ಪುಟ ಸಂಖ್ಯೆ 27 ರಲ್ಲಿ, 8.3 ರ ಅಂಶದ ಅಡಿಯಲ್ಲಿ ಮತ್ತು 9.3 ರಲ್ಲಿ ದತ್ತಾಂಶ ಅಂತರಗಳನ್ನು ಮತ್ತು ಮಿತಿಗಳನ್ನು ಪುಟ ಸಂಖ್ಯೆ 30ರಲ್ಲಿ ಅನುಸರಣೆ ಮಾಡಲಾಗಿರುತ್ತದೆ.
2	ಪರಿಶೀಲಿಸಲಾದ ಸ್ವ ಸಹಾಯ ಗುಂಪುಗಳ ದಾಖಲೆಗಳಿಗೆ ಅನುಸಾರವಾಗಿ ಮರುಪಾವತಿಗಳ ಆಧಾರದ ಮೇಲೆ ಲೆಕ್ಕ ಹಾಕಲಾದ ಶೇಕಡಾವಾರು ಮರುಪಾವತಿಗಳ ಮಾಹಿತಿಯನ್ನು ಪುಟ 79ರಲ್ಲಿ ಕೋಷ್ಟಕದಲ್ಲಿ ಸೇರಿಸ ಬಹುದಾಗಿರುತ್ತದೆ.	ಪರಿಗಣನೆಗಳು ಮತ್ತು ತೀರ್ಮಾನಗಳು ಈ 11ನೇ ಅಧ್ಯಾಯದ ಪುಟ 72ರಲ್ಲಿ ಮಾದರಿ ಸ್ವ ಸಹಾಯ ಗುಂಪುಗಳ ಮರುಪಾವತಿಗಳು ಇದರಡಿ ಅನುಸರಣೆ ಮಾಡಲಾಗಿರುತ್ತದೆ.
3	ಯೋಜನೆಯ ಉದ್ದೇಶಗಳನ್ನು ವ್ಯವಸ್ಥಿತವಾಗಿರಿಸಲು ಶಿಫಾರಸ್ಸುಗಳ ವಿಷಯ ವಿನ್ಯಾಸವನ್ನು ಪುನರ್‌ರಚಿಸಬಹುದಾಗಿರುತ್ತದೆ	ಪುಟ 81ರಲ್ಲಿ ಶಿಫಾರಸ್ಸುಗಳು-12ನೇ ಅಧ್ಯಾಯದಲ್ಲಿ ಅನುಸರಣೆ ಮಾಡಲಾಗಿರುತ್ತದೆ